



UNIVERSAL  
LIBRARY

OU\_198728

UNIVERSAL  
LIBRARY







# ಮುಖ್ಯಭೇಲಿ

## ಮಹಾರಾಜುದ್ದು (ರಣಭಾಗ)

‘ಮ್ಯಾನ’ ಎಂಬ ನಡುಗಡ್ಡೆಯ ಪಶ್ಚಿಮಕ್ಕೂ, ವಿಜನಕ್ಕಾಗಿ ಹೆಸರು ಹೊಂದಿದ ‘ಪೀಲ್’ ಎಂಬ ಪಟ್ಟಣದ ಮೂಲಿಗೂ ಆಗುವ ‘ನಾಕಾಲೋಯ’ ಎಂಬ ಸಾಗುವಳಿಯಾದ ಭೂಮಿಯು ಇರುತ್ತದೆ. ಇಲ್ಲಿಯ ಒಕ್ಕಲಾದ ಮನೆಗಳ ಮುಂದೆ ಸಿಂತರೆ, ಆ ಬಂದರವು ಎದ್ದು ಕಾಣುತ್ತದೆ. ವಿನ ಹಿಡಿಯುವದಕ್ಕಾಗಿ ಹೇಳಿದ ಹಡಗಗಳು ಸಹ ಸಮುದ್ರದಲ್ಲಿ ಓಡಾಡುವದೂ ಸ್ವಷ್ಟವಾಗಿ ಕಾಣುತ್ತವೆ. ಈ ಭೂಮಿಯ ಕೊನೆಯ ಭಾಗಕ್ಕೆ ಒಂದು ಸಣ್ಣ ಮರದಿಯಿದ್ದು ದರಿಂದ, ಅದೇ, ಭೂಮಿ ಹಾಗೂ ಸಮುದ್ರದ ಸೀಮೆಯ ಕಲ್ಲಾಗಿತ್ತು. ಈ ಮರದಿಯ ತುಳ್ಳು ತುದಿಯನೇಲೆ ‘ಕಾರಿನ್ಸ್‌ಫಾಲ್’ ಎಂದು ವಾಡಿಕೆಯಾಗಿ ಕರೆಯಲ್ಪಡುವ ಚಚ್ಚ್ಯಾ ಕಾದ ಒಂದು ಗೋಪುರವಿರುತ್ತದೆ. ಈ ಗೋಪುರದ ಕೆಳಬಿದಿಗೆ ಕಲ್ಲಿನ ಗೋಡೆಯುಳ್ಳ ಒಂದು ಚಿಕ್ಕದಾದ ರುದ್ರಭೂಮಿಯಿದೆ.

ಸಮುದ್ರರಾಜನ ಗಂಭೀರೆಯು ಚೋಗಾಳದ ಹೊರತು ಕೇಳಿಸ ದಷ್ಟು ಈ ಭೂಪುರದೇಶವು ಒಳಬದಿಗಿದೆ; ಆದರೆ ಬೇಸಿಗೆಯಲ್ಲಿ ಮಾತ್ರ ಕಾಂತರಮಿಶ್ರಿತ ವಾಯುಳಾಹರಿಯು ಅಲ್ಲಿ ಸೆಲಿಸಿದವರಿಗೆ ಅನಾಯಾಸ ದೊರೆಯುತ್ತಿತ್ತು. ಅಲ್ಲಲ್ಲಿ ದೊಡ್ಡ ದೊಡ್ಡ ಮರಗಳಿಂದು ದರಿಂದ ಈ ಭೂಮಿಯು ಒಯಲುಬಯಲಾಗಿ ಕಾಣಿದೆ ಮನಸಿಗೆ ಅಹಾನ್ನಾದಕರ ವಾಗಿಯಾಗಿ ಕಾಣುತ್ತಿತ್ತು. ಶಾಂತವಾಗಿಯಾಗಿ ತೋರುತ್ತಿತ್ತು ಈ ‘ನಾಕಾಲೋಯ’

ಕಂಪರವಲ್ಲಿ ಅಲ್ಲಿಯ ಒಕ್ಕುಲುಮನಸೆಯು ಕಟ್ಟಲ್ಪಟ್ಟಿದೆ. ಸವಿಷಪ ದಳ್ಳಿಯೇ ಇರುವ ನರಪತಿಯೇ ಅವಕ್ಕೆ ಬೆಂಗಾವಶಾಂತಿದೆ. ಗಟ್ಟಿ ಮುಕ್ಕಿಯಾಗಿ ಕಟ್ಟಿದ್ದ ಬಂದು ದೊಡ್ಡ ಮಾನೆ. ಅವರ ಸುತ್ತು ಮುತ್ತುಲ್ಲೆಣ್ಣಿ ಚಿಕ್ಕಚಿಕ್ಕ ಮನಸೆಗಳು. ಅವುಗಳೂ ಸಹ ಭದ್ರವಾದ ಕಟ್ಟಿದ್ದ ಗಳೇ ಆದ್ದನ್ನು. ರಸ್ತೆಯಂದ ಈ ಮನಸೆಗಳಿಗೆ ಹೋಗಲು ಬಂದು ಸಂಪನ್ಮೂರ್ಚಾರಿಯು ಮಾಡಲ್ಪಟ್ಟಿರುತ್ತು. ಎರಡನ್ನೂ ಬಿಂಗಳಲ್ಲಿ ಚಿಕ್ಕಚಿಕ್ಕ ಗಿಡಗಳನ್ನು ಪಚ್ಚಿ ಬೇಕಿಯನಾಗ್ಗೆ ಮಾಡಲಾಗಿತ್ತು.

ಇಲ್ಲಿ ಸೆಲೆಸಿಪರಸನು ಒಕ್ಕುಲ್ಗ , ರಾಬರ್ಟ್‌ಕ್ರಿಫ್ರಿನ್ 'ನು. ಬಿಂಗಿಟ್ಟಿಗ ಮನಸುಷ್ಯನಾಗಿನು. ಯಾವಾಗಲೂ ಬಂದು ಕುಡತಿಯನ್ನು ತೆಗೆಯಿಸುತ್ತಿದ್ದನು. ಇಲ್ಲಿ ತಲೆಗಳಿಂದ ಇನನ ವಂಶಭರು ಇಲ್ಲಿಯೇ ಸೆಲೆಸಿತ್ತು ಬಾಧಿಸ್ತುರು. ಅವನಾದರೂ ಈ ಭಾವಿವಿಯನ್ನು ಉಣಿವುದರಲ್ಲಿ ತನ್ನ ಜೀವನನಾನನನ್ನು ಕಳೆದನನು. ಆದರೆ ಪಾಠ! ಈಗ ಅವನು ಮುಂದರಕ. ತೀರ ಯಾಣಿಯಾಗಿದ್ದರಿಂದ ಮನಸೆಯನ್ನು ಪಿಂಚಿ ಎಲ್ಲಿಯೂ ಹೋಗಿತ್ತಾರ. ರವಿವಾರಕೆಷ್ಟವೆಂ್ತು ಸಿವಾಯಪುಳಿದೆ ಪತ್ತಿರ ವಿದ್ದು ದೇವಾಲಯಕ್ಕೆ ಹೋಗಬೇಕಾಗುತ್ತಿತ್ತು. ಯಾಕಂದರೆ ಅವನು ವೇಳ್ಣಿ ಒಸರಿಗೆ ಸ್ಥಳಿಕ ಧರೋದೀಪದೇಶಕನಾಗಿದ್ದನು. 'ನಾನೋಗ ಒಕ್ಕುಲತನನನನ್ನು ಸಾಗಿಸಲು ತಕ್ಕನಸಲ್ಲ. ಬೋಧನನಾಡುವದರಲ್ಲಿ ನನಗೆ ಈಗ ಮೆಚ್ಚಿ ಮಾರುತೆ' ಎಂದು ಅವನು ಶತ್ತೀಚಿ ಅನ್ನಪತ್ತಿದ್ದನು.

ಅವನ ಮೆಂಡತಿಯು ತೀರಿ ಹೋಗಿದ್ದಾಳೆ ರೇಲ್ಪ್ಲೀ ಸ್ಟೇಶನ್ ಕ್ಕೆ ಹೊರಳುವ ದಾರಿಯಲ್ಲಿರುವ ಮಾಹಾದ್ವಾರದ ಯತ್ತಿರದ 'ಹಾಣಿಪ್ರಕ್ರಿಯೆ' ಸಲ್ಲಿ ಅವಳ ಅಂತ್ಯ ಪಧಿಯಾಗಿದೆ. ಅವನಿಗೆ ಬಂದು ಗುಡು, ಬಂದು ಹೆಣ್ಣು ಹೀಗೆ ಇಬ್ಬರೇ ಮಹ್ಕುಳು. 'ರಾಬ'ಯು ಇ ವರುಷದ ಹರೆಯ ದವನನು. ಸೋಡಲು ಸುಂದರ. ಹೊಳಪುಳ್ಳ ಹೆಣ್ಣುಗಳು. ರಸರಸಿತ ವಾದ ಮಾಂಬದ ಹೇಳಿನ ಕಾಂತಿಯಿಂದಲೇ ಒಳ್ಳೆ ಹೇಳಸಂಪತ್ತುಳ್ಳವ ನೆಂದು, ಯಾರೂ ಹೇಳಬಹುದು. ಈಗ ಅವನು ತಂದೆಯ ಬಲಗ್ಗೆಯಾಗಿ ದ್ವಾನು. ಮಗಳು 'ಹೋನಾ' ಇ ನರುವ. ನಿಖಿಲ ಎತ್ತರವಾದುದು.

ಹುರಿಕಟ್ಟಾದ ಮೈ. ತುಂಬಿದ ವೃಕ್ಷ ಸ್ಥಳ. ಕಣ್ಣಿ ಮಹಿನ ಅಂದ ಜೆಂದನು ಅವಳ ಜೆಲುವಿಕೆಯನ್ನು ಒಳ್ಳಿಸಲು ಹೊಗಳಿಬಳ್ಳಿ ಠಾಗಳಾಗಿದ್ದವು. ಅವಳ ಅಂಗಸೂತ್ರವನು ಸಾಂದರ್ಭಿಕ ಕಣೆಯೆಂದು ಸಾರುತ್ತೆ ಲಿತ್ತು. ಅವಳ ತಾಯಿಯು ತೀರಿಕೊಂಡಿದ್ದಿಂದ ಆನಂದೇ ಮಂಸಿಯಲ್ಲಿಯ ಹಿರಿಯ ಹೊಳ್ಳಿ ಮಂಗಳಾದ್ಯಂತಿಗೆ. ಅಣ್ಣಿ, ತಂದೆಯರ ಯೋಗ್ಯಕ್ಕೇ ನು ವನ್ನು ಬಹು ಲಕ್ಷ್ಯವಾರ್ಥಕವಾಗಿ ಸ್ಥೋಡಿಕೆಂಬ್ಲಾನ್‌ದಲ್ಲಿದೆ, ಹೆಣ್ಣಾಗು, ಗಂಡಾಕು ನೊಡಲಾದ ಒಕ್ಕಲುತನದ ಕೆಲಸದ ವ್ಯಾಪಸ್ಥಿಯನ್ನು ಮೈತುಂಬ ಕಣ್ಣಿದ್ದವರಂತೆ—ಅನುಭವಿಕ ಹೆಂಗಸರಂತೆ ಸ್ಥೋಡಿಕೆಂಬ್ಲಾನ್ ತ್ವರಿತವಾಗಿ.

ಮೋನಣಿಗೆ ಪ್ರೇಸುಹ್ಯದಯವೋಂದಿರಲ್ಲಿ; ಅದರೆ ಅವಳಿಗಾಗೆ ಅದೇಷ್ಟೊಂದು ಜನರು ಹಂಬಲಿಸುವವರಿದ್ದಾರೆ. ಅವರಲ್ಲಿ ಮೂಲ್ಯಸಂಪರ್ಕ ಸ್ಥಾಕಾಲೀನೀಯದ ಅಜಿಗಿರುವ, ಬೋನೀ' ಫಾಸುಂಫನ ಹಕ್ಕು ದಾರನು. ಜನರು ಅವನಿಗೆ, 'ಲಾಂಗ್ ಚಾನ್ ಕಾಲೀಬ್' ಎಂದು ಕರೆಯುತ್ತಾರೆ. ಇವನ ಪ್ರಾಯಚೆಂಡ್ಯೈಯು ಇವನ ಅಂದಗೇರಿತನದಷ್ಟೇ ಅಸಾಧ್ಯ ವಾಗಿದ್ದಿತ್ತು.

'ಡೊಗಾಲ್ಸ' ಪಟ್ಟಣಕ್ಕೆ ಯಾಲು ಶೂರ್ಪೆಸುವನ್ನು ತಸುಗಳನ್ನು ನಾವಿಬ್ಬರೂ ಕೊಡಿಯೇ ಕಟ್ಟಿದರೆ ಒಳತಾಗದೆ? ಎಂದು ಆನನ್ದ ಇವ ಇನ್ನು ಕೇಳುವದು ವಾಡಿಕೆಯಾಗಿತ್ತು. ಇದರ ಇತ್ಯಾಧಿವನ್ನು ತಿಳಿದು ಕೊಂಡು ಮೋನಖು ಅವನನ್ನು ತಿರಸ್ಕರಿಸುತ್ತಿದ್ದಾರು; ದುರ್ಘಾಸಿದ್ದಾರು.

ಈ ಸ್ಥಾಕಾಲೀನೀಯದ ಭಾವಿನಿಯೆಲ್ಲವೂ ಸಾಗುವಳಿಯಾಗಿರಲಿಲ್ಲ. ಕೆಲವೊಂದು ಭಾಗನಷ್ಟೇ ಸಾಗುವಾಡಲ್ಪಟ್ಟಿತ್ತು. ಆಲ್ಲಿ ಓಟ್ಟನು ಮತ್ತು ಗೋಡಿಯ ಬೆಳೆಯು ಅಲ್ಲಿ ಪ್ರಮಾಣಾರ್ಥಿ ದಿಂದ ಬೆಳೆಯುವದು; ಆದರೆ ಇದು ಮೀಠ್ ಪಟ್ಟಣಕ್ಕೆ ಯಾಲು ಶೂರ್ಪೆಸಲು ಕಟ್ಟಿದ ದಸಗಳಿಗೆ ಕೇವಲ ಹಲ್ಲಿಗಾವಲವಾಗಿತ್ತು. ಆಷುಪಕ್ಕಾರು ಆರುಗಂಟಿಗೆ ಹಿಂಡಿ ಕೊಳ್ಳುವರು. ಡೊಡ್ಡ ಡೊಡ್ಡ ಪಾತ್ರಿಗಳಲ್ಲಿ ಆ ಎಲ್ಲ ಯಾಲನ್ನು ತುಂಬ

ಗಾಡಿಯಲ್ಲಿರಿಸಿಕೊಂಡು, ನೋನಷ್ಟು ಪಟ್ಟಣಕ್ಕೆ ಏಳು ಗಂಟೆಗೆ ಹೊರಡುವಳ್ಳು.

ಗೆಗಳನೇ ಇಸ್ತರು ಅಗಸ್ಟು ತಿಂಗಳಿನ ಒಂದು ರವಿವಾರ ಮುಂಜಾವು. ಅದೇ ದಿನಕರನು ಮೊಂಬಾಳ್ಯಾ ರಂಜಿತನಾಗಿ ಉದಯಾಚಲದ ಸೇರಿಲೆ ಮೂಡಬಹುದ್ದಾಗೆನೇ. ನೋನಷ್ಟು ಇನ್ನೂ ಹೊರಬಾಗಿಲನ್ನು ದಾಟಿರಲ್ಲ. ಬೀಳರಕ್ಕಿಸುವ ನೋನಿಗೆ ಸಂಬಂಧಿಸಬ್ಬ ಮನೆಯಾಗಿಂದ ಆಕಾಶಭಾಷಾ ಸಪ್ಪಳಿದಂಥ ಸದ್ಗು ಅವಳಿಗೆ ಕೇಳಿಸಿತು. ಸಮುದ್ರದ ಕಡೆಗೆ ಕಣ್ಣೂ ಬೀಳಿರಳು. ಶಾಂತನಾಗಿ ಸಿದ್ಧಿಸುವ ಮಗುವಿನಂತೆ ಸಮುದ್ರವೂ ಆಲಿಗಳಿಲ್ಲದ ಶಾಂತನಾಗಿತ್ತು. ಕಣ್ಣೂಕಾಂಬ ಅಳತೆಯಾಳಗೆ ಅವಳ ದೃಷ್ಟಿಗೆ ಒಂದಾನೆಂದು ಹಡಗವೂ ಬೀಳಿಲ್ಲ. ಯಾಗಾದರೆ ಇದೇಸಿರಬಹುದು? ಎಂಬ ಕಂಕೆಗೆ ಉತ್ತರ ಹೊರಿಯಲ್ಲ.

ಕಣಬಕಟ್ಟಿದ ಭಾಗದ ಕಡೆಯಲ್ಲಿದ್ದ ಯಂಬವು ಕೊಗತ್ತಲಿದೆ. ಗುಡ್ಡೆದ ವಾರಿಗಾರವ ಕುಲಗಳ ಮಧ್ಯದಲ್ಲಿ ರಾಸಿಯ ನಾಯಿಯು ಬೋಗ ಭಾತ್ತಲಿದೆ. ಬೇಸ್ಕ್ವಿಳಿಗಳು ಅತ್ತ ಮೂದೊಳಿಟಲ್ಲಿ ತಮ್ಮ ಸ್ವಜಿಂದ ವೃತ್ತಿಯ ಗಾಯನಾಲಾವನನ್ನು ವಾಡುತ್ತಲಿವೆ. ಸೀಲಿ ಬಣ್ಣದ ಗಗನಾಂಗಾವಲ್ಲಿ ಟಿಟ್ಟಿಫ್ರನ್ ಹಾಡುತ್ತ ಹಾರಾಡುತ್ತಲಿದೆ. ಪುರಾಂತ ವಾದ ಪ್ರಭಾತಪಂತಿ ಈ ಸುಂದರ ಯುವತೀಯು ತನ್ನ ಷ್ಟೋಕ್ಕೆ ತಾನೆ ವನೋ ಬಾಯಲ್ಲಿಯೇ ಗೊಣಗುಟ್ಟುತ್ತು ಗಾಡಿಯನ್ನು ಹೊಡಿಯುತ್ತ ಹೊರಬಿದ್ದಾಗಿ. ಗಾಡಿಯ ಗಾಲಿಗಳ ಸಪ್ಪಳಿದ ಹೊರತು ಬೀರೆ ಯಾವ ಸದ್ಗು ಎಣ್ಣಿಯೂ ಕೇಳಬರುತ್ತಿದ್ದಿಲ್ಲ.

ಅವಳು ಪೀಠ ಪಟ್ಟಣವನ್ನು ಪ್ರವೇಶಿಸಿದಳು. ಕಾಲ್ಯಾಂತ್ರಿಕ ನೌಕಾ ದಲದ ಒಸರು ನೀಲಿಬಾಳ್ಯಾದ ಉಡುಪು ಧರಿಸಿಕೊಂಡು ಮನೆಗಳೊಳಗಿಂದ ಹೊರಬರುತ್ತಿರುವದನ್ನು ಕಂಡಳು. ತಮ್ಮ ತಮ್ಮ ಹೆಂಡಿರು-ಮಕ್ಕಳ ಸಿರೋಪವನ್ನು ತೆಗೆದುಕೊಳ್ಳುವುದರ ಗಟಿಸಿಯು ಒಂದೇ ಸವನೆ ಸಾಗಿತ್ತು. ಉರ್ವಾಳಗಿನ ಗಂಡಸರೆಲ್ಲರು ಸಂಪೂರ್ಣವಾಗಿ ಸ್ವೇಶಿಸ್ತಿಗೆ ಹೊರಿಯಲ್ಲಿದ್ದಿವೆ.

ಕಡೆಗೆ ಹೊರಟ ದೃಶ್ಯವು ಅವರು ಗೋಚರವಾಯಿತು; ವಿಚಾರಮನ್ಯ ಇಂದಳು.

‘ಪನಿದು? ಬಸರು ಅದೇಕೆ ಹೀಗೆ ಹೊರಟಿದ್ದಾರೆ?’ ಎಂದು ನೈಲನ್ಯ ಅದಾವುದೋ ಒಮ್ಮೆ ಹೆಣ್ಣು ಮಗಳನ್ನು ಆಕ್ಷಯರ್ಚಕ್ರಿತಾಗಿ ವಿಕಾರಿಸಿದರು. ಅದೇ ಆಗ ತನ್ನ ಪ್ರಿಯಕರನನ್ನು ಯುದ್ಧಕ್ಕೆ ಕಳಿಸಿ, ಸುಖಿದುಃಖಿಮಿಶ್ರಿತಭಾವಸ್ಥೆಯಂದ ಮನಸೆಯೊಳಗೆ ಹೋಗಿಲಾರದೆ ಅವರು ನಿಂತಿದ್ದಳು.

‘ಅಯೋಜೀ, ಮಹಾರಾಯಳೇ, ಇನ್ನೂ ನೀನು ಕೇಳಿಯೇ ಇಲ್ಲವೇ? ಅಮು ಯುದ್ಧ! ತಪ್ಪಾಲಿಸು ಇಂದಿನಿಂದಲೇ ಪಾರಂಭ. ನಾಱ್ಯ ಹಡಗಗಳು ಇಂದೇ ಈ ಸಂಪನ್ಮೂಲ ಮಹಿಳೆಯ ಮುಖ್ಯ ಬಂದರವಾದ ಹೊಗಾಲ್ಲಿಸಕ್ಕೆ ಹೊರಡುವವನು. ಅಲ್ಲಿಂದ ಬಸರು ಬೇರೆ ಬೇರೆ ಕಡೆಗೆ ಯುದ್ಧಕ್ಕೆ ಹೋಗುವರು.’

‘ಯುದ್ಧನೇ! ಯಾರೊಡನೆ?’

‘ಬಹುನಿ! ಇದೆಯಲ್ಲ ಗೊತ್ತಿಲ್ಲವೇ—ಆ ಬಹುನಿ.’

ಬೆಳ್ಳಮೃಷಿನ ಮೇಲೆ ಬಹುನಿಯು—ಗುಬ್ಬಿಯ ಮೇಲೆ ಬ್ರಹ್ಮಾಸ್ತು. ಬಹುನಿಗೆ ಬುದ್ಧಿಯನ್ನು ಕಲಿಸಬೇಕೆಂದು ಬೆಳ್ಳಮೃಷಿನವರು ಹೋರಾಡದೆ ಬಿಡರು. ಯಥಾನುಶಕ್ತಿ ಕೈತೋರಿಸದೆ ಬಿಡರು.

‘ಅಗತ್ಯವಾ! ಕೈತೋರಿಸದೆ ಅವರೇಕೆ ಬಿಟ್ಟಾರು!’ ಎಂದು ನೈಲನ್ಯ ಗಟ್ಟಿಯಾಗಿಯೇ ಸುಡಿದಳು.

ಅವರು ಬಹುನಿನ್ನರ ಹಲ್ಲಾ ಮುರಿಯುವಂತೆ ಒದೆತನನ್ನು ಕೊಡಿರಲಾರರು. ಅಂವರೆ ಯುದ್ಧವು ಬೇಗನೆ ನಿಂತುಹೋಗುವದು. ಅವರು ಮನವಾರೆ ಬಹುನಿಯವರನ್ನು ತಿರಸ್ಕರಿಸುತ್ತಿದ್ದಳು. ಅದೇಕೆಂಬುದು ಅರಳಿಗೂ ತಿಳಿಯದ ಮಾತ್ರ. ಈ ಸಲ ಅವರು ಮಾಡಿದುದಕ್ಕೆ ಮಣಿಯಂಥ ಕಡಬನ್ನು ತಿನ್ನಿದಿರಲಾರರು.

ಅವರು ಮನಿಗೆ ತಿರುಗಿ ಬರುವಷ್ಟರಲ್ಲಿ ರಾಬಿಯ ಮುಖಯೆಯು ಬದಲಾಯಿಸಿದುದನ್ನು ಕಂಡುಹಿಡಿದಳು.

‘ಅಂತಹ, ನೀನು ಆ ಸುದ್ದಿಯನ್ನು ಕೇಳಿರುವಿಯಷ್ಟು !’

‘ಹೂದು, ಕೇಳಿದ್ದೇನೆ.’

‘ಎಲ್ಲ ಯಾಡುಗರನ್ನು ಇನ್ನು ಮುಂದೆ ಕರೆಯಿಸಿಕೊಳ್ಳುವರಂತೆ !’

‘ಸಿಚವಾಗಿಯೂ ಹೂದೆ? ತುಗೀ, ಸಿನಗೂ ಹಾಗೆಸಿಸುತ್ತದೆಯೇ?’

‘ಭಾವೀ ಪ್ರಚರಾದ ನಿನ್ನಂಥ ತರಣರನ್ನು ಸರಕಾರವು ಎಂದಿಗಾದರೂ ಬಟ್ಟಿತ್ತೇ?’ ಎಂದು ಹೊನ್ನಕು ಸಕ್ಕಳು.

ರಾಬಿಯ ಕವ್ವು ಕಣ್ಣಿಗಳು ಏನಿಸಿದವು. ಮನೆಯ ಸುತ್ತು ಮುತ್ತಲನ ಹೊಲಗಳ ಕಡೆಗೆ ಸೋಡಿದನು. ಅವು ಹಳದಿಬಣ್ಣಿದವಾಗಿ ವಾಗಿದ್ದವು; ಸುಗ್ಗಿಯು ಇನ್ನೇನು ತಪವಾಗದು. ಆ ಮೇಲೆ. ....

ಇಂದಿನಿಗೆ ಗತಿಸಿದವು. ನಡುಗಡ್ಡೆಯ ತುಂಬೆಲ್ಲ ಹಾಯಾಕಾರ ವೆದ್ದಿದೆ. ‘ನಿಮ್ಮ ಅರಸನಿಗಾಗಿ, ನಿಮ್ಮ ಜನ್ಮಭೂಮಿಗಾಗಿ ನೀವೆಲ್ಲರೂ ಬರಬೇಕು.’ ಎಂದು ಸಾರ್ಥಕವಾಗಿ ಲಾರ್ಡ ಕಿಂಗ್ಸನರನು ಡಂಗರ ಸಾರಿದ್ದಾನೆ. ಪ್ರತಿಯೊಂದು ಮನೆಯ ಗೋಡೆಗಳಿಗೆ ಈ ರಾಬಾಟ್ಟೆಯನ್ನು ಅಂಟಿಸಿದ್ದಾರೆ. ಪ್ರತಿಯೊಂದು ಪತ್ರಕೆಯಲ್ಲಿಯೂ ದಷ್ಟಕ್ಕೂರಗಳಲ್ಲಿ ಮುಂದಿತವಾಗಿದೆ. ತೀರ ದೂರಿನ ಸ್ಥಳಗಳಿಂದಲೂ ತಪಾಳರು ನಾ ಮುಂದೆ, ನೀ ಮುಂದೆ ಎಂಬ ಉತ್ಸಾಹದಿಂದ ಸೈನ್ಯಭರತಿಯ ಸಿಳಾಣಕ್ಕೆ ಸುಗ್ಗಿತ್ತಲಿದ್ದಾರೆ. ಇತ್ತು ಹೊನ್ನಕು ಮತ್ತು ರಾಬಿಯು ತನ್ನ ಸುಗ್ಗಿಯನ್ನು ಒಕ್ಕೂಪದರಲ್ಲಿ ವಾಗ್ನರಾಗಲಿದ್ದಾರೆ. ಹೊನ್ನಕು ಮಾತ್ರ ತನ್ನ ಉಕ್ಕೇರಿ ಬರುತ್ತಿರುವ ಮನಸ್ಸಿನ ಮರಮಲಿಯನ್ನು ಪ್ರತಿಡಿನಾದರೆ ಹೊಂಡಿಸು.

‘ಆಯ್ಲೋ! ನಾನೂ ಗಂಡಸೇಕೆ ಆಗಲ್ಲಿ?’

‘ತುಗೀ, ನೀನಿಲ್ಲ ಯುದ್ಧಕ್ಕೆ ಹೊಗಲಿಚ್ಚಿಸುವಿಯಾ?’

‘ಹೊಗಿದೇನೂ ಮಾಡಲಿ?’ ಎಂದೆನ್ನ ತ್ವರಿತ ಹೊನ್ನಕು ತಲೆಯನ್ನು ಅಲ್ಲಾಡಿಸುತ್ತು ಮರಮಲಾತನಾಟದಿಂದ.

ಬೆಳೆಯನ್ನು ಕೊಯ್ದು ಗೂಡು ಹಾಕಿಪರು; ಹೊಲಿದ್ದ್ಲಿಯ ಕೆಲಸ ಹೆಲ್ಲವೂ ತೀರಿತು. ಬಣಿಸೆಯನ್ನೊಳ್ಳುವರು ಹಾತ್ರು ಉಳಿದಿತ್ತು. ಸಂಜೀಯ

విధారక్కేందు రాచుయు పట్టణక్కే వోగిద్దను. తండ్రి-మగళిభూరీ వసేయించగే శురీరద్వారీ. ముగదుకను మాత్ర అదేకోఏ వసేఎ గంభీర ముఖిచుచ్చయిననొంద్దునే. శ్రీమయిన్ యుద్ధమ్మా, ఆదర పరిణామమ్మా ఆనస మససిన నుంచి సుఖిదాచయక్కిరుబు దేందు కట్టిసంబంధాన్ని.

‘ರಾಸವು ಇತ್ತೀಚೆ ಬಲು ಚಂಚಲನಾಗಿದ್ದಾನೆ’ ಎಂದು ತಂಡವು ಸುಧಿದನ್ಯ.

‘ఇదేనాక్కుయ్య’ పెంచు నేడ్లోసభించిశే.

ಈ ಸಮಯಕ್ಕೆ ಸರಿಸಾಗಿ ರಾಷ್ಟ್ರೀಯ ಒಮ್ಮೆಲೆ ಬರ, ಗಾಳಿಯಂತೆ ಮನೆಯೊಳಿಕ್ಕೆ ಸುಗಿ ದನು..

‘ತುದೆಯೇ, ನಾನೂ ಯೂದ್‌ದಲ್ಲಿ ಸೇರಿಕೊಂಡೇನು. ವೇಗೇನಾ ನಾನೂ ಬೆಳೆಲ್ಲ ಸೋಂಡು! ’ ಎವು ರಾಬರ್ಟು ಒಟ್ಟೇರ್ ಉತ್ಸಾಹದಿಂದ ಮೇಡಿದೆನು.

పేరొనశు తన్న ఎరడక క్షేగాంచ ఆవన కొరళిగే అట్టిమట్టి  
యాకిచవణి, అవస్తిగొందు ముచ్చు కొట్టిఖ. ముచ్చుకను పనేనేంఏ  
జాచుల్లి ఒట్టగుట్టి, మంగొంకిష్టలు అట్టిపన్నెరి చోదను.

ಕೆಲವೊಂಗು ದಿನಗಳು ಸಂದರ್ಭದಲ್ಲಿ, ರಾಬರ್ಯು ಹೊರಡುವ ದಿನವ ಸಂಜೆ. ರಾಬರ್ಯು ಹೊರತಾಗು ಮನಸೆಯವರೆಲ್ಲರೂ ಚಯಾಪಾನ ಕಾಣುತ್ತಿದ್ದಾರೆ. ಇದ್ದಾರಾದ ಮೇರ್ಚಿನ ಒಂದು ತುದಿಗೆ ಮೂರು ಕೆಸು, ಇನ್ನೊಂದು ತುದಿಗೆ ಆಷಾಗಳು ಕುಳಿತ್ತಿದ್ದಾರೆ. ಮಾರ್ಕ್ಸಿಗಳ ಸದಾ ಪಳಿಯಂತೆ ಮೋನಿಫ್ರು ಇಂಬಿಸ್ಟ್ರಾಟ್‌ದಾರ್ಥಿ. ರಾಬರ್ಯು ಶಾಕಿಯು ಇತ್ತು ಧರಿಸಿಕೊಂಡು, ಕುಳಿಮುಕ್ತ, ಬಾಣಿಂಡಿಸಧಾರ್ಟಿಯ ಸಿಳ್ಳಿಸ್ತು ಹಾಕುತ್ತು ಅಳ್ಳೆದಿಂದ ಕೆಳಗಿಳಿದು ಬರತೊಡಗಿದ್ದಾನೆ. ತನ್ನ ಅಣ್ಣಿನು ಇಷ್ಟು ಸುಂದರೀನಾಗಿ ಕಂಡುದಿಸ್ತು ಮೋನಿಫ್ರು ಇದುವರೆಗೆಂದೂ ಕಂಡಿರಲಿಲ್ಲ; ಎನ್ನೆ ಪಿಳುಕಿಸದೆ ಅವನನೆ, ನೋಡುತ್ತಲಿದ್ದಾರೆ.

‘ಯೂದ್ರಕ್ಕೆ ಹೋಗಿ ಬರುವೆನು ತಂಡೆಯೇ, ತಂಗಿಯೇ, ನನ್ನ

ಪ್ರಿಯ ಒನರೇ' ಎಂದು ಧ್ಯೇಯದಿಂದ ಹೇಳಿದವನೆ, ದಾರಿಯಸ್ತೇ ಒಂದಿವನು. ಅವನ ಮೈಯು ರಣೋತ್ಸಾಹದಿಂದ ತುಂಬ ತುಳುಕಾಡು ತ್ವರಿತವು.

ಅನ್ನನ ಕೈಯಲ್ಲಿ ಕೈಹಾಕಿ ವೋನಳು ಅವನನ್ನು ಹುರಿದುಂಟು ಸುತ್ತು, ದೊಡ್ಡ ದೊಡ್ಡ ಹೆಚ್ಚಿಗಳನ್ನು ಕುಕ್ಕತ್ತ, ಮಹಾದ್ವಾರದವರೆಗೆ ಕಳುಹಬುದಳು. ಸೀನು ಎಷ್ಟೇಷ್ಟು ಹೆಚ್ಚು ಒಮ್ಮನ್ನರನ್ನು ಕೊಲ್ಲು ಏಯೇ ಅಷ್ಟೇಷ್ಟು ಹೆಚ್ಚು ತನಗೆ ಆಸಂದವಾಗುವದೆಂದು ರಾಬಯಿ ಮುಂದೆ ಹೇಳುತ್ತ ಸಾಗಿದ್ದಳು. ಒಮ್ಮನ್ನರು ಕಂಬ್ಯಾ ಒನರು! ಕಂಪಕರು! ಅಯ್ಯೋ ಅವಳೂ ಹೋಗಿದ್ದರೆ ನಿರ್ಬಾಂತಿದ್ದಳೋ ಎನ್ನೋ! ಯಾರು ಬಲ್ಲರು.

ರಾಜಪುರೀದಿಯಲ್ಲಿ ಉತ್ಸಾಹಿತ ಒನರ ಕೇಕೆಯಂದ ನಿಸರಿಸುತ್ತಿದೆ. 'ಟಿಪ್ಪುರಿ' ಎಂಬ ಗೀತವನ್ನು ಹಾಡುತ್ತ, ಸುತ್ತುಮುತ್ತಲಿನ ಯಾತ್ರೆಗಳಿಂದ ಬಾಕಿ ಅಗಳನ್ನು ತೊಳ್ಳು ಸನಯುವಕರು ತಂಡೋಹತಂಡ ವಾಗಿ ಗುಂಪುಗಳಾಗಿ ಹೊರಟಿದ್ದಾರೆ. ಅವರ ಮುಂಬಿಗಳ ಮೇಲೆ ಯಾದ್ದಿದ ಉತ್ಸಾಹ, ಆಸಂದವ, ಒಜೆದು ಕಾಣುತ್ತಿತ್ತು.

ರಾಜಯೂ ಆ ಗುಂಪಿನಲ್ಲಿ ಸೇರಿದನು. 'ಕರ್ಕಾವಾಯಾಟ್ರಕ್ಕ' ದಮ್ಮಾಲೆ ಯನ್ನು ದಾಟುವವರಿಗೆ, ವೋನಳು ಸಿಂತಲ್ಲಿಯೆ ಸ್ವಿತುಕೊಡು ಅಣ್ಣ ಸನ್ನು ಒಂದೇಸವನೆ ಫೋಡುತ್ತಿದ್ದಳು. ಅವನು ಮುಂದೆ ಮುಂದೆ ಸಾಗಿದಂತೆ ಹಿಡಗಳು ಅವನನ್ನು ಮರೆಯಾಗಿಸಿಟ್ಟಿವು. ಅಮೇಲೆ ಅವಳು ತೀರ ಮೆಲ್ಲಿಟಿಯಾಡುತ್ತೆ ಮನೆಯ ಕಡೆಗೆ ಹೊರಳಿದಳು.

'ದೇವರ ದಾರಿಯು ಸಮುದ್ರದ ಮೇಲಿದೆ; ಆ ದಾರಿಯೂ ಒಮ್ಮ ಆಳವಾದುದು. ವಾಸವರ ಶಕ್ತಿಗೆ ಸ್ವಿಲುಕದ ವಾತು ಅದು' ಎಂದು ಗುಣಗುಡುತ್ತ ಮುಂದುಕನು ಭಾರವಾದ ಮನಸ್ಸಿನಿಂದ ಮಳಗುವ ಕ್ಷೇತ್ರದಲ್ಲಿಯಾಗೆ ಹೋದನು.

ಎರಡು ತಿಂಗಳು ಕಳೆದುವು. ವೋನಳು ಒಕ್ಕೆಲತನವನ್ನು ಒಮ್ಮ ದಕ್ಕುತ್ತೇಯಂದ ಸಾಗಿಸಿದ್ದರಿಂದ, ಎಲ್ಲವೂ ಸುಸೂತ್ರವಾಗಿ

సాగిత్తు. పారకేళ్లందుసల వాత్ర రాష్ట్రంద పత్రవు తప్పదే బరుత్తులిదే. ఆవన వోదలిన పత్రగళు లుత్తాప్రితపగియాడు, చయ్యోక్కుపగాన వాడువంథపూ ఇరుత్తిద్దును. యుద్ధమ బండు పటీయ చెన్నాటపు. దొడ్డెందు సాయన కాయ్యవు. రాష్ట్రయు రక్షాంగించ మూంభాగశ్శే బేగనే కేసల్పుతక్కుపను. బరబడుత్తే అవసించ లుద్దవాడ పత్రగళు—బలు గంభీరవాడువు—బరతోడ గిదను. ఆవన బగ్గె అష్టోందు కాళబింబాంబ కారణిరలిల్ల. ఆవను చెన్నాగియే ఇద్దానే. ఇవరు ఆ సీజ మైరిగళన్ను ఆల్ఫావకాతదల్లియే సుంగి సీరు చుటిచు, కీసోమాసో బరువడ రోళగాగి నురళి బరబముచెందు కాయానశట్టులాగిదే.

ప్రతిదిన రాత్రి ఉంటవాదేడనె, బైబలీల్లందస్తు పట్టు బేరే యావుదన్నా ఎండూ ఓదద మూడుకను ఒలీయ బటయల్లి కుళితు, తన్న పరిచారకర ముందే ఈగ వత్తమానపత్రగళన్ను ఓది హేళువుదరల్లి నుగ్గునాగుత్తిద్దానే. యుద్ధద సుద్దయ హోరతు ఇన్నావుదఱ ఇరుత్తిరలిల్ల. బైబ్లువ్యాసాల్లి ఒమ్మస్తురు వాంచిద హృదయద్వానికి యావళిగల సుద్దయు తప్పదే బరుత్తుత్తు. వోనిఖ సిట్టు తలీగేరి పట్టుతు. దేవరు యాకి ఈ పకుబాతియ ఒమ్మస్తురస్తు బేటియాది ఒగత్తినోళగింద సనుంలనాకపదిన బారదు? ఇవళే దేవరు ఆగిప్పరే ఆవకాతవేషమై పిచియుత్తి ద్విల్లపేనోరై యారిగి గొత్తు! ముదుకను వాత్ర యుద్ధద ఏషయశ్శే ఏనూ మాతనాడుత్తిరలిల్ల.

దేవర పార్థసేగళనేన్నోర్దాన సమయ బందరే ముందు కను ఓదులు మనబారద్దిరింద ములగలు నుసుళుత్తిద్దును. దేవర దారియు కత్తులు కత్తులాడుదు. ఆదరథపేనిరబయుచెందు యారు హేళబల్లరు?

చోగాలద రాత్రియు దొడ్డెదు. బేగనే బోగాగునదిల్లీందు

ಬೇಸತ್ತು ಮೂರುಕನು ನತ್ವವಾನ ಪತ್ರಗಳನ್ನು ಓದುಹತ್ತುವನು. ಲಂಡನ್ ಪಟ್ಟಣದಲ್ಲಾದ ಎದೆ ಬರಿಯುವಂಥ ಕೊರ ಕೃತ್ತಿದ ಸದ್ಯಾಯು ಅವನನ್ನು ತಲ್ಲಿಗೊಳಿಸಿತ್ತು. ಇಂಗ್ಲಿಷ್ ಜನರು ಯಾವ ಚರ್ಚನ್ನರನ್ನು ಈ ವರೀಗೆ ಸಂಭಗೀಯಾಳ್ ಸ್ನೇಮಿತರೆಂದು ಭಾವಿ ಸಿದ್ದರೇ ಅಂಥವರೆ ಈಗ ವಂಚಕರಾಗಿ ಪಟ್ಟಿದ್ದಾರೆ. ಮುಖ್ಯಾನ್ನದ ದಾಕಿಯು ಲಂಡನ್ ಪಟ್ಟಣದ ಮೇಲಾಯ್ತು. ಬೇಸ ಹತ್ತಾಕಾಂಡ ವಾಗಬಿದ್ದರೂ, ಒವ್ವನ್ನರು ಹೇಳಿಕೇಳಿ ಎಚ್ಚರಿಕೆಯನ್ನು ಕೊಡಹತ್ತಿದ್ದಾರೆಯ ಮಾತ್ರ ಬಲು ಸ್ಪೃಷ್ಟಿವಾಗಿ ಕಾಣಹತ್ತಿದೆ.

‘ಸರಕಾರವರು ಈ ದೀಶದೊಂದ್ಲೋನ ಎಲ್ಲ ಚರ್ಚನ್ನರನ್ನು ಓದಿದು ಹಾಕಿ ತುರಂಗದಲ್ಲಿ ಯಾಕಿಡಬಾರದು? ಸ್ಕೃತಿಯೊಂದು ಆ ಪಿಣ್ಣೀಯಾ ಹಾಗೆಯೇ. ಕುತ್ತಿಗೆಂಬ್ಲಿಯ್ಯಾಕರು! ಕೂಲಿಗಡಿಕರು! ನಿಶ್ಚಯಾಸಫಾತಕಿಗಳು! ಎಂದು ಹೊಸಕು ಉದ್ದಾರ ತೆಗೆಯುತ್ತಲೇ ಇದ್ದಳು.

ಬ್ರಿಬಳಿನ್ನು ಓದಬೇಕೆಂದು ಮೂರುಕನು ಶುಸ್ತಿಕವನ್ನು ತೆಗೆದವನು ಓದಲಾಗದೆ ಮುಂಚ್ಚಿ ಅಟ್ಟಿಕ್ಕೇರಿದನು.

‘ತುಂಗಾ, ಸೇನು ಬಲು ಕಲ್ಲಿದೆಯವಳು, ಕಟುಕಳು’ ಎಂದು ಅವನವನು. ಅವಳಿಗಾದು ಸ್ಪೃಷ್ಟಿವಾಗಿ ಕೇಳಬರಲಿಲ್ಲ.

## ವೀರಸ್ಪುಗ್

ಕ್ರಿಸ್ತಾವಂಸ್ ಬಾತು, ಮಂಗಿದೂ ಪಟ್ಟಿತು. ವಸಂತವು ಕಾಲು ಜಾಡಿದೆ; ಬ್ರಿಜಗಳನ್ನು ಪ್ರತಿದಾಢಾರೆ. ಜೀಗಾಲದ ತುರಂಗವಾಸದಿಂದ ಬಂಜಗಡೆ ಹೊಂಬಿದು ದನಕರುಗಳೆಲ್ಲ ಗುಡ್ಡದಲ್ಲಿ ಮೇರಿಯಲು ಹೊರಗೆ ಹೊರಿನೆ; ಆದರೆ ಯುಂದ್ರವು ಮಾತ್ರ ಏಡಿಬಿಡದೆ ಸಾರಾದೆ. ರಾಷ್ಟ್ರಯು ಇನ್ನೂ ಮರಳಿ ಮನೆಗೆ ಬಂದಿಲ್ಲ.

ವಸಂತಕಾಲದ ಒಂದು ಮುಂಬಾವು. ಹೊನ್ನೆನ್ನು ಗಾಡಿಯಲ್ಲಿ ಕುಳಿತುಕೊಂಡು ಪೀಠಾಪಟ್ಟಣದಿಂದ ಮನೆಗೆ ಬರಹತ್ತಿದ್ದಾಳೆ. ತನ್ನ

ತಂದೆಯು ಅದಾರೇ ಮಾನವರು ಸಭ್ಯಗೃಹಸ್ಥಾದ್ಯಾಡನೆ ಮೊಲದ ತುಂಬ ಅಲೆದಾಡುವದು ದೂರಸಿಂದಲೆ ಅವಳ ಕಣ್ಣಿಗೆ ಬಿಡ್ಡಿತು. ಒಬ್ಬನು ಮುಖ್ಯಾಧಿಕಾರಿಯ ಉಡುಪುತ್ತೊಟ್ಟಿದ್ದನು. ಉಳಿದಿಬ್ಬರು ಸಾದಾ ಉಡುಪಿನಲ್ಲಿ; ತಲೆಗೆ ವಾತ್ರ ರೀತಿಯೆಂದು ಟೊಪ್ಪಿಗೆ.

ಅವಳು ಮನೆಗೆ ಹೊರಳನ ಪಾರಿಗೆ ಬರುವಷ್ಟುರಲ್ಲಿ ಗುಡ್ಡೆದ ಬದಿಳಿಂದ ನಾಲ್ಕುನೆಯವನೆಂಬುಸು ಇಳಿದು ಬಂದು ಅವರುಳಗೆ ಸೇರಿ ದುದು ವೋನಿಕ ಕಣ್ಣಿಗೆ ಬೆಕ್ಕು. ಅವನ ಹೈಯ್ಯುಲ್ಲಿ ಬಾಕೀಳೆಂಬೆ, ಕೈಯಲ್ಲಿ ಬಂದು ಬಂದೂಕು. ಜೊತೆಗೆ ಇ-ಇ ಬೇಟೆಯ ನಾಯಂಗಳು. ನಾಲ್ಕುನೆಯವನು ಯಾರೆಂಬುದನ್ನು ಅವಳು ಕೂಡಲೆ ಗುರುತಿಸಿ, ಅವನು ತೆರ್ಮು ಹೊಲದ ಬಂಯನೆಂದು ಕಂಡುಬಿಟಿದಳು. ಮುಂದೆ ಸಾವಕಾಶ ವಾಗಿ ಗಾಟಿಗೆನ್ನು ಹೊಡೆದುಕೊಂಡು ಬರುತ್ತಿರುವಾಗ ತನ್ನ ತಂದೆಯು ಹೊಲದ ಯಂಬಾನನೊಡನೆ ವಾತನಾಡುವದು ಕೇಳಿಸಿತ್ತು:

‘ಆದರೆ—ಯುದ್ಧವು ನುಗ್ಗಿದ ವೇರೆಲೆ, ಈ ಹೊಲದ ಗತಿಯೇನ್ನು, ಯಂಬಾನರೇ?’

‘ಆದಕಾಂಗಿ ಈಗ ಚಿಂತಿಸುವ ಕಾರಣವಿಲ್ಲ. ಇಟೀ ಆಯುಷ್ಯವೆಲ್ಲ ನೀನು, ನಿನ್ನ ಮಕ್ಕಳು—ಮರಿಗಳು ಸಮಿತಿ ಇಲ್ಲಿಯೇ ಇರುವುದುಂತೆ’ ಎಂದು ಹೊಲದ ಯಂಬಾನನು ಉತ್ತರವಿತ್ತನು.

ವೋನಿಕು ಕುದುರೆಯನ್ನು ಅಡರ ಸ್ಥಳದಲ್ಲಿ ಕಟ್ಟಿಹಾಕಿ ಮನೆ ಯೋಳಹೊಕ್ಕಳು. ಆ ಸಭ್ಯಗೃಹಸ್ಥಾರ್ಲಿರೂ ಹೋದವೇರಲೆ, ಅವಳ ತಂದೆಯು ಆಕೆಯ ಹತ್ತಿರ ಬಂದನು. ಯಾವ ವಾತಕತೆಗಳಾದನೆಂಬುದನ್ನು ಮುದಕಷ್ಟ ತೇಕುತ್ತ ಅವಳ ಮುಂದೆ ಬಂಡೂ ಬಡದಂತೆ ಹೇಳಿದನು. ಆಗಲೆ ಬಂದ ಆ ನಾಲ್ಕುರಲ್ಲಿ ಒಬ್ಬನು ಈ ಸಡುಗಡ್ಡೆಯ ಗವ್ನರ್ ರನು; ಉಳಿದಿಬ್ಬರು ಹೋನ್ನು ‘ಅಷ್ಟಿಸಿನಲ್ಲಿರತಕ್ಕ ದೊಡ್ಡ ಅಧಿಕಾರಿಗಳು.

‘ಮಂಗಳೇ, ನಿನ್ನ ಆ ಅಭಿವಾರ್ಯದಂತೆಯೇ ಲಂಡನ್ ದಲ್ಲಿರುವ ಸರಕಾರವು ಅಭಿವಾರ್ಯವರ್ತ್ಯಂತೆ ಕಾಣುತ್ತದೆ’ ಎಂದು ತಂದೆಯು ಹೇಳಿದನು.

‘ಅದೇನು?’ ಎಂದು ಹೊನೆಕು ವಿಚಾರಿಸಿದಳು.

‘ಈ ದೇಶದಲ್ಲಿರುವ ಏಷ್ಟು ಒಮ್ಮೆನ್ನು ರಸ್ತು ಬಂಧಿಸುವದು.’

‘ಬಂಧಿಸುವದೆ? ಹಾಗೇವರೇನು?’

‘ಹಾವಳಿಯನ್ನು ಹಾಕಿದೂತೆ ಒತ್ತೆಟಿಗೆ ಅವರೆಲ್ಲರನ್ನು ತಂಡು ಯಾಕುವದು.’

‘ತುರುಗಡಲ್ಲಿಟ್ಟಂತೆಯೇ!’

‘ಹಾಡು, ಹಾಗೆಯೇ.’

‘ಒಳಿತಾಯಿತು. ಸೀಜರು! ವಂಜಕರು! ಅಂವರೆ ಅವರಿಗೆ ಬುದ್ದಿ ಬರುವದು. ಆದರೆ ಆ ಗೃಹಸ್ಥರೇಕೆ ಇಲ್ಲಿಗೆ ಬಂಧಿಸ್ತುರು?’

‘ಗ್ರಹಸ್ಥರನು ಅವರನ್ನು ಕರೆತಂಬಿದ್ದನು. ಈ ನಾಕಾಲೀನೀಯ’ ಪರದೇಶನೇ ಅವರನ್ನು ಬಂಧಿಸಿದಲು ಯೋಗ್ಯ ಸ್ಥಳವೆಂದು ಅವರಿಗೆ ಕಂಡುಬಂಧಿದೆ.’

ಹೊನೆಕು ಇದನ್ನು ಕೇಳಿ ಬೆಂಬ್ರಾಡಳು.

‘ಪನ್ನ? ಆ ಸರಪತೆಗಳು ಇಲ್ಲಿಗೆ ಬಂದ ಹೇಳಿ ನಾವು ಇಲ್ಲಿಂದ ಕಾಲ್ಪಿಗೆಯಬೇಕಾಗುವದ್ದೋ?’

‘ಹಾಗೇನೂ ಇಲ್ಲ’ ಎಂದು ಮುದುಕನು ಹೇಳುತ್ತ ಮಾತನ್ನು ಮುಂದುವರಿಸಿದನು. ತಾನೂ, ತನ್ನ ಪರಿವಾರವೂ ಇಲ್ಲಿಯೇ ಇದ್ದು ಕೊಂಡು, ತೀರ ಗುಡ್ಡದ ಬದಿಗಿರುವ ಹುಲ್ಲುಗಾವಲನನ್ನು ತನ್ನ ಕೈಯಲ್ಲಿರಿಸಿಕೊಳ್ಳಬೇಕು; ಮತ್ತು ಬಂಧಿತ ಒಸರಿಗೆ ಬಳ್ಳಿ ಹಾಲನ್ನು ಪೂರ್ಪುಸ್ತಕಿಡಿಕೆಂಬ ನಿರ್ಣಯವಾಗಿದೆಯೆಂದು ಅವರಿಗೆ ಹೇಳಿದನು.

ಹೊನೆಕು ಬಳ್ಳ ಕುಪ್ಪದ್ದಾಳಾಡಳು.

‘ಫಾನ್ಸುಡಲ್ಲಿ ಸಮ್ಮು ಹುಡುಗರನ್ನು ಕೊಳ್ಳುವಂಥೆ ರಕ್ಷಣರ ರಕ್ತದನರಿಗೆ ನಾವು ಹಾಲುಣಿಸಿ, ಅವರನ್ನು ಜೊಎಂಬ ಮಾಡುವದಕ್ಕೆ ಇಲ್ಲಿರಬೇಕೆಂಬ ಅಭಿಪ್ರಾಯವೋ ಹೇಗೆ? ಎಂದಿಗೂ ಆಗದ ಮಾತು! ಇಂಥಿದನ್ನು ಮಾಡುವದು ಈ ಒಸ್ತುಡಲ್ಲಿ ಸಾಧ್ಯವಿಲ್ಲ’ ಎಂದಾದಿದಳು.

ಅವಳ ಶಂದೆಯು ಇದನ್ನು ನಿರಾಕರಿಸಲೇಬೇಕು. ಬೇರೆ ಉವಾ

ಯವೇ ಇಲ್ಲ. ಏನೇ ಆದರೂ ಲಾವಣಿ ಪಿಡಿದ ಅವಧಿಯು ಮುಗಿಯುವ ವರೆಗೆ ಈ ಹೊಲವು ಇವರದೆಯಲ್ಲವೇ?

‘ಈ ದೋರೀಪಿಗಳನ್ನು ಇನ್ನೆಲ್ಲಿಯಾದರೂ ಬಹಿನ್ನಡಲು ಬೇರೆ ಸಫಲವನ್ನು ಸೂರ್ಯಿಕೆನಳ್ಳಿಬೇಕೆಂದು ಗವ್ನರಾರ್ನಿಗೆ ಹೇಳಬೇಕು’ ಎಂದು ಮೋಸಳು ಗಡ್ಡಿರಿಸಬಹುದು.

‘ಹಾಗೆ ಹೇಳುವದು ತನ್ನ ಕೈಯಿಳ್ಳಣಿನ ವಾತಲ್ಲ. ಯುದ್ಧದ ಕಾಲಕ್ಕೆ ಸರಕಾರವು ಉನಿನ್ನರ್ವಿಬೇಡುವದೋ ಅದೆಲ್ಲವನ್ನೂ ಪ್ರಬರು ತತ್ತ್ವಲೇಬೇಕು. ಅದು ಅವರ ಕರ್ತವ್ಯ’ ಎಂದು ಅವಳಿಗೆ ಸಮಾಧಾನವಿಂದ ತಿಳಿಸಿ ಹೇಳಿದನು.

‘ಆಪ್ತಾರ್ಥಿ. ಇವಾಯವಲ್ಲ. ಅವರು ಹೊಲವನ್ನು ತೆಗೆದು ಕೊಳ್ಳಲಿ. ನಾವೇ ಇನ್ನೆಲ್ಲಿಗಾದರೂ ಹೊರಟುಹೋಗೋಣ. ಇಲ್ಲಿರು ವರು ಸರ್ವಧಾರಾ ಬೇಡ.’

ಉನಾದರೂ ತಾನು ಇಲ್ಲಿರಲೇಬೇಕೆಂದು ಮುದುಕನು ಹೇಳಿದನು. ಕರ್ತವ್ಯಬಿಧಿ ನಾದುದನ್ನು ತಪ್ಪಿಸಲಾರನು.

‘ಹಾಗಾದರೆ ನಾನು ಅವರಿಗೆ ಬೇಡವೋ? ಒಳ್ಳೆರಿದಾಯ್ತು ಬಡು.’

‘ಹಾದು. ಅದು ಸರಿ. ಇಲ್ಲಿ ಹೆಂಗಸರ ಸುಳಿವೇ ಬೇಡವನ್ನು ತಾತ್ತರೆ ಸರಕಾರವಾರು. ಆದರೆ ನನ್ನ ಪರಿಸ್ಥಿತಿಯನ್ನು ಕಂಡು ಬಬ್ಬಿ ಚಳ್ಳುವಾಗಳು ಇರಬಹುದೆಂದು ಅಭಿಪೂರ್ಯವಟ್ಟಿದ್ದಾರೆ.’

‘ಆ ಬಬ್ಬಿನು ನಾನಾಗಳಾರೆ. ಆಗುವದು ಶರ್ಕರಾವಲ್ಲ’ ಎಂದು ಸ್ವಪ್ಷ್ವವಾಗಿ ಹೇಳಿದಳು.

‘ನಾನು ತೀರ ಮುದುಕ. ಇದೊಂಬ್ಬು ಮಗನಾದ ರಾಬಿಯು ಯುದ್ಧದಲ್ಲ! ನಿನ್ನ ಹೊರತು ನನಗೆ ಯಾರು ದಿಕ್ಕಿದಾದರೆ? ಇಂಥ ಹೊತ್ತಿನಲ್ಲಿ ಸನ್ನಿಸ್ಯಾ ಬಂಟು ಹೇಳಿಗುವದು ಸಿನಗೆ ಸರಿಯಾಗಲಾರದು’ ಎಂದು ಮುದುಕನು ಸಾಧಕಬಾಧಕ ರೀತಿಯಿಂದ ಅವಳನ್ನು ಅಲ್ಲಿರುವಂತೆ ಒಪ್ಪಿಸಿದನು.

ತನ್ನ ತಂದೆಯ ಈ ಅವಸ್ಥೆಯನ್ನು ಕಂಡು, ಮನಗರಿ ಕಟ್ಟಕಡಿಗೆ

ಮೋನಕು ತಂದೆಯ ಮಾತರಿಗೆ ಇಲ್ಲಿನಲ್ಲಿ. ತಂದೆಯ ಸಲುವಾಗಿಯೇ ಅವಳಿಗೆ ಇರುವ ಭಾಗಿತ್ವತ್ವ. ಆದರೆ ಒರ್ಪಣ್ಣರ ಮಧ್ಯದಲ್ಲಿದ್ದು ಕೊಂಡು ಅವರಿಗೆ ಸಹಾಯಮಾಡುವ ವಿಚಾರವನ್ನೇ ಅವಳು ಏಂತಿವಾರಿ ತಿರಸ್ಕರಿಸದೆ ಬಿಡಲಿಲ್ಲ.

‘ಇಲ್ಲಿರುವದು ಯುದ್ಧಕ್ಕಿಂತ ಕೇಂಡು! ಸಾಫಿರ ಪಾಲು ಕೇಂಡು’ ಎಂದು ಅವಳು ಸಿಧ್ಯಾರಿಸಿದ್ದಿಂದು.

ಹದಿನ್ಯೇದು ದಿನಗಳು ಕಳೆದುವು. ವಾಗಿನಗಟ್ಟಿ ಇಟ್ಟಂತಿ, ಸುಣ್ಣಿ, ಇವಾರತಿಯ ಕಟ್ಟಿಗೆ ಮತ್ತು ಮನೆಕಟ್ಟಲು ಬೇಕಾಗುವ ಸಾಮಾನ್ಯ ಗಳಿಲ್ಲವೂ ಬರಹತ್ತಿದ್ದವು. ಮುಖ್ಯತಾತಿಯ ಸಿಂಬಿಗಳಂತೂ ಲೆಕ್ಕಿನಲ್ಲಿ ದಷ್ಟು ಬಂದು ಬೀಳತೊಡಗಿದ್ದವು ಹಗುಲು ರಾತ್ರಿಯೇಸ್ವದೆ ಬಟಗರು, ಕವಾತ್ಯರು ಗೌಂಟಿಗಳು ತೆರಪಿಲ್ಲದೆ ದುಡುಹಂತ್ತಿದ್ದರು. ಹಸಿರು ಮುರಿಯುವ ಹೊಲಗಳ ಸಡುವೆಯೇ ಕಾಲುದಾರಿಗಳು ಮಾಡಲ್ಪಟ್ಟವು. ಇಕ್ಕಟ್ಟಾಗಿದ್ದ ದಾರಿಗಳು ರಾಬಡ್ರೀಗಳಂತೆ ಸಸ್ತಾರವಾದವು. ಸುತ್ತಲೂ ಬೇಲಿಗಾಗಾ ಹಚ್ಚಿದ ಹಂಬಿತಲು ಬಂದ ಗಿಡಗಳನ್ನು ಕಡಿದೊಗೆದು, ಬುಡದಲ್ಲಿ ಡಾಂಬರು ಬದಿದ ಕಟ್ಟಿಗೆಯ ಕಂಬಗಳು ಸಿಲ್ಲಿಸಲ್ಪಟ್ಟವು. ಮನೆಗಳೂ, ಚಪ್ಪರಗಳೂ ಸಾಲುಸಾಲಾಗಾ ಎಲ್ಲೆಲ್ಲಿ ಸೇನ್ಯಾದಿ ದರೂ ಕಾಣತೊಡಗಿದವು. ಮೋನಕು ಮಾತ್ರ ಇದಕ್ಕೆ ನಾಟಿವೆಂದು ಹಂಸರಿಟ್ಟಿಂದು.

ಪ್ರೀದಿಯ ಎಡಗಡೆಯ ಭಾಗದ ಸುತ್ತಲೆಲ್ಲ ಎರಡೆರಡು ಸಾಲಿನ ಮುಖ್ಯ ತಂತ್ಯಾಸ್ಯ ಭವ್ಯವಾಗಿ ಬಿಗಿದದ್ದರಿಂದ ಕಾಡುವಶಿಗಳ ಪಿಂಜರದಂತೆ ಆ ಪ್ರದೇಶವು ಕಾಣತೊಡಗಿತ್ತು. ಅದ್ರಿಗ ವಾಸಿಸಲು ತಕ್ಕುದಾಗಿ ರೂಪುಗೊಂಡಿತು. ಇದೇ ನೊಡಲನೆಯ ಕಂಕಾಂಡು.

ಅಲ್ಲಿಯ ಹೆಣ್ಣು ಮಕ್ಕಳಿಂದರೆ ಮೋನಕೆಬ್ಬಿಳಿ. ಉಳಿದ ಎಲ್ಲ ಹೆಣ್ಣು ಮಕ್ಕಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಅವರ ಸ್ಥಳಗಳಲ್ಲಿ ಗಂಡಸರು ಹುಡುಗರು ನಿಯಮಿಸಲ್ಪಟ್ಟಿದ್ದಾರೆ. ತೆಗೆದುಹಾಕಲ್ಪಟ್ಟ ಹೆಂಗಸರಲ್ಲಿ ಪೀಲಪಟ್ಟಣದ ಬಟ್ಟ ಚಪಲೆಯಾದ ಲೀಮೂಕಿನ್ನು ಸಾ

ఎవరు యొద్దు ద నోచులు రాబియ మేర్లె కణ్ణిట్టిద్దుణు. అవళు తల్లియే ఇదయే సిదశు; ఆవరె పోనశ అవళన్ను ఒత్తాయు పటిసే తట్టిప్పుడు.

సండియు సువారు కట్టకచేయ గాడియు సీటియు వోన  
ళగు కేళిసితు. స్ట్రో మొత్తిన మేలి స్పెన్సికర నడిగేయ రవారవా  
ఎంబ కూలుసప్ప, భవు తీర శమికదల్లి కేళబుందితు.

బంధిత ఉమ్మన్నరు వోవలిగే కాల్పురు. కెష్ట్ర బణ్ణద  
శుడుపిన ఉనుర దొడ్డు గుంపులుచు వేరవనసీగేయోహాదియల్లి  
ప్రదియు తుంబెల్లు ఎరడు సాలగాఁ బరువదు మనేయు ముందే  
సింత వేంసకిగే కాణిసత్తు. అవర ఎరడూ ఒదుగళల్లి సుసచ్చె తపాద  
ప్రపీలా స్వేస్తువు కావలగాఁ వ్యారటిత్తు. వేంసళు నడుగొడశు;  
సగాఁ బరువ ఘటసక్కగళోఁ ఏనోఁ నుఱుతే అవరెల్లరూ కాగువ  
రెందు అవశు తేదరిచ్చు.

మరుచిన బెంగి తన్న మలగువ కోఇణీయ కిటికియొళ్లాండ  
మొరసోల్డివ్హె. ఒనర తండ్రు ఇశ్వర్ష తేచ్చూ గిరువదిందు ఆవ  
ఇగి దంరసిందలే హోథింతు. ఆవరు నోఇడలు అందగేటిగభల్ల.  
ఖాడ, పుక్కెండుపు జెన్నుగిన్న మయాదేయుళ్ల గృహస్థ రేందు  
అవర ముఖులక్క ణగళ మేలింద హేళబయాదు. వోసభు యసు  
గళ కోట్టిగగ హోఇదాగ అల్లయ కావలుగారనస్న ఒందంఫవర  
బగ్గి పచ్చారిసిదఖు. ఈగ ఒందిరువ ఒనుస్సు రెల్లరూ ఉత్త్రమ తరగతి  
యసరిరువరెంచు ఆవసు ఆవళిగ హేళిదసు. ఆవరల్ల బయ ఒనరు  
శ్రీమంతిరువరు. దొష్టచోడ్డ వాళ్లపారిగళిద్ద లండస్న పట్టణ  
దట్ల హసరాఁద్వార. దొడ్డచోడ్డ మసేగళ్ల, ఆచేశ ఆవమనే  
గథంథ వాడిగళ్ల సిచాసిసువంఫవపరుతార. ఆవరు తమ్మ  
ఇల్లయ వాసస్థకద బగ్గియాల ఉటద బగ్గియాల తకరారు  
వాసకుత్తురువరేంబ సుద్దియు ఆవళిగి పిందుగడేయంద ఆవళ  
తండేయంద తిళిదుబందితు.

‘ಅವರಿಗೆ ಅದೇ ಯೋಗ್ಯ. ಇದಕ್ಕೂ ಹೆಚ್ಚಿ ಸದೇನು ಕೊಡುವವರು?’  
ಎಂದು ಮೋಹನ್ ಅನ್ನತ್ವಿದ್ದಾರು.

ಮುಂದು ಕವುಸುವ್ಯಾಸು ಅವರ ದೂರುಗಳನ್ನು ಶಾಂತರೀತಿಯಂತೆ  
ಕೇಳಿಕೊಂಡು ಸುಮೃಗಾಗುವಷ್ಟು. ಪನೇ ಆದರೂ, ಅವರೆಲ್ಲರೂ  
ಹೆಂಡಿರುವುಕ್ಕಾಗಿಂದ ದೂರಿಸಲ್ಪಟ್ಟ ಸಮೃಂತಪ ಜೀವಿಗಳಲ್ಲವೇ ಎಂಬ  
ಕಾರುಣ್ಯಭಾವವು ಅವನಲ್ಲಿ ವುಂಡಿರಲಿಲ್ಲ.

‘ಆದರೇನು? ಹುತ್ತುಕ್ಕೂ ಯುದ್ಧದಲ್ಲಿ ಹೋರಾಡುವ ಸಮೃ ಜನರ  
ಪರಸ್ಥಿತಿಗಂತ ಇವರದೇನು ಕೆಡಕಾಗುವವರು? ದೊರ್ಮಿಗೋ! ಕುತ್ತಿ  
ಗೊಂಯ್ಯಕರು!’ ಎಂಬ ಬರುಸುಟಿಗಳನ್ನು ಮೋಹನ್ ಆಟಿಯೇ  
ಆಡುತ್ತಿದ್ದಾರು.

‘ಬಲು ಕೂರಳು ಸೀನು. ಕಬುಕಿಯು!’ ಎಂದು ಮುಂದುಕ  
ನೆಂದನು.

ಮತ್ತೆ ಹಡನೈದು ದಿನಗಳು ಗತಿಸಿದವು. ವೊದಲಿನಂತೆ ಮಾರ್ಪಿನು  
ಮುಂದುವರಿಯುತ್ತಿತ್ತು. ವೊದಲನೇಯದರ ಬಲಬದಿಗೆ ಏರಡನೇಯು  
ಕಂಪಾಂಡು ನಿರ್ವಾಣವಾಯಿತು. ಇರಲೂ ತಕ್ಕುದಾಯಿತು. ಒಂದು  
ಸಂಜೀವ ಮುಂದೆ ಅದೇ ಹೊತ್ತಿಗೆ ಮೋಹನಿಗೆ ಮತ್ತೆ ಗುಂಪುಗಳ  
ಮೇಲೆ ಗುಂಪುಗಳು ಬರುವ ಸಪ್ಪಣವು ಕೇಳಬಂದಿತು. ಈ ತಾಡವನರು  
ಮೊದಲು ಬಂದವರಿಗಂತ ಸೂರಾರು ಪಾಲು ಲಕ್ಷ್ಮಿಸರಾಗಿ ಕಾಣು  
ತ್ತಿದ್ದರು. ಲಿವ್‌ರ್‌ಪೂಲ್, ಗ್ರಾಂ ಸರ್ಕಾರಿ ಮೊದಲಾದ ಬಂದರಗಳಲ್ಲಿ ಕೆಡು  
ಮಾಡಲ್ಪಟ್ಟ ನಾವಿಕರೇ ಯೆಚ್‌ಜ್‌ಗಿಡ್‌ರು. ಚಿಂದಿಕಿಂದಿಯಾದ ಬಟ್ಟಿಗಳು  
ಅವರ ಮೈಯಲ್ಲಿದ್ದುದರಿಂದ ಬಲು ಅಸತ್ಯಾಳಾಗಿ ಕಾಣುತ್ತಿದ್ದರು.  
ಅವರು ಸಾಮನೆಯಲ್ಲಿದ್ದುದರಿಂದ ಬಲು ಅಸತ್ಯಾಳಾಗಿ ಕಾಣುತ್ತಿದ್ದರು.  
ಹಾಡುತ್ತು, ಸಗುತ್ತು, ಕೆಲೆಯುತ್ತು ಬರುತ್ತಿದ್ದರು. ಒಂಥಣದ ಪರಿವೆ  
ಅವರಿಗಾದ್ದುಂತೆ ಕಾಣಲಿಲ್ಲ.

ಅವರನ್ನೇ ಸೋಡುತ್ತು ಮೋಹನ್ ಮನೆಯ ಬಾಗೀಲ ಮುಂದೆ  
ನಿಂತಿದಾಢಳಿ. ಅವರು ಅವಳ ಕಡೆಗೆ ಸೋಡುತ್ತು ತಮ್ಮ ಭಾಷೆಯಲ್ಲಿ

ಎನ್ನೇನ್ನೊಂದು ಅಶ್ಲೀಲ ಶಬ್ದಗಳನ್ನು ಚ್ಚಿರಸುತ್ತ ಹೊರಟಿದ್ದರು. ಅವರ ಭಾಷೆ ಅವಕಿಗೇನೂ ತಿಳಿಯದು; ಅದರೂ ಅವರ ಮುಂತಿಂಡಿಯೆರ್, ತುಟಿಗಳ ಸಪ್ಪಳ ವೈವಾಹಿಕವಿಂದ ತನ್ನ ನನ್ನ ಮುಂದಿನ ಸುತ್ತಿರುವರೆಂದು ಅವಳು ಅಥವಾತಿಕೊಂಡು, 'ನಾಜಿಕೆಗೇಣಿಗಳು! ಪರುಗಳೊಂತ ಕಂಡೆಯನರು' ಎಂದೆನ್ನು ಶ್ರೀ ಮನೋಹರಗೆ ದುಡುಡುಡನೆ ಬಿಟಿದ್ದು.

ಒಂದು ತಿಂಗಳ ಸುತರ ಮಾರಣೆಯ ಕಂಪ್ರೋಂಡು ಸಿದ್ದ ವಾಯುತ್ವ.. ಬೀದಿಯ ತುಂಬ ಮತ್ತೆ ಸಾದಾ ಸಣಿಗೆಯಿಂದ ಸದ್ಗುಳಿದೆ ಬರುವಂಥ ಒಂದು ಗುಂಪು ಬಂಡಿತು. ಮನೆಯಲ್ಲಿನ್ನ ವೋನಿಸಣ ಹೊರಗೆ ಬಂದು ನೇರಿಕ್ಕುವ ಧ್ಯೇಯವಾಡಲಿಲ್ಲ. ಈ ಒಮ್ಮಣಸ್ವರ ಸಂಪರ್ಕದಲ್ಲಿರುವದೂ, ಅವರಿಗೆ ಸಾಮಾನ್ಯಗಳನ್ನು ಬಾಗಿಸುವವರೂ ಅವಳ ಮನಸೆಗೆ ಬಲು ಹ್ಯಾಫ್ಟೆಮನ್ಸ್‌ರಿಂಬ್ಲೆಕಾವಿತ್ತು.

ಈ ಮಾರಣೆಯ ತುಡವು ತಮ್ಮ ಮನೆಯ ಕಂಪ್ರೋಂಣಿನ ಪತ್ತಿರ ದುಡಲೇ ದಾಟಿ, ಅವರಿಗಾಗೆ ಗೊತ್ತುವಾಡಿದ ಸ್ಥಳಕ್ಕೆ ಯೋಗ್ಯತ್ವಿರುವದನ್ನು ಅವಳು ಕಂಡು. ಆದರೆ ಈ ಒಂದೆ ಬಂಡವರುತ್ತಿರುವ ಗೊಂಡಲವನ್ನು ವಾಡದೆ ಸಾಗುತ್ತಿರುವದು ಅವಳ ಪ್ರಯೋಗೆ ಬೆಲ್ಲತ್ವ.. ಅವರೆಲ್ಲರೂ ಬಹುತರ ತರುಣರು, ಕಾರಕೂನರು, ಡಾಕ್ಟರರು, ಎಂಬೆಸಿಯರರು, ನಾನಾತರವ ಖಾದ್ಯಮಾರಣ್ಯ ಕೈಕೊಂಡಂಫಂಪಿರುವರೆಂಬ ವಾತು ಅವಳ ತಂಡೆಯಿಂದ ಮರಿಂಡಿಸಿದ ಮೂಳಬಾನೆ ಅವಳಿಗೆ ತಿಳಿದು ಬಂಡಿತು. ಸಾಕ್ಷ್ಯತಿಸಾಸನ್ಸ್ವರ ಸಿಂಹಿಯೇ ಭಿನ್ನ ತರವಾಗಿರುತ್ತಿದೆಂಬಣ್ಯು ಇಲ್ಲಿ ಕಾಣಿಬಹುದಾಗೆತ್ತು.

'ಒಂದೆ ಸಲಕ್ಕುಣಿವಾದ ಸಮಾಜ'ವೆಂದು ಮುಂಡುಕನು ಖಾದ್ಯರ ತೆಗೆದನು.

ವೋನಿಕು ತುಟಿಗಳನ್ನು ಅವಡುಗಳ್ಳಿದ್ದು. ಅವರು ಒಮ್ಮಣಸ್ವರು, ಇದಿಷ್ಟೇ ಅವಳಿಗೆ ಸಾಕಾರಿತ್ಯ—ಎಂಥರಿಷ್ಟರೇನು ಅವರು!

ಒಮ್ಮಣಸ್ವರ ವಿಷಯದಲ್ಲಿ ನೋನಿಕ ತಿರಸಾನ್ಯಾರವ ಪ್ರತಿಕ್ಕುಣಿಕ್ಕು ಹೆಚ್ಚಾಗುತ್ತಿಲ್ಲಿ ಸಡೆದಿತ್ತು; ಅದರೂ ದಿನಕ್ಕೆರಡು ಸಲವಾದರೂ ಅವಳಿಗೆ

ಅವರ ದರ್ಶನವಾಗದೆ ನಿಂತಾಗೆ ಪಿಲ್ಲ. ಅಗರಕ್ಕೆ ಕರೊಡನೆ ಒಂದಂಥ ವರಿಗೆ ವಾಹಕ, ಗೆರೆತ್ತು ಪಟ್ಟಸವಣ್ಣ ಯಾಲನ್ನು ಮುಂಬಾನೆ, ಸಂಜಿಗೆ ಅವಳು ಹೀಗೆ ಏರಷು ತೊತ್ತು ಕೊಡಬೇಕು. ಅವರು ಅವಳನ್ನು ಬೇಕೆಂತಹೀ ವಾಕನಾಟಿಸುವ ಪ್ರಯತ್ನವಾಡುತ್ತಿದ್ದರೂ ಅವಳು ಉತ್ತರ ಮನ್ನೇ ಕ್ರಿಯತ್ತಿದ್ದಿಲ್ಲ; ಕಿಂಗೆ ವಾಕಾರವೆಂದೂ ಪ್ರಯತ್ನಿಸುತ್ತಿದ್ದಾನು. ಕೇಳಿಸದಂತೆ ಸಂಪಿಸುತ್ತಿದ್ದಾನು.

ವ್ಯಾರಾಸೆಯ ಕಂಂಡಾಂತಸೀಕಳಿಂದ ಸಂಬಿಂಧಿಸಿ ಮತ್ತಿದ ಸಹ್ಯಗಿನ ಮೂಲದ ಒಬ್ಬ ತರುಣಸು ಯಾವಾಗಲೂ ಕಟ್ಟಿಕಡಿಗೆ ಏರುತ್ತಿದ್ದನು. ಗೂರು ಚಕ್ರದರ್ಶನತೆ ಕೆವ್ವತ್ತ ಅವನು, ಬರುತ್ತಿರುವದರಿಂದ ಅವನಿಗೆ ಕ್ಷಯಪೇನೆ ಮಿಮಿರುಳಿಪೇಕೆಂದು ವೋನಶು ಭಾವಸಿರ್ಪಳಿ. ಅವನ ಒಗ್ಗೆ ಅವಳಿಲ್ಲ ಕರುಳುವಾಗೆಯೇ ಉಂಟಾಯೆ ಮಾಡಿತೆನ್ನುವಣ್ಣ ರಾಲ್ಲಿ ಮಂಟಾವಾಯಾವಾಗುತ್ತಿತ್ತು. ಎನ್ನೇ ಆದರೂ ಯಂದ್ದಿರನ್ನು ಯಂಡಿ ದಾಢ ವಕ್ತಾಗಳ ಹೀಗೆಯವನಲ್ಲವೇ ಅವನು! ಏಂಬುದಿಷ್ಟೇ ಅವಳ ಹೃದಯವನ್ನು ಕರ್ತಾಸಲು ಶಕ್ತಿವಾಗಲ್ಲಿ.

ವರ್ತಮಾನವಕ್ತವು ತಪ್ಪದೆ ಒರುತ್ತಿದ್ದವು. ಪ್ರತಿದಿನ ರಾತ್ರಿಯಂತಹ ಮೂರುಕಸು ಉಂಟಾದೊಡನೆ ಮನೆಯಲ್ಲಿರುವವರಿಗೆಲ್ಲ ವರ್ತಮಾನ ಪತ್ರಗಳನ್ನು ಓದಿ ಮೇಳುತ್ತಿದ್ದನು. ಯಂದ್ದಿಸ್ತೀ ವಾತಾರ ರವ್ಯಾಪಲ್ಲಿವೇ? ಇದುನರೆಗೂ ಮೂರಂವ, ನರಿಯುತ್ತಿದ್ದ ಒಮ್ಮೆನ್ನರು ಈಗ ಪಿನ್ಮೆಟ್ಟಿಟ್ಟತ್ತು ಲಿದ್ದಾರೆ. ಏತರಸಂಫಾಗಳ ಸಂಕಾರವು ದೊರೆತಿದೆ. ಅಶ್ವಾವಕಾಶ ದಾಲಿಯೇ ಒನ್ಮೇರು ಯಂದ್ದಿನ ಸೋಕ್ಕುನೋಕ್ಕುವಾಗಿಯೇ ತೀರುವ ಸಂದರ್ಭವ್ಯೋದರಿದೆ. ಸಂಪಂತಿನ್ನ ಮೂರುಕನ ಧ್ವನಿಯು ಗಡುಸಾ ಯಿತ್ತು. ವರ್ತಮಾನವರ್ತನನ್ನು ಓದುವದಾದ ಮೇಲೆ ನಿತ್ಯದಂತೆ ದೇವರ ವಾರಧರಾಸೆಯ ಕೊನೆಯಭಾಗಕ್ಕೆ ಬಂದೊಡನೆ, ತೆರೆದ ದೊಡ್ಡ ಪುಸ್ತಕ ಮನ್ನು ಮೂಚ್ಚಿ, ತಲೆಯನ್ನು ಅದರ ಸೇಲೆ ಚಲ್ಲಿ, ಕಾಣ್ಣಗಳನ್ನು ಮೂಚ್ಚಿ, ಏರಷು ಕೈಗಳನ್ನು ಬೋಡಿಸಿ, ‘ಶಾಂತಿಯು ನನ್ನಲ್ಲಿದೆ. ನನ್ನ ಶಾಂತಿಯನ್ನೇ ನಿನಗೆ ದಯವಾಲಿಸುವೆ; ಕ್ವಾಣಿಕವಾಗಿ ನಾನದನ್ನು

ನೀಡಲಾರೆ. ನಿನ್ನ ಹೃದಯವು ಮ್ಯಾಥೆಪತೆಯದಿರಲಿ, ಅಂಬರಲ್ಲಿ' ಎಂದು ಭಕ್ತಿಪೂರ್ವಕವಾಗಿ ಬೇಟಿಕೊಳ್ಳುವನನು.

ಅಡುಗೆನುಸೆಯಿಂದ ಆಳುಗಳಿಲ್ಲವೂ ಮೊದಲನೇಲೆ ತಾಗಿಷ್ಟಿಗೆ ಬದಿಯಲ್ಲಿಯ ಗೋಡೆಗೆ ಆತ್ಮ ಸ್ವಾತ್ಮ, ತಂಚೆಯೇ, ಸಿಜವಾಗಿಯೂ ಸಿನಗೆ ಶಾಂತತೆಯು ಬೇಕಾಗಿದೆಯೇ?' ಎಂದು ಮೊದಲಖಣ್ಣ ಸೀರ ದಸ್ತಿರಂದು ಕೇಳಿದಳು.

'ಬಳಿತಾಗುವದಕ್ಕಾಗಿ; ಮಗಳೇ, ಶಾಂತಿಯು ಯಾಕೆ ಬೇಡ ಹೇಳು?' ಎಂದು ಅವರನ್ನು ವಿಜಾರಣನ್ನು ಮ್ಯಾಕ್ರೆಪಟಸಿದ್ದಳು.

'ನನಗೆ ಬೇಡ. ನನಗೆ ಬೇಕಾಗುದು ಯಾದ್ದು. ಇಲ್ಲಿಯ ರಾಕ್ಷಸರು ಅವರವರ ಮನಸೆಗಳಿಗೆ ಅಳ್ಳುಲ್ಪಡುವವರಿಗೆ ಇಲ್ಲವೇ ಈ ಜಗತ್ತಿನಿಂದ ಸಮುದ್ರ ನಾಶವಾಗುವವರಿಗೆ ಇನ್ನಾಲ್ಲಿ ಪೆಚ್ಚಿಗೆ ಯಾದ್ದುವು ಬೇಕೇ ಬೇಕು' ಎಂದು ಅವರು ತನ್ನ ವಿಜಾರಣನ್ನು ಮ್ಯಾಕ್ರೆಪಟಸಿದ್ದಳು.

ಮುಂದೆ ಕೆಲವಿನಗಳ ಮೇಲೆ, ರಾಜ್ಯಾಂದ ಒಬ್ಬ ಪತ್ರವು ಬಂದಿತು. ತನ್ನನ್ನೀಗ ಲೀಫ್‌ಪೆಸಂಬಂಧನಾಗಾಗಿ ವಾಟಿದಾಗ್ನಿರೆ. ತನ್ನಲ್ಲಿ ತುಂಬಾ ಉತ್ತಾಪನಿದೆ. ಯಾದ್ದುದ ದಿಕೆಯು ದಿನದಿನಕ್ಕೆ ಬ್ರಹ್ಮಾಗುತ್ತೆ ಸಹಿದಿದೆ. ಆದುದರಿಂದ ಮೊದಲುಸಲವೆ ತಾನೀಗ ಮುಂಖಾಗಕ್ಕೆ ಅಣಿಯಾಗಬೇಕು. ಎಲ್ಲ ವ್ಯಾವಸ್ಥೆಯನ್ನು ವಾಟಿಕೊಳ್ಳುವ ಗಟಿಪಡಿ. ಮತ್ತೆ ಬೇಗನೆ ಬರೆಯುವೆನು ಎಂದು ಮುಂತಾಗಿ ಬರೆದು, 'ತಂಚೆಯೇ, ಸನ್ನಾಸ್ಯ ಆಶೀರ್ವದಿಸಿರಿ. ಸಿನ್ನೆ ಉಂಟಕ್ಕೆ ಕುಳಿತಾಗ ನೊಂಬಣ ಪತ್ರದ ಕೊನೆಯ ಭಾಗನನ್ನು ಕೆಲವು ಅಧಿಕಾರಸ್ಥರ ಕುಂಬದೆ ಶಿಂಡಿಸು. ಶಿಂಡಿದಾದ ಮೇಲೆ, 'ಈ, ದೇವರೇ! ಹುಡುಗಿಯು ದಿಗಿಂಬಗೆಳಿಸುವಂಥ ವಳು!' ಎಂದು ಎಲ್ಲರೂ ಏಕಕಂತದಿಂದ ಕೊಗಾರು. ಆ ಮೇಲೆ ಮುಖ್ಯಸ್ಥನೆಂಬುನು 'ನಿನ್ನ ತಂಗಿಯಷ್ಟು ಹುಡುಪುಣ್ಣ ಸಾವಿರ ಜನರಿಂದ ಈ ಯಾದ್ದುವು ಒಂದು ತಿಂಗಳು ಕೂಡ ನಾವು ಲಾರದೆಂದು ವಾತಾಡಿದನು' ಎಂಬ ಸುಧಿಯನ್ನು ಮೊನಳಿಗೆ ತಿಳಿಸಬೇಕು ನಂದಿನಿ ಬರೆದಿದ್ದನು.

ರಾಬಿಯ ಪತ್ರ ಬಂದು ಒಂದು ವಾರವಾಗಿರಲಿಲ್ಲ. ಮೈರಿಗಳು ಪಲಾಯನ ಶಾಕ ಹೇಳಿಸಿದರು. ಆಕ್ಷಯ ಕರವಾಡ ಒಯು! ಮೆಂಬ ಸುದ್ದಿಯು ವರ್ತಮಾನ ಸತತ ಗಳಲ್ಲಿ ಪ್ರಕಟವಾಗಿತ್ತು. ಪ್ರತಿದಿನ ನೂರು ಸಂಜೀವುಲ್ಲಿ ಕ್ಷಾಂಪಿಸ ಅಂಚೆಯವನು ಬರುವ ಹೊತ್ತಿಗೆ ಮುದುಕನು ಜುರುಬೀನನ್ನು ಬಾಯಿಲ್ಲಿ ಭ್ರಮಿಂಡು ಹೊರಗೆ ದಾರಿಯನೇಲೆ ನಿಲ್ಲು ತ್ವರ್ಯಾಸು. ಬಿಸಿಪಿಸಿ ಸುದ್ದಿಯನ್ನು ತಿಳಿಯಲು ಅಷ್ಟೋಂದು ಆತ್ಮರತ್ಯೆಯು ಅವನಲ್ಲಿ ಕಂಡುಬರುತ್ತಿತ್ತು. ಮತ್ತೆ ಬರೆಹುವನೆನೊಮು ವಚನವಿತ್ತು ರಾಬಿಯ ಪತ್ರವೂ ಇನ್ನಾಗಿ ಬಾಹಿರಲಿಲ್ಲ. ಸಂಜೀವು ಮುಂದಿಂದೆ ಕೈದೋರೀ ಬೆದ ದಾರಿ ಪಿಡಿಮು ಮೆಲ್ಲಿನೆ ಬಾಹೋವ, ಹೆಚ್ಚಿಯನ್ನಿಂದುತ್ತು ಬರುವ ಅಂಚೆಯವನು ಅರ್ಕಾಗೆ ಮನಸೆಯ ಉಡಿಕಿರೋಳಾಂವ ವೋನಳ ಕಣ್ಣಿಗೆ ಬಿಧ್ಯಾಸು. ಅವನ ಕೈಯಲ್ಲಿಂದು ಪತ್ರವಿತ್ತು. ಅದೇಕೋರೀ ಅವಳ ಹೃದಯವು ಕುಲಕಿತ್ತು. ಅಂಚೆಯವನು ತಂಪಿಯ ಕೈಯಲ್ಲಿ ಪತ್ರವನ್ನು ಕೊಟ್ಟಿರುವೆ ಪಿಟ್ಟಿಂದು ಪಾತನಾಡದೆ ಹಿಂದಿರುಗಿಯೆ ಬಿಟ್ಟುಸು. ಮುಂದು ಕನು ಅಡಸ್ತು ಲಿಗೆದುಕೊಂಡು ಬುಡುವೆಲ್ಲಾಮಾಡಿ ಸೋನೀಡಿದಸು. ಅದು ದೊಡ್ಡದಿದ್ದು ಒಂದು ತುದಿಯಲ್ಲಿ ಮುಂದಿರುತ ಆಕ್ಷರಗಳಿದ್ದವು. ಕಡೆಗೆ ಸದುಗುವ ಕೈಗಳಿಂದ ಲಕೋರೀಟಿಯನ್ನು ಒಡೆಮು ಪತ್ರವನ್ನು ಹೊರತೆಗಿರಸು. ಓದಲು ಯಶ್ವಿಸಿದಸು; ಸಾಫ್ಫ್ವಾಗಿಲಿಲ್ಲ. ವೋನಳು ಇದನ್ನು ಕಂಡು ಅವನಿನ್ನಲ್ಲಿಗೆ ಹುಡಿ ಬಾಡಬು.

‘ತಂಗೀ, ಇದನ್ನೀಡು’ ಎಂದು ನಿಸ್ಪಾತಾಯಕನಾಗಿ ಹೇಳಿ, ಅಲ್ಲಿಯೇ ಇದ್ದು ಬಂದು ಗಿಡಕ್ಕೆ ಅವನು ಆತ್ಮಕೊಂಡು ಸ್ವಿತಸು.

‘ಯುಧ್ಯಮಾತ್ರಿಗಳಿಂದ ದುಃಖಾರ್ಥಕನಾಗಿ ತಿಳಿಸುವದೇಸಂದರೆ.....’ ಅವಳಿಗೂ ಮುಂದಿ ಓದಲಾಗಲಿಲ್ಲ. ಸುಂಕುಬಿಡಿವನೆಂತೆ ಸ್ವಿತಳು. ಮುಂದಿ ಓದುವ ಕಾರಣವಿಲ್ಲ. ರಾಬಿಗೆ ಏರಸ್ಟ್‌ಗೆ ವು ದೊರೆತದೆ.... ಮುಂದುಕನ ಸ್ತುತಿಯು ತಪ್ಪಿತು. ಸಿಡಿಲೆರ್ಗಾಡಂತೆ ಅವನು ದೊಪ್ಪನೆ ಸೆಲು ಕ್ಷಮಾರ್ಪಳಿದಸು. ಆಳ್ವಿಗಳನ್ನು ಕೊನಿ ಕರೆದಬು. ಅವರು ಬಂದು ಮುಂದುಕ ನನ್ನು ಮನೆಯೋಳಗೊಯ್ದು ಹಾಸುಗೆಯ ಮೇಲೆ ಮಲಗಿಸಿದರು.

ವೆಂದಲನೇಯ ಕಂಪಾಂಡಿಸಲ್ಲಿದ್ದ ಇಂಗ್ಲಿಷ್ ಡಾಕ್ಟರನನ್ನು ಕರೀತರಳು ಅನಳೀ ಧಾರ್ವಿಸಿ ನಡೆಬಳ್ಳು.

ಮುಂದುಕನಿಗೆ ಪಕ್ಕಾತವಾಗಂತಾಯಿತು. ಕೆಲವೊಮ್ಮೆ ದಿನಗಳ ವರೆಗೆ ಹಾಸ್‌ಗೆಂಟ್‌ಲ್ಯಾ ಬಿನ್‌ಕೆಲ್‌ಬ್ರಿಂಕ್‌. ಸಂಪೂರ್ಣ ವಿಶ್ವಾಂತಿಯು ಅವಕ್ಕೆಪಾಡುದು. ಪತ್ರ, ವರ್ತಮಾನವಶತ್ರುಗಳನ್ನಾಗಲು ತಲುಪಿಸಕೂಡ ದೊಮ್ಮೆ ಹಾಕ್ಟರರ ಅಪ್ಪಣಿಯಾಯಿತು. ಹಾವ! ದೊಡ್ಡ ವಿಪತ್ತಿಗೀಡಾದನು. ಅತನೆ ವ.ನಿಸಿಗೆ ಹತ್ತುನಂಫಾವಾನ್ವದೂ ಅವನಿಗೆ ತಿಳಿಸಕೂಡದು. ಅತನುಳಿಯಬ್ರೆಂಡಾರ್ ಅದ್ವಾಂವೆ ಉಪಾಯ.

ಮೋನಸ್‌ನು ರಸಿತೆಗಿರುಲ್ಲ. ಕಣ್ಣಿನ ನೀರಿಸಿಂಜ ತುಂಬಿದವು. ಕುತ್ತಿಗೆಯು ಶಿರವು ಉಪ್ಪಿತು. ಮಾರ್ಗಾನ ಹೊರಳಿಗಳು ಅಲ್ಲಾಗಾಡಿದವು. ಒಮ್ಮೆನ್ನು ರಬ್‌ಗೆ ಇಟ್ಟ ಅರ್ಥ ತಿರುವ್ವಾರವು ಮೊದಲೀಗಂತಲೂ ಭೀಕರ ವಾಯಿತು. ಅವರು ಅವಳ ಅಣ್ಣಿನನ್ನು ಸಾಯಿಗೊಂದಿದ್ದಾರೆ; ತಂದೆಯನ್ನು ಹಾಸಿಗೆ ಹಿಂಬಿನ್ನಾರೆ. ದೇವರು ಅವರೆಲ್ಲರನ್ನು ಶಿಕ್ಷಿಸಲು ಎಂಬ ಶಾಖೆ ಅವಳ ಬಾಯಿಯಂದ ಹೊರಡುತ್ತುತ್ತೆ. ಸ್ವತಯೆಂಬು ಮೈರಿಗೆ ಶ್ರೀ ಯಾಗಬ್ರೇಚು; ಒಮ್ಮೆನ್ನು ರುಣಾಗಬ್ರೇಚು. ದೇವರು ಶಿಕ್ಷಿಸನೆ ಹೋದರೆ-ಅತ್ಯೇ ಇರುವದಿಲ್ಲ, ಇರಬಾರದು- ಎಂಬ ಭಾವನೆಯ ರಾಜ್ಯದಲ್ಲಿ ಅವಳು ತೊಡಗೆದ್ದಿಂಬಿಯಂತೆ ಕಾಣುತ್ತಿದ್ದಳು.

### ತಿರುವುಮುರುವು

ಸುಂದರು ತಿಂಗಳು ಕಳೆದವು. ಕೈದಿಗಳ ಕ್ಷಾಂಕು ದೊಡ್ಡ ದಾಗುತ್ತು ಸಾರ್ಯಾಯೇ ಇದೆ. ಆಗ ಏಮು ಕಂಪಾಂಡಂಗಳು. ಇನ್ನುತ್ತ್ವದು ಸಾಮರ ಕೈದಿಗಳಿರುವರಲ್ಲದೆ ಬ್ರಿಟಿಷ್ ಕರ್ಮಾಂಡಂಟ, ಅವನ ಕೈದಾಗಿ ನಿರರು, ಕಾವಲುಗಾರರು ಕೂಡಿ ಏರಪಡುವಾವಿರ ಜನರಿದ್ದಾರೆ. ಸುತ್ತಿಲ್ಲ ಕಡೆಗೆ ವುಂಫ್ಸುತ್ತಿಯೆ ಬೇಲಿ. ಭದ್ರವಾಗಿ ಹಾಕಲ್ಪಿಟ್ಟಿದೆ. ಎಲ್ಲಿಲ್ಲಿಯೂ ಮನೆ, ಜಪ್ಪುರಗಳು. ಹಸಿರು ಮುರಿಯುವಂಥ ಹುಲ್ಲುಗಾವಲವು

ಹೋಗಿ ಈಗ ಹೊಲಸುನಾರುವ ಕಫ್ಲಾದ ತುರಾಗವಾಗಿದೆ. ಒಕ್ಕುಲು ಮನೆಯ ವೊಡಲಿನ ಸುಖಾಂತಿಯು ಹೇಳಿಸರಿಲ್ಲದೆ ಎಲ್ಲಾಯೋ ಓದಿಹೋಗಿದೆ.

ಇಪ್ಪತ್ತೇಳು ಸಾವಿರ ಒಂದರಲ್ಲಿ ವೇಗೇನಳಿಂಬ್ಬುಳ್ಳೇ ಹೆಣ್ಣು ಮಗಳು. ‘ನ್ಯಾಕಾಲೀನ್ಯೋ ಸ್ತ್ರೋ’ ಎಂಬ ಜೆಸಪಿನಿಂದ ಪ್ರಿಫಿರ್ ಕವರಾಂಡಂಟಿನು ಇನಳಿಸ್ತು ಕರೆಯುವನು. ತನ್ನ ಅಣ್ಣಿ ತೀರಿದ ದುಃಖವು, ತಂದೆಯು ವ್ಯಧಿಯು ಈಗ ತುಸು ಕಣಿಮೆಯಾಗ್ನಿರಿಂದ ವೇಗೇನಳಿಸುವೆಂದು ಹೊಡಿಸಿದ್ದು ಆಗ ತುಸು ಕಣಿಮೆಯಾಗ್ನಿರಿಂದ ವೇಗೇನಳಿಸುವೆಂದು ಹೊಡಿಸಿದ್ದು ಆರಂಭಿಸಿದ್ದುಳ್ಳೇ. ತಂದೆಯುನ್ನು ಬಳ್ಳಿ ಎಲ್ಲಿಯೂ ಒಮ್ಮೆ ಹೊತ್ತು ಹೇಗೇಗುವಂತಿರದಿದ್ದರೂ ಹಸುಗಳ ಕೊಳ್ಳಿಗೆಗೆ ಹೇಗೇಗೆಯೇ ತೀರಬೇಕು; ವ್ಯವಸ್ಥೆಯನ್ನು ಸೇಕ್ಕಿಕೊಂಡು ಬರುತ್ತಿದ್ದು. ಹೀಗಾಗೂ ನ್ಯಾಕಾಲೀನ್ಯೋ ಅವಳಿಗೆ ಬಿಡುವದು ಅಸಾಧ್ಯವಾಗುತ್ತು.

ಹಗಲಿನಲ್ಲಿಯೂ ಕೆಲಸದಲ್ಲಿಯೇ ಕೊಂಡ ಹೊತ್ತು ಬಡುವು ವೊಡಿಕೊಂಡು ತಾದೆಯ ಬಳಿಗೆ ಧಾರಿಸುತ್ತಿದ್ದಳು. ರಾತ್ರಿಯಲ್ಲಿ ಕೆಲಸ ವಾಡ ಮೇಲೆ ತಂದೆಗೆ ಓದಿಯೇಳುತ್ತಿದ್ದಳು. ಈಗ ಓದಿಸಿಕೊಳ್ಳುವರದು ಬೈಬಲೀನ್ಯಾಂಡೆ. ಪ್ರಾರ್ಥನೆಯ ಭಾಗವನ್ನು ಈಗ ಆರಿಸಲಾರಾಮ; ಆದರೆ ಹಳೆಯ ಒಡಂಬಡಿಕೆಯಲ್ಲಿಯ ವ್ಯಧಿತನಾದ ಭಾಬವ ಕಢಿ. ಆನಂದ ದಾಯಕವಾದ ಗೀತಗಳು ಅವನಿಗೆ ಬೇಡವಾಗಿದ್ದವು. ಪ್ರೈರಿಗಳ ಸೇಡು ತೀರಿಸಲು ದೇವನನ್ನು ಬೇಳಿಕೊಂಡ ಜೇವಿತ್ವನ ಯಾಂಗಳು ಇವ್ವು ವಾಗಿದ್ದವು. ಅವಳ ತಂದೆಯು ಈಗ ತೀರ ಬದಲಾವ ನುನ್ನಾನ್ನು. ಆವನ ಘ್ರಾದುವುವು ದ್ವೈಷಣಿಂದ ಕಂಡಿಯುತ್ತದೆ. ಹೇವಿತ್ವನ ಆತ್ಮಭಾವ ಗೀತೆಯಿಂದ ಭೇಕರವಾದ ಆಸಂದವನ್ನು ಹೊಂಮತಾತ್ಮನೆ. ತಾನೆಂಬ್ಬಿಸೇ ಇದ್ದಾಗ ಅವುಗಳನ್ನು ಒಂದೇಸವನೆ ಗುಣಗುಣಿಸುತ್ತಿರುತ್ತಾನೆ.

ಹುಡುಗಿಯಲ್ಲಿ ಯಾವ ಬದಲಾವಣೆಯಾಗಿರಲ್ಲಿ. ದ್ವೈವಾಂಶಿಕದಲ್ಲಿ ಎಂಥ ವಿಕತ್ತುಗಳು ಬಂದರೂ ಎಡಿಗುಂದದೆ ಸ್ಥಿತಿ ಉತ್ತರಾಗಿ ಬಾಳುವ ಕೆಲಿ ಜನರು ಇದ್ದೇ ಇರುತ್ತಾರೆ.

ಕ್ರಿಸ್ತ ಮನು ಮಂಗಿದಿತು; ಮತ್ತೆನ್ನಿಂದು ಬಂದಿತು. ವಸಂತಕಾಲವೂ

ಹೊೇಗಿ ಮತ್ತೊಂದು ಬಂದತ್ತು. ಅಲ್ಲಿಯ ಕೈದಿಗಳ ಚೀವನವನ್ನು ಮೊನ್ಹಕು ಸೂಕ್ತವಾಗಿ ಸಿರ್ಪಿಕ್ಕು ಸುತ್ತಿದ್ದಾಗಿ. ಮುಂಬಾನೆದ್ದು ಕೂಡಲೆ ಅವಳ ಕಣ್ಣಿಗೆ ಕಾಣುವದೆಂದರೆ ಗುಂಪುಗುಂಪಾಗಿ ಅಸ್ತವ್ಯಾಸವಾಗಿ ಕಂಳಿತ ಕೈದಿಗಳು-ಪಿಂಬರದೆಣಿಗೆನೆ ಕೂರಿರಮ್ಮುಗಗಳು. ರಾತ್ರಿ ಮಲಗಲು ಹೊಗುವ ಮುಂದೆ ಕೈದಿಗಳು ತಪ್ಪಿಸಿ ಬುಟಪೊಗಬಾರದೆಂದು ಅಲ್ಲಲ್ಲಿ ಸಿಲ್ಲಿಸಿದ ಬೆಳ್ಗಾನ ದೀಪಗಳ ಯೋರತು ಮತ್ತೊನ್ನಾ ಕಾಣಬರದು. ಮೇಲಿಂದಮೇಲೆ ಅಲ್ಲಿ ಬರುಗುವ ಬಟಿದಾಬೆ, ಹೊಡಿದಾಬೆಗಳನ್ನು ಸಿದ್ಯಾತನದಿಂದ ಸಿಲ್ಲಿಸುವವನ್ನು ಅವಳ ನೋಡುತ್ತಿದ್ದಾಗು. ಮೊದಲನೆಯ ಕಂಕೂಂಟಿಸೊಣಿಗೆನೆ ಇಡುಗೆಯು ಮನೆಯು ಮೇಲೆ ದಾಳಿಯಿಂಟ್ಟು ಯಾಜುನಾಟಿವರಲ್ಲಿ ನಾಜುರು ಗಾಡಿನ ಗುಂಟಿಸೇಟಿಗೆ ತ್ವರಾದರೆಂಬ ಸುಧ್ಯಾಯೂ ಅವಳ ಕಿರುಗೆ ಪದ್ದಿತ್ತು. ತಕ್ಕ ಶಿಕ್ಕೆ ! ಹೀಗೇ ಆಗಬೇಕು ಇವರಿಗೆ ! ಅವಳಿಗೆ ಒಮ್ಮನಾರ ಮಣಿಯದಲ್ಲಿ ಪನ್ನು ಬೇಕಾದುದಾದರೂ ಕಿನಿಕರ ಉಂಟಾಗುವದು ಅಸಾಧ್ಯವಾಗಿತ್ತು.

ಎರಡನೆಯ ಕಂಕೂಂಟಿಸೊಣಿಗೆನೆ ಹುಂಬಿ, ಹೇಳಿ ಒಸರ ಕೆಟ್ಟು ಕೆಲಸಗಳಿಗಾಗಿ ರಕ್ಷಿತರು ಬೇಸತ್ತಿದ್ದರು. ಕೈದಿಗಳನ್ನು ಬೇಕಾದ ಯಾಗಿ ಕಾಬುರತನದಿಂದ ಶಿಕ್ಕಿಸುತ್ತಿದ್ದರು. ಆದರೂ ಅವರ ಕಾಬಿವು ಕಟಿಮೆಯಾಗಲೇಳಲ್ಲದು. ನೋನಳಿಗೆ ಒಮ್ಮೆತ್ತೆ ಕೆಲಸದ ದೇಶಿಯಂದ ಈ ಎರಡನೆಯ ಕಂಕೂಂಟಿನ ಬಟಿಯಂದ ಯಾಯ್ಯಾದೋಗೇಬೇಕಾಗುತ್ತಿತ್ತು. ಆಗ ತಂತಿಯ ಒಳಬಟಿಯಂದ ಅಲ್ಲಿಯ ನೀಜರು ತನ್ನನ್ನು ಕೆಟ್ಟು ಕಣ್ಣಿಗಳಿಂದ ಸೋಡಿ ಮಂಗಗಳಿಂತೆ ಹಲ್ಲು ಕಿರಿಚುವದನ್ನು ಅವಳು ಅಸುಭವನ ದಿರಿತ್ತು. ಅವಳ ರಕ್ತವು ಕಂಟಿಯಂದು. ಅವರು ತನ್ನನ್ನು ಕಡೆಗಳ್ಲಿ ಸಿಂದ ನೋಡಿ ಅವವಾಸಿಸುತ್ತಿರುವರೆಂಬುದು ಅವಳ ತಲೆಯಲ್ಲಿ ಬಾರದಿರಿತ್ತು. ಹತ್ತಿಗಳು, ರಾಕ್ಷಸರು-ಇಂಥರಿಗೆ ಬುದ್ಧಿ ಎಲ್ಲಿಂದ ಬರಬೇಕು?

ಬಸೀಲುಗಾಲವ ಬಂದು ಮುಂಬಾವಿಸಲ್ಲಿ ಸಮುದ್ರದ ಕಡೆಯಂದ ಬಂದ ತೋರಿನ ಅದ್ವಾತ ಸಹ್ಯಾತ್ಮಕ ಇನ್ನೂ ಮಲಗಿದ ಮೊನ್ಹಕನ್ನು

ಎಚ್ಚರಿಸಿತು. ಗಾಬರಿಯಾಗಿ ಹೊರಬಂದು ಸೋಧಿದಳು. ಬಂದರವಲ್ಲಿ ಯೂದ್‌ದ ಹಡಗನ್ನೊಂದು ಅದೇ ಬರುತ್ತಲಿತ್ತು. ಅಧಿಕಾರಸ್ಥರ ಗಡಿ ಬಿಡಿಯು ಬಲು ಬೆಳೆಸಿಂದ ಸಹಿತಿದೆ. ಲಂಡನ್‌ನಲ್ಲಿಂದಿರುವ ಮೂರ್ಖರೂ ಸೆಕ್ರೆಟರಿಯು ಕಾಣ್ಯಂಷಿನ ಮೇಲ್ಪುಚಾರಕೆಗಾಗೆ ಬಾಹಿರುವನೆಂದು ತಿಳಿದು ಒಂದಿತು. ಗವ್ನರ್‌ಸರನು, ಕವಾಂಡಂಟನು, ಸೆಕ್ರೆಟರಿ ಮಾರ್ಗಾವರೂ ಕೂಡಿಕೊಂಡು ಕಂಫ್ರಾಂಟಿಸ್‌ಬಿಗೆ ಸುತ್ತುತ್ತೆತ್ತಿರು. ಮುಖ್ಯಾಸ್ತಾ ವಾಯುತು. ಕವಾಂಡಂಟನು ಮನಸೆಗೆ ಮೂರ್ಖಿಕಾದರೆ ಬಕ್ಕಲು ಮನಸೆಯ ಮೇಲುಂಡಲೇ ಹಾಯ್ಯಾ ಮೂರ್ಗಿಂತು. ಆದಕಾರಣ ಅವರು ಮೆಲ್ಲಿಗೆ ಮಾತನಾಡುತ್ತೇ ಸಾಗಿದ್ದರು. ಅಡಗಿನ ಮನು ಕಿರೀತ್‌ ತೆರೆದ್ದು ರಿಂದ ಮೋನಿಕೆ ಕಿರಿಗೆ ಆ ಸಿಟ್ಟಿಗೆದ್ದು ಹೊಸಬನ ಮಾತುಗಳು ಬುದ್ದಿವು:

‘ಅವರಿಂದ ಹೆಚ್ಚೆಗೇನನ್ನು ಅವಕ್ಕಿನ್ನು ಸಬಾರದು. ನಾಬುಗಳಿಂತೆ ಅವರನ್ನು ಇಡಿರಿ. ನಾಯಿಯ ಗುಣಗಳೇ ಅವರಲ್ಲಿ ಬೆಳೆಯುತ್ತಿದ್ದರೆ ಆಶ್ಚರ್ಯವಾಡಬೇಕಾದುಬಲ್ಲ. ಅವರಿವ ಮ್ಯಾನ್‌ಸ್‌ರಿ ಕೆಲಸ ತೆಗೆದು ಕೊಳ್ಳುವದೆಂದೇ ಉಪಾಯವಿದೆ’ ಎಂದು.

ಕೆಲವನಗಳು ಕಳೆದನಂತರ ಬಡಿಗರು, ಕವಾತ್ತರರು, ಗ್ರಾಂಟಿಗಳು ಕೂಡಿಕೊಂಡು ಕಾರಣಾನೆಗಳನ್ನು ಕಿಟ್ಟಿನ್ನುಡರಲ್ಲಿ ತೊಡಗಿದ್ದಾರೆ. ತಿಂಗಳೊಮ್ಮೆತ್ತಿಸಲ್ಲಿಯೇ ಈ ಮನಸೆಗಳಿಂಬಿಂದ ಕೊರೆಯುವ ಸ್ವಭಾವ, ಸುತ್ತುಗೆಯು ಮೂಡಿತ ಕೇಳಬಂದವು. ಕೈಗಿಳಿಸ್ತೂ ಕೆಲಸದಲ್ಲಿ ತೊಡಗಾಸಿ ದ್ವಾರಿಂಬ ಪಾತು ಮನವರಿಕೆಯಾಯಿತು. ಮೋನಿಕೆಗೆ ಸಗೆಯು ತಡೆಯಲ್ಲಿ. ಬೆಂದುಬೆಂದ್ದು ಸ್ವಕ್ಷಾಳಿ. ಈ ಕಾಡುವಶ್ವಗಳನ್ನು ಮಾನವ ಬೇವಿಗಳನ್ನು ರೂಪುಗೊಳಿಸುವದು ಯಾಂವಾರೂ ಸಾಧ್ಯಾಂಶ್ಲಿ-ಎಂದಿಗೂ ಆಗದ ನಾತು ಎಂದು ಅವಳ ಗ್ರಹಿಸಿದ್ದಳು.

ಶರತ್‌ಕ್ಷಾಲವಾಗಿವಿಸಿದ್ದು ರಂದ ಬೆಳೆಗಳೆಲ್ಲವೂ ಮಾರ್ಗ ಹಳೆಯಾಗಿ ಕೊಯ್ಯಲು ಬಂದಿವೆ; ಆದರೆ ಹೊಲಿದ ಕೆಲಸಕ್ಕೆ ಉಪಯುಕ್ತರಾದ ಪಾಂಕ್ಸು ಹುಡುಗರೆಲ್ಲಿರೂ ಯೂದ್‌ಕ್ಕೆ ಕಳಿಸುಪ್ಪಿಟ್ಟಿರಿಂದ, ಬೇಗನೆ ಬೆಳೆ ಕೊಯ್ಯಾಡಾಕಟಿದ್ದರೆ ಕಾಳ್ಜಾಗಳೆಲ್ಲವೂ ಉದುರು ಬೇಳುವವೆಂದು

ಒಕ್ಕಲಿಗರು ಅನ್ನತೊಡಗಿದರು. ಒನರ ಸೆರನ್ನ ಬೇಕೆಂಬೇಕೆಂಬ ಕೂಗು ಕವಾಂಡಂಬನ ಕಿವಿವರೆಗೂ ಮೋಗಿ ಸುಂಟಿತು.

ಸುಗ್ರೀಯಸ್ಸು ಒಕ್ಕಲಕ್ಕೆ ಒಳ್ಳೆ ಸಡತೆಯಾಳ್ಳು ಕೆಲವು ಕೈದಿಗಳು ಸೆರಿಹೊರೆಯ ಹೊಂಗಳಿಗೆ ಕಳಿಸ್ತುತ್ತುವರೆಂಬ ಸುದ್ದುಯು ಒಂದು ರಾತ್ರಿ ಮೋನಿಕ್ ಕಿವಿಯ ವರೆಗೂ ಒಂಬತ್ತು. ಇದರಂತೆ ಮೂಂಜಾನೆ ಕಾರಲುಗಾರಲೊಡನೆ ಕೆಲವು ಕೈದಿಗಳು ವುಪ್ಪಾದ್ವಾರಾ ಮೂರಗೆ ಮೋಗುವರು ಅವಕ ದೃಷ್ಟಿಗೆ ಬದ್ದುತ್ತು.

‘ಇಂಥ ಸರಪತುಗಳನ್ನು ಸಂಖಳಾಗದು. ಇದರಿಂದ ತೊಂದರೆ ಯುಂಭಾಗದಿರದು’ ಎಂದು ಮೋನಸ್ಸು ಮುಂಭಾಗ್ರತೆಯಸ್ಸು ತಳೆದಿದ್ದುಣ್ಣು.

ಒಂದು ತಿಂಗಳೊಳಗಾಗಿಯೇ, ಕಾಂಕ್ರೆನ ತುಂಬೆಲ್ಲ ಹೇಸಿಗೆಲು, ಸಿಂದೆ, ಚಾಟಿಗಳ ಸುರಿಯಾಳೆಯಾಗತ್ತಿತ್ತು. ಕೈದಿಗಳಿಗೆ ಒರುವಂಥ ಎಲ್ಲ ಪತ್ರಗಳು ಆಕ್ಷೇಸಕ ಅಧಿಕಾರಿಗಳಿಂದ ತಾಂಸಿಸ್ತುಪ್ಪಿ ಅವರಾಗಿ ಮುಂಟ್ಪಿಸಲ್ಪಡುತ್ತಿದ್ದವು. ಕೆಲವು ಪತ್ರಗಳು ಅವರ ದೇಶದಲ್ಲಿರತಕ್ಕ ಆಪ್ಯೇಷ್ಟರವು ಇರುತ್ತಿದ್ದವು; ಮತ್ತೂ ಕೆಲವು, ಹಿಂದಕ್ಕೆ ಈ ವರ್ತಗಳೊಡನೆ ಕೂಟ ಕೆಲಸ ಮಾಡುತ್ತಿರುವ ಕಾಲಕ್ಕೆ ಸಂಭವಿಸಿದ ಬಳಕೆ ಇಂದ ಬರೆದಂಥ ನಾಂಕ್ಸು ಮಾಡುವುದರ ಪತ್ರಗಳನ ತಿಳಿದೊರಹತ್ತಿದ್ದವು. ಇಂಥ ಮಾಡುವುದರಲ್ಲಿನ ನ್ಯಾಯ ಲಿಮಾಕಿನ್ನಿಂದ ಎಂಬಂಜಿ ಪತ್ರವೊಂದು ಬಂದಿನೆ. ತನ್ನ ಯಚನಾಸನ ತೆಂಡತೆಯು ತನ್ನಸ್ಸು ಹೊರಗೆ ಹಾಕಲಿರುವವರಳಿದ್ದುದರಿಂದ ತಾನು ಏಕರೀತ ತೊಂದರೆಯಲ್ಲಿ ಸಿಕ್ಕಿರುವದನ್ನು ತನ್ನ ಒಮ್ಮನ್ನ ಪ್ರೀಯಕರಿಸಿಗೆ ತೇಸಬೇಕೆಂದು ಅವರಲ್ಲಿ ಬರೆದಿದ್ದುತ್ತು. ತನ್ನ ಅಣ್ಣಿನ ಪ್ರೀಯಸಿಯು ಇಂಥ ಬೀಸನ್ಸ್‌ತೀಳಿದುದನ್ನು ತಿಳಿದು ಮೋನಳಿಗೆ ಏಕರೀತವಾಗಿ ಕೆಟ್ಟಿಸಿತ್ತು.

ಮೋನಿಕ್ ಸಿಂಪ್ಲ್ ಮೇರಿದಪ್ಪಿತ್ತು. ಕುಲಗೆಂಡಿ! ತನ್ನ ಅಣ್ಣಿನೂ ಯಾದಧಕ್ಕೆ ಮೋಗಿ, ತೀರಿಯೂ ಬೆಟ್ಟಿದ್ದಾನೆ. ಇಂಥ ಮೋತ್ತಿನಲ್ಲಿ ಅವಳು ಇಂಥ ಹೇಳಲ ಕೆಲಸ ಮಾಡಿದ್ದಾಳೆ. ಇಂಥವರ ಏಷಯಕ್ಕೆ ಮೋನಿಕ್‌ಗೆ

ಎಳ್ಳಷ್ಣಾಳ್ಳಿ ಕಸಿಕರವು ಹುಟ್ಟುವರದು ಸಾಧ್ಯವೇ ಇಲ್ಲ. ಅವರವರ ಮನೆಯ ಗಂಡಸರು ಯುದ್ಧದಲ್ಲಿ ಸಾಮಗೆದರಾಗೋ ರನೊತನ್ನಾಹದಿಂದ ಹೊರಾಡುತ್ತಿರುವಲ್ಲಿ, ಅವರ ಮನೆಯ ಹೆಂಗಸರು ಈ ಸರಾಧವರೆಂದನೆ ಸರಸ-ಸಲ್ಲಾಹಗಳಿಂದ ಕಾಲ ಕಳಿಯುವರು! ತನಗೆ ಎಂಥ ಕೆಟ್ಟಿ ಚೆಸರು ಬಂದರೂ ಜಿಂತೆಯಲ್ಲ-ಇಂಥ ಹೆಂಗಸರನ್ನು ಗೊತ್ತಿಗೆ ಹಚ್ಚುತ್ತೇಬೇಕು! ತನಗೆ ಶಿಕ್ಷಿಸುವ ಅಧಿಕಾರಿದ್ದುದಾರರೆ ಸಜ್ಜಬೀದಿಯಲ್ಲಿ ಅವರ ಜನರ್ ಸುಲಿಸುತ್ತಿದ್ದೆನ್ನುವಷ್ಟು ಅವಳ ಕೊರ್ಕಾಧವು ಅತಿರೇಕಕ್ಕೆ ಮುಂಟ್ಪಿಬುಡುವುದು.

ಅಂದಿನಿಂದಂತೂ ಹೊನಳ ತಿರಸಾಘಾರವು ಅತೀವ ಹೆಚ್ಚಾಯಿತು. ಒಮ್ಮನ್ನರ ಮುಖವನ್ನು ಕೂಡ ಸೋಡಲು ಅವಳಿಗೆ ಸಹಿಸದಾಯಿತು. ಒಮ್ಮನ್ನರ ಧ್ವನಿಯನ್ನು ಕೂಡ ಕೇಳಲು ಅವಳಿಂದ ಆಗದೆ ಹೊಯಿತು. ಇವ್ಯಾದರೂ ಅವಳು ಮಾಡುವದಾದರೂ ಏನು? ತಂಚೆಯ ಸಲುವಾಗಿ ಅವರ ಮಧ್ಯದಲ್ಲಿದ್ದು ಕೊಂಡು ಹಾಲು ಪೂರ್ಪಿಸಿ ಅವರನ್ನು ಪೂರ್ವಿಸುವ ಹೊತ್ತು ಅವಳಿಗೆ ಪಾರ್ಪತಾಗಿತ್ತು. ದಿನಕ್ಕೆ ರಡು ಸಲ ಅವರ ಮುಖ ದಶನವಾತ್ರ ಅವಳಿಗೆ ತಪ್ಪಾದ ಮಾತಾಗಿತ್ತು.

ವರುಷದ ಕೊನೆಯ ಭಾಗದ ಒಂದು ದಿನ ಬೆಳಗು ೨ ಗಂಟೆ. ಅವಳು ಬೇರೆಬೇರೆ ಕಂಪಾಂಡಿನ ಚನರಿಗೆ ಕೊಡಬೇಕಾದ ಅಳತೆಗಳಂತೆ ಹಾಲನ್ನು ಅಳೆದಬೇದು ಹಾಲಿಸ ಪಾತ್ರಿಗಳನ್ನು ತೂಬಿ ಕೊಡುತ್ತಿದ್ದಳು. ಕೈದಿಗಳು ಬಂದ, ತಂತ್ರಾಂತ್ರ ಪಾತ್ರಿಗಳನ್ನು ತೆಗೆದುಕೊಂಡು ಹೊಗು ವಾಗ ಸಮಸ್ಯಾರ ಮಾಡಿ ಹೋಗುತ್ತಿದ್ದರೂ ಇವಳು ಅದನ್ನು ಕಣ್ಣಿತ್ತು ಸಹ ನೋಡುತ್ತಿದ್ದಳು. ಅಂಥವರೆಲ್ಲರೂ ಹೋದ ಮೇಲೆ, ಮೂರನೆಯ ಕಂಪಾಂಡಿನ ಪಾತ್ರಿಯೊಂದು ಮೊದಲಿಟ್ಟು ಸ್ಥಳದಲ್ಲಿಯೇ ಇದ್ದುದು ಹೊನಳ ದೃಷ್ಟಿಗೆ ಬದ್ದಿತು. ಯಾರು ಬಂದಿಲ್ಲಿಂದು ಸೆನಪುಮಾಡಿಕೊಳ್ಳುಹತ್ತಿದ್ದಳು.

ಅಷ್ಟರಲ್ಲಿ ಅವಳಿಗೆ ಬಾಡಿದ ಹೊಗದ, ಕೆಮುಂದು ಹತ್ತಿದ ಹುಡುಗ ನೊಬ್ಬನು ಕಟ್ಟಕಡೆಗೆ ಬರುತ್ತಿದ್ದ ಸೆಂಬುದು ಸೆನಪಾಯಿತು. ಕೆಲ ನಿವಿಂಜ

ಗಳ ತರುವಾಯ ಅವಕು ಬಾಗಿಲದ ಕಡೆಗೆ ಹೊರಳಿ ನೋಡಿದಳು. ‘ಇದು ನನ್ನದೇ’ ಎಂಬ ಧ್ವನಿಯು ಕೇಳಬಂದಿತು.

ಅವಕು ಬೆದರಿದಳು. ಆ ಧ್ವನಿಯೊಂದು ಶಕ್ತಿಯಂದು ಇವಳ ಮನ ಸ್ವಸ್ವ ಅದೇಕೋಡೆ ಕಡೆದುಬಟ್ಟಿತು. ಉಳಿದ ಕತ್ತೆಗಳ ಕೂಗಿನ ಧ್ವನಿಯಂತೆ ಅದು ಇರಲಿಲ್ಲ; ಮೃದು—ಮಧುರವಾದ ವಾಸನ ಪೂರಣಿಯು ಧ್ವನಿಯಂತೆ ಕೇಳಿಸಿತು. ರಾಷ್ಟ್ರ ಧ್ವನಿಯೇ ಇರಬಹುದೆಂದು ಅವಕುಗೆ ಕ್ಷಮಿತ್ತಾಗಿ ಹೊತ್ತು ಭಾಸವಾಯಿತು.

ಅವಕು ಕಣ್ಣ ಹೊರಳಿಸಿದರ್ಹು. ಅವನು ಇವಳ ಕಣ್ಣಿಗೆ ಇದು ವರೆಗೆ ಬದ್ದಿರಲಿಲ್ಲ. ಹೊಸ್ತಿಲದಲ್ಲಿ ಸಿಂತಿದಾಗ್ನಿ. ಅವನಿಗೆ ಸುವಾರು ಮುಖವತ್ತು ವರುಷಗಳಾಗಿರಬಹುದೆಂದು ನುಂಬುತ್ತಾಗ್ನಿಗೇ ಹೇಳುತ್ತಿದ್ದವು. ಎತ್ತರವಾದ ಆಳು. ನಾಟ್ಯಾದ ಮೈಕ್ರೋ. ಸುಂದರವಾದ ಉಂಗ್ಲರಗ್ಗಾದಲು. ಬೆರಗುಗಳ್ಳಾಗಳು. ಉಕ್ಕೆ ಒರುವ ತಾರುಜ್ಞಾ. ಇಂಥನನು ಒರ್ಕಿನ್ನಿರುವುದು ಸಾಧ್ಯವೇ ಎಂಬ ಸಂಶಯವು ಅವಕ ತಿಳಿಯಲ್ಲಿ ಸುಳಿದಿತು.

‘ನೀನು ಯಾರು?’ ಎಂದು ಹೇಳಿಸಬೇಕು ಹಿಚಾರಿಸಿದಳು.

‘ಕಡೆಗೆ ಹಾಲನ್ನು ಬಯ್ದುಲು ಬರುವಂಥ ಹುಡುಗನ ಕೊಳೆಬವು ಇಂದು ಮುಂಜಾನೆ ಬಡೆಯಿತು. ಅವನನ್ನು ಆಸ್ತ್ರತ್ರಿಗೆ ಬಯ್ದಿರುವರು’ ಎಂದು ಆ ಹೊಸಬನು ಹೇಳಿದನು.

‘ಅದೆಲ್ಲ ಇರಲಿ, ನಿನ್ನ ಹೆಸರೇನು?’

‘ಓಷಾರ್ ಹಾಯಂನಾ?’

‘ಯಾವ ಕಂಪಾಂಡು?’

‘ಮಾರಸೆಯ ಕಂಪಾಂಡು’ ಎಂದು ಉತ್ತರ ಬಂದಿತು.

ಕ್ಷಮಹೊತ್ತು ಮೋನಳು ಅವನನ್ನು ಶಾಂತಿಸಬಾಧಾಸಯುಕ್ತ ನೋಡಿದಿಂದ ನೋಡಿ ‘ಹಾಡು, ಅದು ನಿನ್ನದು’ ಎಂದು ಬೆರಳುವಾಡಿ ತೋರಿಸಿ, ಸ್ತುತಿಯು ಮೇಲೆ ಬಂದವರಂತೆ ವಾತನಾಟಿದಳು.

ಆ ತರುಗನು ತನ್ನ ಟೀವಿಪ್ರೀಗೆಯನ್ನು ತೆಗೆದು, ಉಪಕಾರವಾಯಿತ್ತು ಎಂದು ಹಾಲಿನ ಪಾತ್ರೀಯನ್ನು ತೆಗೆದುಕೊಂಡು ಹೊರಟನು.

ವೇದಾನ್ತಕು ಅವಸ್ಥಿಗೆ ಉತ್ತರಕೊಡಬೇಕೆಂದಳು; ಅದರೆ ಮನವು ಒಷ್ಣಲ್ಲಿ. ಅವನು ತನ್ನ ಪಾತ್ರೀಯನ್ನು ತೆಗೆದುಕೊಂಡು ಕಾವಲುಗಾರನ ಮುಂದೆ ಸಾಗಿದನು. ಅವಳು ಮನಸೆಯ ಬಾಲ್ಯ ಮುಂದೆ ನಿಂತು ಅವನನ್ನು ಮರೆಯಾಗುವನವರಿಗೆ ಸೋಧಿಯೇ ಸೋಧಿದಳು. ಹಾಲನ್ನು ರಿಸುತ್ತಿದ್ದ ಮನಸೆಯ ಕಿಂತಿಗೆ ಹೋರಿ ನಿಂತು, ಅಲ್ಲಿಂದಲೂ ಸೋಧುತ್ತ ನಿಂತಳು. ಬಲು ದೂರ ಅವನು ಕಾಣುತ್ತಿದ್ದನು; ಮರೆಯಾಗುವನವರಿಗೆ ಅರಳಿಸಿದ ಕಣ್ಣಿನ್ನು ಅವಳು ವಿಳುಕಿಸಲ್ಪಿತ್ತಿಲ್ಲ.

ಅಂದಿನ ದಿನವೆಲ್ಲ ಅವಳು ಗಂಭೀರಮುಂಬುದನಾಗಿ ಕೆಲಸದಲ್ಲಿ ತೊಡಗೊಡುತ್ತಿ. ಆಳುಗಳು ವಾಟಿದ ಸಣ್ಣಪುಟ್ಟ ತಣ್ಣಗಳನ್ನು ಈನರಿಗೆ ಲಕ್ಷ್ಯಿಸದ ಅವಳು, ಇಂದು ಸುಂದರಿಸುವುದನೇ ಅವರ ಹೇಳಿ ಹರಿ ಹಾಯ್ದಳು. ರಾತ್ರಿಯ ಉಂಟವಾದೆಂದಿಂದಿಂದ ಬೈಬಲ್ಲಾನ್ನು ಓದಲು ತಂದೆಯು ಅವಳಿನ್ನು ಕರೆದರೆ, 'ಇಂದು ಓದುವದು ಬೇಡ. ಸನಗೆ ಏಪರೀತ ತಲೆಶೂಲಿ' ಎಂದು ಸೆರುವನ್ನು ಮುಂದೆ ವಾಟಿ, ತನ್ನ ಮನೋನ್ಯಗ್ರತೆಯನ್ನು ಹೊರಗೆ ತೋರಿಸುತ್ತಿಲ್ಲ.

ಅಂದಿನ ರಾತ್ರಿ ಅನಳಿಂಬ್ಬಿಳಿ ಅಗ್ನಿಪ್ಪಿಗೆ ಮುಂದೆ ಕುಳಿತು ಕೊಂಡಳಿ.. ಚೆಳ್ಳಿಂಬೆಂದೂ ಕಣ್ಣಿಗೆ ಕಣ್ಣಿ ಮಜ್ಜಿಲ್ಲ. ಆ ಪ್ರಥಮ ದಶನ, ಆ ಆಕಣ್ಣಾಗೇಂದ ಅವಳ ಮನ ಕಾಣಾರವು ಕದಡಿ ಕಲಕ ಮಲಕಾರಿತ್ತು.

## ಕರಗಿದ ಕಲೆ ದೇ

ನೂತ್ನೆಲ್ಲಂದು ತಿಂಗಳು ಕಳೆಯಿತು. ವೇಳೆನಷ್ಟು ಈಗ ತನ್ನೊಡ್ಡ  
ಸೀಯೇ ಬಂದು ದೊಡ್ಡ ಯುದ್ಧವನ್ನು ಹೂಡಿಕೊಂಡು ಹೊರಾಡು  
ತ್ತಿದ್ದಾಳೆ. ಅವಕ ಹೃದಯವನ್ನು ದುಷ್ಪಿಶಾಚಿಯು ಆಕ್ರಮಿಸಿದಂತಾಗೆ  
ದಿನಾಳು ಅವರೊಡನೆ ಅವಕಿಗೆ ಗುದ್ದಾಡಬೇಕಾಗೆ.

‘ಅದು ಸಿಜವಾಗೆರಾರಮ! ಅಮು ಅಸಾಧ್ಯವಾದುದು! ನನ್ನನ್ನು  
ನಾನೇ ಹೋದುಕೊಳ್ಳಬೇಕು’ ಎಂದು ಅವಕ ವಿಚಾರಲವರಿಯು  
• ಸಾಗಿತ್ತು.

ತಂದೆಯು ಆರ್ಥಿಕೆಯಲ್ಲಿ ಪೆಚ್ಚಿನಾಡುವ ಕಾಲವನ್ನು ಬಿಟ್ಟು,  
ಉಳಿದೆಲ್ಲ ಹೊತ್ತನ್ನು ಅವಕು ಗುಷ್ಟನ್ನೇರಿಯಂದ ತನ್ನನ್ನು ರಕ್ಷಿಸಿ  
ಕೊಳ್ಳಲು ಕಳೆಯುವತ್ತಿದಃಖ. ಚಮಕ್ಕುರ ವಿಷಯದಲ್ಲಿ ಮುಂದುಕನ  
ಮನಸು ತೀರ ಕೆಡುತ್ತ ಸಂದಿಹಿ; ಮಗನನ್ನು ಕೊಂಡ ಜಾತಿಯವರನ್ನು  
ಅನನ್ಯಾದಿಗೂ ಕ್ಷಮಿಸಲಾರಸು.

‘ದೇವರು ಅವರುಂ ಮೈಗಳನ್ನು ಜಮರಿಸಲಿ. ದುಷ್ಪರುಜ್ಞ ಯು  
ಕ್ಷೇಗಳಾದದಿರಲಿ. ಅವರನ್ನು ಬೆಂಕಿಯ ಕುಳಿಯಲ್ಲಿಕ್ಕೂಲಿ. ಮರಕ ತೆಲೆಯೆತ್ತು  
ದಂತೆ ವಾಡಲು’ ಎಂದು ಮುಂದುಕನು ಬಡುಬಿಷಯವದು ಅವರಿಷ್ಟರೂ  
ಮಲಗುವ ಕೋಣಿಗಳ ಸತ್ಯವರೂ ಗೇರೆಡಿವೊಳಗಾಂದ ಕೇಳಬಂದಿತು.  
ಅವಭಾದರೂ ಅವನು ಬಡುಬಿಷಿಸಿವಾತೆ ಅನ್ನಬೇಕೆಂದಿದ್ದಾಗು; ಆದರೆ ಆ  
ಡೇವಿಡ್ಸನು ಈ ರೀತಿ ಅನ್ನಬೇಕೆಂದಿದ್ದಾಗ ‘ದೇವರ ಅಂಶಾವತಾರವಾದ  
ಮನಸ್ಸುನಿರಿಲ್ಲ—ಕೇವಲ ಬ್ರಹ್ಮರಾಕ್ಷಸನಾಗಿರಬೇಕು’ ಎಂಬ ಕಲ್ಪ  
ಸೆಯು ಅಭಳಲ್ಲಿ ಮಾಡಿನ್ನರೂ ಮನಂತರಬಿಮುದು..

ಅವಕು ಇಡಕ್ಕೆ ಅಂಜಿಯಿಂದಿಗೆ ಕೈದಿಗಳಿಗೆ ಸಾಧ್ಯವಿನ್ನುಷ್ಟು ಕರೊರ  
ಖಾಗಲು ತನ್ನ ಮನಸ್ಸನ್ನು ಗಟ್ಟಿನಾಡಲು ಯತ್ತಿಸಬೇಕೆಂದಾಗು.  
ಹಾಲಿಗಾಗಿ ಓಸ್ವಾರನು ಉಡಿದ ಕೈದಿಗಳೊಡನೆ ಬಂದರೆ ಅವಕು  
ಅವನನ್ನೆಂದೂ ಕರ್ನಿತ್ತಿ ಸೋಡುತ್ತಿದ್ದಿಲ್ಲ. ಅವನು ಮಾತನಾಡದ  
ಮುಗದಯ್ಯ. ಒಂದು ವೇಳೆ ಅವನು ಮಾತನಾಡಿದರೆ, ವೇಳೆನಷ್ಟು ವೇಳೆ

ಯನ್ನು ತಿರುವಿ, ಅವನನ್ನು ವದನ್ನು ಕೇಳುತ್ತಲೇ ಇರಲಿಲ್ಲ. ಆದರೆ ಒಂದು ದಿನ, ಅವಳು ಒಲವಂತದಿಂದ ಅವನ ಮಾತನ್ನು ಕೇಳಲೇಬೇಕಾಗೆ ಬಂತು.

‘ಲಡ್‌ವಿಗ್ಗನು ಹೊ... . . . ದ... . . . ನು’

‘ಲಡ್‌ವಿಗ್ ? ಅಂದರೆ ಯಾರು ?’

‘ಹಾಲಿಗಾಗಿ ಕಟ್ಟಿಕಡೆಗೆ ಬರುತ್ತಿದ್ದನಲ್ಲ—ಅವನು.’

‘ಕೆನ್ನುತ್ತು ಬರುತ್ತಿದ್ದನಲ್ಲ—ಅವನೆ?’

‘ಅಹುದು. ರಾತ್ರಿಯೇ ತೀರಿಕೊಂಡನು; ನಾಳಿ ಹೂಳುವ ವಿಧಿ ಯಾಗುವದು. ಪಾವ ! ಇದೀಗ ಇಪ್ಪತ್ತಿರಡು ವಯಸು. ಎಂಳಿ ಬೇವನನ. ವಿಧವೆಯಾದ ತಾಯಿಗೆ ಇವನೊಬ್ಬನೇ ಮಗನು. ನಾನು ಅವಳಿಗೆ ಸುದ್ದಿ ಯನ್ನು ತಿಳಿಸಬೇಕಾಗಿದೆ. ಅವಳ ಬೇವವು ನೆತ್ತಿಯಿಂದ ಹೊಗಬಹುದು’ ಎಂದು ಓಸ್ತಾರನು ಕಳಬಳಪಡುತ್ತು ಹೇಳಿದನು.

ಅವಳ ಕಂಠದಲ್ಲಿ ಉಸಿರು ಸರಿಯಾಗಿ ಭಾರದಾಯಿತು. ಕಣ್ಣಾ ಸೀರಿನಿಂದ ತುಂಬಿದನಾದರೂ ‘ಅವಕ್ಕೊಬ್ಬಳ್ಳಿ ಅಲ್ಲ—ಈ ಒಗತ್ತಿನಲ್ಲಿ ಮಗನನ್ನು ಕಳಿಮಾಕೊಂಡವಳ್ಳ—ಬೇಕಾದಷ್ಟು ಬಸರಿದಾಂತಿರೆ. ಯಾರು ಯುದ್ಧವನ್ನು ಹೂಡುವರ್ಹೇ ಅವರೇ ಅಂಥವರಿಗಾಗಿ ಮರುಗಬೇಕು’ ಎಂದು ಗಟ್ಟಿಮಾನಸಸುಮಾಡಿ ಅವಳು ಮರುಮಾತನಾಡಿದಳು.

ಓಸ್ತಾರನು ಜಣಿಕೊತ್ತು ಅವಕ್ಕನ್ನು ನೋಡಿ ಮಾತ್ತೇನೂ ಮಾತ ನಾಡದೆ ಅಲ್ಲಿಂದ ಹೊರಟುಬಿಟ್ಟುನು. ಹೊಗಹೊಗುತ್ತೇ ಅವನು ಅವ ಳನ್ನು ನೋಡಬೇಕೆಂದು ಹೊರಳಿ ನಿಲ್ಲುವನವ್ಯಾರಲ್ಲಿ, ಅವಕ್ಕ ಕಿಡಿಕಿಯಂತಿಗಿಂದ ಅವನನ್ನೇ ನೋಡುತ್ತೇ ನಿಂತಿದ್ದಳಿಂಬುದು ಅವನಿಗೆ ಸ್ಪಷ್ಟವಾಗಿ ಕಂಡುಬಂದಿತು.

‘ದೇವರೇ, ನನ್ನನ್ನು ಕ್ಷಮಿಸಿ ! ಕ್ಷಮಿಸಿ !’ ಎಂದು ವಿಚಾರ ಮಾಡಿ, ಅವಳು ತನ್ನನ್ನು ತಾನೇ ಶಿಕ್ಷಿಸಿಕೊಳ್ಳಬೇಕೆಂದು ಪಶ್ಚಾತ್ತಾಪ ಪಟ್ಟುಕೊಂಡಳು.

ಮುಂದೆ ಒಂದು ವಾರವು ಕಳೆದ ಹೇಳಿ, ಒಂದು ಸಣ್ಣ ಕಟ್ಟಿಗೆಯ ಪೆಟ್ಟಿಗೆಯನ್ನು ಹಿಡಿದುಕೊಂಡು ಓಸ್ತಾರನು ವಾಡಿಕೆಯಂತೆ ಬಂದು

ಅದನ್ನು ಹೊನ್ನಾ ಮನೆಯು ಬಾಗಿಲದೋತ್ತಿರಿಸಿದನು. ಲಡ್‌ವಿಗ್ನಿನ ತಾಯಿಯು ಅದನ್ನು ಕಹಿಸಿಕೊಟ್ಟಿದ್ದಳು. ಕೃತ್ಯಿಮ ಹೂಗಳಿಂದ ತಯಾರಿಸಿದ ಕಾಜಿನ ಗುಮ್ಮಟವು ಅದರಲ್ಲಿದೆ. ಸತ್ತವರ ಸಮಾಧಿಯ ಮೇಲೆ ಇಂಥಿದನ್ನಿಡುವುದು ಒಮ್ಮನ್ನರ ರೂಢಿಯು. ‘ಲಡ್‌ವಿಗ್ನಿನ ಸಮಾಧಿಯ ವೇಗ ಇದನ್ನು ಇರಿಸಬೇಕೆಂದು ಅವನ ತಾಯಿಯು ನನಗೆ ಬನ್ನಿಸಿಕೊಂಡಿದ್ದಾಳೆ; ಅದರೆ ನಾನು ಅದನ್ನೂ ಯ್ಯಾದ್ದ ಹೇಗೆ ಇಡಲ? ಮಹಾದ್ವಾರದ ಹೊರಗೆ ಹೊಗಲು ಸಂಗೆ ಅಪ್ಪಣಿಯೇ ಸಿಗುವದಿಲ್ಲ’ ಎಂದು ಮಾತುಗಳನ್ನು ಅಧ್ಯಕ್ಷೇ ಮುಗಿಸಿದನು.

ಪೆಟ್ಟಿಗೆಯನ್ನು ತೆರೆದು ಬಳಗಾನ ಕಾಜಿನ ಗುಮ್ಮಟವನ್ನು ತೊರಿಸಬೇಕೆಂದು ಅವನು ಮುಚ್ಚಿಕೊನ್ನು ತೆರೆದನು. ಅದಕ್ಕೆ ಶಾಸನವೊಂದು ಅಂಟಿಸಲಾಗಿತ್ತು. ಹೊನ್ನಾ ಅದನ್ನು ಸೋಡಬೇಕೆಂದು ಬಾಗಿರುತ್ತಾನು. ಒಮ್ಮನ್ನ ಭಾಷೀಯಲ್ಲಿ ಬರೆದಿತ್ತು.

‘ಮನು ಬರೆದಿದೆ?’ ಎಂದು ಏಜಾರಿಸಿದಳು.

‘ತಾಯಿಯ ಜರಂತನ ಪ್ರಿತಿಯ ಗುರುತು’—ಎಂದು ಓದಿ ಹೇಳಿದನು.

ಹೊನ್ನಾಗೆ ಎದೆಯಲ್ಲಿ ಚೂರಿಯು ಸಂಪೂರ್ಣತಿನಿಸಿತು; ಅದರೂ ಗಡಿ ಬಿಡಿಯಿಂದೆದ್ದು, ‘ನೀನು ಅದನ್ನು ಇಲ್ಲಿಂದೊಯ್ದಬೇಕು. ಅದರಿಂದ ಸನಗೇನಾಗಬೇಕಾದೆ’ ಎಂದು ಅಂರಜು. ಓಸ್ಕಾರನು ಅದನ್ನು ಅಲ್ಲಿಯೇ ಬಿಟ್ಟು ಹೊರಬಿಸು. ಅವಳು ತನ್ನ ಇಜ್ಞಾಯಂತೆ ಮಾಡಬಹುದೆಂದು ಅವನು ಭಾವಿಸಿರಬಹುದು.

ಇದಿಚು ದಿನವೆಲ್ಲ ಅದನ್ನು ಸೋಡಬಾರದೆಂದು ಅವಳು ನಿರ್ಧರಿಸಿದ್ದರೂ, ಅವಳ ಕಣ್ಣಿಂದೆಯೇ ಅವು ಕಟ್ಟಿದಂತಾಗಿತ್ತು. ಸಂಜೀಯ ಮೂಂದೆ, ಆ ಪಟ್ಟಿಗೆಯನ್ನು ತೆಗೆದುಕೊಂಡು ತನ್ನ ಗೌನಿನ ಕಿಸೆಯಲ್ಲಿರಿಸಿ ಮಹಾದ್ವಾರದ ಕಡೆಗೆ ಸಾಗಿರುತ್ತಾನು. ‘ಅದು ನನ್ನ ಕಣ್ಣಿದುರಿನಲ್ಲಿ ಬೇಡ’ ಎಂದು ಏಜಾರಿಸಾಡುತ್ತ ಕರ್ಕಪ್ಪಾಟೀಕ ದೇವಾಲಯವನ್ನು ಪ್ರವೇಶಿಸಿದರು.

ಅವಳಿಗೆ ಸ್ಥಳವನ್ನು ಹುಡುಕುವದು ಕರಿಣವಾಗಲಿಲ್ಲ. ಉಳಿ

ದೇವೇಶ್ವ ಒರ್ಕುಸ್ನರು ತೀರಿಕೊಂಡಿದ್ದರು. ಅವರನ್ನೂ ಇಲ್ಲಿಯೇ ಹೂಳ ಲಾಗಿತ್ತು. ಆಯಾ ಸಮಾಧಿಗಳ ಮೇಲೆ ಅವರವರ ಒಮ್ಮೆನ್ನು ಹೇಣು ಗಳನ್ನು ಕೆತ್ತಿಸಿದ ಬಳಿಯ ಸಂಗಮರವರಿಯ ಕಲ್ಲುಗಳು ನಿಲ್ಲಿಸಲ್ಪಟ್ಟಿವೆ. ಕೊಸೆಯ ಸಮಾಧಿಯ ಮೇಲೆ ಬರೆಹದ ಕಲ್ಲಿರಲಿಲ್ಲ. ಅವನು ಆ ಹೂಗಳನ್ನು ಅದರ ಮೇಲೆ ಹರಿಸ ಆ ಪಟ್ಟಿಗೆಯನ್ನು ಅಲ್ಲಿಯೇ ಬೇಸಾಡಿದ್ದು.

‘ಮನೇ ಆದರೂ—ಈದು ಭೂತದಯೆ, ಇದಕ್ಕಾಗಿ ನನ್ನನ್ನು ಯಾರೂ ದಾಖಿಸಲಾರರು’ ಎಂದು ತನ್ನವ್ಯಾಕ್ಷೇ ತಾನೇ ಅಂದುಕೊಂಡಳ್ಳು. ಆದರೆ ಆ ಒಮ್ಮೆನ್ನು ಹುಡುಗನ ತಾಯಿಯು ಇಲ್ಲಿ ತೀರಿಕೊಂಡ ವಾಗನ ಸಲುವಾಗಿ ಎಷ್ಟು ಪ್ರಲಾಪಿಸಿರಬಹುದೆಂಬ ಕಲ್ಲುನೇ ಮಾತ್ರ ಅವಳನು ವಿಹ್ವಲಗೊಳಿಸಿತು. ತಾಯಿಯ ಕರುಳು ಎಷ್ಟು ಬೆಂಬಿರಬೇಕೆಂಬ ಮಜಾರ ದಲ್ಲಿ ಅವಳು ಗುಂಗಾಗಿದ್ದಳು. ಹಿಂಬದಿಯಿಂದ ಕುದುರೆಯ ಖಿರಪುಟ ಧ್ವನಿಯು ಕೇಳಬಂದಿತು. ಕುದುರೆಯ ಶಾರಾರನು ಅವಳ ಹತ್ತಿರ ಬಂದೊಡನೆ ಕುದುರೆಯನ್ನು ನಿಲ್ಲಿಸಿ, ಅವಳೊಡನೆ ಮಾತನಾಡಹತ್ತಿದನು. ತನ್ನ ದೈನಂದಿನ ಪದ್ಧತಿಯಂತೆ ಸರಾರಿ ಹೊರಟಂಥ ಕವಾಂಡಂಟನೇ ಎಂಬು ದನ್ನರಿತು ಅವಳೂ ಉತ್ತರಕೊಡುತ್ತಿದ್ದಳು. ಎಲ್ಲಗೆ? ಯಾತಕ್ಕೂ? ಅವಳು ಹೊಗಿದ್ದಳೆಂಬುದನ್ನು ಅವನು ಕೇಳಿದನು. ಅದಕ್ಕಾನಂತೆ ಸಿಂಹವಾದ ಸಂಗತಿಯನ್ನು ಇದ್ದಕ್ಕಿದ್ದಂತೆ ಅವನ ಮೂಂದೆ ದೈಯವಾಗಿ ಹೇಳಿದ್ದನು. ‘ಈ ಒಸರಲ್ಲಿಯ ಕೆಲವರಿಗಾಗಿ ನೀನು ಕಳವಳ ಪಡುತ್ತಿರುವದು ಸ್ತಾಭಾವಿಕವು; ಅದರೆ ಸಿನ್ನ ಮುಂದುಕ ತಂದೆಯ ಅಭಿಪೂರ್ಯವಂತೆ ನಾವೆಯುವದೊಂತು. ಇದಕ್ಕೂ ಮೂಂದಿನ ಹೆಚ್ಚಿಯನ್ನು ತುಳಿಯಬೇಡ’ ಎಂದು ಗಂಭೀರ ಭಾವನೆಯಿಂದ ಆ ಕವಾಂಡಂಟನು ವೋನಕಿಗೆ ಉಪದೇಶಿಸಿದನು.

ವೋನಳು ಕವಾಂಡಂಟನ ಹಿತಪಜನದಂತೆ ನಡೆಯಲು ಯತ್ತಿಸಿದಳು; ಅದರೆ ಹಾಗೆ ಮಾಡುವದರಿಂದ ತನ್ನ ಹೃದಯವು ತಲ್ಲಿಸುವ ದೆಂಬುದನ್ನು ಅವಳು ಬಲ್ಲಳು. ತಂದೆಯ ಹತ್ತಿರ ಕಳೆಯುವ ಕಾಲವು

ಕೂಡ ಅವನನ್ನು ಶಾಂತಪಡಿಸಲು ಶಕ್ತಿವಾಗಿಲ್ಲ. ಇಷ್ಟರಲ್ಲಿ ಮುಂದುಕ ಸಿಗಿ ತನ್ನ ಕೋಣೆಯಲ್ಲಿಯೇ ಕುಚೀಯ ಮೇಲೆ ಕುಳಿತುಕೊಳ್ಳುವಷ್ಟು ತ್ರಾಣವು ಬಂದಿತ್ತು. ನೆರೆಹೊರೆಯವರೂ ಅವನನ್ನು ಮಾತಾಡಿಸ ಬಹುದೆಂಬ ಅವ್ಯಾಸೆಯು ದೊರೆತಿದ್ದಿತು. ಆ ಜನರಲ್ಲಿ ತೊಡಲು ಮಾತಾ ದುವವನೆಂಬುನು ‘ಜನರನ್ನು ತುಂಬಿಕೊಂಡು ಬರುವ ದೊಡ್ಡ ಯಥಗ ವ್ಯೋಮು ಮೈರಿಗಳ ಸಬ್ಬ ಮರೀಸದಿಂದ ಮುಖಗಾಸಲ್ಪಟ್ಟಿದ್ದು ರಂದ ಸಾಮರ ಕ್ಷೀಂತ ಹೆಚ್ಚು ಜನರು ಮರಣಕ್ಕೀರಾದರು’ ಎಂಬ ಸುದ್ದಿಯನ್ನು ಮುಂದುಕನ ಕಿವಿಗೆ ಹಾಕಿಪಡು.

ಮುಂದುಕನ ಸಿಂಧ್ಯ ಆಟೀಕೋಪಮಾರಿ ನೈಸಂಡುಗಹತ್ತಿತು. ‘ಈ ಅಧಿಮರನ್ನು ದೇವರು ಎಂದೆದಿಗೂ ಹಾಳುವಾಡುತ್ತಿರಲಿ! ಆ ಸೂ ಮರೀಸದ ಕಾಳ್ಯಪ್ರಸ್ತುನು ಚೀರುಸದಂತೆಯಾಗಲಿ! ಮುಖುಗೊಡನರ ಸಾಯುವ ಸಂಕರಿಸು ಅವನ ಆತ್ಮವು ನಾಯಾಯಾಸನಕ್ಕೆ ಬರುವವರಿಗೆ ಅವನನ್ನು ಕಾಡಲಿ. ಆ ಮೇಲೆ ಕಡೆಯವರೆಗೂ ಅವನನ್ನು ಸರಕಕ್ಕೆ ಗುರಿನಾಡಲಿ’ ಎಂದು ದೈತ್ಯವೇ ಮರೀತೆಮಂತ ಮಾತಾಡುತ್ತಿರು ವಂತೆ ಮುಂದುಕನು ಮಾತಿನ ಮಳಿಯನ್ನು ಸುರಿಸಿದನು.

‘ತಂದೆಯೇ, ಶಾಂತನಾಗು. ಪಾಪಿಷ್ಟನು ಮರಣಹೊಂದ ನಂತರ ಸೇಡಿಗಾಗಿ ಅವನನ್ನು ಸರಕಕ್ಕೆ ಅಟ್ಟಿನದು ಕ್ರಿಷ್ಟಿಯನ್ ಧರ್ಮಕ್ಕೆ ಅಸುರೂಪವಾದಿತ್ತಿ?’ ಎಂದು ಮೇಲನಜು ತಂದೆಯನ್ನು ವಿಚಾರಿಸಿದಳು. ಅದಕ್ಕೂನನಿಂದ ಉತ್ತರವು ದೊರೆಯಲಿಲ್ಲ.

ಚೀಸಿಗೆಯ ಒಂದು ಮುಂಜಾವು. ಕನಾಂಡಂಟಿನು ಮುಂದುಕ ನನ್ನ ಕಾಣಬಯಸಿ ಮನಿಗೆ ಬರಲು, ಅವಳು ಅವನನ್ನು ಅಷ್ಟುದ ಮೇಲೆ ತಂದೆ ಮಾಲಗಿದ ಸ್ಥಳಕ್ಕೆ ಕರೆದೊಯ್ದಳು. ಅವನು ತನ್ನ ಕಿಸೆಯೋಳಿಗಿಂದ ಉತ್ತಮವಾದ ಚರ್ಮದ ಹೆಣಿಕೆಯುಳ್ಳ ಪದಾರ್ಥವೊಂದನ್ನು ತೆಗೆದು ಮುಚ್ಚಿಂಬನನ್ನು ತೆರೆದನು.

‘ಅದೇನು?’ ಎಂದು ಮುಂದುಕನು ಪ್ರಶ್ನಿಸಿದನು.

‘ರಾಬರ್ಟ್‌ಕ್ರೀಷ್ನನ್ನೇ, ಅದು ‘ನೃಕೋಷ್ಟೀರಿಯಾ ಕಾರ್ನಾ.’ ನಿನ್ನ

ಮಾಗನು ಯಂದ್ಯದಲ್ಲಿ ಅತ್ಯಂತ ಶಾಯ್ಯವನ್ನು ತೋರಿಸಿದುದಕ್ಕಾಗಿ ಚಕ್ರವರ್ತಿಗೆ ಸಂತೋಷಬಟ್ಟೆ ಇದನ್ನು ಕಳಿಸಿಕೊಟ್ಟಿದ್ದಾರೆ.’

‘ನನ್ನ ರಾಬರ್ ಇಲ್ಲದಾಗ, ಅದನ್ನು ಯಾರು ಧರಿಸಬೇಕು’ ಎಂದು ಕಣ್ಟುಂಬ ಸೀರು ತಂದು, ಮಾಡುಕನು ಮೆಲ್ಲನೆ ಮಾತನಾಡಿದನು. ತಾನು ಸೂಚಿಸುವ ಸಲಹೆಯು ಅನುಚಿತವಾಗಿಲಾರದೆಂದು ಭಾವಿಸಿ ‘ನಿನ್ನ ಮಾರ್ಗ ಧರಿಸಿಕೊಳ್ಳಲಿ. ಅದರಲ್ಲೇನು?’ ಎಂದು ಕವಾಂಡಂಬನು ಮಾಡುಕಸಿಗೆ ಒನ್ನುವಿಸಿಕೊಂಡನು.

‘ಹಾದು, ಹಾದು.. ಅದೇಕೆ ಬೇಡ’ ಎನ್ನು ತ್ತೆ ವೋನಳು ಅದನ್ನು ತೆಗೆದುಕೊಂಡು ತನ್ನ ಎದೆಯ ಮೇಲೆ ಅಣ್ಣಿನ ಸೇನಪಂಚ ಧರಿಸಿಕೊಂಡೇ ಬಳ್ಳಿಹು.

ಮರುದಿನ ಬೆಳಿಗ್ಗೆ ಎದೆಯ ಮೇಲೆ ಧರಿಸಿರುವ ಪದಕದಿಂದ ತನ್ನ ಲೀಹೆಚ್ಚು ಶಾಯ್ಯ-ಧ್ಯೈಯ್ಯಗಳು ಬಂದವರಂತೆ ವೋನಳು ಹಾಲಿಗಾಗೆ ಬಂದಾಥ ಓಸ್ಕಾರನನ್ನು ಡಾಲಿಸಿದ್ದ ನೋಡಿದಳು. ಅವನು ಅದನ್ನು ಸೋಡಿ ‘ವನವು? ಎಲ್ಲಿಂದ ಬಂತು?’ ಎಂದು ಅವಳನ್ನು ವಿಚಾರಿಸಿದನು.

ಆದು ಹೇಗೆ ದೂರೆತೆತೆಂಬ ವಿಷಯವನ್ನು ಅವಳು ಗೂರುವಿಂದ ವಿವರಿಸಿದಳು.

‘ಯೋಗ್ಯತೆಗೆ ತಕ್ಕ ಗೂರು’ ಎಂದು ಓಸ್ಕಾರನು ಉದ್ದಾರ ತೆಗೆದನು.

ವೋನಳಿಗೆ ದುಃಖಿನು ಒತ್ತುರಿಸಿತು. ಆ ಹೆನ್ನೆಯು ಮರೆಯಾಯಿತು. ಅಣ್ಣಿನ ಸೇನಪಿಸಿದೆ ಅವಳಿಗೆ ಏಪರೀತ ದುಃಖವಾಗುವದು.

ವತ್ತಮಾನ ಪತ್ರಗಳಂತೂ ಬರುತ್ತಲೇ ಇವೆ. ವರ್ಣಿಸಲಂದಳ ವಾದ ಕೂರ ಹಿಂಸೆಗಳಿಗೇನು ಕೊರತೆಯಲ್ಲ. ಆವಾರ್ತಿಗಳ ಮಧ್ಯದಲ್ಲಿ, ಒಬ್ಬ ಇಲ್ಲಿಷ್ಟ ಸ್ವೇಚ್ಛೆ ತನ್ನ ಮನೆಯವರಿಗೆ ಬರೆದ ಪತ್ರವೂಂದು ವೋನಳಿಗೆ ದೂರೆತೆತು. ಅದರಲ್ಲಿ ವೇರಿಗಳೆಲ್ಲಾಬ್ಜನು ತನಗೆ ಮಾಡಿದ ಉಪಕಾರವನ್ನು ಅವನು ವರ್ಣಿಸಿಮುದು. ಅವಳ ಕಣ್ಣಿಗೆ ಬಧಿತು.

‘ಚೆಷ್ಟುಮ್ಮಿನ ರಣಾಂಗಣದಲ್ಲಿ ಗಾಯಗೊಂಡು ಬೇವಂತ ಶವವಾಗಿ

ಬಿದ್ದಿದ್ದನು. ಎಷ್ಟೋ ಹೊತ್ತಿನ ಮೇಲೆ ಅವನಿಗೆ ಸ್ತುತಿಯು ಬಂದಿತು. ಅಧ್ಯ ವೈಶುಲ್ಯಗಳ ಪರಿಗೆ ಜೀವವನ್ನು ಶಿಕ್ಷಣಭೂಲು ಹೊಟ್ಟೆಹೊಸರ್ಯಾತ್ಮ ಸಾಗಿರಲು ಬಂದು ಚಿಕ್ಕ ಗುಡಿಷಲದಲ್ಲಿ ಮಂದ ಪ್ರಕಾಶವೊಂದು ಅವನಿಗೆ ಕಂಡುಬಂದಿತು. ಅಲ್ಲಿರುವ ಒಮ್ಮನ್ನು ಮುಂದುಕಷ್ಟಭೂಸು ಇವನಿಗೆ ಆಶ್ರಯನ್ನಿತ್ತು, ಮುಂಬಾಸೆ ಓಟಿಯೋಗಲು ಸಹಾಯವಾಡಿದನು. ಅಲ್ಲಿ ಸುತ್ತುಮುತ್ತಲೆಲ್ಲ ಕುಡಿದು ದೂರದಾದ ಅನೇಕಾನೇಕ ಒಮ್ಮನ್ನು ರು ಗಳಾಟಿಯನ್ನು ನಡೆಯುಸಿದ್ದರು. ಆದರೆ ಈ ಒಮ್ಮನ್ನು ನಾತ್ರ ಅವನಿಗೆ ಜೀವದಾನ ಮಾಡಿದನು' ಎಂಬ ಸುದ್ದಿಯು ಪ್ರಕಟಿಸಾಗಿತ್ತು.

ಓಸ್ಕಾರನ ಏಷಯದಲ್ಲಿ ಬೆಳಿಯುತ್ತಿದ್ದ ಪ್ರೇಮಾದರಗಳಿಗೆ ಈ ಸುದ್ದಿಯು ಮೋನಿಕಾಗೆ ಪ್ರೋಷಕವಾಗೆಲು ದಾರಿಸುತ್ತಿತ್ತು. ಆ ಸುದ್ದಿಯನ್ನು ತಂದೆಯ ಮುಂದೆ ಓದಿ ತೋರಿಸಬೇಕೆಂದು ಮೇಲೆ ಇತ್ತುಹೊಡಬು.

'ಪ್ರತಿಯೋಂದು ಭಾತಿಯಲ್ಲಿಯೂ ಒಳೆಯರು, ಕೆಟ್ಟವರು ಇದ್ದೇ ಇರುವರು. ಆ ಒಮ್ಮನ್ನು ಪರೋಪಕಾರಿ ಬೇವು ಇರಲಿಕ್ಕ ಸಾಕು!' ಎಂದು ಮೋನಿಕಿಂವಾಡು. ಆದನ್ನು ಕೇಳಿ, ಮುಂದುಕನು ತ್ರಣಿಗಳನ್ನು ಕಚ್ಚಿಸಿಟ್ಟಿನ ಭಾರದಿಂದ 'ಇರಬಹುದು, ಇದ್ದಿದ್ದಾನು. ಆದರೆ ಅವನು ನನ್ನ ಮಗನ ಹೃದಯದಲ್ಲಿ ಗುಂಡುನಾಟಿಸಿದ ಪಶುವಿನ ತಂಡೆ ಇರಲಾರನೆನು ಯಾರು ಹೇಳಿಸಲ್ಪಾರು?' ಎಂದು ಒಂದೇ ಉಸುರಿಸಿದ ಮುಂದುಕನು ಗುಡು'ದನು. ಮೋನಿಕು ಬೇರೆ ಬಗೆದಿನ್ನಾಳು. ಆದ್ದರಿಂದ ಪಾತ್ರವನ್ನು ವಿಕರಿತವಾಯಿತ್ತು.

ಮೋನಿಕು ಪತ್ರವನ್ನು ಅಲ್ಲಿಯೇ ಚೆಲ್ಲಿಕೊಟ್ಟು ಅಲ್ಲಿಂದ ಬಿರಬರನೆ ಹೊರಟು. ಅವಳು ಹೊಡಿದ ಮೇಲೆ ಸಾಂಗುವ ದಸಿಸುಲ್ಲಿ, ಮಗಳೇ ನಿನಗೇನಾಗಿದೆ? ಎನೋ ಕೆಡಕು ಕಾದು ಕುಳಿತ್ತದೆ. ಸಿನ್ನು ದೈವದಲ್ಲಿ ಎನೇನು ಭೋಗಿಸುವದಿದೆಯೋ ನಾನು ಹೇಳಲಾರೆ. ಅಂತೂ ಸಿನಗೆ ಕೇಡು ಸಂಭವಿಸುವದು ಖಾಡತ' ಎಂದು ಮುಂದುಕನು ಭಾಯಲ್ಲಿಯೇ ಗ್ರಂಗುಟ್ಟಿದನು.

## ರಾಬಿಯ ಗಡಿಯಾಳ

ಒಂದು ದಿನ ನನ್ನಕು. ಹೋಸ್ತಿಗೆ ತನ್ನ ಗುಪ್ತಮೈಯ ವಿಷಯ ದಲ್ಲಿ ಪನ್ನೋ ಒಂದು ತೆರದ ಅಂತರ್ಕಾಶದಲ್ಲಿ ಬೆಳೆಯಹತ್ತಿರುವ ದೆಂದು ಭಾಸವಾಗತ್ತಾಡಿ.

ಮರಡಿಯ ಬದಿಯಲ್ಲಿರುವ ಅನೇ ಕಂಪಾಂಡಿಸಲ್ಪಿಯ ಒಬ್ಬ ಕೈದಿಯು ಗುಪ್ತವಾಗ್ರಹನನ್ನು ಮಾಡಿ, ಅದರಿಂದ ವಾರಾಗಿ ಓಡಿ ಹೋಗುವ ಹಂಚಿಕೆಯಲ್ಲಿದ್ದು, ಅದರಿಂತೆ ಒಂದು ಮಾಗ್ರಹನನ್ನು ಹೋಡಿ ರುತ್ತಾನೆಂಬ ಅಪವಾದದ ಮೇಲೆ ಅವನನ್ನು ಕಾವಲಿಸ ಸಿಪಾಯರು ಬಂಧಿಸಿದ್ದಾರೆ. ಕವಾಂಡಂಬಿನ ಮುಂದೆ ಖಟ್ಟಿಯು ಬಂದಿತು; ಆದರೆ ಅವನು ಅದನ್ನು ಪೀಠಾ ಪಟ್ಟಣದಲ್ಲಿಯ ಸಿವ್ವಿಲ್ ಕೋಟಿಗೆ ಕಳಿಸಿದನು. ಈಗ ಕಾಂಪಿಸಲ್ಪಿ ಯಾನ್ವರ್ಡಕ್ಕೂ ತಕರಾರು ಮಾಡದಂಥ ವಾತಾವರಣ ಏಡ್‌ರೂ ಈ ಕೃತಫ್ಝೂ ಒಮ್ಮನ್ನರು ಏನೇನೋ ಸಡೆಯಿಸಿರುತ್ತಾರಲ್ಲ ! ಇದಕ್ಕೇನಸ್ಟು ಬೇಕು ?

ಹೋಸ್ತು ಗಡಿಬುದಿಯಂದ ಕೋಟಿಗೆ ತೆರಿಂದಳು, ಪ್ರೋಲೀಸರು, ಕಾವಲುಗಾರರು, ಮತ್ತು ಉರ ಜನರಿಂದ ಕೋಟಿಗೆ ಕಿಕ್ಕಿರಿಂದು ತುಂಬತ್ತು. ಸದುಗಡ್ಡೆಯ ಗವ್ನರೆಸರನು ಮಧ್ಯದಲ್ಲಿ ವಿರಾಖಮಾನನಾಗಿ ದ್ವಾರೆ. ಬಳಗಡೆಗೆ ಕೋಟಿಗೆ ಬೇಲಿಫಿನು. ಎರಡೂ ಬದಿಗಿಬ್ಬರು ಸ್ಪಿನ್‌ಕರು. ಸಡುವೆ ಕೈದಿಯು ಕೈದಿಗಳು ಸಿಲ್ಲಾವ ಸ್ಥಳದಲ್ಲಿ ನಿಂತಿದ್ದಾನೆ. ಅವನ ಮುಖಜಯದಲ್ಲಿ ಹೋಸ್ತಿ ಮನಸ್ಸನ ಮೇಲೆ ವಿಲಕ್ಷಣವಾದ ಪರಿಣಾಮನನ್ನು ಮಾಡದೆ ಬುಡಲ್ಲ. ಇಂಥ ತಪ್ಪುಮಾಡಿದ ಪಾಪಿಯನ್ನು ಅವಳು ಪೀಗಳೆದರೂ, ಆ ತೆಳು ದೇಹದ ಬಳಿಸಿಕ್ಕ ಕಣ್ಣಗಳ ಕೈದಿಯನ್ನು ನೋಡಿ ಅವಳಿಲ್ಲ ಮರುಕು ಹುಟ್ಟಿತು. ಅಲ್ಲಿಯ ಕಾವಲುಗಾರರ ಮುಖ್ಯ ಸ್ಥಳ ಹಾಗೂ ಒಬ್ಬ ಕೈದಿಯ ಪುರಾವೆಗಳ ಮೇಲಿಂದ ಅವನು ತಪ್ಪಿಗಾರಣೆಂದು ಸಧ್ಯವಾಂತರುತ್ತಿ. ಉಳಿದ ಕೈದಿಗಳಲ್ಲ ಮಲಗಿದ ಮೇಲೆ ರಾತ್ರಿಜುಲ್ಲಿ ಇವನು ತಂತ್ಯಿಯ ಹೋರಗಡೆಗೆ ಪಾರಾಗಿ ಹೋಗಲು

ಹಾಸಿಗೆಯ ಬುಡದ ಸೆಲದೊಳಗೀಂದ ಒಂದು ಗುಪ್ತಮಾರ್ಗವನ್ನು ಎರಡು ತಿಂಗಳಿಂದ ತೋಡುತ್ತೇ ಬಾಹಿದ್ದನು. ಆ ತೋಡಿದ ಮಣ್ಣನ್ನು ದೇವಾ ಲಯದ ಮೂಂದಿರುವ ತಿಗ್ಗಿಗೊಯ್ಯಾ ಹಾಕಿ ಅಡಗಿಸುತ್ತಿದ್ದನು. ಕಡೆಗೆ ಒಂದು ರಾತ್ರಿ ಕತ್ತಲೆಯಲ್ಲಿ ಸೆಲದೊಳಗೀಂದ ಹೊರಬರುತ್ತಿರುವ ಇವನು ಕಾವಲುಗಾರರ ಹುಬ್ಬಸ್ಥಸೆಂಬ್ಬನ ಕೈಯಲ್ಲಿ ಸಿಕ್ಕುನು. ಇವನ ಸನಿಹಿಪ ದಲ್ಲಿಯೇ ಮಾಲಗುತ್ತಿದ್ದ ಕೈದಿಯ ಹೇಳಿಕೆಯ ನೇರೆಗೆ ಈ ಗುಪ್ತಕಾರ ಸಾಫನವು ಪ್ರಕಟವಾಯಿತು. ಇಷ್ಟ್ವ ಕಂಪಕ್ಕನದ ಕತೆಯಂದಲೇ ಕೈದಿಯ ಬಗ್ಗೆ ವೋನಣಲ್ಲಿ ವಿವರಿತ ಕಲ್ಪನೆಗಳುದಿಯಿಸಿದನು; ಆದರೂ ಗವ್ಹನರನಿಗೆ ಒವಾಬುಕೊಡುವ ಮೂಂದೆ ಅವನು ತನ್ನ ಕಢಿಯಲ್ಲಿ ವನ್ನು ಹರಕುಮಾರುಕು ವಾತಿಸಲ್ಲಿ ದುಃಖಿಂದ ಹೇಳತ್ತಿರುವಾಗ ವೋನಣ ಕಣಳಲ್ಲಿ ನೀರು ದಳಡಣಿ ವರಿದು ಎದೆಯ ಮೇಲೆ ಧರಿಸಿದ ಪದಕದ ನೇರೆ ಬಿಡ್ಡಿವು.

ಅವನೆಂಬ್ಬ ಕೂಡಲು ಸರಿಮಾಡುವವನು. ಇಂಗ್ಲಿಷರಾಕೆಯನ್ನು ಮಾಡುವೆಯಾಗ್ದಾಗ್ನಿ. ಎರಡು ಚಿಕ್ಕಚಿಕ್ಕ ಮಾಗುಗಳಿವೆ. ತನ್ನ ಮಾಡುವೆಯಾದ ಹೇಳಿ ಘಣಗಳಿಸಲು ವಿತರಿಸಿ ದುಡಿದನು. ಕೈಯಲ್ಲಿ ನಾಲ್ಕುದುಡ್ಡು ಸಂಗ್ರಹವಾಯಿತು; ಆದರೆ ಹೆಂಡತಿಯ ಆರೋಗ್ಯವು ಕಟ್ಟಿತು. ವೋಡಲನೆಯ ಮಾಗುವಾಗುವ ಸುಮಾರಿಗೆ ಅವಳ ಪ್ರಕೃತಿಯು ಸುಧಾರಿಸಲೆಂದು ಸಮುದ್ರದ ತೀರಕ್ಕೆ ಕರೆದುಕೊಂಡು ಹೋದನು. ಆ ಹೇಳಿ ಅವನು ಲಂಡನ್ ಪಟ್ಟಣದಲ್ಲಿ ಒಂದು ಅಂಗಡಿಯನ್ನು ಹಾಕಿ ಕೊಂಡು ಅಲ್ಲಿಯೇ ಸೆರ್ವಿಸ್‌ಡ್ರೆಸ್‌ನು. ಕಚೇರಿಯ ವಿಧಿಗಳಿಗನುಸರಿಸಿ ಶಿಟ್ಟಿಯ ವಿಚಾರಣೆ ಸಾಗಿತು.

‘ಇಲ್ಲದ ರಗಳಿಯನ್ನು ಹಜ್ಜ್ ಬೇಡ. ಈ ವಿಷಯಕ್ಕೆ ಸಂಬಂಧ ಪಟ್ಟುದ್ದನ್ನೇ ಹೇಳು’ ಎಂದು ಗವ್ಹನರನು ಗಡ್ಡರಿಸಿದನು.

ಆದರೆ ಕೈದಿಯು ಮಾತ್ರ ತನ್ನ ಕಢಿಯನ್ನೇ ಬಿಡಲಿಲ್ಲ. ತನ್ನನ್ನು ಕೈದಿಯನ್ನಾಗಿ ವೊಡಿ ತಂದಂದಿಸಿದ, ವೋಡನೊಡಲು ಕೈದಿಯ ಹೆಂಡತಿಯು ತನ್ನ ಹಾಗೂ ಮಕ್ಕಳ ಯೋಗಕ್ಕೇಮಂದ ಪತ್ರನನ್ನು

ವಾರಕೆಳ್ಳುವೆನ್ನ ಬರೆಯುತ್ತಿದ್ದಾಗು. ಜೊಚ್ಚೆಲ ಹುಡುಗಿಯು ಅಲ್ಲಿಯೇ ಸನಿಹದ ಒಂದು ಖಾಸಗಿ ಶಾಲೆಯಲ್ಲಿ ಕಲ್ಯಾಣತ್ವತ್ತು. ಶಾಲೆಯ ಹುಡುಗರು ನಿಮ್ಮಪನೆಲ್ಲರುತ್ತಾನೆಂದು ಕೇಳುತ್ತಿದ್ದಂತೆ. ಅದಕ್ಕೆ ಆ ಜಿಕ್ಕೆ ಹುಡುಗಿಯು ‘ಅಪ್ಪ ಯುದ್ದಿದಲ್ಲಿ’ ಎಂದು ತಾಯಿಯು ಹೇಳಿ ಕೊಟ್ಟಿ ಮಾತನ್ನೇ ಹೇಳುತ್ತಿತ್ತುಂತೆ. ಅದರೆ ಸಿಬವಾಡ ಸುದ್ದಿಯು ಪರಕಟ ವಾದ ಮೇಲೆ, ಉಳಿದ ಹುಡುಗರ ಪೂರ್ಕರು ಈ ಹುಡುಗಿಯನ್ನು ಶಾಲೆಯಿಂದ ದೂರವಾಗಬೇಕೆಂದು ಆ ಶಾಲಾಧಿಕಾರಿಗಳಿಗೆ ಬಸ್ತು ಪಸ್ತಿ ಕೊಂಡದ್ದರಿಂದ ಈಗ ಅವಳು ಬೇದಿ ಬೇದಿ ಅಲೆಯುತ್ತಿದ್ದಾಗೇಂಬು?

‘ಹುಂ! ತ್ವರಿನಾಡು. ನಿನು ಓಟಪೋಗಬೇಕೆಂದು ಮಾಡಿ ರುದಕ್ಕೂ ಇದಕ್ಕೂ ಏನು ಸಂಬಂಧವಿದೆ?’ ಎಂದು ಗವ್ನರನು ಬೆದರಿಸಿ ಕೇಳಿದನು. ನಡೆನಡೆವೆ ತೊಂದರೆಕೆಂಡೆತ್ತಿದ್ದ ಗವ್ನರನ ಮೇಲೆ ಮೋನಾರ್ಕಿಗೆ ಮಾತ್ರ ಸಿಂಹ್ಯ ಬಾಧಿತ್ತೀಂಂತು ಅವಳ ಮುಖದ ಮೇಲಿಂದ ಹೇಳಬಹುದಾಗಿತ್ತು.

‘ಇಷ್ಟೇ ಅಲ್ಲ-ಸಾಂಪ್ರದರೇ, ಇನ್ನೂ ನನ್ನ ಕತೆ ಬಹಳಿದೆ’ ಎಂದು ಕೈದಿಯು ಗೊಣಿದನು.

‘ಆಗಲ, ಹೇಳು ಮುಂದೆ’ ಎಂದು, ಬೇಲೀಫನು ಆಜ್ಞೆ ಮಾಡಿದನು.

‘ಮುಂದೆ ಕೆಲವು ದಿನಗಳವರೆಗೆ ಅವಳಿಂದ ನನಗೆ ಪತ್ರಗಳೇ ಬರಲಿಲ್ಲ. ಬಹಳ ದಿನಗಳ ಮೇಲೆ ಅಳ್ಳಿಯ ಸಮ್ಮು ಸರೆಮೊರೆಯು ನನ್ನ ಸ್ನೇಹಿತನಿಂದ ನನಗೆಳಂದು ಕಾಗದ ಬಂದಿತು.’

‘ಅದರಿಳೀನಿತ್ತು?’ ಎಂದು ಬೇಲೀಫನು ಕೇಳಲಾಗಿ, ದೊಡ್ಡ ದೊಡ್ಡ ಕಣ್ಣಗಳನ್ನು ತೆರೆದು ಕೈದಿಯು ಹೇಳಿತೋಡಿದನು: ‘ಕೈದಿಯನ್ನಾಗಿ ಒಂಥಿಸಿದ ಮತ್ತೊಬ್ಬು ಒನ್ನಂಸ್ತುನನ್ನು ಯಾವದ್ದೀ ಒಂದು ಕಾರಣಕಾಗಿ ನುಕ್ಕಿನಾಡಿ, ನನ್ನ ಹೆಂಡತೆಯು ಸಾಗಿಸುತ್ತಿರುವ ಉದ್ದೇಶ್ಯಗಳಲ್ಲಿ ಸಹಾಯ ಮಾಡಲೆಂದೆಂಬೆಂದು, ತನ್ನ ಸರಕಾರದನರೆ ಅವನನ್ನು ನಿಯನ್ಮಿಸಿದರು. ಅನೇಕ ಸನ್ನ ಬೇಳನವ ಸರ್ವಸ್ವವನನ್ನು ಹಾಳುಗೆಡಪಲು ನೇವಾಯಿತ್ತು. ದುರ್ವಾಡತೆಯುಳ್ಳ ಅವನ, ನನ್ನ

ಹೆಂಡತಿಯನ್ನು ಪಶಪಡಿಸಿಕೊಂಡನು. ಹಾಹ! ಅವಳಾದರೂ ಏನು ಮಾಡಿಯಾಳು? ಮಕ್ಕಳ ಪ್ರೋಷಣೆಯಾದರೂ ಒಳ್ಳೆಗೆ ರೀತಿಯಿಂದ ಸಾಗಬಹುದೆಂದು ಅವನ ಒತ್ತಾಯುಕ್ಕೆ ಆಧೀನಣಾಗಿಬಟ್ಟಿಉ. ಸಾಹೇಂ ಬರೇ, ಈ ಕಾರಣವು ಯಾವ ಮಾನವನ್ನು ನಿನ್ನ ಕೆರಳಿನಲ್ಲಿಕ್ಕಾಲ್! ಅದೇ ನಿನ್ನನ್ನು ಹುಜ್ಜುನನ್ನಾಗಿ ಮಾಡಿತು. ರಾತ್ರಿಯಲ್ಲಿ ಎಲ್ಲ ಕಡೆಗೂ ಶಾಂತತೆಯಾಯಾದ ಮೇಲೆ, ಈ ದಾಖಲೆಯನ್ನು ತೋಡಲು ಆರಂಭಿಸಿ ನಾನು ಇಲ್ಲಿಂದ ಪಾರಾಗಿ ಹೊಗೇಗೆ ಆ ಕೆಡುಕನನ್ನು ಕೊಲ್ಲಬೇಕೆಂದು ಹಂಚಿಕೆ ಹಾಕುತ್ತಿದ್ದೇ' ಎಂದು ಹೇಳಿದನು.

'ಸರಿಯಾದ ಹೇಳಿಗೆ ನಾವು ನಿನ್ನನ್ನು ಬಂಧಿಸಿದೆವು. ಇಲ್ಲದಿದ್ದರೆ ಅವನ ಪಾರಣವು 'ಖಾಯುತ್ತಿದ್ದಿಲ್ಲ' ಎಂದು ಗವ್ನರನು ಮುಗುಳು ಸಗೆಯಂದ ಸುಧಿದನು.

ಇದೆಲ್ಲವನ್ನು ಕೇಳಿಕೊಂಡು ಗವ್ನರನು ಕೈದಿಗೆ ಏಕು ದಿನಗಳ ವರಿಗೆ ಕತ್ತಲುಕೊಳ್ಳಿಯು ವಾಸ, ಬ್ರಿಡ್, ಸೀರನ್ನು ಷೈಗೆ ಕೊಡಬೇಕೆಂದು ಶಿಕ್ಷಣವನ್ನು ವಿಧಿಸಿದನು.

ಮೊನಳಿಗೆ ಕೊರ್ಪಿಸಲ್ಲಿಯೇ ಅಳುವು ಬಂದಿತ್ತು; ಅದರ ಹೇಗೆಗೂ ಹತ್ತಿಕ್ಕಿಂತಿಂದು ಮನಸೆ ಬಂಡಳು. ಮುಂದೆ ತುಸು ಹೂತಿನ ಮೇಲೆ ಆ ಕೈದಿಯನ್ನು ಬಂಧಿಸಿ, ಕಾವಲುಗಾರರು ಬರುತ್ತಿರುವದೂ ಅವಳ ಕಣ್ಣಿಗೆ ಬಿದ್ದಿತು. ಕೈದಿಯ ಮುಖವು ಬಾಡಿ, ಬಿಂಡಾಗಿತ್ತು. ಆ ಸುರಕ್ಷಿತು ವಾತಾವರಣಾದಿಂದ ಅವನ ಜೀವನವು ಕಮರಿಸೊಂದಂತಿತ್ತು.

ಒಮ್ಮನ್ನು ರಜಯದ ಬಗ್ಗೆ ತಂದೆಯ ಮುಂದೆ ಯಾರಾದರೂ ಸುದ್ದಿಯನ್ನು ಹೇಳಿದರೆ—ಮುಂದುಕನೆ ಬಾಯಿಂದ ಹೊರಡುವ ಉದಾಗ್ಗಾರ ಗಳನ್ನು ಕೇಳುವದು ಮೊನಳಿಗೆ ತೀರ ಅಸಾಧ್ಯವಾಗಿಬಟ್ಟಿತ್ತು. ಬಂದು ಹೇಳಿ ಮೊನಳಿ ಒಮ್ಮನ್ನು ರಿಷ್ಟುಕ್ಕೆ ವಾತನಾಡಿದರೆ ಮುಂದುಕನು ಕರಳಿ, 'ಸಿನಗೇನೇಗೇ ಕೆಡಕು ಕಾಯ್ದುಕೊಂಡು ಕುಳಿತ್ತಿರುವದು' ಎಂದು ಒಡನಡಿಯುತ್ತಿದ್ದನು.

ಪ್ರತಿದಿನವೂ ಎದೊಂದನೆ ಮುಖ್ಯತಂತ್ಯಿಯ ಆಚೆಯ ಬದಿಗಾರುವ

ಹೊಲಗಳಲ್ಲಿ ಹಿಂದಕ್ಕೆ ತಾನು, ತನ್ನ ಅಣ್ಣಾದ ರಾಬಿಯು ಕೆಲಸನಾಡು ತ್ತಿದ್ದಂತೆ, ಈಗ ಕೆಲವು ಹುಡುಗ್-ಹುಡಿಗೆಯರು ದುಡಿಯುತ್ತಿರುವದು ಅವಳ ಕಣ್ಣಿಗೆ ಬೇಕುತ್ತಿತ್ತು. ಪ್ರತಿ ದಿನ ರಾತ್ರಿ ಮುಲಗಲು ಹೋಗುವ ವೇಳೆಯಲ್ಲಿ, ವಿಸ್ತಾರವಾದ ಮುಖ್ಯಬೀಳಿಯಂದ ಸುತ್ತುವರಿದ್ದ್ವೆ ಕಾಣಂಪುಗಳಲ್ಲಿ ಸುತ್ತು ಕಡೆಗೆ ಹಚ್ಚಿರುವ ದೀಪಗಳು. ಇನೆರೆರ ಹೊರಕು ಅವಳಿಗೆ ಬೇರೇನೂ ಕಾಣಿದ್ದ ರಿಂದ ಅಲ್ಲಿಯ ವಾಸವು ಅವಳಿಗೆ ಸಾಕಾರೀ ಹೋಗಿತ್ತು; ಬೇಸತ್ತು ಹೋಗಿದ್ದಳು. ಆ ಕೂಡಲು ಕತ್ತಲಿಸುವವನಂತೆ ತಾನೂ ಇಲ್ಲಿಂದ—ಆ ತುರಂಗದಿಂದ ಹಾರಾಗಿ ಹೋಗಬೇಕೆಂದು ವಿಚಾರ ಮಾಡುತ್ತಿಲ್ಲೇ ಇರುತ್ತಿದ್ದಳು. ಒಂದು ವೇಳೆ ಹಾರಾಗಿ ಹೋದರೂ ಮುಂದೆ ಆದರ ಪರಿಣಾಮವು ಒಳಿತಾಗಲಾರದೆಂಬ ಕಲ್ಪನೆಯು ಅವಳನ್ನು ಬಾಧಿಸದೆ ಪಟ್ಟಿರೂರದು.

ಒಮ್ಮೆ ಗುಣಗಳಿಗಾಗೆ ಈ ಓಣಾರ ಹಾಬಿನನು ಕಾಣಂಪಿನ ಕಾಣಪನ್ನನಾಗಿ ನಿಜುನಿಸಲ್ಪಟ್ಟಿದ್ದ ರಿಂದ ಬೇಕಾದ ಹಾಗೆ ಬೇಕಾದಲ್ಲಿಗೆ ಹೋಗಿ ಬರಲು ಅವನಿಗೆ ಅಷ್ಟನೆಯು ದೊರೆತಿತ್ತು; ಆದರೂ ಇವರಿಬ್ಬಿರ ದರ್ಶನವು ಕ್ವಾಚಿತ್ತಾಗಿ ಸಂಭವಿಸುತ್ತಿತ್ತು. ಮಾತುಗಳಾದರೂ ಅವು ಕ್ಷೇತ್ರದಲ್ಲಿ ಒಂದು ದಿನ ಅವನು ಅಂಗ್ಯೆಯಲ್ಲಿ ಏನನ್ನೂ ಮುಂಚ್ಚಿಕೊಂಡು ‘ಇದೇನಿದು ಗೊತ್ತೇ?’ ಎಂದು ವಿಚಾರಿಸತ್ತು ಹೋನಳು ಸಿಂತಿರುವಲ್ಲಿಗೆ ಬಂದಸು.

‘ನನಗೆ ಗೊತ್ತಿಲ್ಲ. ನಿಂದೇ ಹೇಳು ಬೇಕಾದರೆ—’ ಎಂದು ಹೋನಳು ವಿಚಾರಿಸಿದಳು.

‘ಅದು ನಿನ್ನ ರಾಬಿಯ ಸಂಪೂರ್ಣ ಲಿಫ್ಟರಾವಾಡೆ’ ಎಂದು ಹೇಳಿ ಅದನ್ನು ಹೊರದೆಗೆದನು.

‘ಅದು ನಿನ್ನ ಕ್ಯಾಗೆ ಹೇಗೆ ಬಾದಿತು?’

‘ನಿನ್ನ ದೇಶದ ಮಾನಾಷಾನುದಿಂದ ಸನ್ನ ಶಾಲೆಯ ಸ್ವೇಷಿತ ನೊಬ್ಬನು ಇದನ್ನು ಕಳಿಸಿದ್ದಾನೆ’ ಎಂದು ಓಸ್ತರನು ಅವಳಿಗೆ ಹೇಳಿದನು.

‘ನಿನ್ನ ಸ್ವೇಷಿತನಿಗೆ ಅದು ಹೇಗೆ ದೊರತಿತು?’ ಎಂದು ಆತುರತೆ ಯಂದ ಹೋನಳು ವಿಚಾರಿಸಿದಳು.

ಅವನು ಅವಳಿಗೆ ಹೇಳತ್ತೊಡಗಿದನು:

‘ಕೆಲಸಿಕೊಸಿಗೆ ಬೃಟಿಕರು ಮೂಂದುವರಿದು ದಾಳಿಯನ್ನಾ ರಂಭಿ  
ಸಲು ತನ್ನ ಶಾಲೆಯ ಸ್ನೇಹಿತನು ಬೃಟಿಶ್‌ಟ್ರೀಂಚಡದೆಂದು ಹೇಳಲನ್ನೇಯ  
ಸಾಲಿನಲ್ಲಿಯೇ ಗುಂಡು ತಾಗಿ ಬದ್ದನು. ತಲೆಗೆ ಗುಂಡು ಬಲವಾಗಿ  
ತಾಕಿದ್ದರಿಂದ ನೋವನ್ನು ತಾಳಲಾರದೆ ‘ಅವಾ೟್, ಅವಾ೟್’ ಎಂದು  
ಕಿರಜುತ್ತ ಸ್ಪೂಲ್ಪು ಹುತ್ತು ಬೇವಪಿಟಿದುಕೊಂಡು ಪದ್ದುಕೊಂಟಿದ್ದನು.  
ಆಗ ಬಬ್ಬಿ ಇಂಗ್ಲೊಷ್ ಸ್ನೇಹಿಕನು ವಾತನಾಡುವದು ಅವನಿಗೆ ಕೇಳ  
ಬಂದಿತು. ‘ಇವನ ಸಂಕಟವನ್ನು ನಾನು ಕಿವಿಯಾದ ಕೇಳಲಾರೆ.  
ಹೇಗಾರಾರೂ ವಾಡಿ ಇವನನ್ನು ಒಳಗೆ ತೆಗೆದುಕೊಂಡು ಬರುವೇನು’  
ಎಂದರೆನೇ ಢ್ಯೂರ್‌ದಿಂದ ಮೂಂದರಿದು ಹೇಳೇಗೆ ಅವನನ್ನು ಎತ್ತಿಕೊಂಡು  
ಬರಹತ್ತಿದನು. ಆಗ ಅವನಿಗೂ ಬಂದು ಗುಂಡು ಬಟಿಯಾತು; ಅವನಾಳ  
ನೇಲಕ್ಕೂರುಳಿದನು. ಬೃಟಿಶ್ ಸ್ನೇಹಿತ್ವದಲ್ಲಿಯ ಕೆಲವು ಹುಡುಗರು ಕೂಡಿ  
ಅವರಿಬ್ಬರನ್ನಾ ಬಂದು ತೆಗ್ಗಿಗೆ ಎಳೆದುಹಾಕಿದರು. ಸ್ನೇಹಿತ್ವ ಮೂಂದೆ  
ಮುಂಚೆ ಸಾಗಬತ್ತಿತು. ಅವರಿಬ್ಬರು ತೆಗ್ಗಿನಲ್ಲಿ ಎಷ್ಟುಪೂರ್ವತ್ತ ಬಟ್ಟಿದ್ದ  
ರೆಂಬುದು ಸನ್ನ ಸ್ನೇಹಿತ್ವನಿಗೂ ತೆಳಿಯಿದ ವಾತು. ಅವನು ಶುದ್ಧಿಯ  
ಮೇಲೆ ಒಂದನು. ಗುಣವೂ ಆಗಬಂದೆಂಬ ಸಂಬಿಗಿಯಾ ಅವನಲ್ಲಿ  
ಉಂಟಾಯಿತು. ಆದರೆ ಅವನ ಹತ್ತಿರ ಬಿಡ್ಡಿದ್ದ ಬೃಟಿಶ್ ಸ್ನೇಹಿತ್ವನಿಗೆ ಬಲ  
ವಾದ ಪಟ್ಟು ಬದ್ದತ್ತು. ಉಡುಪಿನ ಮೇಲಿಂದ ನೋಡಿದರೆ ಅವನು  
ಲೆಷ್ಟನಂಟನೆಂದು ತೋರುತ್ತಿದ್ದನು. ಶೂರನಾಡ ಅವನು ಅಂಥ ವಿವನ್ನಾ  
ವಸ್ಥಿಯಲ್ಲಿಯೇ ಮಂಟಚಿ ಬದ್ದ ಕೈಯನ್ನು ಬಹು ಪ್ರಯಾಸದಿಂದ ಹೊರ  
ತೆಗೆದು ಕಿಸೆಯಲ್ಲಿಯ ಗಡಿವಾಳವನ್ನು ಕೈಯೊಳಗೆ ಹಿಡಿದುಕೊಂಡು  
‘ನೋಡು ಪ್ರಿಡ್ಬ್ಬಿ, ಸೀನು ಬೇವದಿಂದುಳಿದು ಸಿನ್ನ ಮಂಸಿಗೆ ತೆರಳಿದಾಧಾರೆ  
ಇದನ್ನು ನಾಕಾಲೇಳೆಯ ದಲ್ಲರುವ ಸನ್ನ ತಂಗಿಗೆ ವುಂಟ್ಯಿಸು’ ಎಂದು  
ಮಾತಾಡಿದನು. ಮುಂದೆ ಯಾವ ಮಾತ್ರಾ ಅವನ ಬಾಬುಂದ ಹೊರ  
ಬೀಳಲಿಲ್ಲ. ಅವನು ಇದನ್ನು ಕಳಿಸಿಕೊಟ್ಟಿದ್ದಾನೆ’ ಎಂದು ಹೇಳಿದನು.  
ಅವಳು ಗಡಿಯಾರವನ್ನು ಎದೆಗೆನಚಿಕೊಂಡು ಮನೆಯೊಳಪೊಕ್ಕುಳು

ರಾತ್ರೀಂತ ರಾತ್ರೀಲ್ಲ ಹೊನಣಿಗೆ ಸಿದ್ದೆಯು ಬರಲಿಲ್ಲ. ಆ ಮಂಗಳು ಸಿಂಹ ಈ ಮಂಗಳು ಉಗ್ರ ಹೆಂಡಿಕಾಷ್ಟಿದ್ದಳು. ತನ್ನ ಅಳ್ಳಿನು ಸಾರಿಸುವ ಕಾಲಕ್ಕೆ ತನ್ನ ಸ್ವಾ ಮರೆಯದೆ ಸ್ವಾರಕವೆಂದು ಗಡಿಯಾಳವನ್ನು ಕಳಿಸಿ ಕೊಟ್ಟಿ ಸ್ವಾದಿಯು ಅವಕ ಮನಸ್ಸನ್ನು ದೂಡಿಗೆಳಿಸಿತು. ಬುದ್ದಿನೆಂ್ಮೈ ಒಬ್ಬ ಸೈಸಿಕನ ಪತ್ರವನ್ನು ಓದಿ ತೇವೀರಿಸಿದಾಗ ತನ್ನ ತಂದೆಯು ಏನಂದಿದ್ದು ಸೆಂಬಿದು ಅವಕ ಸ್ಕೃತಿಪಟ್ಟಿಲಂದ ಮೇಲೆ ಇನ್ನೂ ಹಾಗೆಯೇ ಉಳಿದಿತ್ತು. ಆದುದರಿಂದ ಅವನು ರಾಬಿಯು ಗಡಿಯಾಳದ ಸಪ್ತಾಯನ್ನೇ ಅವನ ಮೂರಾದೆ ತಿಗಯಲೇಬಾರದೆಂದು ಗೊತ್ತುವಾಡಿ ಬಚ್ಚಿಟ್ಟು ಬಂಟ್ಟಳು. ಸತ್ತುವರು ಎಮ್ಮು ಬಂದುತೆ ಅದು ತನ್ನಡೆಗೆ ಬಂದಿರುವ ದೆಂಬ ಕಲ್ಪನೆಯಂದ ಅವಳು ಜೆಧರಿ ಅದರ ಕಡೆಗೆ ವರತ್ತಿತ್ತುಮೇಕ್ಕ ಕಣ್ಣಿತ್ತ ಸಹ ನೋಡಲ್ಲ.

ಹಂಗಳ ರಾಶಿಯೇ ಬಟ್ಟ ಆ ಯುಂದ್ದಭಾವಿನುಯಲ್ಲಿ ಆ ಹುಡುಗಿ ರಿಬ್ಬಿರು ಅಲ್ಲಿ ಸೆರಬುತ್ತು ಬಿದುಕೊಂಡು—ಅದರಲ್ಲಿ ಒಬ್ಬನು ತನ್ನ ತಂಗಿಯನ್ನು ನೆನೆಸುವವನೂ, ಮರತ್ತಿಂತಿಬ್ಬನು ತನ್ನ ತಾಂತ್ರಿಯನ್ನು ಸ್ತುರಿಸುವದೂ—ಎಂಬುದನ್ನು ಶಾಂತರೀತಿಂಬಿಂದ ವಿಚಾರವಾಡಿದರೆ—ತೀರಕೊನೆಯು ಕಾಲದಲ್ಲಿ ಅವರಿಬ್ಬರೂ ಸ್ನೇಹಿತರಾಗಿದ್ದಿರಬಹುದೇ? ಅವರಿಗೆ ಅಂಥ ಕಾಲವು ಯಾವ ದುಷ್ಪಿರಿಂದ ಪಾರಪ್ತವಾಯಿತು?

ಅಹೇಣ್ಣೇ! ದೇವರೇ, ಮನುಷ್ಯರು ಯುಂದ್ದಿನನ್ನು ಯಾಕೆ ಹೂಡುತ್ತಾರೆ? ಅದರಿಂದ ಯಾವ ದ್ಯುಯವನ್ನು ಸಾಧಿಸುವರೂ ತಿಳಿಯದು.

## ಮೂಳೆ

ಕೊನೆಯ ವೀಂದರು ಆರಂಭವಾಯಿತೆಂದು ಹೊನಣು ಕಲ್ಪಿಸಿದಳು. ಇನ್ನಾನ್ನನ ವಿಚಾರವನ್ನು ಬಂಟ್ಟ ಅವಳ ತಲೆಯಲ್ಲಿ ಬೀರೆ ಯಾವ ವಿಚಾರಗಳೇ ಸುಳಿಯುತ್ತಿರಲ್ಲ. ಹಗಲು—ರಾತ್ರಿ ಅದೇ ವಿಚಾರ ಅವಳಿಗೆ. ಬೀರೆ ವಿಚಾರಗಳು ಅದೇಕೆ ಬರುತ್ತಿದ್ದಿಲ್ಲವೆಂಬುದು ಅವಳಿಗೂ ತಿಳಿಯದ

ಮಾತಾಗಿತ್ತು. ಅವರೆಲ್ಲ ಭಯ-ಭೀತಿಯೂ ಅವವಾನವೂ ಏಕಕಾಲಕ್ಕೆ ತಾಂಡವಾಡುತ್ತಿದ್ದವು.

ಸೇರಿಹೊರೆಯ ಒಕ್ಕುಲಿಗನೆಷಬ್ಬನು ಬಂದು ದಿನ ಬಂದು, ಮೂದು ಕಣ ಕಿರುಯ ಮೇಲೆ ಮತ್ತೊಂದು ಹೃದಯದಾರವಕವಾದ ಸುದ್ದಿಯನ್ನು ಹಾಕಿದನು. ನಡುವಜಗತಿನಲ್ಲಿಯೇ ಲಂಡನ್ ಪಟ್ಟಿನದ ಮೇಲಾದ ದಾಳಿಯಲ್ಲಿದೆ ಬೇರೇನಿರಲಲ್ಲ.

ಲಂಡನ್‌ದ ಪಶ್ಚಿಮಭಾಗದಲ್ಲಿರುವ ಬಂದು ಪಾರಧಿವು ಕೆ ಶಾಲೆಯಲ್ಲಿ ಮೂರು ವರುಷದಿಂದ ಆರುವರುಷದೊಳಗೇನ ಬಂದು ಸೂರು ಸಣ್ಣ ಸಣ್ಣ ಹುಡುಗರು ಬಂಧಿಸಿದ್ದಿನ ಮೃದುಸ್ವರದಿಂದ ಪಾರಧಿನೇ ಯನ್ನು ಅನ್ನತೋಡಗಿದ್ದಿವು. ಅನ್ನರಲ್ಲಿಯೇ ಆಕಾಶದೊಳಗೇಂದ ಒಂದ ಒಂದು ಸ್ವರ ಏವಾನವೀಂದು ಎರಡು ಬಾಬುಗಳನ್ನೂ ಚೆನ್ನಿದ್ದುರಿಂದ ಹತ್ತು ಹುಡುಗರು ತಕ್ಕೊಂಡ ಬೇವ ರುಳ್ಳಿತ್ತು; ಏನತ್ತು ಹುಡುಗರಿಗೆ ಏವರಿತ ಗಾಯಗಳಾದವು. ಆ ದೃಶ್ಯವು ಎಂತಹ ಕಲ್ಲಿದೆಯವರನ್ನು ಸಹ ಕರಗಿಸದೆ ಬಡಲಾರದು. ಕೆಲವು ಹುಡುಗರ ಗುರುತು ಹತ್ತಿದಷ್ಟು ಅವರ ಮಾಟಾದ ಅವಯವಗಳು ತೂರುತೂರಾಗಿ ಸಿಡಿಮುಬಿದ್ದಿದ್ದವು. ಅವರನರ ತಾಯಿ-ತಂದೆಗಳಿಗೆ ಈ ಭೀಕರ ಸುದ್ದಿಯು ಕಿರುಗೆ ಬಡೆಂಡಿಡಿಸಿ ಎದೆ ಎದೆ ಬಡಿದುಕೊಳ್ಳುತ್ತ ಗೋಳಿಕೋ ಎಂದು ಭೋಧಿಸಿತ್ತು ಶಾಲೆಗೆ ಬಂದರು. ರಕ್ತದ ಪ್ರವಾಹದಲ್ಲಿ ಮುಖಗೀಳುತ್ತಿಲಿದ್ದ ತನ್ನ ತಮ್ಮ ಕರಖಗಳನ್ನು ಗುರುತಿಸಿ ತಾರದೆ ಕಂಬಣಿಗರೆಯಾವಂಥ ತಾಯಿ-ತಂದೆಗಳನ್ನು ನೀಡಿದಿದ್ದರೆ ಎದೆಯೂ ಬಿರಿಸು, ನಷ್ಟ ಆ ದೃಶ್ಯವು ಭಯಾನಕವಾಗಿತ್ತು.

ಆ ಒಕ್ಕುಲಿಗನು ಈ ಕರುಣಾಜಸಕವಾದ ಕಢಿಯನ್ನು ಮುಗಿಸುವ ಹೊತ್ತಿಗೆ ಹೋನಳು ತಂದೆಯ ಹಾಸುಗಿಯ ಬಳಿಯಲ್ಲಿ ಬಂದು ನಿಂತಳು. ಮೂದುಕನ ದೇಹವು ನಬುತ್ತಿರುತ್ತಾತ ಬಾವೇಸನನೇ ನಡುಗುತ್ತಿತ್ತು. ಕಣ್ಣ ಕೆಂಡನುತ್ತಾದ್ದಿವು. ಕಾಲಸ್ವರು ನೆಲಕ್ಕೆ ಅಪ್ಪಳಿಸಿ, ಕೈಯಲ್ಲಿಯ ಕೊಳಬಾಗಿ ಎನ್ನರಿನ ಗೋಳಿಕೆಗೆ ತಿರುತ್ತ ಘೀಷ್ ಪರಿಷ್ಯೇ ವಾಡುವವರ ರಂತೆ ಗಟ್ಟಿಯಾಗಿ ಚೀರತೆಡಗಿದನ್ನು. ಮೂದುಕನಿಗೆ ಇಂದು ಬಂದಂಥು

ಸಿಟ್ಟೆನ್ನು ಇದುವರೆಗೆ ಯಾರೂ ಕಂಡರಿಯರು. ‘ಇದಕ್ಕಾಗಿ ಅವರಿಗೆ ಪಾರಿಯತ್ವದ್ವಾಗಿಲೇಬೇಕು. ಇದರ ಹತ್ತುಪಟ್ಟು! ಸಾವಿರಪಟ್ಟು! ಈ ನಾಯಿನುಕ್ಕಳಿಗೆ ದೇವರು ಪ್ರತ್ಯೇಕವಾದ ಒಂದು ಸರಕನನ್ನು ನಿರ್ವಹಿಸಲಿ’ ಎಂದು ಮುಂದುಕನೆ ಬಾಯಿಯಿಂದ ಆರಳು ಹುರದಂತೆ ಜ್ಬ್ಯಾಗಳು ಹೊರಪದ್ದನವು.

ಲಂಜನ್ನದಲ್ಲಿಯ ಸರಕಾರವು ಸೇಡು ತೀರಸದೆ ಬಿಡಬಾರದು. ಸೇರಿಗೆ ಸವಾರ್ಸೇರು! ಆ ಶಾಲೆಯಲ್ಲಿ ಒಮ್ಮನ್ನರ ಬಾಂಪಿಗೆ ತುತ್ತಾದಂಥ ಬೃಟಿಕೆ ಒಬ್ಬ ಹುಡುಗನಿಗೆ ಒಂದು ಸಾವಿರ ಒಮ್ಮನ್ನ ಹುಡುಗ ರಸ್ಯ ಬಲ್ಲ ತೆಗೆದುಕೊಳ್ಳದೆ ಹೊದರೆ ತನ್ನ ದ್ವೇಷವು ಶಾಂತವಾಗಲಾರ ದೆಂದೂ ಮುಂದುಕನೆ ವ್ಯಕ್ತಪಡಿಸಿದನು.

ವೇಳೆನಳು ತುವೆಯನ್ನು ಸಾಂತ್ಯನಗೋಳಿಸಲು ತನ್ನ ಶಕ್ತಿವಿರಿಯತ್ತಿಸಿದಳು. ‘ಎಂಜನ್ ಪಟ್ಟಣದಲ್ಲಿ ತೀರಿಕೊಡೆ ಹುಡುಗರಿಗೆ, ಒಮ್ಮನಿಯಲ್ಲಿ ಬಾಬರಂಬನೆಯಲ್ಲಿ ಮಗ್ನಾರಾರುವ ಬೀಂಬಂತ ಹುಡುಗರ ಮರಣವು ಯಾವ ರೀತಿಯಿಂದ ಸುಖಸನಾಥಾನಗಳನ್ನು ಕೊಡಬಲ್ಲದು? ಹುಡುಗರು ವಾವ! ಅಚ್ಚಾಸಿಗಳು’ ಎಂದು ಅವಳು ಮೆಲ್ಲಿನೆಗೊಣಿದಳು.

‘ಅಚ್ಚಾಸಿಗಳೇ? ಅವು ಹಾಗೆ ಬಹಳ ದಿನಗಳವರೆಗೆ ಉಳಿಯಲಾರವು. ಅವು ಬೇಗನೆ ದೊಡ್ಡವಾಗಿ ದೊಡ್ಡವರ ಕಿತ್ತಿಯನ್ನು ತೀಡಿರವನ್. ದೇವರೇ, ಅವುಗಳ ನಾಶನವನ್ನು ಬೇಗನೆ ವಾಡಿರಬೇಡ’ ಎಂದು ಮುಂದುಕನೆ ತಪ್ಪಿಸಿದನು.

‘ಅಯ್ಯೋ! ತಂದೆಯೇ ಪನಿಮ?’

‘ವಾಕೆ? ಹೀಗಾಗುಬಾರವು ಹೇಳಿ? ಸಮೃದ್ಧಿ ಕಂಡಮೃಗಳ ಮರಣವು ಸಮೃದ್ಧಿ ಯಾಕೆ ಕೆರಳಿಸಬಾರದು? ಸಿನ್ನ ಸಾಂಪ್ರದಾಯ ಮೆಷ್ಟುತ್ತು! ಎಲ್ಲವೂ ಎಲ್ಲಿ ಯೋಧಿಯತ್ತು? ಸಿನ್ನ ಮನಸು ಬದಲಾಗಲು ಕಾರಣವೇನು? ಕೆಳಗೆ ಏನೇನು ಸದೆಯಿಸಿರುತ್ತಿಯೋ—ನನಗೆ ತಿಳಿಯದು.’

ವೇಳೆನಳಿಗೆ ಆ ವಾತಿನ ಪೆಟ್ಟು ಎದೆಯಲ್ಲಿ ಸಟ್ಟು ಬೆಸ್ತುಲ್ಲಿ ಪಾರಾದಂತಾಯಿತು. ಅವಳು ಮರುಮಾತನಾಡಿ ಅಲ್ಲಿಂದ ಬರಬಿರನೆ ಹೊರಬಂದಳು.

ತುಸು ಹೊತ್ತಿನ ಮೇಲೆ, ಅವಳ್ಲಿ ತಾಯ್ತನದ ಕರುಳು ಜಾಗೃತ ವಾಯಿತು. ತಂದೆಯಾಡಿದ ವಾತುಗಳಲ್ಲಿ ಅಡಗಿರುವ ಭಾವನೆಯು ಪ್ರತಿಯೆಬ್ಬಿರಲ್ಪಿಯೂ ಹುಟ್ಟುವದು ಸಹಜವಾದ ವಾತು. ಕಂಡಮ್ಮಣಿ ಮೇಲೆ ಯುದ್ಧವನ್ನು ಹೂಡುವದೆಂದರೆ ಅವರಾಧದ ಪರಮಾವಧಿಯಲ್ಲಿದೆ ಮತ್ತೇನು? ಇದರಂಥ ಪಾಪವು ಮತ್ತೊಂದಿಲ್ಲ. ಇಂಥ ಕೂರಕ್ಕೆತ್ತವನ್ನು ಯಾರು ಮಾಡುವರೋ ಅವರು ರಾಕ್ಷಸಕುಲದವರಿರಲು ಬೇಕೆಂಬ ಏಜಾರಗಳು ಅವಳ ತಲೆಯಲ್ಲಿ ಸುಳಿದಾಡಿರಲು ನಾಕು.

ಅಂದಿನ ಸಂಜೀಯಲ್ಲಿಯೆ, ಅವಳು ಅತ್ಯತ್ಯಾ ಅಲೆದಾಡಿ ಬರಬೇಕೆಂದು ಹೊರಟಿರುವಾಗ ಓಸಾಂಧಾರವಾಯಿಸನು ತನ್ನ ಕಂಪಾಂಡಿನೊಳಗಿಂದ ಹೊರಬರುತ್ತಿದ್ದನು. ಅವಳು ಅವನನ್ನು ಸೋಡದೆ ಮುಂದೆ ಸಾಗಿದ್ದಾನು. ಅವನೆ ಅವಳನ್ನು ಸಿಲ್ಲಿಸಿ ‘ವರ್ತಮಾನವಶ್ರದ್ಧಿ ಬಂದಿರುವ ಸುದ್ದಿಯನ್ನು ಓದಿರುವಿಯಾ’ ಎಂದು ಕೇಳಿದನು.

‘ಓಹೋ! ಓದಿದ್ದೇನೇ, ಓದೇನು ಮಾಡಲಿ! ’

‘ನನಗೆ ಸಿಂಹವಾಗಿಯೂ ಬಲು ಸಂತಾಪವಾಗಿದೆ. ಇಂಥ ಅಕ್ಷಮ್ಯ ಅವರಾಧವನ್ನು ಸಮೃದ್ಧರು ಮಾಡಲಾರೆಂದು ನಾನು ಬಗೆದಿದ್ದೇನು. ಅದಕ್ಕಾಗ್ಯಾ ನಾಳಿಕೆಯಾಗಿದೆ’

‘ದುಃಖವಾಗಾಟ್ಟಿತು! ನಿಮ್ಮ ಜನರು ಮಾಡಿದುದರ ಸೇಡನ್ನು ಸಮೃದ್ಧರು ತೇರಿಸಿಕೊಂಡರೆ ನಿನಾಗೆ ಜನಾಗ್ಯಾಗಿ ತಿಳಿಯುವದು. ಅಲ್ಲಿಯ ವರೆಗೆ ಸಿಮ್ಮಿವರಿಗೆ ಬುಟ್ಟಿ ಬರಲು ಸಾಧ್ಯವೇ ಇಲ್ಲ.’

ಅವನು ಇನ್ನೂ ಪನಸ್ನೋರ್ಹ ಹೇಳಬೇಕೆಂದು ಮಾಡಿದ್ದನು; ಆದರೆ ಅವಳು ಕೇಳಿಕೊಳ್ಳಬೇಕಿದೆ ಎಂದೆಯುಬ್ಬಿಸಿಕೊಂಡು ಬರಬರಸೇ ಮುಂದೆ ಸಾಗಿಯೇ ಬಂಟ್ಟಿಉಳು.

ಒಂದು ವಾರ ಕಳೆದರೂ ವೋನಳಿಗೆ ಓಸಾಂಧಾನ ಬಗ್ಗೆ ಯಾವ ಸುದ್ದಿಯೂ ಬರಲಿಲ್ಲ. ಎಲ್ಲಿ ಬೇಕಾದಲ್ಲಿ ತಿರುಗಾಡಲು ಅವನಿಗೆ ಅಕ್ಷಮ್ಯ ಯಾದ್ದರೂ, ಅವನು ಇವಳ ಬಂಟ್ಟಿಗೆ ಬರುವದನ್ನೇ ಬಂಟ್ಟಿದ್ದನು. ಲಂಡನ್ನು ಪಟ್ಟಿಂದ ನೇರಿಂದ ಅನ್ನಾಯಾದ ಅನಾಹತವು ಅವಳನ್ನು ಮತ್ತಿಷ್ಟು

ಉದ್ದೇಕಗೊಳಿಸಿತ್ತು. ಏನೆಂದರೂ ಯುಂದ್ದುವೆಂದರೆ ಹೀಗೆಯೇ ಅಲ್ಲವೇ? ಯುಂದ್ದುದಲ್ಲಿ ವಾರಪ್ರತಿವಾದ ಒಯವು ಒಂದೇ ಒಂದು ಅಭ್ಯರ್ಹನ ಹತ್ತೀಯ ಮುಂದೆ ಶೂನ್ಯವಾಡುದು; ಆದರೆ ಆದನ್ನಾರು ಈಗ ಗಮನಿಸುವವರು ಇಂದಿನ ಒಗತ್ತಿನಲ್ಲಿ? ಆದನ್ನು ಯಾರು ಕೇಳುವವರು? ‘ಕೊಸುಗೆನ್ನು ಬಿಂಬಿಸಿ ನಷ್ಟಿಸಿಗೆ ಬರುವಿರಾ...’ ಎಂದ ಕೈಸ್ತನ ವಾಕ್ಯಗಳ ಅಫ್ರಿನ್ ಮಾನವರಿಗೆ ತೋದಿರುವದೇ ಇಲ್ಲ. ಆತನು ಅಂಂಬ ವರುಷಗಳ ಹಿಂದೆ ಅಂದ ಮಾತುಗಳು! ಆದರೆ ಯಾರಾದರೂ ತಿಂನ್ನು ಲಕ್ಷ್ಯಿಸಿರುವರೇ— ಆ ಮಾತನ್ನು—ಇಂದಿನ ಈ ಯುಂದ್ದು ಪ್ರಿಯ ಒನಾಂಗಗಳಲ್ಲಿ!

ಇನೆಯ ಕೃಂಜಾಮಸ್ ಹಬ್ಬನ್ ಸವಿಶೋಸಿತು. ಹತ್ತಿಮಾತ್ರಾಗದಲ್ಲಿ ನಡೆಯುತ್ತಿದ್ದ ರಣಾಂಗಣದ ಎರಡೂ ಒಣದ ವರಿಷ್ಟು ಸೈನ್ಯಾಧಿಕಾರಿಗಳು ಪರಸ್ಪರರಲ್ಲಿ ಒಡಂಬಡಿಕೆಮಾಡಿಕೊಂಡು, ಕೃಂಜಾಮಸ್ ದಿನದ ನಿಮಿಷಕ್ಕೆ ವಾಗಿ ಇ ತಾಸುಗಳವರೆಗೆ ಯುಂದ್ದುವನ್ನು ಸಿಲ್ಲಿಸಬೇಕೆಂದು ವರ್ತಮಾನ ಪತ್ರದಲ್ಲಿ ಪ್ರಕಟಿಸಾದ ಶಾಂತಿಯನ್ನು ವೋರಿಸಿ ಓದಿದೆನು. ಒಳ್ಳೆ ವಿಚಾರವು! ದೇವರು ಅವರಿಗೆ ಅಪ್ಪಿಕಾಲವಾಡರೂ ಸದ್ಗುರ್ದಿಂಬಿಸಲ್ಪಿಸಲ್ಲ! ಎಂಬ ಆಸಂದವು ಕಡನೆಯದಲ್ಲ. ಕಾಂಪಿಸಲ್ಪಿಯೂ ಕೂಡ ಸಿನ್ನುಲ್ಲಿ ರಿಗೂ ಆ ರಣಾಂಗಣದಲ್ಲಾದ ಒಡಂಬಡಿಕೆಯ ಫಲವು ಏಕೆ ದೊರೆಯ ಲಾರದೆಂಬ ವಿಚಾರವನ್ನು ಓಸ್ತಾರನ ತಲೆಯಲ್ಲ ಅವಕು ತುಂಬದೆ ಬಿಡಲಿಲ್ಲ.

‘ಒಳ್ಳೆ ವಿಚಾರವಿದು! ಅಹುದಃ, ಸಮಗ್ರೀಕೆ ಬೇಡ?’ ಎಂದು ಆವನು ಮುಂಗುಳು ಸಗೆಯಿಂದ ವುರುವಾತನಾಡಿದನು.

ಮೊದಲಿಗೆ ಕವಾಂಡಂಬಿನ ಮುಂದೆ ಈ ವಿಚಾರವನ್ನು ಪ್ರಸ್ತಾಂ ಮಿಸಿ, ಅಪ್ಪಣಿಪಡೆದುಕೊಳ್ಳುವ ದಾರಿಯನ್ನು ಹುಡುಕಿದನು. ತನ್ನ ಸಹಭಾಗಿಗಳಾದ ಕೈದಿಗಳ ಮುಂದೆಯೂ ಈ ಪ್ರಷಯದ ಪ್ರಸ್ತಾಪವನ್ನೇ ತ್ತಿದನು. ಆದುದರಿಂದ ಕವಾಂಡಂಬಿನ ಬಷ್ಟಿಗೆಯನ್ನು ಪಡೆಯುವವರು ಓಸ್ತಾರನಿಗೆ ತೊಂದರೆಯೆಸಿಕೊಂಡಿಲ್ಲ. ಸುಲಭವಾಗಿಯೇ ಅಪ್ಪಣಿಯು ದೊರೆತೆಬಿಟ್ಟಿತು.

ಕೈದಿಗಳೆಲ್ಲರನ್ನೂ ಕೆಲಸದಲ್ಲಿ ತೊಡಗಿಸಿದಂದಿನಿಂದ ಮಾನವತೀಯ ಹೆಚ್ಚು ಅಂಶಗಳು ಅವರಲ್ಲಿ ಕಂಡುಬರತ್ತೆನಡಿದ್ದವು. ಪ್ರತಿಯೊಂದು ಕಂಪಾಂಡಿಗೂ ಒಂದೊಂದು ಬ್ಯಾಂಕು ವಾದ್ಯವು ದೊರೆತೆತ್ತು. ಅವರು ನಾನಾತರಹದ ಮನೋರಂಜನೆಗಳಲ್ಲಿ ಕೆಲವೊಂದು ಕಾಲವನ್ನು ಕಳೆಯುತ್ತಿದ್ದಿರು. ಅಂಗರಕ್ಷೆ ಕರಿಗೂ ಸಹ ಪ್ರತ್ಯೇಕವಾಗಿಯೇ ವಾದ್ಯಗಳನ್ನು ಒದಗಿಸಿಕೊಡಲಾಗುತ್ತು. ಅವರೂ ಕಾಯುವ ಕೈದಿಗಳಲ್ಲವೇ?

‘ಕ್ರಿಸ್ತಮಾಸ’ ಹಬ್ಬವೆ ಬಂದಿದೆ! ದೇವರು ಎಲ್ಲರಿಗೂ ಒಳಿತನ್ನು ವಾಡಲಿ. ಸೀವೆಲ್ಲರೂ ಹಬ್ಬನನ್ನು ಉಪಭೋಗಿಸಿರಿ’ ಎಂದು ಕರ್ತಾರಂಭಿಸು ಅಪ್ಪಣಿಯನ್ನಿತ್ತದನ್ನು ಓಸ್ಕಾರನು ವೋನಿಗೆ ತಿಳಿಯುವಂತಿಸಿದನು. ಅದರಿಂದ ಅವಳಿಗೆ ತನ್ನ ಸೂಚನೆಯು ವಾನ್ಯವಾಯಿಲ್ಲಿನ ತೆಂದು ತಪಸು ಹೊತ್ತು ಆಸಂದವಾಗದಿರಲ್ಲ. ಕೈದಿಗಳಾದ ಆಸಂದ ವಂತೂ ಅಷ್ಟಿವ್ಯಾಲಿ. ಅವರನ್ನು ಹಿಡಿದವರೇ ಇಲ್ಲ. ಅಂಗರಕ್ಷೆ ಕರೂ ಸಹ ಅವರೆಡಕನೆ ಹಬ್ಬಿದ ಮನೋರಂಜನೆಗಳಲ್ಲಿ ಭಾಗವಟಿಸಲು ಒಪ್ಪಿಕೊಂಡರು.

‘ಮನಾದರೂ ಆಗಲಿ, ಈ ಕೈದಿಗಳು ಅಷ್ಟು ನೀಂಜ ಮನುಷ್ಯರಲ್ಲ’ ಎಂದು ಕ್ಯಾಪ್ಟನ್ ನು ಅಂದು ಉದ್ದಾರತೆಗೆದನು

‘ಕ್ರಿಸ್ತಮಾಸ’ ಹಬ್ಬದಾರಂಭದಿಂದಲೇ ಮನೋರಂಜನೆಗಾರಂಭ ವಾಯಿತು. ಎಲ್ಲ ಕಂಪಾಂಡಿನವರೂ ತಮ್ಮ ತಮ್ಮ ವಾದ್ಯಗಳನ್ನು ಸುಡಿಸತ್ತೊಡಗಿದರು. ರಾತ್ರಿಯ ಶಾಂತವಾತಾವರಣದಲ್ಲಿ ಆ ಎಲ್ಲ ಸ್ವರವು ಬಂದಗೂಡಿ ಬಂದು ಇಂಂಾದ ಏಂತ್ರಧ್ವನಿಯು ಹಿಮ್ಮೇಳಿದ ಧ್ವನಿಯಂತೆ ಕೇಳಬರುತ್ತೆಲ್ಲತ್ತು. ಅಂದಿನ ದಿನವೆ ಓಸ್ಕಾರನು ಒಕ್ಕುಲುನುನೆಗೆ ಬಂದು ಸ್ವರಮೇಳವೊಂದಾಗ್ನು ಪರಾಡಿಸುವ ಪಚಾರದಲ್ಲಿದ್ದೇ ಇವೆಂದು ವೋನಿಗೆ ತಿಳಿಸಿದನು. ಅದಕ್ಕೂ ವಾದ್ಯಗಳನ್ನು ಆರಿಸಿಕೊಡಬೇಕೆಂದು ಅವಳನ್ನು ಕೇಳಿಕೊಂಡನು. ಅವಳು ತನಗೆ ಚನ್ನಾಗಿ ಬರುವಂಥ ‘Noel’ ‘The feast of stephen,’ ಮತ್ತು ‘Lead kindly light,’ ಎಂಬ ಮೂರು ಪರ್ಯಾಗಳನ್ನು ಸೂಚಿಸಿದಳು.

‘ಬಹು ರಮ್ಯವಾದ ಹಾಡುಗಳು! ಚನ್ನಾಯಿತು’ ಎಂದು ಅಂದು, ತಾನು ಮೂರನೆಯ ಕಂಪಾಂಡಿನ ವ್ಯಾಸಸಾಧ ಪಕ್ಷನಾಗಿರುವೆನೆಂದು ಅವಕ್ಕಿಗೆ ತಿಳಿಯವಡಿಸಿದನು.

ಸಂಜೀಯಾದಂತೆ ಮಂಜು ಹೆಚ್ಚಾಗಿ ಬೇಕೆಂದುದ್ದಿತು; ಆ ಮೇಲೆ ಹಿಮವು ಬಿದ್ದು ಕ್ಷಾಂಪಿನ ಕಷ್ಟನೆಲವೆಲ್ಲ ಬಿಳಿವಸ್ತು ದಿಂದ ಹೊಚ್ಚಿದಂತೆ ಕಾಣುತ್ತತ್ತು. ಮೇಲಾಗಿ ಆಕಾಶಪಳ್ಳಿ ಚುವ್ವನ್ನು ತನ್ನ ಶುಭ್ರಕಾಂತಿ ಯಂದ ವಿರಾಜನಾನಾಗಿದ್ದಾನೆ. ಮೊದಲೇ ಹಬ್ಬಿದ ದಿನವು; ಅದರಲ್ಲಿ ಈ ಸ್ನೇಸರ್ಗಿಕ ಶೋಭೆಯಿಂದ ವಾತಾವರಣವು ಬಿಂದು ಆಲ್ಕಾದರಕರಾದ್ದು ರಿಂದ ಹಬ್ಬಿಕ್ಕೆ ಇನ್ನಿಷ್ಟು ಕಳೆಯೇರಿತು.

ಅಂದು ನೋನಳಿಗೆ ಇಡಿ ದಿನವೆಲ್ಲ ಬಿಡುವೇ ಇಲ್ಲ. ಅದರಿಂದ ರಾತ್ರಿ ಒಂಬತ್ತುಗಂಟಿಗೆ ಕೆಲಸವೆಲ್ಲವನ್ನೂ ಪೂರ್ತಿಗೊಳಿಸಿ. ತಂದೆಯ ಹತ್ತಿರ ಕುಳಿತುಕೊಳ್ಳಲು ಅವಳು ಮೇಲೆಲೇರಿ ಹೊರಿದಳು. ಹಾಸುಗೆಯೆಲ್ಲಿಯೇ ಬಿದ್ದುಕೊಂಡಿದ್ದ ಮುಂದುಕನಿಗೆ ಇನಳ ಅಂದಿನ ಜಟಿವರಚಿಕೆಯು ಸುಳಿವು ಹತ್ತಿರಿರಲ್ಲ; ಅದರಿಂದ ಅವನಿಗೆ ಎಳ್ಳಿಷ್ಟು ಸಂತೋಷವೆನಿಸಿರಲಿಲ್ಲ.

‘ಮಗಳೇ, ನಿನ್ನ ದೈವದಲ್ಲಿ ಆಪತ್ತು ಒಡಗುವನರಿದೆ’ ಎಂಬ ಮಾತನ್ನು ಪಲ್ಲವಿಯಂತೆ ಮುಂದುಕನು ಬಿಟ್ಟೂಪಡದೆ ಒಡನುಟಿಯು ತ್ತಿದ್ದನು.

‘ತಂದೆಯೇ, ಹಾಗೇಕೆ ಭಾವಿಸುವಿ? ಇಂದು ಕ್ರಿಸ್ತಮಾಸ ಹಬ್ಬಿ ವಲ್ಲವೇ?’ ಎಂದು ನೋನಳು ಮೇಲುದನಿಯಲ್ಲಿ ಮಾತನಾಡಿದಳು.

ಆಗ ಅವಕ್ಕಿಗೆ ಇನ್ನೂ ಮೂರು ತಾಸಂಗಳನ್ನು ಸೂಕಬೇಕಾದ್ದರಿಂದ ಅವಳು ಅಗ್ರಿಷ್ಟಕೆಯ ಬದಿಯಲ್ಲಿ ಕುಳಿತು ತಂದೆಯ ಮುಂದೆ ದೇವರ ಪಾರಧನೆಗಳನ್ನು ಓದತ್ತೆಡಗಿದಳು.

‘ಇ! ದೇವರೂತನು ಅವರ ಬಳಿ ಸಾರಿದನು. ದೇವನ ಪ್ರಭಾವವು ಅವರ ಸುತ್ತಲೂ ಪ್ರಕಾಶಮಾನವಾಯಿತು; ಅವರು ಬಲು ಬೆವರಿದರು.’

‘ಅಂಜಬೇರಿ. ಅಕೋ ಕೇಳಿರಿ! ಅತ್ಯಂತ ಆನಂದದಾಯಿಕವಾದ ಸುದ್ದಿಗಳನ್ನು ತಂದಿದ್ದೇನೆ. ಎಲ್ಲರಿಗೂ ಉಪಯೋಗವಾಗುವಂಥವಿವೆ.’

‘ಇಂದೆ ದೇವಿಡ್ ಪಟ್ಟಣದಲ್ಲಿ ನಿಮ್ಮ ಉದ್ಘಾರಕಸಾದ ಶ್ರೀದೇವನು ಜನ್ಮಾಳಿದ್ದಾನೆ...’

‘ಒಮ್ಮೆಲೆ ದೇವರಾತನ ಸುತ್ತು ಮುತ್ತು ಸ್ವರ್ಗದ ಅತಿಧಿಸಮಾಹವು ಬಂದು ದೇವರನ್ನು ಪ್ರಾರ್ಥಿಸುತ್ತೆ ‘ದೇವರ ಕೀರ್ತಯು ಅದ್ವೈತವಾದು! ಜಗತ್ತಿನಲ್ಲಿ ಶಾಂತಿಯು! ಮಾನವರಿಗೆ ಸದ್ಗುಣಾಧಿಯು!’. ಎಂದು ಹೊಡ್ಡಿ ದಿನಿಯಂದ ಜಂಂ ಫೋನ್‌ನನ್ನು ಮಾಡಿತು.’

ಮೋನಕ್ಕು ಓಮ್ಮೆವನ್ನು ನಿಲ್ಲಿಸಿದರು. ಮುಂಬುಕನು ಗೋರ್ಗೋರ್ ವಾಡಹತ್ತಿರಾಸು; ಗಾಢವಾಗಿ ಸಿದ್ದೀಯೂ ಹತ್ತಿಸ್ತೀತು.

ಮೋನಕ್ಕು ತನ್ನ ಕೋಣೆಗೆ ಬಂದಾಗ ಹನೆಂಬುಂದು ಗಂಟೆಯಾತ್ತು. ಎಷ್ಟು ಸೋಗಸಾದ ರಾತ್ರಿಯು! ಪೂರ್ಣಾಚಂದ್ರನು ಆಕಾಶದಲ್ಲಿ ಬೆಳಗುತ್ತೆ ಆವಾಳಾದಬೇರುತ್ತಿದ್ದಾನೆ. ಅವನ ತಂಪಾದ ಕಿರಣಗಳ ಬೆಳಕು ಕೋಣೆಯ ಕೆಡಿಕಿಯೆಳಬೇಂದ ಅರಳ ಯಾಸಗೆಯು ಮೇಲೆ ಬದ್ದಿದ್ದಾವು. ನಿಶಾಕಾರಂತನ ಬೆಳಗಿಂಗಳು ಕಾಂಪಿಸಿ ಮೇಲೆ ಪಸರಿಸಿದ್ದರಿಂದ ದೀಪಗಳು ಅಂದು ಬೆಳಗುತ್ತಿರಲ್ಲ. ಕಷೆದ ಮುಂರು ವರಂಷಗಳಲ್ಲಿ ಬೇಳಿದಂಥ ರೀಖು ಇಂದೇ ಹೊಡು ಸಲ ಬದ್ದಿದೆ. ಕಾಂಪಸ್ತ್ಯೇ ಅಲ್ಲ-ಆಸುತ್ತುವುತ್ತಲಿನ ಪ್ರದೇಶಪೆಲ್ಲವೂ ಹಿಮದಿಂದ ಆಚಾರಿಸಲ್ಪಟ್ಟಿದ್ದ ರಿಂದ ಬೆಳೆ ಬಟ್ಟೀಯನ್ನು ಹೊದಿಸಿದಂತಿದೆ. ಎಲ್ಲ ಕಡೆಗೂ ಪ್ರಶಾಂತತೆ ಸೆಲೆಗೊಳಿಸಿದೆ. ಗಾಳಿಯ ಸುಳಿವು ಸಹ ಇಲ್ಲ. ಅಥ ಮ್ಮುಲು ದೂರು ವಿರುನ ಬದನೇ ಕಂಪ್ಯೋಂಟಿನ ಕಡೆಯಿಂದ ನಾಯಿಯ ಬೊಗಳುವಿಕೆಯು ಕೇಳಬಂದಿತು. ಕೀಸ್ ಮುಸ್ ಹಬ್ಬಿದ ಉದಯಕ್ಕಾಗಿ ಕಾಯುಂ ಕೂಡಿ ತಂಧ ಇಷ್ಟತ್ತಿಮ್ಮುದುಸಾರಿರ ಚಸರ ಉಸಿರಾಡುವ ಸದ್ದಿನ ಹೊರತೆ ಬೆರಿನಾಂವ ಸಪ್ಪಣೇ ಕೇಳಬರತ್ತಿರಲ್ಲ. ದೂರದಲ್ಲಿ ಇದಕ್ಕೆ ತಾಳದ ಮೇಳನನ್ನು ಕೂಡಿಸುವ ಗತಿನಲ್ಲಿ ಸಮುದ್ರದ ತೆರೆಗಳು ಮಾತ್ರ ಕುಣಿಯುತ್ತಿದ್ದಾವು. ಇತ್ತು ಮುಂಬುಕನು ಮಾತ್ರ ಗೋರ್ಗೋರ್ ನಿದ್ದೆ ಹೊಡೆಯುತ್ತ ತನ್ನ ಕೋಣೆಯಲ್ಲಿ ಮಲಿನಿಕೊಂಡಿದ್ದಾನೆ.

ಮೋನಕ್ಕೂ ಸಹ ದಾರಿಕಾಯುತ್ತಿದ್ದಳೆಂಬುದರಲ್ಲಿ ಸಂಶಯವೇ ಬೇಡ. ಅವಕು ಬನಾತನ್ನು ಅಥವಾಧರ ಹೊತ್ತುಕೊಂಡು ಅಡ್ಡಾ

ಗಿದ್ದಳು. ಆಕಳಿಕೆ, ತೂಕಡಿಕೆ ಕಾಡುತ್ತಿದ್ದರೂ ಸಿದ್ಧಾರ್ಥೇವಯ ಕೃಪೆ ಯಾಗಿರಲ್ಲ. ಒಮ್ಮೆಲೆ ಅದೇಕ್ಕೂ ಆಕಿಗೆ ರಾಬ್ಯ ಗಡಿಯಾಗಿದ ನೇನಾಯಂತು. ಅದನ್ನು ತೆಗೆದು ಕೀಲಿಯನ್ನು ಕೊಡಬೇಕೆಂದು ವಜಾರ ನೂಡತ್ತಿರುವವ್ಯವಲ್ಲಿಯೇ ‘ಈಗ ಬೇಡ’ ವೆಂಬ ಒಳೆಸುಟಿಯೊಂದು ಅವಳನ್ನು ಎಚ್ಚಿಸಿತು. ಹೀಲ್ ಪಟ್ಟಣದ ದೇವಾಲಯವು ಇಲ್ಲಿಗೆ ಅಧ್ಯ ಮ್ಯಾಲಾಗುತ್ತಿದ್ದರೂ, ಅಲ್ಲಿಯ ದೂಡ್ಡ ಗಡಿಯಾಳದ ಸಹ್ಯಾಖ್ಯ ಶಾಂತ ವಾದ ರಾತ್ರಿಯ ದಿನಗಳಲ್ಲಿ ಸ್ವಷ್ಟಿನಾಗಿ ಕೇಳಿಸುತ್ತಿರುವಾನ್ನು ಅವಳು ಅದೇನ್ನೋ ಸಲ ಕೇಳಿದ್ದಳು.

ಫಾರಸ್‌ದಲ್ಲಿಯ ರಣಾಂಗಣದ ಪ್ರತ್ಯೇಕ್ಕ ಚಿತ್ರವ, ಅವಳ ಕಣ್ಮಾಂದೆ ಕಟ್ಟಿದಂತಾಯಂತು. ದೇವರ ಸಿನಿತಾತ್ಮದರೂ ಒಡಂಬಿತಕೆಯೊಂತೂ ಆಗಿತ್ತು. ತೊರ್ಣಿನ ಗುಡಗಾಟವಲ್ಲ; ಬಂಡೂಕಿನ ಚಟ್ಟಾಭಿಂಬವಲ್ಲ; ರಣಗಳೆನ್ನೆಯ ಸದ್ವಿಲ್ಲ. ತನ್ನತಮ್ಮ ಸ್ಥಳಗಳಲ್ಲಿ ಶಾಂತನಾಗಿ ಉಳಿತ ಸ್ವೇಣಿಕ ಸರ್ಕಾರದವನು ಯಾಗೂ ಮೇಲೆ ಶಾಂತನಾದ ಜಂಡುನುಸು; ಇದರ ಪೂರತು ಮತ್ತೇನೂ ಕಾಣಲಾರದು. ಏನು ದೇವರ ಮಂಪಿನ್ನೆಯು! ಎಷ್ಟು ಅಗಾಧವಾದರು!

ಇಂದಿಗೆ ಹೊನ್ನಳು ಎದ್ದು ಕಿಡಿಕಿಯೋಳಿಗೆ ಇಣಿಕಿ ನೊಡಿದಿ ದಳು. ಪ್ರಯಾಸದಿಂದ ಪರಿತಪ್ತಿನಾದ ಒಗತ್ತಿನ ಮೇಲೆ ಶಾಂತನಾದ, ಗುಂಡವಾದ ದೇವತಾತಕ್ಕಿಯೆಂದು ಕೆಳ್ಳಾಗೇದುಬಂದಾತೆ ಭಾಸವಾಯಿತು. ಜಂಡುನ ಕಿರಣಗಳು ಅವಳ ಮುಖಿನನ್ನು ನುಂತ್ತಿದ್ದವು. ಹಿಮುದ ಮೇಲೆ ಸಜೀದು ಹೇಳಿಗೆವ ಕಟ್ಟಾಕಟ್ಟಾವೆಂಬ ಸಪ್ಪಳ ವಾತ್ತ ಕೇಳಬಂದಿತು. ಕಾವಲುಗಾರರು ಅಧಿಕಾರಸ್ಥರ ಪಟಾಂಗಣದಲ್ಲಿ ತಪಾಗೆ ಗೊತ್ತುಮಾಡ ಲ್ಪಿಟ್ಟ ಸ್ಥಳಗಳನ್ನು ರಕ್ಷಿಸಲು ಹೂರಟಿದ್ದಾರೆಂದು ಅವಳು ಕಲ್ಪಿಸಿದಳು. ಅದಿಲ್ಲದೆ ಮತ್ತೂ ಒಳ್ಳಿಗಳ ಸಪ್ಪಳವು ಕೇಳಿಸಿತು. ತನ್ನ ಒಕ್ಕುಲು ಮಂಕು ಶೀಲುರೂ ಸಾರ್ಥಕವಾದವರು ಅವಳು ತಕ್ಷಿಸಿದಳು.

ಹೀಲ್ ಪಟ್ಟಣದ ಗಡಿಯಾಳದ ಮಧ್ಯರಾತ್ರಿಯ ಗಂಟೆಯ ಮಂಜುಲ ಸಿನಾದವು ಇಂವಾಗಿ ಕೇಳಿಸಿತು. ಆಮೇಲೆ ಕಾವಲುಗಾರರ

ತೀರ ಸ್ವಷ್ಟಿ ವಾದಬಾಗ್ಯಂದಿನ ಸ್ವರದಲ್ಲಿ The feast of Stephen 'when the snow lay on the ground' ಎಂಬ ಹಾಡು ಕೇಳತ್ತೆಡಿಗಿತು.

ಒಷಾಕ್ಕರಸೇ ವ್ಯಾಪಕ ಸಾಫ್ಟ್ ಪಕನಾಗ್ರಿ ಸಹೆರಿಂಗ್ಸುತ್ತಿದ್ದು ಇಸೇ ಕಂಪ್ರೋಂ ಡಿಸಿಂದ 'Deep and crisp and even' ಎಂಬ ಹಾಡು ಶಾಂತವಾದ ವಾತಾವರಣವನ್ನು ಸಿನದಿಸತ್ತೊಡಗಿತು. ಅನೇಲೆ ಮೊದಲನೆಯ ಕಂಪ್ರೋಂಡು. ನಂತರ ಸ್ವಲ್ಪ ದೂರದ್ದು ಲ, ನಿನೆಯ ಕಂಪ್ರೋಂಡು ಗಳಿಂಧಿಂದ ಹಾಡಿನ ಸ್ವರವು ಕೇಳಬಂದವು. ಇದಾದ ಮೇಲೆ ಎರಡ ಸೆಯ ಸರತಿಯು ಸುರಾಹಾರಿಸಿತು.

'Noel noel born is the king of Isarc' ಎಂಬ ಹಾಡು ಕ್ರಿಸ್ತರ ಎಲ್ಲ ಕಂಪ್ರೋಂಡಿನಲ್ಲಿಯೂ ಬಾರಿಸಲಾರಿತು. ಮೇರೆ ಪ್ರತಿಯೊಂದು ಕಂಪ್ರೋಂಡಿನ ಎರಡನೆಯ ಸರತಿಯು ಮುಗ್ಗಿದ ಮೇಲೆ ಕಟ್ಟುಕಡೆಗೆ ಇವತ್ತಿ ಸೂಚಿಸಿದ ಹಾಡನ್ನು ಎಲ್ಲ ಕಂಪ್ರೋಂಡಿನವರು ಏಕಕಾಲಕ್ಕೆ ಬಾರಿಸ ತೊಡಗಿದರು.

'Lead kindly light, amid the encircling gloom' 'ಕರು ಕಾಳು ಬಾ ಬೇಕೆ, ಮುಸುಕಿದೇ ಮಬ್ಬಿನಲಿ ಕೈಪಿಟಿದು ಸಹೆಸೆನ್ನ ಸು' ಎಂಬುದನ್ನು ಪಾರುರಂಭಿಸಿದರು. ಕೇಳುವದೇನು? ಏಕಸ್ವರದಿಂದ ಬಂದ ಸಂಗೀತವು ಅದೇಷ್ಟೀ ಯೂತ್ತಿನವರಿಗೆ ವಾತಾವರಣವನ್ನು ಸಾಧನುಯ ವನ್ನು ಗೀಸಿತು.

ಮೇರೇನಳ ಕಳ್ಳಿ ಸೀರಿಸಿಂದ ತುಂಬಿದವು; ಬಿಕ್ಕಿಸಿ ಅಳತ್ತೊಡಗಿದ್ದು. ತಾನೇಕೆ ಈ ಹಾಡನ್ನು ಅವನಿಗೆ ಸೂಚಿಸದೆ? ಅವನೇಕೆ ಈ ಹಾಡನ್ನು ಹಾಡಿಯೇ ತೀರಿದನು? ಅವೇ ಮೊದಲಾದ ಏಕಾರಗಳು ಅವಳನ್ನು ಬಾಧಿಸತ್ತೊಡಗಿದವು. ಸಿಜವಾದ ಶಾಂತತೆಯು ದೇಹಿಯ ಬೇಕಾದರೆ, ಬಂಧನದ ಬೇಟಿಯು ಕತ್ತಲಿಸಬೇಕು! ಅಂದರೆ ಶಾಂತಿಯು ಸೆಲಿಗೊಳ್ಳುವದು. ದೇಹರೇ! ಅದನ್ನು ಸ್ವಾಗ್ರಹಿಸಿದೆ ನಿನು ದಯವಾಲಿನ ಲಾರೆಯಾ? ದಯವಾಲಿಸು. ದಯವಾಲಿಸದಿರಬೇಡ ಎಂಬ ಉದ್ದಾರವು ಅವಳ ಬಾಯಿಯಿಂದ ಹೇಳಬಿತು.

ಇವಳು ಉಸುಪೂರ್ವಕ ಉಸಿರಿಸಿಂದ ಕನ್ನಡಿಯ ಪಡಕಂಗಳು ಮಂಡವಾಗುವು. ಅದಾರೋ ಬಬ್ಬರು ಬರುತ್ತಿರುವ ಸದ್ಗು ಅಸ್ಪಷ್ಟವಾಗೊ ಕಂಡಿತು. ಅವನೆನಿಬ್ಬು ಗಂಡಸು. ಎಡವುತ್ತ, ತಡವುತ್ತ, ಕುಡಿದು ದುಂಡಾದವಸಂತೆ ಹೆಚ್ಚಿಗಳನ್ನು ಹಾಕುತ್ತಿದ್ದನು. ಅವನು ಹೊರಬಾಗೊ ಲಳ್ಳಿಯು ಬಂಡಸು. ಸತ್ಯಾದ ಅರ್ಥವಾರ್ಥ ಜ್ಞಾನವಾದ್ಯ, ಸಂಪೂರ್ಣ ಬಲ್ಲೆ ವೆಂದು ಸಹಿಸುವವರಂತೆ ಅವಳು ಸದುಗುತ್ತ ಕೆಳ್ಳಿಂದು ಬಂಡ ಬಾಗಿಲವನ್ನು ತೆರೆದಳು.

ಮೇರಿಚಿನ ಮೇರಿಲಿಸಿದ್ದ ದೀಪದ ಬೆಳಕಿಸಿಂದ ಅವನಾರೆಂಬುದನ್ನು ಕೂಡಲೆ ಗುರುತಿಸಿದಳು. ಓಸ್ಕಾರ್ ಹಾಯಿನಾನು ಹೊರತು ಮತ್ತಾರಿರ ಬೇಕು? ಅವನು ಬಾಗಿಲ ಮುಂದಿನ ಕಮಾನಿಸ ಮೇಲೆ ಬೆಳೆದ ಬಳ್ಳಿಯನ್ನು ಬಂದು ಕೈಯಿಂದ ಹಿಡಿದಿದ್ದನು; ಇನ್ನೊಂದರಿಂದ ನೀಲಿಯ ಬಳ್ಳಾದ ಕಾಗದವಿತ್ತು. ಬೆರಿಸಿಂದ ತೊಯ್ದ ತನ್ನ ಪರಿಯಸಿನ್ನರಿಂದ ಕೆಳಕ್ಕಳು ಟೊಪ್ಪಿಗೆಯನ್ನು ಅವನು ಹಿಂಡಕ್ಕೆ ಸರಿಸಿಕೊಂಡು:

‘ನಾನು ಒಳಗೆ ಬರಲೆ?’

‘ಅದ್ವಲ್ಲೀನು, ಬರಬಹುದು.’

ಎಂದೂ ಮನೆಯೋಳಗೆ ಕಾಲಿಕ್ಕಾದವನು ಅಂವ, ಒಳಕ್ಕೆ ಬಂದನು. ಅಗ್ಗಿಂಟಿಗೆಯಲ್ಲಿಯ ಬೆಂಕಿಯೂ ಆರುತ್ತ ಬಂದಿತ್ತು. ಬಿಂದಿಯಲ್ಲಿಯೇ ಇಲಿಸಿದ್ದ ಮುಂದುಕೆನ ಆರಾಮುಕುಚೆಯ ಮೇಲೆ ಅವನು ಒಮ್ಮೆಲೆ ದೊಕ್ಕನೆ ಬಂದ್ದಿಂದಂಡನು.

‘ಅದೇನು?’ ಎಂದು ಅವಳು ಕೇಳಿದಳು.

‘ಸೊಂಡು’ ಎಂದನನೆ ತನ್ನ ಕೈಯಲ್ಲಿಯ ಕಾಗದವನ್ನು ಅವಳಿಗೆ ತೇಂಬಿಸಿದನು. ‘ಅದು ಇದೀಗ ಬಂದಿದೆ; ಇಂದು ಟೊಂಬಿ ಬಂಬ ತಡವಾಡಿ ಬಂಡತ್ತ’ ಎಂದು ಹೇಳುತ್ತಿರುವಷ್ಟು ರಲ್ಲಿಯೇ ಅವನ ದಸಿಯು ಕುಗ್ಗಿತ್ತು.

ಮೇನಳು ಕಾಗದವನ್ನು ತೆಗೆದುಕೊಂಡಳು; ಇಂಗ್ಲಿಷ್‌ಭಾವ ಯಲ್ಲಿದ್ದುದನ್ನು ಕಂಡು, ದೀಪದ ಬೆಳಕಿಗೆ ಹಿಡಿದು ಗಟ್ಟಿಯಾಗ ಓದಲಾ

ರಾಭಿಸಿದಳು—‘ಅನೇರಿಕನ್ ಕಾನ್ ಸೋಲೀಟೆಷನ್—‘ಮಾನ್ಯನ್ ಹೇಯಿನ್ವ್ಯಾ’  
‘ಇವನ್ನು ತಿಳಿಸಲು ವಿಷಾದಕಡ. . .’

‘ಬೇಡ! ಬೇಡ! ಓದಬೇಡ!’ ಎಂದವನು ದುಃಖಿಸಹತಿದನು.

ಮೊನೆಂಜು ತನ್ನ ಷಟ್ಕೆಚ್ಚು ಉಳಿದ ಪತ್ರವನ್ನು ಒದಿಕೊಂಡಳು. ಅದು ‘ಅನೇರಿಕನ್ ಕಾನ್ ಸಲ್’ ಎಂಬ ಪತ್ರವು. ಬಂದು ಮಧ್ಯರಾತ್ರಿಯಲ್ಲಿ ಬ್ರಬೀಶ್ ವಿವಾಸಗಳು ಓಸಾಂಕಾರನ ತಾಯಿ ಮತ್ತು ತಂಗಿಯು ಇರುತ್ತಿದ್ದ ಮನೆಯು ಮೇಲೆ ಬಾಂಬಾಗಳ ಸುರಿವುಗಳಿಗರೆದವು. ಓಸಾಂಕಾರನ ತಂಗಿಯು ಮಲಗಿಕೊಂಡಿದ್ದ ಕೋಣೆಯು ಭಾಗವೆಲ್ಲವೂ ಧ್ವಂಸವಾಗಿದೆ ಎಂಬ ಸುದ್ದಿಯು ಅದರಲ್ಲಿತ್ತು. ಮೊನೆಂಜು ಹೌಹಾರಿ ಚೇರಿಕೊಂಡಳು.

‘ಹಂಡುಗಿಯ ಸುಖವೇ ಇಲ್ಲ; ಬಹುಶಿ . . .’ ಎಂದು ಗಟ್ಟಿ ಯಾಗಿ ಒದಿದ್ದು.

‘ಬೇಡ! ಬೇಡ! ನಾನು ಕೇಳಲಾರೆ.’

ತುಸು ಹೊತ್ತು ಇಬ್ಬರೂ ಸ್ತಂಭಿರಾದರು. ಓಸಾಂಕಾರನ ಸಿಂಹುಸ್ಥಿರಿ ನಿಂದಬಳಾ, ಮೊನೆಂಜು ದೀಪ್ರಶಾಂಕಾನೇಭಾವ್ಯಾಸದಿಂದಲೂ ಶಾಂತಕ್ಕಿಂತು ಭಂಗವಾಯಿತು.

‘ಸಿನ್ನ ತಂಗಿಯು?’

‘ಹೌದು. ಅಂದಿನ ರಾತ್ರಿಯೇ ಅವಳ ಬಗ್ಗೆ ಸಿನಗೆ ಹೇಳಬೇಕೆಂದು ಮಾಡಿದ್ದು . . .’

‘ಹೌದು. ಸನ್ನೀಗ ಸನ್ನಮಾಯಿತು’ ಎಂದು ತಲೆಯನ್ನು ತರಿಸಿ ಕೊಳ್ಳುತ್ತು ಮಾತನಾಡಿದ್ದು.

‘ಇನ್ನೂ ಯತ್ತು ತುಂಬರಲ್ಲ. ಎಂಬೆ ಬೇವನ. ಅವಳನ್ನು ಒಟ್ಟಿರೆ ನನಗೆ ಬಗತ್ತಿಸಲ್ಲಿ ಅಷ್ಟೇಕೂಂಡು ಸ್ತ್ರೀಯಕರವಾದ ಇನ್ನೊಂದು ಬೇರೆ ಯಾವ ಮಸ್ತಕವೂ ಇಲ್ಲ. ಅವಳಿ ನವ್ಯ ಸರ್ವಸ್ವ. ಅವಳಿಂದರೆ ನನಗೆ ಬಲು ಪ್ರೀತಿ. ಪ್ರತಿವಾರವೂ ಪತ್ರಗಳನ್ನು ಬರೆಯುತ್ತಿದ್ದಳ್ಲದೆ ತಾನು ತೆಗೆದ ಚತ್ರಗಳನ್ನೂ ಸನಗಾಗಿ ಕಳಿಸುತ್ತಿದ್ದೇನು. ನನ್ನ ತಂದೆಯೂ ತೀರಿ ಕೊಂಡಾಗ, ಅವಳಿನ್ನೂ ತೀರ ಚಿಕ್ಕ ಮಂಗು; ಅಂದಿನಿಂದ ನನ್ನ ಸ್ನೇಹಿ ಅಣ್ಣು

ನೆಂದೂ, ತಂದೆಯೆಂದೂ ಸಹ ಭಾವಿಸಿಕೊಂಡಿದ್ದಾರು. ಈಗೇನು ನಾಾಡು ವದು....ನಮ್ಮುದ್ದೀನ ಕೆಟ್ಟಿದ್ದು.

ಮೇಲೇನಳು ಸುನ್ಹುನ್ನೆ ಕುಳಿತುಕೊಂಡು ಅವನು ಹೇಳುತ್ತಿರುವುದನ್ನು ಚಂಗುಬಡಿದವರಂತೆ ಕೇಳುತ್ತಿದ್ದಾರು.

ಎರಡೂ ಕೈಗಳಿಂದ ಅವನು ತನ್ನ ತಲೆಯನ್ನು ಪಿಡಿದುಕೊಂಡಿನ್ನು. ಅವನ ಬಿರಧಿಗಳ ಸಂಪೂರ್ಣಾರ್ಥಿಗಳಾಗಿ ಹಂಡಿ, ಸೀರು ಧಾರೆಯಾಗಿ ಹರಿಯುತ್ತಿರುವುದು ಮೇಲೇನಳ ಕಣ್ಣಿಗೆ ಬುತ್ತು.

‘ಮಾಗ್ನಾನ್’, ತಂಗೇ-ಮಾಗ್ನಾನ್’ ಎಂದು ಹಲುಬುತ್ತಿದ್ದನ್ನು. ಮೇಲೇನಳು ಬೆಷ್ಟುಬಟ್ಟಿದಂತೆ ಕೂತಿದ್ದಾರು. ಕಟ್ಟಿಕಡೆಗೆ ಅವನೇ ಅಲ್ಲಿ ಅಂದು ಯಾರೂ ಇರಲಿಲ್ಲವಂತೆ. ಅನಾಧಾರಾಗಿ...ನನ್ನ ತಂಗೊಮ್ಮು...’ ಎಂದು ಹೇಳಬೇಕುತ್ತೇ ಓವ್ವಾರನು ತತ್ತುರಿಸಂತ್ತ ಏಮ್ಮು ಸಿಂಹನ್ನು.

ಅವನ ಮಾಲುವು ತೀರ ಸಣ್ಣಾದಾಗಿತ್ತು; ಬಾಟಿತ್ತು. ಮೂರಡ ಲನುವಾಗಿದ್ದನ್ನು. ಮೇಲೇನಳಿಗೆ ವಾತ್ರ ಇನ್ನು ಮೇಲೆ ತಡೆಯುವದಾಗಿಲ್ಲ. ನಿಗ್ರಹಿಸಲಾಧ್ಯಾವಾದ ತೀವ್ರ ಸಂವೇದನೆಯಂದ ಅವನ ಕುತ್ತಿಗೆಯ ಸುತ್ತು ಅವಳು ತನ್ನ ಕೈಗಳಿರಿಡನ್ನೂ ಯಾಕಿ ತಬ್ಬಿಕೊಂಡಳು.

ಇಷ್ಟು ಹೊತ್ತಿಗೆ, ಬ್ಯಾಂಡಿನ ದಸಿಗೆ ಮಾಲಾದ ಏಮ್ಮದುಕ್ಕಿಗೆ ಎಷ್ಟು ರವಾಯಿತು; ಕೇಳಬೇಕಿಂದು ಏಮ್ಮು ಕುಳಿತನ್ನು. ಮೂರಡವೊದಲು ಆ ಕಾಣಿಂಬಿನೊಳಿಗಿನ ಸಂಗೀತವು ಅವನ ಘೃದಯವನ್ನು ಅಲುಗೊಸಿತ್ತು. ಆದರೆ, ಕೆಂಪೊತ್ತಿನ ಮೇಲೆ ಅವನ ಘೃದಯವು ತೀರ ಕಂಡೂಹಾಗಿ ಕಲಕ ವರಲಕಾಯಿತು. ರಾಬಿಯ ವಿಚಾರವು ಅವನ ತಲೆಯಲ್ಲಿ ಬಾಗ್ನಿತ ವಾಯಿತು. ಯೂದ್ದನ್ನು ಇನ್ನೂ ಸಡೆಯುತ್ತಿರುವಾಗ ಶಾಂತಿಪಾಠವನ್ನು ಹೇಳುವದರ ವಂತಿತಾಧ್ಯವೇನ್ನು? ಶಾಂತಿಯೋ? ದೇವರು ತನ್ನ ಅಸಂತ ವಾದ ಶಕ್ತಿಯಂದ ವೈರಿಗಳ ಸಮೂಲನಾಶನನ್ನು ವಾಾಡ ಮೂರತು ಎಂದಿಗೂ ಶಾಂತಿಯು ಸೆಲಿಗೆಳ್ಳಲಾರಾ.

ಕಿಳಗೆ ಬಾಗ್ಯಾದಲ್ಲಿ ಅದಾರೆ ಮಾತನಾಡುವ ಸದ್ಗು ಅಡಗಿಯ ಮನೆಯ ಕಡೆಯಂದ ಕೇಳಬಂದಿತು. ಕಿವಿಗೊಳ್ಳು ಕೇಳಲಾಗಿ ಗಂಡು-

ಹೆಣ್ಣಿನ ಧ್ವನಿಯಂದು ಸಂಭಗೆಯಾಯಿತು. ಹೆಣ್ಣು ಧ್ವನಿಯು ವೇಗೀನಳ ದೆಂದೇ ಕೂಡಲೇ ಗುರುತುಹತಿತು. ಇನ್ನೊಂದು ಧ್ವನಿಯು ಗಡುಸಾಗಿತ್ತು. ಯಾವನದಿರಬಹುದೆಂಬ ಸಂಶಯವು ಅವನನ್ನು ದಿಗಿಲುಗೊಳಿಸಿತು.

ಕೃಷ್ಣೋವಸ್ ದಿನಗಳಲ್ಲಿ ಪೂರ್ವಾಂಕ್ಸ ಹುಡುಗೆಯರು ಹಾಗೆ ಸಿಲ್ಲಾವ ಪದ್ಧತಿಯಂತೆ ಯಾವಳಿಗೂ ಸಿಂತಿರಬೇಕಂಬ ಕಲ್ಪನೆಯೂ ಒಂದಿತು. ಆದರೂ ಅವನ ತಲೆಯಲ್ಲಿ ಕೆಟ್ಟಕೆಟ್ಟ ವಿಚಾರಗಳು ಸುಳಿದಾಡತೊಡಗಿದವು.

ಹಾಸುಗೆಯಂದ ಒದ್ದಾಡುತ್ತೇ ಎದ್ದು, ಕೈಕೋಲಿಗಾಗಿ ಅತ್ಯಿತ್ತ ಜೋಲಿ ಹೊಡೆಯುತ್ತ ಹುಡುಕಾಡಿ, ಕೈಯಲ್ಲಿ ಪಿಡುಡುಕೊಂಡು ಪಾರಬಿಗಿಗಳನ್ನಿಂಜಿಯತೊಡಗಿದನು. ಪಾರಬಿಗಿಗಳ ಮೇಲೆ ಕತ್ತಲು ಕಾವಧಿತ್ತು. ಕೆಳಬದಿಯಲ್ಲ ಏಷವವರಿಯುತ್ತಲ್ದೆ. ಶ್ರವಂಬಡುತ್ತ ಪಾನ ಟಿಗಳನ್ನು ಸಾವಕಾಶವಾಗಿ ಇಟೀಯುತ್ತ ಮುಂದುಕನು ಕೆಳಬಂದು ಬಂಟ್ಟನು.

ಅವರಿಬ್ಬಿರೂ ಪರಸ್ಪರರ ತೊರ್ಕ—ತೆಕ್ಕೆಯೊಳಗೆ ಎನ್ನು ಹೊತ್ತಿನ ವರೆಗೆ ಇದ್ದರೂ ಹೇಳಲು ಬರುವಂತಿಲ್ಲ. ಅನ್ನರಲ್ಲಿ ಅಕಸ್ಮಾತಾಗಿ ಕಾಲು ಹೆಚ್ಚಿಯ ಸಪ್ಪಳವು ಅವರ ಬೆಸ್ತ್ರಿಂದಿಸಿಂದ ಕೇಳಬಾಡಿತು. ವೇಗೀನಳು ಕರ್ಕ್ಯಾವಕ್ಕಿಯವಾಗಿ ಬಿಂದಿರುಗಾಗಿ ಸೂರ್ಯಾಂಡರಿಸು. ಅರಳ ತಂದೆಯೇ ಹೊಸ್ತುಲ ಮೇಲೆ ನಿಂತಿದ್ದಾನು.

ಮುಂದುಕನ ಸೂರ್ಯಿನ ಕೆಂಬಗವಾಯಿತು.. ಶಾಖ್ಯ ಕೆರಳಿದವು. ತುಬಿಗಳು ನಡುಗುತ್ತಿದ್ದವು. ಅಪಾದನಾಸ್ತಕವಯಂತ ಅವನ ಮೈಯು ಕಂಪಿಸುತ್ತಿತ್ತು. ಉಸ್ಸರು ಕಟ್ಟಿದಂತಾಗಿ ಅವನ ಬಾಯಿ ಯಂದ ಧ್ವನಿಯೇ ಹೊರಡಿಲ್ಲ. ತುಸುಹೊತ್ತಿನ ಮೇಲೆ ವುಂದುಕನ ಬಾಯಿಪ್ರಸಾದಕ್ಕಾರಂಭವಾಯಿತು.

‘ಹುಣ್ಣು ಮುಂಜೇ, ಬೇದೀ ಬಸವೀ, ಸಿನ್ನಲಾಳದ ಬದಲಾವಣೆ ಇದೆಯೇ! ಸಿನ್ನ ಅಣ್ಣಾನು ಯುಧ್ಘದಲ್ಲಿ—ಅನಾಫಾನಾಗಿ ಪರದೇಶದಲ್ಲಿ

ಪಾರಣಕ್ಕೆ ರವಾದರೆ, ನೀನು ಈ ಒಮ್ಮೆನ್ನು ನ ಬಾಹುಂಭಂಧನದಲ್ಲಿ ನಲ್ಲಿ ದಾಡುತ್ತಿರುವಿಯಲ್ಲ! ದೇವರು ಸಿನಗೆ ಯೋಗ್ಯ ಶಕ್ತಿಯನ್ನು ಕೊಡು ದಿರಲಾರನು. ಪರಲೋಕದಲ್ಲಿಯ ಸಿನ್ನ ಅಣ್ಣಿನ ಆತ್ಮವು ಹಗಲು ರಾತ್ರಿ ನಿನ್ನನ್ನು ಬಿಸ್ತುಟ್ಟಿ ನಾಶಗೊಳಿಸಲಿ! ದೇವರೇ, ನನ್ನ ಶಾಪವು ಸಿರಫ್ ಏಕ ವಾಗದಿರಲಿ! ಎಂದು ಮೂದುಕನು ಸಿಬ್ಬಿನ ಆವೇಶದಿಂದ ನಾತನಾಡಿದನು.

ಮೂದುಕನ ಧ್ವನಿಯು ಕಂಗಿತು. ಮೂರುವು ಬಣ್ಣಾಗೆಟ್ಟಿತು. ಅವನು ಸಡುಕಿಂದ ತತ್ತ್ವರಿಸುತ್ತಿದನು. ಅದನ್ನು ಕಂಡು ಮೋನಿಸಬೇಕು ಲುಮಕ್ಕಣಿನ್ನು ಕಣಿ, ಮೂದುಕನನ್ನು ಹೆಲ್ಲಿಸೆ ಹೊತ್ತುಕೊಂಡು ಅವನ ಕೋಣಿಗೆ ಬಯ್ಯಬೇಕೆಂದು ಆಜ್ಞಾಪಿಸಿದಷ್ಟು. ಆದರಂತೆ ಅವರು ಅವನನ್ನು ಯಾಸಗೆಯ ಮೇಲೆ ಮರಗಿಸಿದರು. ಬಾಗಿಲವು ತೆರೆದ್ದರೂ ರೀದ ಮೂದುಕನ ಸತತವಾದ ನಿಂಟ್ಯುಸಿರು ಬಸಿಗಾಳಿಯು ಸೇರಿಂಷಿಂತೆ ಅವಳಿಗೆ ತಟ್ಟಿತ್ತಿತ್ತು. ಮೂದುಕನಿಗೆ ಎಚ್ಚರಕ್ತಪ್ರಯ ಹೋಗಿತ್ತು.

ಮೋನಿಗೆ ಸೆತ್ತಿಯು ಸುಳಿಯ ಮೇಲೆ ಬುವಾದ ಹೊಡಿತೆ. ಬಿದ್ದಂತಾಯಿತು. ಅವಳಿ ಭರಮಿವ್ಯಾಳಾದಣು. ಅವಳಿಗೆ ಕೇಡುಗಾಲ ಬದಿ ಬರುವ ಪೂರ್ವಚಿನ್ನಿಗಳು ತಲೆಮೊರಿದಾನ್ನು. ಸ್ತುತಿಯ ಮೇಲೆ ಬರಲು ಸುತ್ತುವುತ್ತು ಕಣ್ಣಿರೆದು ನೋಡಿದಷ್ಟು. ಓಣ್ಣರನೂ ಕಾಣಿಸಲಿಲ್ಲ. ಅವನು ಯಾವಾಗಲೋ ಹೊರಣುಹೋಗಿದ್ದಾನ್ನು.

## ಅವರಾಧಿ

ಅಂದಿನಿಂದ ಮೂದುಕನ ಬಾಯಿ ಹೋಗಿಬೆಟ್ಟಿತು; ತಿರುಗಿ ಬರಲೇ ಇಲ್ಲ. ಕೊನೆಯ ಉಸಿರಿನವರೆಗೂ ಅವನ ಹತ್ತಿರ ಕಂಳಿತ ಮೋನಿಃ ಸಫ್ಫಿಬೆಟ್ಟು ಕಡಲಲ್ಲ. ತಂದಿಗೆ ಸ್ತುತಿಯು ಬರಲಿಂದು ಭಕ್ತಿಪೂರ್ವಕ ವಾಗಿ ದೇವರನ್ನು ಒಂದೇಸವನೆ ಪಾರ್ಥಿಸಿದಷ್ಟು. ಆದರೆ ತಪ್ಪಿದ ಎಚ್ಚರವು ಮರಳಲಿಲ್ಲ; ಬರಲಾರದೆಂದು ತಿಳಿದೂ ಬಿಟ್ಟಿದ್ದಳು.

ತಂದೆಯ ಮರಣದಿಂದ ಅವಳಿಗುಂಟಾದ ದುಃಖವು ಅಷ್ಟಿಷ್ಟುಲ್ಲ. ಅದರಲ್ಲಿತ್ತತೂ ತಾನು ಮಾಡುತ್ತಿರುವದು ಅನ್ಯಾಯವೆಂದು ತಿಳಿದ ಮೂದುಕನ ಮನಸು ಬದಲಾಯಿಸಲಿಲ್ಲವಲ್ಲ—ಎಂದು ಅವಳು ಬಿಂದುಕಿರುತ್ತಾನೆ. ಕೇಳಿಸೆಯ ಸಮಯದಲ್ಲಿ ಒಬ್ಬಿಂದೀ ಇಡ್ಡಿರುತ್ತಾನೆ. ಕೇಳಿಸೆ ಚಿಕ್ಕಿಂಬಂದಾಗ ಸಾಪ್ತಾಭಿವಾಸತೆಯಿಂದ ಹೊಳಿಸಬು, ‘ತಂದೆಯೇ, ಸನ್ನಿಂದ ಸಾಧ್ಯವಾಗದೆ ಹೋಯಿತು. ಏನು ಮಾಡಲು?’ ಎಂದು ಗಟ್ಟಿಯಾಗಿ ತಂದೆಯ ಕಿವಿಯಲ್ಲಿ ಕೂಗಿಕೊಂಡಬು. ಆದರೆ ಉಪಯೋಗವೇನೇನು?

ಕರ್ಕಾರಾಕ್ರಿಸನಲ್ಲಿ ಕ್ರೀನಾಮನಸೆತನದ ಗೋರಿಗಳ ಸಾಲಿನಲ್ಲಿ ಮೂದುಕನಸ್ಯು ಹುಳಿದರು. ಆಕ್ರೋಷಿತ್ಯರ್ಥಿಲ್ಲ ಹೊಳಿಸಬುತ್ತಿರುತ್ತಾನೆ ಮಾತನಾಡಿ ಸಲು ಬಂದರು; ಆದರಲ್ಲಿನೇಕರ ಪರಿಷಯನೇ ಅರಳಿಗಾರಲಲ್ಲ. ನಾಬುಕ್ಕಿನಾಲ್ಕು ತಿಳಿ ದೂರಾದ ಬಳಗದಿಂದು ಜಿಗಪ್ಪು, ಜಿಗನ್ನು, ಅಣ್ಣಿ—ತನ್ನಾಕ್ರಿ ಹೊಡಿತಾವಾನರು ಬಾಧಿಸ್ತಿರು. ವಿಧ್ಯುಕ್ತವಾಗಿ ಅಂತ್ಯವಿಧಿಯೂ ಸಾಂಗ ವಾದನಂತರ ಕಾಣಿಸಿ ಅಧಿಕಾರಿಗಳ ಅವ್ಯಾಸೆಯನ್ನು ಪಡೆದುಕೊಂಡು ಅವರೆಳ್ಳಿರೂ ಒಕ್ಕೆಲುಮನಸೆಗೆ ಇದರಿಂದು ರಾಷ್ಟ್ರ ಮರಣವಾಕ್ರಿ ತಿಳಿದ ಮೇಲೆ, ಮುದುಕನು ಮೃತ್ಯುಪತ್ರವನ್ನೊಂದು ಬರೆದಿಟ್ಟಿದ್ದಿರುತ್ತಾನೆ. ಪಂಚರು ಅದನ್ನು ಒಡೆದು ಓದಿದರು: ‘ನನ್ನ ಇದ್ದಬ್ದಿ ಎಲ್ಲ ಆಸ್ತಿಯನ್ನು ಸನ್ನು ಮಗಳಿಗೆ ಕೊಟ್ಟಿದ್ದೇನೆ’ ಎಂಬ ಬಂದೇ ಬಂದು ವಾಕ್ಯವಿತ್ತು. ಬಂದಂಥ ಅಪ್ತುಲೈರೂ ವಿಸ್ತೃಯಜಕ್ತಿರಾದರು. ತಮಗೆ ನಿಜವಾಗಿಯೂ ಆ ಆಸ್ತಿಯಲ್ಲಿ ಏನೂ ದೊರೆಯುವ ಹಕ್ಕಿಲ್ಲವಿದ್ದರೂ, ಮುದುಕನ ಸಾಪ್ತಾಭರವನ್ನು ಕಂಡು ಅವರೆಲ್ಲಿರು ಉದ್ದಿಗ್ಗುಮನಸ್ಕಾರಾದರು.

‘ಪಂಚರೇ, ಬೇರೆಯವರಾರಿಗೂ ಆಸ್ತಿಯನ್ನು ಹಂಚಿಕೊಟ್ಟಿಲ್ಲವೇ’ ಎಂದು ಸುಮತ್ತಿಸಿರದೆ ಅವರು ವಿಚಾರಿಸದೆ ಬಂದಲ್ಲಿ.

‘ಯಾರಿಗೂ, ಏನೂ ಇಲ್ಲ’ ಎಂದು, ಪಂಚರು ಸೊಂಡಿಕೊಳ್ಳುತ್ತಾನು ಮೃತ್ಯುಪತ್ರವನ್ನು ಅವರಿಗೆ ಕೊಡಬೇಕೆಂದರು.

‘ಅಷ್ಟೇನು ಬೇಡ, ಎತ್ತಾನುವಿದೆ. ಜನ್ಮಾಗಿ ಓದಿರುವರವೇ?’

‘ತಪ್ಪಿಂಬಿದುವ ಸಂಭವವದೆಯೇ? ಎಲ್ಲವೂ ಹೊಳಿಸಬ್ಬಿಗೇ

ಸಲ್ಲತಕ್ಕದ್ದು’ ಎಂದು ಪಂಚರು ಗಟ್ಟಿಯಾಗಿ, ಸ್ವಷ್ಟಿವಾಗಿ ಎಲ್ಲರಿಗೂ ಕೇಳಿಸುವಂತೆ ಕೂಡಾಕೊಂಡರು.

‘ಹಾಗಾದ್ದರೆ ಅವಳಿಗೇ ಈ ಆಸ್ತ್ರಯೆಲ್ಲವನ್ನು ಬಂಟ್ಯಾಪಡುತ್ತೋವೆ’ ಎಂದವರು ಪಳತ್ತಿಹಿಡಗಿದರು. ಅವರು ಮನೆಯನ್ನು ದಾಟಿ ತನು ಮುಂದೆ ಹೊಡ ಬಳಿಕ ತಮ್ಮತಮ್ಮೆಳ್ಳಿಳಿಗೆ ಪನಸ್ಸೊಂದ್ರೀ ಗೊಣಗುಡುತ್ತು ತಮ್ಮ ಮನೆಗಳ ದಾರಿಯನ್ನು ಪಿಡಿದರು. ಅಣವಾಟಿದ ಬಂದೆರಡು ವಾತಂಗಳೂ ಹೊನಳ ಕಿರಿಗೆ ಬದ್ದವು.

ಅಂದು ರಾತ್ರಿ, ಆರಲು ಬಂದಾಥ ಶ್ರೀಪ್ರಿಯೆ ಮುಂದೆ ಬಹಳ ಹೊತ್ತಿನವರಿಗೆ ಹೊನಳಕು ಕುಳಿತುಕೊಂಡಿದ್ದಳು. ಬ್ರಹ್ಮಿಯಲ್ಲಿ ಅದಾರೋ ವಾತಾಡುತ್ತಿದ್ದಂಥ ಸದ್ಗುರುತು. ಅವರು ಆಕುಮಂಕುಳಲ್ಲದೆ ಬೇರೆ ಯಾರೂ ಆರಲಿಲ್ಲ. ಶ್ರೀಸಾಮಾದಲ್ಲಿ ಅವರು ತಂದೆಸು ಹೊನಳನ್ನು ಬಯವಾಗಿ ಬಿರಿಮಾಡನ್ನು ಅವರು ಕೇಳಿದ್ದರು. ಅಂದಿನಿಂದ ಅವರೆಲ್ಲರೂ ಹೊನಳ ಏಷಯಾಡಲ್ಲಿ ಅಲ್ಲದ—ಸಲ್ಲದ ಅನೇಕ ಸುದ್ದಿಗಳನ್ನು ಹುಟ್ಟಿಸಿ ಹರಡಿದ್ದಾರೆ. ತಮ್ಮ ಮುಂದಿನ ಬಾಜುವೆಗಾಗಾ ಹಲವು ತರದ ಹಂಚಿಕೆ ಗಳನ್ನು ಹಾಕತ್ತೊಡಗಿದ್ದಾರೆ.

‘ಹಣ್ಣಿಗೇನು ಹೇಳಿನದು? ಎಷ್ಟೊಂದರೆ ಅವ್ಯೋ. ಅವಳು ತಂದೆಯನ್ನು ಕೊಂಡಂಥ ಪಾಪಿಯಿದ್ದಾರೆ.’

‘ಮುಂದುಕನ ಮರಣಕ್ಕೆ ಇವರೇ ಕಾರಣಳು.’

‘ಇಂಥ ಹೇಸಿಗೆಲಸವನ್ನು ವಾತಾಡಿದಂಥವಳ ಕೈಕೆಳಗೆ ನಾನಿನ್ನು ದುಡಿಯಲಾರೆ’

‘ನೀನು ಬಂಟ್ಯಾನೇಲೆ ನಾನೂ ಬಡತಕ್ಕನನೆ’ ಎಂದು ಮುಂತಾಗಿ ಆ ಆಳುಗಳು ತಮ್ಮ ತಮ್ಮೊಳಿಗೆ ವಾತಾಡಿಕೊಂಡು ಬಂದು ಸಿಧಾರಕ್ಕೆ ಬರಬೇಕಂದು ಚರ್ಚಿಸುತ್ತಿದ್ದರು.

ಬಂದು ವಾರ ಕೂಡ ಮುಗಿದಿರಲಿಲ್ಲ. ಎಲ್ಲ ಆಳುಗಳು ಬಬೆಳ್ಳಿಬ್ಬಿ ರಾಗಿ ಅವಳ ಹತ್ತಿರ ಬಂದು, ತಮ್ಮ ಬಿಡುಗಡೆಗಾಗಿ ನಾನಾತರದ ಕುಂಟು ನೆವಗಳನ್ನು ಅವಳ ಮುಂದೆ ತೋಡಿಕೊಳ್ಳಿಹತ್ತಿದರು. ಅವಳು

ಅವರ ಯಾನ ಕಾರಣಗಳನ್ನು ವಿಚಾರಿಸದೆ ಅವರಿಗೆ ಸಲ್ಲತೆಕ್ಕೂ ಸಂಬಳ ವನ್ನು ಕೊಟ್ಟು ಬೇಕಾದಲ್ಲಿಗೆ ಹೋಗಬಹುದೆಂದು ಹೇಳಿ ಎಲ್ಲಿರಿಗೂ ಅಪ್ಪಣಿಕೊಟ್ಟುಬಿಟ್ಟುಫೂ.

ಇಡಿಯ ಮನೆಯಲ್ಲಿ ಅವಳಿಂಬ್ಬಳಿ ಇರಜತ್ತು ಮಾರು ದಿನಗಳಂತೂ ಕಳಿದುವು. ಹೋನಕೊಂಬ್ಬಳೀ ಇರುವುದನ್ನು ರಿತು ಅಂತಿಕರಣವುಳ್ಳ ಕಾರಾಂಡಂಟನು ತಾನೇನಾದರೂ ಅವಳಿಗೆ ಸಹಾಯವಾಡಬೇಕೆಂಬುಷಿಷ್ಟು ಯಾಂದ ಅವಳ ಮನೆಗೆ ಬಂದು:

‘ಕೆಲವು ಕಾವಲುಗಾರರನ್ನು ಕಳುಪಿಸಿ ಕೊಡಲೇ?’ ಎಂದು ವಿಚಾರಿಸಿದನು.

‘ಬೇಡ, ಬೇಡ. ಕಾರಣವಲ್ಲ.’

‘ಕೆಲವು ಒಮ್ಮನ್ನರನ್ನು?’

‘ಬೇಡ, ಯಾರೂ ಬೇಡ.’

‘ತಂಗೀ, ನೀನೊಂಬ್ಬಳೀ ಈ ಹೊಲದ ವ್ಯವಸ್ಥೆಯನ್ನು ನೀಗಿಸಿ ಕೊಳ್ಳಲಾರಿ.’

‘ನೀಗಿಸಿಕೊಳ್ಳುದೇನು? ನನ್ನಲ್ಲಿ ಅಷ್ಟು ಶಕ್ತಿಯಿದೆ. ನಾನು ಹೇಗಾದರೂ ವಾಡಿ ವ್ಯವಸ್ಥೆನಾಡಿಕೊಳ್ಳಬಲ್ಲಿನು.’

‘ಹದಿನಾರು ಯಸುಗಳಿವೆಯಲ್ಲವೇ? ಅವೆಲ್ಲವುಗಳನ್ನು ಜೋವಾನ ವಾಡುವುದು ಸಾವಾನ್ಯವಾದ ವಾತಲ್ಲ. ಬಬ್ಬು ಹೆಂಗಸಿನಿಂದ ಕೈಸಾಗದ ಮಾತೇ ಸರಿ.’

‘ಅವುಗಳಲ್ಲಿ ಅರ್ಥದವನ್ನೂ ಆಕಳುಗಳು ಬದಕೊಂಡಿವೆ. ಅವುಗಳನ್ನು ಮೇರುಹಳು ಆಡವಿಗೆ ಅಟ್ಟಿಬಿಟ್ಟರೆ ತೀರಿತು. ಉಳಿದವುಗಳನ್ನು ನೀರೆಡಿ ಕೊಳ್ಳಲು ಅಷ್ಟು ಕ್ರಮದಾಯಕವಾಗಲಾರದು.’

‘ಅದು ಹೇಗೆಲಿ ಬಿಡು. ನೀನು ಹೇಣ್ಣುಮಗಳು. ಇಡಿಯ ಮನೆಯಲ್ಲಿ ಒಬ್ಬಳೀ ಒಬ್ಬಳು. ನಿನಗೆ ಹೆಡರಿಕೆ ಬರುವದಿಲ್ಲವೇ? ಮೇರಾಗಿ ಸುತ್ತುಮುತ್ತೆಲ್ಲ ಈ ಒಮ್ಮನ್ನರು ಬೇರೆ ಇದ್ದಾರೆ.’

‘ಹೆದರಿಕೆ ಬರುವದಿಲ್ಲ. ಬೇರೆಯವರನ್ನೇ ನಾನು ಹೆದರಿಸಿಕೊಳ್ಳು ಬಲ್ಲೆ. ನಾನು ಅಷ್ಟು ಗಟ್ಟಿಗಳಿದ್ದೇನೆ; ತಾವು ಜಿಂತಿಸಬಾರದು.’

‘ಆವಿಂತು ಉಪಾಯವಿಲ್ಲ. ಗಂಡು ಎದೆಯವಳು! ’ ಎಂದು ಉದ್ದಾರ ತೆಗೆದು ಕವಾಡಂಬನು ಬಂದ ದಾರಿಯಂದ ತಿರುಗಿದನು.

ಪೀರಿಗೆ ಆರು ತಿಂಗಳು ಕಳೆಯಿತ್ತು. ಕ್ರಿಸ್ತಾವಸ್ಥಾದಿನಂದ ಇಲ್ಲಿಯ ಪರೆಗೆ ಓಸಾಂಕಾರನ ಸುದ್ದಿಯ ಸುಳಿವೇ ಇವಳಿಗೆ ಹತ್ತಿರವಿಲ್ಲ. ಅವನು ತನ್ನ ಬುಧ್ವವಂತಿಕೆಯಿಂದಲೂ, ಸದ್ಗುಣದಿಂದಲೂ ಗಳಿಸಿಕೊಂಡ ಸಾಫ್ತೆಂತೆ, ತೆಯು ಇವಳ ಹೃದಯದಲ್ಲಿ ಒಂದು ತರದ ಉತ್ಸಾಹವನ್ನು ತುಂಬಿತ್ತು. ಆದರೂ ಏನೋರೇ ಒಂದು ಕೈರಂತೆ ನಾತ್ರ ತಲೀಯಾಕು ತಿತ್ತು. ಮುಖ್ಯನ ತಂತ್ಯಾವರೆಗೂ ಬೇಕಾದ ವಾಗೆ ತಿರುಗಾಡಲು ಓಸಾಂಕಾರನಿಗೆ ಅಪ್ಪಣಿಯು ದೊರೆತತ್ತು; ಇಷ್ಟು ಸ್ವತಂತ್ರತೆ ಗಳಿಸಿಕೊಂಡ ಅವನು ಅವಳನ್ನು ಸೋಡಲು ಬರಬಾರದೇಕೆ? ವರುಷಾಧ್ವಾದರೂ ಅವನ ದಶನಾಂತಲ್ಲಿದ್ದಿಂದ, ಅವಳು ಒನ್ನೊಂದು ಬಿಂಬಿಸಿ ನೀಡಿದ್ದು ತ್ವರಿತವಾಗಿ ಅವನು ಅವಳನ್ನು ಸೋಡಲು ಬಂದು ವೇళೆ ಅವನು ಬೆಂಟಿಯಾದರೆ ಅಲ್ಲಿಂದ ಅವಳು ಮೋರೆ ತಪ್ಪಿಸಿಕೊಂಡು ಓದಿಮೋರೆದರೂ ಹೊಗೆಬಹುದೆಂಬ ಸಂಭವವೂ ಇದ್ದಿತ್ತು.

ಏನೇ ಆದರೂ, ಅವಳ ಕಣ್ಣಿದ್ದುರಿನಲ್ಲಿ ಅವನು ಪ್ರತ್ಯೇಕುವಾಗಿ ದ್ವಾಂತ ಅವಳಿಗೆ ಭಾಸವಾಗುತ್ತಿತ್ತು. ಅವಳು ಬೇಗನೆದ್ದು ದನದ ಕೊಟ್ಟಿಗೆ ಗಗ ಕೆಲಸವನ್ನು ವಾಡಬೇಕೆಂದು ಹೋಗುವಳು. ಹೊಗಸರೇ ಮಾಡಲು ಅಯೋಗ್ಯವಾದ ಕೊಟ್ಟಿಗೆಯ ಹೋರೆಯನ್ನು ಅವಳು ಅಲ್ಲಿಗೆ ಮುಂಟು ವರದೊಳಗಾಗಾಗೆ ಆದಾರೋ ಮಾಡಿಕಟ್ಟಿರುತ್ತದ್ದರು. ಯಾರು ವಾಡು ತ್ತಿರಬಹುದು? ಮೋನಕಿಗಂತೂ ಹೋಳೆಯುದೆ ಹೋಯಿತ್ತು. ಆದಾರು ತನ್ನ ಮೇಲೆ ಈ ಉಪಕಾರವನ್ನು ವಾಡುತ್ತಿರುವವರು ಎಂದು ನಾನಾ ತರದ ಕಲ್ಪನೆಗಳನ್ನು ಕಟ್ಟುವತ್ತಿದ್ದಾರು.

ಈ ತೆರದ ಕಾಣಿಸದ, ಕೇಳಿಸದ ಬಂದು ತಕ್ಕಿಯು ಅವಳಿಗೆ ಎಷ್ಟೇ ದಿನಗಳವರೆಗೆ ಸಹಾಯವಾಡುತ್ತಿರುವದರಿಂದ ಅವಳ ಬೇವನದಲ್ಲಿ

ಕೆಲವುಟ್ಟಿಗೆ ಸುಖಸಮಾಧಾನಗಳು ನೀಲಿಸಲು ಕಾರಣವಾಗಿತ್ತು. ಹೀಗೆ ದ್ವಾರೂ ಅವಳ ಧೈಯವು ಕುಗ್ಗುವಂಥ ಬಂದು ಸಂದರ್ಭವುಂಟಾಯಿತು.

ಪೂರ್ವರಣಾಗಳಾಗಲ್ಲಿ ಕಡುತರವ ಕಾಳಗವು ಆಗಲುರುವದೆಂಬ ದಷ್ಟವಾರ್ತೆಯು ಬಾದಿತು. ಇಲ್ಲಿ ಕಾವಲುಗಾರರಾಗಿ ನಿಯಮಿಸಿದ ಸುರಿತ ಒಸರನ್ನೆಲ್ಲ ಯಾದ್ದಕ್ಕೆ ಕಳಿಸಲಾಗುವದು; ಅವರವರ ಬದಲು ತೀರ ಕೆಳತರಗತಿಯ ಕೆಲಸ ಮಾಡುತ್ತು ಬಂದವರನ್ನೆಲ್ಲ ಆ ಸ್ಥಳಗಳಲ್ಲಿ ನಿಯಮಿಸುವವನವರಿದ್ದಾರ್ಥಿ ಸುದ್ದಿಯು ಕ್ಷಾಂಪಿನ ತುಂಬೆಲ್ಲ ವಾಯು ವೇಗದಿಂದ ಹಬ್ಬಿತು. ಹಾಗಾಗಲು ತಡವೇ ಆಗಲಿಲ್ಲ.

ಮೊದಲಿನ ಮೂರು ಕ್ಷಾಂಪುಗಳ ಮೇಲೆ ನಿಯಮಿಸಲ್ಪಟ್ಟ ಹೊಸ ಕಾವಲುಗಾರರ ಹೊಸ ಕ್ಷಾಂಪನ್ನು ಬಲು ಕೆಟ್ಟ ಸ್ಪೃಭಾವದವನು. ಅವನು ನೀಚ ಮನುಷ್ಯನೆಂಬ ಕೇತ್ತಿಯನ್ನು ಎದೋ ಗಳಿಸಿಕೊಂಡು ಪ್ರಸಿದ್ಧನಾಗಿದ್ದನು. ಎಲ್ಲಯೇ ಬಂದು ಕಡೆ ಹಿಂಡಕ್ಕೆ ಇವನು ಸಾವಳಿಸಿಕ ಮನೆಯಲ್ಲಿ ಬಾಗಾಲಕಾಯುವನನಿದ್ದನೆಂದು ಅವನ ಕ್ಷೇತ್ರಗಳನ್ನೇ ಸುದ್ದಿಯನ್ನು ಒರಿದ್ದಾರೆ. ಯಾದ್ದು ಪ್ರಾರಂಭವಾಗದ ಮೊದಲು ಕೆಲವು ವರ್ಷಗಳ ಹಿಂಡೆ ಬ್ಯಾಂಗಿಸಿನ ಮೇಲೆ ಕೈಮಾಡಿದ ಆರೋಪದಲ್ಲಿ ಅವನಿಗೆ ಶ್ರೀಯಾ ಆತ್ಮಿಂದು ಎಲ್ಲಿರ್ಗೂ ಗೊತ್ತಿದ್ದ ವಾತಾಗಿತ್ತು. ಅವರಾಧಿಗಳ ಪಟ್ಟಿಯಲ್ಲಿ ಇವನ ಹೆಸರನ್ನು ಸರಕಾರದವರು ಎಂದೋ ಸೇರಿಸಿಪೆಟ್ಟಿದ್ದರು. ಅಂಥರನೆ ಈಗ ಕ್ಷಾಂಪನ್ನು ನು. ಅವಗುಣ ಬಟ್ಟು ಶವಗುಣೀಯವಾಗಿರಬಹುದೆಂದು ಈ ಸ್ಥಳವು ದೊರೆತಿದ್ದರೂ ದೊರೆತಿರಬಹುದು.

ಈ ಸೀಚನ ಕಣ್ಣೊಳಗೆ ತಾಸು ಒತ್ತುಹತ್ತಿರುವೆನೆಂಬ ತಿಳಿನಳಿಕೆ ಮೊನೆಣಿಗೆ ಎಷ್ಟು ರಿಕೆಯನ್ನು ಕೊಡಲಾರಂಭಿಸಿತು. ಅವನ ಕಾಕ ಧೈಯು ಇವಳ ಮೇಲೆ ಬೇಕಲು ತಡೆಪಡಿಯಲ್ಲ. ಕೆಲಸವಲ್ಲದೆಯೂ ಅವಳನ್ನು ಹಿಂಬಾಲಿಸಿ ಅಸಂಬಧ ಪ್ರಶ್ನೆಗಳನ್ನು ಕೇಳಿತೊಡಗಿದನು. ಅವಳ ಕಿರುಯ ಮೇಲೆ ಬೇಕಲೆಂದೇ ಅವಳ ವಿಷಯವಾಗಿ ಆಡಬಾರದ ಮಾತುಗಳನ್ನು ಬೊಗುಳಾರಂಭಿಸಿದನು. ‘ಬಳ್ಳಿ ಮೊಹಕ ರೂಪ!

ಇಂಥ ರೂಪಕ್ಕೆ ನೇರ್ಜಿ ದವರಾರು! ಹೊರ್ಹಿಸಿಯಾಗಿದ್ದಾಳೆ! ಹೆಂಡತಿ ಯಾಗಲಂತೂ ಬಲು ತಕ್ಕು ಹೇಗ್ನ್ನು! ' ಎಂದು ಬಹಿರಂಗವಾಗಿ ಉದ್ದಾರ ತೆಗೆಯಲಾರಂಭಿಸಿದನು.

ಇಲ್ಲದ್ದೇಂದು ನೇವವನ್ನು ಮುಂದೆ ನಾವಿಕೆಂಡು ಹೊತ್ತಿಲ್ಲದ ಹೊತ್ತಿಸಲ್ಲಾ ಬಂದು ಅನಳೊಡನೆ ವಾತಕಕರ್ತೆಯಾಡುವನು. ಇರುಳಿ ಸಲ್ಲಿಯೂ ಸಹ ಬಂದು ಮನಿಯ ಬಾಗಿಲನನ್ನು ತಟ್ಟಿ ನವರಿಗೆ ತನ್ನ ಬಲಿಯನ್ನು ಬೀಸಿದನು. ಎಲ್ಲೆಲ್ಲಿಯೂ ಶಾಂತಕೆಯು ತುಂಬಿದೆ. ರಾತ್ರಿಯೂ ಹೆಚ್ಚಾಗಿದೆ. ಯಾರ ಸುಳಿವೂ ಇಲ್ಲ. ಇಂಥ ಹೊತ್ತಿಸಲ್ಲಿ ಹೊನಚ ಮನಿಯ ಬಾಗಿಲ ತಟ್ಟಿದ ಸದ್ಗುಣಿತು. ತಟ್ಟಿದವರಾರು ಎಂಬದನ್ನು ವಿಚಾರಿಸದೆ ಹೊನಚ ಬಾಗಿಲನನ್ನು ತೆರೆದಳು. ಆ ಮನು ವ್ಯಾಸು ಒಳಬರಲು ಅವಳ ಮೈನೇಲಿಯೇ ಬಂದನು; ಅವನನ್ನು ಒಳಬರ ದಂತೆ ತಡೆಗಟ್ಟಿದಳು. ದೈನಾಸಳಿಟ್ಟು ಬೇಡಕೆಂಡನು. ಆಸೆಯನ್ನು ಹಚ್ಚಿದನು. ಬೆದರಿಕೆ ಹಾಕಿದನು. ಎಲ್ಲವೂ ಏಷಲಾದುದರಿಂದ ಕಡೆಗೆ ಅವನು ಮೈಕಸುವಿನಿಂದ ಮನಿಯೋಳಗೆ ಸುಗ್ಗಲು ಯತ್ನಿಸಿದನು. 'ತರು ಓಯೇ, ಮೂರ್ಖಿಂಜಾಗಬೇದ. ಸನ್ನಿನ್ನು ಬರವಾಡಿಕೊಳ್ಳು; ಅದರಲ್ಲಿ ನಿನ್ನ ಹಿತವದೆ' ಎಂದು ಮುಗ್ಗಳನಗೆಯಂದ ವಾತನಾಟಿಸಿದನು.

ಈ ವಾತು ಕೇಳಿದೊಡನೆಯಂತೂ ಅವಳ ಮೈಯು ಸಡುಗ ಹತ್ತಿತು. ಬೆದರಿ ಬಾಗಿಲನನ್ನು ಇಕ್ಕಬೇಕೆಂದು ಹವಣಿಸಿದನು. ಸದ್ಯಾ ಕಾಯಿದ ಹೆಂಗಸಾದರೂ ಅವನ ಕಕ್ಷಿಗೆ ಈಡಾಗಲಿಲ್ಲ. ಎಷ್ಟೀಂದರೂ ಅಬಲೆ. ಅವನು ಗಂಡಸು. ಕೇಳಬನೇ? ಅವಳನ್ನು ಗಟ್ಟಿಯಾಗಿ ಪಿಡಿದು ಕೊಳ್ಳಬೇಕೆಂಬ ಎತ್ತುಗಡಿಯಲ್ಲಿದ್ದಾಗ ಪಿಂಡಾಗಡೆಯಂದ ಅದಾರೋ ಬಂದು ಕ್ಷಾಪ್ಯನ್ನನನ್ನು ಹಿಡಿದೆಂದರು. ಓಸಾಂಧನ ಹೊರತು ಬೇರಿನಾನ್ನರೂ ಇರಲಾರಂದು ಅವಳು ಕೊಡಲೆ ಕಲ್ಪಿಸಿದಳು. ಓಸಾಂಧನ ತನ್ನ ಎರಡೂ ಕೈಗಳಿಂದ ಆ ದುರುಳನ ಕುತ್ತಿಗೆಯನ್ನು ಹಿಡಿದು, ದರದರ ನೆಳಿದು ಹೊರಬಾಗಿಲದ ಆಚಿಗೆ ಸೂಕ್ಷಿಸು. ದೊಪ್ಪನೆ ಅವನು ನೆಲ ಕ್ಷುರುಳಿದನು. ಅವನು ಬಂದರಜು ನಿಮಿಷಗಳ ಮೇಲೆ ಸಾವರಿಸಿ

ಕೊಂಡೆದ್ದು, ಗಪ್ಪಿಚಿಹ್ನ್ಯಾಗಿ, ಅಲ್ಲಿಂದ ಪರಬರನೆ ಹೊರಟುಹೋದನು. ಇತ್ತೀಚಾರನೂ ಸತ್ಯ ವೇಗಣಳಿಂಡನೆ ಬಂದು ವಾತನ್ನೂ ಕೂಡ ಆಡದೆ ಹೊರಟುಬಿಟ್ಟನು.

ನಡು ಬೇಸಿಗೆಯ ಕಾಲ. ನಡುಗಡ್ಡೆಯಲ್ಲಿಯ ಕುದುರೆಯ ಒಳಜಾ ಟನ್ನ ವಾರುಂಭವಾಯಿತು. ಒಳಜಾಟವೆಂದರೆ ಕೈದಿಗಳಿಗೂ ಬಲು ಬಿಗ್ಗು. ಆದರೆ ಅವರೆಲ್ಲರಿಗೆ ಆಂದು ಚಾಷಾನುಭೂ. ಕಣ್ಣಿಂದ ನೋಡಿ ಸಂತೋಷವಡುವವರು. ಕಾವಲುಗಾರರ ಹಾಗೂ ಅಧಿಕಾರಿಗಳು ವಿವರಿತವಾಗಿ ಕೆಟ್ಟುಹೋಗಿವೆ. ಕುಡಕರ ಸಂಭ್ರಿಯೂ ಅಳತೆಗಟ್ಟಿ ಬೆಳೆದಿದೆ. ಅಂತೆ ಶ್ರೀಮಂತ ಬಸರ ಭಾಗವಾದ ಮೂರುನೆಯ ಕಂಪಾಂಡಿಸಲ್ಲಿ ಮಂದಿರಾ ಪ್ರವೇಶವು ಮೂಡಲಗೆ ಕಾಲಟ್ಟಿತೆಂಬುದರಲ್ಲ ಯಾವ ಸಂಕಯವೂ ಇಲ್ಲ.

ಮುದರೆಯ ಸಂಶೋಧನಕಾರ್ಯರಂಭವಾಯಿತು. ದೊಡ್ಡ ಒಂದೂನು ದಾರ ಜನ್ಮಾನ್ನಸ್ಥಿತಿಬ್ಬನ ಕುಟೀರವನ್ನು ಸಂಶಯವಟ್ಟಿ ಶೋಧಿಸಲು ಅಧಿಕಾರಿಗಳು ಪ್ರವೇಶಿಸಿದರು. ರಾತ್ರಿ ವಿವಾರದ ಕೂಟಗಳಲ್ಲಿಯಂತೆ ಬಂದು ಪೇರಿಚಿನ ಸುತ್ತುಲೂ ಹನ್ನೆರಡು ಬಸರ ಗುಂಪೊಂದು ಕುಳಿತು ಕೆಳಂಡು ಬ್ರಾಹ್ಮಂಡ, ಪಸ್ತಿ, ಸಿಗಾರ್ ವೊಡಲಾದ ವಾದಕ ದ್ರವ್ಯಗಳನ್ನು ಸೇವಸುವ ದೃಶ್ಯವು ಅಧಿಕಾರಿಸಿ ರಕ್ಷಿಗೆ ಬಿಡ್ಡಿತು. ಕವಾಂಡಂಬನು ಅದರ ತಖಬುಡನನ್ನು ಹೊರಗಿಳೆಯಲು ವಾಟಿದ ಪ್ರಯತ್ನವು ವ್ಯಧಿ ವಾಯಿತು. ಕಾವಲುಗಾರರ ಕಾರ್ಯವ್ಯಾಸನು ಸಂಶೋಧನೆಯಲ್ಲಿ ಭಾಗ ವಹಿಸಲು ಇತ್ತಾವಾವನ್ನು ತೋರಿಸಿದೆ, ಒವಾಬನ್ನು ಕೂಡ ಕೊಡಲು ಹಿಂದೆವುಂದೆ ನೋಡಿದನು. ಯಾಕೆಂದರೆ ಅದೆಲ್ಲ ತನ್ನ ತಲೆಗೆ ಬಡಿಯುವ ದೆಂದು ಆವಸು ಹುದರಿ ಹೋಗಿದ್ದನು.

ಬರಬರುತ್ತು ಎಡನೆಯ ಕಂಪಾಂಡಿಸಲ್ಲಿ ಇದಕ್ಕೂ ಹೇಯವಾದ ಅನಾಯತಗಳು ತಲೆದೋರಿದವು. ನಾಮಕರು ಕುಡಿದು ದುಂಡಾಗಿ ತಮ್ಮ ತನ್ನಿಳಿಗೆ ಹೂಡಿದಾರಿವನ್ನೆಷ್ಟುಸಿದರು. ಸರೆಯನ್ನು ಕೆಂಡುಕೊಳ್ಳಲು ಹಣವೆಲ್ಲಂದ ಬಂತು? ಸರೆಯು ಕಾರ್ಯವಿನೇರಿಗೆ ಹೇಗೆ ಕಾಲಟ್ಟಿತು?

ಎಂಬ ಪ್ರಶ್ನೆಗಳಿಗೆ ಉತ್ತರ ದೊರೆಯುವದೆ ಕರಿಣವಾಯಿತು. ಕಾರಣಾನೇ, ಹೊಲಗಳಲ್ಲಿ ದುಡಿಯುವವರಿಗೆ ವಾತ್ರ ತೀರ ಕಡಿನೆ ಸಂಬಳವು ದೊರೆಯುತ್ತಿತ್ತು. ಅದರಲ್ಲಿಯೇ ಕೆಲವೊಂದು ಭಾಗವು ಕ್ಷಾಂಪಿಸೋಳಿಗಿನ ಬ್ಯಾಂಕಿಗೆ ಅವರವರ ಹೆಸರಿನಿಂದ ಒಮೆಯಾಗುವದು. ಯಾದ್ದವು ಮುಗಿದ ಮೇಲೆ ಅವರವರಿಗೆ ಕೊಟ್ಟು ಕಳಿಸಬೇಕೆಂದೆ ಸರಕಾರದವರು ಹಾಗೆ ಮುಗಿದುಕೊಳ್ಳುತ್ತಿದ್ದರು. ಶೋಧಣೆಯ ಕಾರ್ಯವು ಮತ್ತೊಮ್ಮೆ ಕೊಲಂಕಷ್ವವಾಗಿ ಸಾರ್ಥಕ ಯಶಸ್ವಿ ದೊರೆಯಲಿಲ್ಲ. ಅಲ್ಲಿಯ ಕೈದಿಗಳಿಲ್ಲರು ಏನನ್ನೂ ಹೇಳಿದಾದರು; ಕ್ಷಾಂಪಣಿಗೆ ಇದಾವುದರ ಗುರ್ತು ರಣಾಗದಿರಲಿಕ್ಕೆ ಕಾರಣಗಳೇ ಸಿಕ್ಕುದಂತಾಯಿತು.

ಒಂದುದಿನ ಬೇಕ್ಕಿ, ಪರಡನೆಯ ಕಂಪಾಂಡಿನೊಳಿನ ಕೆಲವು ನಾವಿಕ ಕೈದಿಗಳಿಡನೆ ಓಸಾಂರನು ವಾತನಾಡುತ್ತೇ ನಿಂತಿರುವುದು ಹೊನಳ ಕಣ್ಣಿಗೆ ದೂರಿಸಿಂದಲೇ ಬಿಡ್ಡಿತು. ಸಿಟ್ಟಿಗರ್ಡ್ ಕಾಡುಮೃಗ ಗಳಂತೆ, ಹಲ್ಲಿಸ್ಟ್ ಮಸೆಯುತ್ತೇ, ಮುಂಗೈಗಳಸ್ಟ್ ತಿಕ್ಕುತ್ತೇ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆಯನ್ನು ಈಡೇರಿಸಿಕೊಳ್ಳುವವರಂತೆ ಆ ಕೈದಿಗಳಿಲ್ಲರೂ ವತ್ತಿಸುತ್ತಿದ್ದರು. ತನು ಹೊತ್ತಿನ ಮೇಲೆ ಹೊಡಲನೆಯ ಕಂಪಾಂಡಿನಿಂದ ಅವಸರವಸರಿದಿಂದ ಕ್ಷಾಂಪಣಿನು ಆ ಸ್ಥಳಕ್ಕೆ ಒಂದು, ಕೂರವಾದ ಆಳ್ಳಿಯಂದ ಅವರೆಲ್ಲರನ್ನು ಅಲ್ಲಿಂದ ಚೆರಿಸಿ, ಕಂಡವನ್ನು ಕಾರುವ ನೊಳಿಬಿಂದ ಓಸಾಂರನ್ನು ದುರುಗುಟ್ಟಿ ನೊಳಿಡಿಸು. ಓಸಾಂರನು ವಾತ್ರ ಪಿಟ್ಟಿಂದು ವಾತನಾಡಲಿಲ್ಲ. ಕ್ಷಾಂಪಣಿನು ಆಲ್ಲಿಂದ ಮುಂದೆ ಸುಮೃಸಿತನ್ನು ಸ್ಥಳದ ಕಡೆಗೆ ಸಾರ್ಥಕ.

ಮುಂದೆ ಒಂದು ತಾಸಿನ ಮೇಲೆ, ದನದ ಕೊಟ್ಟಿಗೆಯಲ್ಲಿ ಹೊನ್ನೆ ಏನೋ ಕೆಲಸವಾಡುತ್ತಿರುವಾಗ, ಎರಡನೆಯ ಕಂಪಾಂಡಿನೊಳಿಗಾಂದ ಕಣಿಕಿಯಿವಾದ ಜೀತಾಂಪಣಿನ್ನೊಂದು ಅವಳಿಗೆ ಕೇಳಬಾಡಿತು. ಬಾಗಿಲದ ಹೊರಬಂದು ನೊಳಿಡಿಕ್ಕು. ಅಲ್ಲಿಯ ಹ್ಯಾಡಯದ್ವಾರಕಾದ ದೃಶ್ಯವೊಂದು ಸ್ವಷ್ಟವಾಗಿ ಕಂಡಿತು. ಈ ಹೊಡಲು ಓಸಾಂರನೊಡನೆ ರೊಚ್ಚಿಸಿಂದ ವಾತಾಡುವವರಲ್ಲದೆ ಇನ್ನೂ ಸೂರಾರು ಕೈದಿಗಳು ಸೇರಿ

ಕೊಂಡು ಒಬ್ಬ ಮನುಷ್ಯನನ್ನು ಹಂದಿಯ ಬೇಟಿಯನ್ನಾಡುವಂತೆ ಮನ ಬಲ್ಲಂತೆ ಸದಗುತ್ತಿದ್ದರು. ಕೇಳಿ ಹಾಕುತ್ತಿದ್ದರು. ಅನಂದದಿಂದ ಚಪ್ಪಾಳಿ ತಿಬ್ಬಿತ್ತಿದ್ದರು; ಬದ್ದುಸದ್ದು ಸಗುತ್ತಲಿದ್ದರು. ಅವರ ಬಡಿತವನ್ನು ತಾಳ ಲಾರದೆ ಆ ಮನುಷ್ಯನು ಗೋಳಾಡುತ್ತಿದ್ದನು. ಅವನ ಕೇಳಿತ್ತು, ತಿಂಗಳ್ ಜಣ್ಣಿಗಳಿಲ್ಲವೂ ಹರಿದು ಚಿಂಪಿಚಿಂದಿಯಾಗಿವೆ. ಮೈತ್ಯಂಬೆಲ್ಲ ಭಾಸಾಳ ಮಾಡಿವೆ. ತನ್ನ ಸ್ವಾ ಹರಿದು ತಿನ್ನ ನವರಿಂದ ಹಾರಾಗಲು ಅವನು ಅತ್ಯಿತ್ತ ಏತಿವಾರಿ ಹನಣಿಸುತ್ತಿದ್ದನು. ಅವನು ಓಡುತ್ತಿರುವಂತೆ ಅಡ್ಡ ಗಾಲು ಬಂಡು ಕೆಡಷ್ಟಿದ್ದರು; ಅವನು ಬದ್ದನೆಂದರೆ ಬದೆಯುತ್ತಿದ್ದರು. ಈ ಹಾಪಾಕಾರವನ್ನು ಕೇಳಿ ಸುತ್ತಲಿಸ ಸ್ವೀನಿಕರೆಲ್ಲರು ಧಾವಿಸುತ್ತೇ ಆ ಸ್ಥಳಕ್ಕೆ ಬಂದರು. ದಂಗೆಗಾರಲಿಗೆ ಬಂಡಳಕುಗಳ ಬೆದರು ತೊರೆಸಿದರು. ಆದರೆ ಅವರ ಕ್ಯಾರ್ಯಾಗಿನ ಬಂಡಳಕುಗಳನ್ನೇ ಕೈದಿಗಳು ಕಿರುಕೊಂಡು ಹೊಳ್ಳುವುದ್ದು ಹಾಡಿದರು. ಗದ್ದಲವು ಭೀಕರವಾಯಿತು. ಕಂಪಾಂಡಿಸ ತ್ಯಂಬೆಲ್ಲ ಗೊಂಡಲವೇ ಗೊಂಡಲವು.

ಓಸ್ಯಾರನೆ ಈ ಸಂಕಟಕ್ಕೀಡಾಗಿರಬೇಕೆಂಬ ಕಲ್ಪನೆಯಿಂದ ಮೊನಷು ವಿಚಾರದಲ್ಲಿ ಹೊತ್ತುಗಳೆಯದೆ ಆ ಸ್ಥಳಕ್ಕೆ ಓಡುತ್ತು ಬಂದಳು. ಬಾಗಿಲುಗಳಲ್ಲಿ ಅವಳನ್ನು ತಡೆಯಲು ಯಾವ ಕಾವಲುಗಾರರೂ ಇರಲಿಲ್ಲ. ಕುಡಿದು, ದುಂದಾಗಿ ಮತ್ತುರಾದ ಕೈದಿಗಳ ಸಂದಳಿಯೋಳಿಂದ ಅವಳು ತನ್ನ ಶಕ್ತಿವಾರಿ ಗುದಾಂಡಿ ಆ ಮನುಷ್ಯನ ಹತ್ತಿರ ಧಾವಿಸಿದಳು.

‘ತಡೆಯಿರಿ, ಬೊಕೆ, ವಶಗಳೇ, ತೊಲಗಿರತ್ತು’ ಎಂದು ಹೊಡಲು ಅವಳು ಗುಡುಗುಹಾಕಿದಳು. ಅವಳ ಮೈಬಲಕ್ಕಿಂತಲೂ, ಧ್ವನಿಯ ಬೆದರಿಕಿಗೆ ಕೈದಿಗಳೆಲ್ಲರೂ ದಾರಿಸಿಕ್ಕುತ್ತು ಕಾಲಿಗೆ ಬುದ್ಧಿಕೊಟ್ಟಿರು. ಅಲ್ಲಿ ಬೊಕ್ಕಬೊರಲಾಗಿ ಬದ್ದ ಮನುಷ್ಯನ ಹತ್ತಿರ ಬಂದು ನಿಂತಳು. ಹಾವ ! ತಲೆಯಂಡಲೂ, ಬಾಯಾಯಂಡಲೂ ರಕ್ತವು ಬಂದೇಸವನೆ ಸುರಿಯು ಶ್ರಿತ್ತು. ಇವಳು ಕಣ್ಣಿಗೆ ಬದ್ದ್ಯಾಡನೆ ತನ್ನ ಕಾಲಿಗೆ ಬದ್ದ ಮೊರೆಯಿಡುವ ಮನುಷ್ಯನಾರಿರಬಹುದೆಂದು ವಿಚಾರವಾಡುತ್ತ ಅವನನ್ನು ಎಷ್ಟಿಸಿ ಕುಳಿರಿಸಿ ಉಪಚಾರವಾಡತ್ತೊಡಗಿದಳು.

ಕಾವಲುಗಾರರ ಸೀಜ ಕಾಂಪ್ಯನ್ಸ್ ! ತನ್ನ ಮೇಲೆಯೂ ಕೈವಾಟಿದ ದುರುಳಿನೆಂದು ಅವನು ಉಪಚರಿಸುವದರಲ್ಲಿ ಹಿಂದೆನೂಂದೆ ನೋಡಲ್ಲಿ ಅಪತ್ತಿನಲ್ಲಿದ್ದುವರಿಗೆ ಸೇರಬಾಗುವದು ತಪ್ಪಲ್ಲಿಂದು ತಿಳಿದು.

ಸರಳತ್ವದ್ವಿರುವ ಆ ಮನುಷ್ಯನು ತನ್ನ ಬೇವರನ್ನು ಕೊಂಡ ಅವಳನ್ನು ನೋಡಿ, ಇನ್ನಿಷ್ಟ್ಯು ಕನಿಕರದಿಂದ ಅವಳಿಗೆ ಬೆಂಟಕೆಂಡನು. ಉಪಕಾರಾಯಾತ್ಮಿಕಾಯಾ ಸ್ವೀಕರಗುಂಪೊಂದು ಬಂದು, ಕಾಂಪ್ಯನ್ಸನ್ನು ಸುರಕ್ಷಿತವಾಗಿ ಬೇರೆ ಸ್ಥಳಕ್ಕೆ ಯೋತ್ತುಕೊಂಡು ಬಂತು. ಸಿಟ್ಟಿಗೆದ್ದು ಆ ಒಸಬಂಗ್ಲೋಯು ತನ್ನ ತಪ್ಪು ಗುಟಸಲುಗಳಿಗೆ ಓಡತ್ತೀಡಿತ್ತು; ದಂಗೆಯು ಶಾಂತವಾಯಿತು. ಕಾಂಪ್ಯನ್ಸ್‌ನಿಗೆ ಕೈತ್ತೊರಿಸಬೇಕೆಂದು ದಾಳಿಕಾಯುತ್ತಿದ್ದರು. ಸಮಯ ಸಂಭವತು. ಜನ್ಮಾಯೇ ಬುದ್ಧಿಗಳಿಂದೆಯು.

ಮುಂದೆ ತುಸುಹೊತ್ತಿನ ಮೇಲೆ ಆ ಕಂಪ್ಯಾಂಟಿನ ಕೈದಿಗಳಲ್ಲಿ ಆರು ಒಸರನ್ನು ಬಂಧಿಸಿ, ವೀಲಾಪಟ್ಟಣದಲ್ಲಿರುವ ತುರಂಗಕ್ಕೆ ಸಾಗಿಸಿದ ರೆಂಬ ಸುದ್ದಿಯು ವರಡಿತು. ಆ ಆರು ಒಸರಲ್ಲಿ ಓಸಾಕಾರನೂ ಬಬ್ಬನಾಗಿ ದ್ದಾನು. ಸರುಬಿನ ಮುಂಜಾವಿನಲ್ಲಿಯೇ ಅವರ ವಿಚಾರಣೆಯೂ ಒರುಗ ತಕ್ಕದ್ದೆಂದು ಸರಕಾರದವರು ಗೊತ್ತುವಾಟಿದ್ದರು.

ಓಸಾಕಾರನು ವಾಟಿರುವಂಥ ಅವರಾಧವಾದರೂ ಪನ್ನ ? ಅವನನ್ನೇ ಬಂಧಿಸಿದರು ? ಮೊನೆಸಿನ್ಸೇಕೆ ಸರಕಾರದವರು ಕರೆಯಿಸಲ್ಲಿ ವಂಬಿದು ತೀಯಾದ ವಾತೆ. ಆದರೂ ಅವಳು ನಾಗ್ಯಾಯಾಸಾಫಕ್ಕೆ ಹೋಗಿಯೇ ತೀರಬೇಕೆಂದು ಸಿಕ್ಕಿಯಿಸಿದಳು. ಅಲ್ಲಿ ತಾನು ಹೋಗುವದರಿಂದ ಯಾವುದಾದರೊಂದು ವಿವಶ್ತು ತನಗೆ ಒದಗಿಬಂದೆಂಬ ಸಂಭವ ಏದ್ದರೂ ಅವಳು ಸಿಕ್ಕಿಯವನ್ನು ಬಂದಾಯಿಸಲಿಲ್ಲ. ಏಷತ್ತು ಬಂದರೂ ಅಷ್ಟೇ, ಬರದಿದ್ದರೂ ಅಷ್ಟೇ ಎಂಬ ಸಮಾಧಾನದಿಂದ ಅವಳು ದೃಢಯರ್ಥವನ್ನು ತಕ್ಕಿಂದಿದ್ದಳು. ಬೇಗನೆ ಏಬೇಕಾದ್ದರಿಂದ ರಾತ್ರಿಯ ಕೆಲಸಗಳನ್ನು ತೀರಿಸಿ ದಿನದಾಗಿತಲೂ ಬೇಗನೆ ನಾಲ್ಕಾಕೊಂಡಳು.

## ಸಾಹೀ

ಮರುದಿನ ಮೂರಂಚಾನೆ ಹಣಗಳು ಒಡರುವ ನೇರುದಲೆ, ನೋನಳು ಎದ್ದಳು. ಕೊಟ್ಟಿಗೆಯಲ್ಲಿಯ ಕೆಲಸವನ್ನು ಲಗುಬಗೆಂಬಂದ ತೀರಿಸಿದವರೆ ವೀಲೂ ಪಟ್ಟಣದ ದಾರಿಯನ್ನೇ ಹಿಡಿದಳು. ಕೊರ್ತಿರ್ಪು ಪಟ್ಟಣಿಗರಿಂದಾಲೂ, ಕಾನಲುಗಾರಿಂದಾಲೂ ಕಿಕ್ಕಿರಿದು ಹಿಂದಿನಂತೆ ತುಂಬಿತ್ತು. ಅವಕು ಬಹು ಪ್ರಯಾಸಪಟ್ಟು ಒಳಗೆ ಸ್ಥಾವನ್ನು ದೊರಕಿಸಿದಳು.

ಮೊರಣೆ ಆರಾಭವಾಗಿತ್ತು. ಬಂಧತರಾದ ಕೃದಿಗಳು ಗೊತ್ತು ವಾಟಿದ ಸ್ಥಾದಲ್ಲಿ ನಿಂತಿದ್ದಾರೆ. ತಲೆ ಬಾಚಕೊಳ್ಳುತ್ತ, ಹರಹರಕು ಅಂಗಿ ಯನ್ನು ತೊಟ್ಟುಕೊಂಡ ಏವರು ನಾವಕರು; ಓಸ್ಕಾರನೊಬ್ಬಿನು. ಉಂಗುರುಗೂದಲು, ಮಾಟಾದ ನಿಲುವು. ಕಳಿಯಳ್ಳಿ ಮುಂತು. ಸೆಟಿಗು ನಿಂತಿದ್ದಾನೆ. ನಡುವೆ ಗವ್ನರ್ನರನು. ಬಂದು ಬರಿಗೆ ಕವಾಂಡಂಟನು. ಇನ್ನೊಂದು ಬರಿಗೆ ಬೇಲೀಫಾನು. ಕಾನಲುಗಾರರ ಕ್ಷಾಪ್ತಸ್ವನು ತಲೆಪಟ್ಟಿಯನ್ನು ಕಟ್ಟಿಕೊಂಡು ಸಾಕ್ಷಿಯ ಪಟ್ಟಿಗೆಯಲ್ಲಿದ್ದಾನೆ.

‘ಕ್ಷಾಪ್ತಸ್ವರೇ, ಎನ್ನೇನಾಯಿತೆಂಬುದನ್ನು ಬಾಡು ಬಂಡಂತೆ ಹೇಳಿರಿ’ ಎಂದು ಪಕೀಲನು ವಿಚಾರಿಸಿದನು.

ಅಕ್ಷ್ಯಂತ ಏನಯದಿಂದ ಕೊರ್ತಿಗೆ ಸಮಸ್ಯೆರಿಸಿ, ‘ರಾಯರೇ, ಪೂಜ್ಯರೇ, ಮಾತಾನುಭಾವರೇ’ ಎಂದು ಮುಂತಾಗಿ ಅನೇಕ ಸಂಭೋಧನೆ ಗಳಿಂದ ಕ್ಷಾಪ್ತಸ್ವನು ಮೇಳತ್ತೊಡಗಿದನು:

‘ಸಿನ್ನೆ—ಇದೇ ಹೊತ್ತಾಗಿರಬಹುದು. ಏನೋಈ ಬಂದು ಸಾಧಾರಣ ಕೆಲಸದ ನಿರ್ಮತ್ವವಾಗಿ ನಾನು ಎರಡನೆಯ ಕಂಪಾಂಡಿನೊಳಗೆ ಕಾಲಿಡುವಷ್ಟುರಲ್ಲಿ, ಒಮ್ಮೆಲೆ ಪೂರ್ವಸಂಕೇತವನ್ನಂತೆ ಕೃದಿಗಳು ನನ್ನನ್ನು ಮೂತ್ತಿಯೇ ಬಿಟ್ಟುರು. ಎರಡುನೂರು ಕೃದಿಗಳ ಗುಂಪಿರ ಬಹುದು. ಅವರಲ್ಲಿಯೇ ಈ ಆರು ಜನರು ಅವರ ಮುಖಂಡರಳ, ಸೂತ್ರಚಾಲಕರೂ ಆಗಿದ್ದರು. ಏವರು ಎರಡನೆಯ ಕಂಪಾಂಡಿನ ನಂತರ; ಆರನೆಯನನ್ನು ಮಾತ್ರ ಮೂರನೆಯ ಕಂಪಾಂಡಿಗೆ ಸಂಬಂಧಪಟ್ಟಿನನು.

ಇವನಂಥ ದುಷ್ಪಳ ಸಂತೋ ಇಟಯ ಕ್ರಾಂತಿನಲ್ಲಿಯೇ ಯಾರಾ ಇಲ್ಲ. ಈಳಿಸವರು ಗುಡಿ ಕಟ್ಟಿದರೆ ಇವನು ಕಳಸಿತತಕ್ಕೊಂಡಿನ್ನು. ಇವನು ಕ್ರಾಂತಿನ ಕ್ರಾಂತಿನಲ್ಲಿ ಸಿರುವದರಿಂದ ಬೇಕಾದಲ್ಲಿಗೆ ಹೋಗಿಬರಲು ಅವುಗಳೇ ದೊರೆತಿದೆ. ಅದರಿಂದೂತೂ ಇವನು ಯಾವಾಗಲೂ ತನ್ನ ಈ ಸ್ವತಂತ್ರತೆಯನ್ನು ಹೀಗೆ ಉಪಯೋಗಿಸಿಕೊಳ್ಳುತ್ತಿದ್ದಾನೆ.’

‘ಆದು ನಿನಗೆ ಹೀಗೆ ತಿಳಿದುಬಂದಿತು?’

‘ನನ್ನ ಕೈಕೆಳಗಿನವರ ಬಾಯಿಯಿಂದ ಕೇಳುತ್ತಲೇ ಇದ್ದೆ. ನಾಗ್ಯಯಾಧಿಕರೆ, ಈ ದೊಂಬಿಯಲ್ಲಂತೂ ನಾನೇ ನನ್ನ ಸ್ವತಂತ್ರ ಕಿವಿಗಳಿಂದ ಕೇಳಿದ್ದೇನೆ. ಕಣ್ಣಿಗೆ ಕಂಡಿದ್ದೇನೆ.’

‘ನಿನಗೆ ಕೇಳಿಸಿದ್ದಾದ್ದರೂ ಏನು?’

‘ನಾನು ವೊಡಲನೇಯ ಕಂಪೊಂಡಿನಲ್ಲಿಯು ಒಂದು ಕುಟೀರದ ಹಿಂಬದಿಯಲ್ಲಿದ್ದಾಗ, ಇವನು ಎರಡನೇಯ ಕಂಪಾಂಡಿನ ಜನರಿಗೆ ನನ್ನನ್ನು ಕೊಲೆನಾಡಬೇಕೆಂದು ಉಪದೇಶಿಸಿ ಹುರಿದುಂಬಿಸುತ್ತಿದ್ದ ವಾತಾಗಳು ನನ್ನ ಕಿರಿಗೆ ಬಂದ್ದಾಗೆ.’

‘ಈ ಆರಸಿಯವನಿಗೆ ನಿನ್ನಲ್ಲಿ ದ್ವೇಷಭುದಿಯಿರುವದೇ ಹೇಗೆ?’ ಎಂದು ಗನ್ನಸರಸು ತುಸು ಮುಂದೆ ಬಾಗೆ, ಕನ್ನಡಕವನ್ನು ಸರಿಸಿದಿನಿಸಿ ಕೊಳ್ಳುತ್ತೇ ಏಜಾರಿಸಿದನು.

‘ನನ್ನ ಬಗ್ಗೆ ಆವನು ಯಾವಾಗಲೂ ಹಲ್ಲುವುಸುತ್ತಿರುತ್ತಾನೆ.’

‘ನೀನು ಅವನಿಗೇನಾದರೂ ತೊಂದರೆಗಾಂದರೆ ಕೊಟ್ಟಿರುವಿಯಾ?’

‘ಯಾವ ತರಹ ತೊಂದರೆಯನ್ನು ನಾನು ಕೊಟ್ಟಿರುವದಿಲ್ಲ.’

‘ತನೇ ನಂಬರ’—ಎಂದು ಗನ್ನಸರಸು ಬೇಲೀಫಾನ ಕಡೆಗೆ ತರುಗಿದನು. ಬೇಲೀಫಾನ ಅವನ ಹೆಸರಿಸಿದ ಕೂಗಿದನು.

ಒಸ್ತಾರಸು ಮುಂದೆ ಹೋಗುತ್ತಿರುವವನ್ನು ಕಂಡು ಹೋನಳು ತಪ್ಪಳಾಗಳು. ಅವನು ಕೈದಿಯೇ ಇದ್ದುದರಿಂದ ಸತ್ಯವನ್ನು ಹೇಳುತ್ತೇ ಸೆಂಬ ಸುಖ್ಯ ಆಸೆಯನ್ನು ವಾಡಿಸಿಕೊಳ್ಳುತ್ತಿಲ್ಲ.

ಸಾಕ್ಷಿಯ ಪೆಟ್ಟಿಗೆಯಲ್ಲಿ ನಿಲ್ಲಲು ಅವುಗಳಿಯಾಯಿತು. ನೀಂತಾಗಿ

ನಿಂತನು. ತಲೆಯನ್ನು ತಗಿಸಿರಲ್ಲ. ಕೈದಿಗಳನ್ನು ವಿಚಾರಿಸುವ ವಕೇ ಲನು ಇವನನ್ನು ಪ್ರಶ್ನಿಸುವಾಗ ಓಸಾರನು ಹೆಡರದೆ, ಅವರಾಧದ ಅಳುಕಿಲ್ಲದೆ ಶಾತ್ರುವನನ್ನು ಕೊಡುತ್ತಿದ್ದನು.

‘ನೀನು ಕ್ಷಾಪ್ಯನ್ನನ ಸಾಕ್ಷಿಯನ್ನು ಪೂರ್ಣವಾಗಿ ಕೇಳಿದ್ದೀಯಾ?’

‘ಹಾದು ಕೇಳಿದ್ದೇನೆ.’

‘ನಿನ್ನ ಬಗ್ಗೆ ಹೇಳಿದ ವಾತುಗಳಿಲ್ಲವೂ ನಿಜವಾದವುಗಳಿಂದು ಒಪ್ಪಿತ್ತೇಯಾ?’

‘ಇಲ್ಲ. ರಾಯರೇ, ಒಪ್ಪಿಲಾರೆ. ಒಂದಕ್ಕೆರವೂ ನಿಜವರುವದಿಲ್ಲ.’

‘ಕ್ಷಾಪ್ಯನ್ನನನ್ನು ಹೊಡೆಯುವದರಲ್ಲ ನೀನೂ ಸೇರಿಕೊಂಡಿದ್ದೀಯಾ?’

‘ಇಲ್ಲ. ಯಾವ ತರಹದ ಭಾಗವನ್ನೇ ನಾನು ವಹಿಸಿರುವದಿಲ್ಲ.’

‘ಬೇರೆ ಕೈದಿಗಳಿಗೆ ಇವನನ್ನು ಕೊಲೆ ವಾಡಲು ಉಪದೇಶವನ್ನಾಗಿ ದರೂ ವಹಿಸಿರುವಿಯಾ?’

‘ಇಲ್ಲ. ನಾನು ಯಾರಿಗೂ ಏನೂ ಉಪದೇಶ ವಾಡಿಲ್ಲ. ಯಾರನ್ನೂ ಹೇರೇಪಿಸಿರುವದಿಲ್ಲ. ನನಗೆ ಕ್ಷಾಪ್ಯನ್ನನ ಏಷಯವಾಗಿ ಈಗ ಗೊತ್ತಾಗಿದ್ದು ಸಂಗತಿಗಳು ಈವೇದಲು ಗೊತ್ತಾಗಿದ್ದರೆ ನಾನು ವಾಡಬಹುದಾಗಿತ್ತು.’

‘ಮನು ವಾಡುತ್ತಿದ್ದೀ?’ ಎಂದು ಗವ್ನರ್‌ರನ್ನು ತೀಕ್ಷ್ಣ ದೃಷ್ಟಿಯನ್ನು ಬೇರಿ ಓಸಾರನನ್ನು ವಿಚಾರಿಸಿದನು.

‘ಆಗೇನು ವಾಡಿರುವರೋ—ಇದಕ್ಕೂ ಹೆಚ್ಚಿಗೆ—ಬಲು ದಿನ ಸನ್ನಿಹಿತಂತೆ—ಬೆಂಚ್‌ಗೆ ವಾಡಲು ಹೇಳುತ್ತಿದ್ದೀ.’

‘ಅವನ ಬಗ್ಗೆ ನಿನ್ನೀಗ ಗೊತ್ತಾಗಿರುವದಾಡರೂ ಏನು—ಹೇಳುತ್ತಿರುವಾ—’

‘ಕ್ಷಾಪ್ಯನ್ನನೆ ಈ ಕೈದಿಗಳನ್ನು ಕೆಡಿಸಿದವನು. ಬೇಕಾದ ಹಾಗೆ ಅವರನ್ನು ಹಿಂಸಿಸುತ್ತಾನೆ. ಅವರಿಗೆ ಕೆಟ್ಟ ಸಡತೆಯ ಕಿತ್ತುಇನ್ನೇ ತೀಡ ಹಚ್ಚಿದ್ದಾನೆ.’

‘ಇದು ನಿನಗೆ ಹೊದಲಿಗೇ ಗೊತ್ತಾಗಿದ್ದರೆ, ಈ ಹೊದಲು ನೀನಂದಂತೆ ಅವರಿಗೇನು ಮಾಡಲು ಉಪದೇಶಿಸುತ್ತಿದ್ದಿ?’

‘ಬೇವದರಸಿಲೀ—ಹೊಬ್ಬೆ ಹೊಡೆಯುಸುತ್ತಿದ್ದೇ.’

‘ಹೀಗೆಯೇ ಹೇಳುತ್ತಿದ್ದೆನ್ನೆನ್ನು ವದನ್ನು ಒಪ್ಪಿಕೊಳ್ಳುತ್ತೀರೂ?’

‘ಹಾಂ, ಒಪ್ಪಿಕೊಳ್ಳುತ್ತೀನೆ. ದುಷ್ಟರಿಗೆ ಬುದ್ಧಿಗಲಿಸದೆ ಬಡಬಾರದು.’

‘ಇದಕ್ಕೂ ಮುಂದೆ ವಿಚಾರಿಸುವದು ಅವಕ್ಕಿರುತ್ತೇ ಉಳಿಯಲ್ಲ. ಇವನು ಪ್ರತ್ಯೇಕ್ಕವಾಗಿ ಹೊಡೆದಾಟದಲ್ಲಿ ಭಾಗವರಿಸಿಲ್ಲಿಂದು ಸಿರಾಕರಿ ಸುತ್ತಾನೆ. ಆದರೆ ಕಾಣುವುಂಟು ದುಷ್ಟವರ್ತನೆಯು ಸಾಕ್ಷಿಯ ಬಗ್ಗೆ ಯಾವ ಮಾತ್ರಾ ಸರಿ ಹೂಂದುವಂತಿಲ್ಲ’ ಎಂದು ಗಂಡ್ಡಸರನು ಬೇಲೀ ಘನ ಕಡೆಗೆ ಮುಖ ತಿರುಗಿಸಿ ಮಾತನಾಡಿದನು.

ಬೇಲೀಫನು ಗೋಣು ಅಲಾಡ್‌ಡಿಸಿದನು. ವಕೀಲನೂ ಸಹ ಉಳಿದ ಕ್ಯಾಡಿಗಳನ್ನು ಪುರಾವೆಗಾಗಿ ಕರೆಯಬೇಕೆಂಬ ವಿಚಾರವಾಡಮಾಡುತ್ತ ಕರೆದರೂ ಸಿರುಪಯೋಗವೆಂದು ಕೈಬಿಟ್ಟುನು.

‘ಆ ಆರೂ ಕ್ಯಾಡಿಗಳಿಗೆ ಕಾಯದೇರ್ದುಷ್ಟಿಯಂದ ಯೋಗ್ಯವಾದ ಶಿಕ್ಷೆಯಾಗಲೇಬೇಕು. ಯಾಕಂದರೆ ಸ್ವೇಸ್ಯದೊಳಗಿನ ಅಧಿಕಾರಿಯು ತನ್ನ ಕೆಲಸದ ಮೇಲಿರುವಾಗ ಹಾಶವೀರೀತಿಯಂದ ಆವನ ನೇರಲೇ ಬಿಮ್ಮೆ ಹೊಡೆದು, ಬಜಿದು ಗಾಯಗೊಳಿಸಿದಾಗ್ಗರೆ. ಕಾರಣ ಶಿಕ್ಷೆಗೆ ಪಾತ್ರರು’ ಎಂದು ಸರಕಾರಿ ವಕೀಲನು ನಾಜ್ಯಯಾಧಿಕರಲ್ಲಿ ಬೇಡಿಕೊಂಡನು.

ಇನನ್ನಾರ್ಥಿಕಾರದಲ್ಲಿ ಗುಣಗಣವ ಧ್ವನಿಯಿದ್ದಿತು. ಅದು ಮೇಲೇನ ಇಗೆ ಅಧ್ಯವಾಗಲಿಲ್ಲ. ಬೇಲೀಫನು ತೀರ್ಥನ್ನು ಓದುವ ಸಿದ್ಧತೆಯನ್ನು ಸಡೆಯಿಸಿದನು.

‘ಆ ಅಪರಾಧವು ಭಯಂಕರವಾದುದು; ಅಕ್ಕಮ್ಮಾವಾದುದು. ಇಂಥ ಕಾಣಂಪಿನಲ್ಲಿ ಈ ತೀರದ ದೊಂಬಿಗಳಿಗೆ ಆಸ್ಪದವು ಸಿಕ್ಕಿದಾಗ್ಗಾದರೆ ಸ್ವೇಸ್ಯವಾತೆಯು ಎಲ್ಲ ಶಿಸ್ತ ಹಾಳಾಗಿ ವಂಣ್ಣಗೂಡುವದು. ಆದುದ ರಿಂದ ಇಂಥ ದೊಂಬಿಗಾರರನ್ನು ಶಿಕ್ಷಿಸುವದು ಸರಕಾರದ ಕರ್ತವ್ಯ

ವಾಗಿರುತ್ತದೆ..’ ಎಂಬ ವರಕ್ಕೆನ್ನ ಪೂರ್ಣವಾಗುವಷ್ಟು ರಲ್ಲಿ ಬಾಗಿಲದ ಸಂದಿನೊಳ್ಳಿದೆ ಒಬ್ಬ ಹೇಳ್ಯಾ ಮಂಗಳ ಧ್ವನಿಯೊಂದು ‘ರಾಯರೇ, ಒಂದು ಸಿಮುಷ ತಡೆಯಬೇಕಾಗಿ ಬೆನ್ನುವ’ ಎಂದು ಹೇಳಬಂದಿತು.

ಮುಂಭಾಗಕ್ಕೆ ಹೊಗಲು ಹೊನಳು ಜನಸಂದರ್ಶಿಯೋಗಿಂದ ಸುಗ್ರಿಧಿತು. ಸರಕಾರಿಯು ವಕೀಲನಿಗೆ ಅವಳ ಗುರುತು ಸಿಕ್ಕಿತು. ತನ್ನ ಪರವಾಗಾ ಇವಕ್ಕೂ ಮಾತನಾಡಲು ಬಂದಿರಬಹುದೆಂಬ ಕ್ಷಮನೆಯಿಂದ ಆ ವಕೀಲನು ಏಮ್ಮೆ ಸಿಂತು ‘ನಾನು ನನ್ನ ಆರಂಭದ ಭಾಷಣದಲ್ಲಿ ಒಬ್ಬ ತಮ್ಮ ಸ್ತ್ರೀಯು ಈ ಕಾರ್ಯವ್ಯಾಸ ಚೀವರನನ್ನು ತಿಂದಿದ್ದಂದು ಹೇಳಿದುದು ತಮ್ಮೆಲ್ಲಿರ ಸ್ವರಳಿಯಲ್ಲಿರಬಹುದು. ಅವಳಿ ಇವಳು. ನಾನ್ಯಯಾಸಾಧಿಸದ ಚಿತ್ತಕ್ಕೆ ಒಂದರೆ, ಇವಕ್ಕು ಹೇಳಬಯಸುವದನ್ನು ಹೇಳಬೇಕಿಂದು ಬೇಡು ತೈನೆ. ಅಂದರೆ ಈ ನೀಚ ಕೈದಿಗಳ ಸ್ವಭಾವದ ಬಗ್ಗೆ ನಿಮಗೆಲ್ಲಿರುತ್ತಾ ಇನ್ನಿಷ್ಟ್ಯಾ ತಿಳಿವಳಿಕೆಯಾಗಲು ಅನುಕೂಲವಾಗುವದು’ ಎಂದು ಮಾತನಾಡಿದುನು.

‘ಅಲ್ಲ—ಕೈದಿಗಳ ನಿಷಯವಾಗಿ ಸರ್ವಥಾ ಅಲ್ಲ. ನಾನು ಹೇಳಬಯಸುವದು—ಕಾಗ್ಯವ್ಯಾಸ ನಿಷಯಕ್ಕೆ’ ಎಂದು ಹೊನಳು ಸ್ವಷ್ಟವಾಗಿ ಹೇಳಿದ್ದು.

ಜನಸಂದರ್ಶಿಯಲ್ಲಿ ಮತ್ತಿಷ್ಟು ಗಲಿಸಿಲಿಗೆ ಪ್ರಾರಂಭವಾಯಿತು. ‘ಹಾಗಾದರೆ ತನಗೆ ಹೇಳಲಿರುವದನ್ನು ಆ ಸ್ತ್ರೀಯು ಹೇಳಬಹುದು’ ಎಂದು ಬೇರೆಫನ್ಸು ಅವಳಿಗೆ ಸಾಕ್ಷಿಯ ಪೆಟ್ಟಿಗೆಯಲ್ಲಿ ನಿಲ್ಲಲು ಆಜ್ಞೆ ಮಾಡಿದನು.

ಸಾಕ್ಷಿಯ ಪೆಟ್ಟಿಗೆಯಲ್ಲಿ ಸಿಂತುಕೊಂಡು, ದೇವರನ್ನು ಸ್ತುಲಿಸಿ ಸತ್ಯವನ್ನು ಹೇಳಿಸೆನೆಂಬ ಆಳಿಯನ್ನು ತಿಂದು, ನಾನ್ಯಯಾಧಿಕರು, ವಕೀಲರು, ಅವರಾಧಿಗಳು, ಪ್ರೇಕ್ಷಕರು ಇವರೇ ಮೊದಲಾದವರ ಸಮಾಕ್ಷ್ಯ ಮದಲ್ಲಿ ಮಾತನಾಡುವ ಪ್ರಸಂಗ ಬಂದುದಕ್ಕಾಗಿ ತುಸು ಬೆದರಿದಳು. ಮುಖುದ ಮೇಲಿ ಬೆವರಿನ ಹಸಿಗಳು ಪಟಪಟನೆ ಉದುರಿದವು. ಆದರೂ ಮಾತನಾಡಿದನ್ನು ಗಬ್ಬಿಯಾಗಿ ಧೃಯದಿಂದಲೇ ಹೇಳಿದಳು.

‘ಈ ಕ್ಷಾಪ್ಯಣ್ಣನ ಒಗ್ಗೆ ನಿನಗೇನು ಗೊತ್ತಿದೆ? ಅದನ್ನು ಮರೆ ಮಾಡದೆ ಹೇಳು’ ಎಂದು ಗವ್ವಸರನು ವಿಚಾರಿಸಿದನು.

‘ಇವನಂಥ ದುಷ್ಪರು ಯಾರೂ ಇಲ್ಲ. ಸ್ವೇಷ್ಟಕ್ಕೆಲ್ಲ ಈ ಸೀಜನೀಂದ ಅಪವಾಸ; ಕುಂದು’ ಎಂದಾರಂಭಿಸಿದ್ದು.

ಗವ್ವಸರನು ಕನ್ನಡಕವನ್ನು ಹಾಕಿಕೊಂಡು ಅವಳನ್ನು ದಿಂಬಿಸಿ ನೋಡಿ, ‘ತರುಣೀಯೇ, ಸ್ವೇಷ್ಟದ ಒಗ್ಗೆ ನಿನಗೆ ಗೊತ್ತಿದ್ದಂತೆ ಕಾಣಬಹುದು. ನೀನು ಧರಿಸಿರುವ ಆ ಪದಕವಾವುದು?’ ಎಂದು ಉಪಹಾಸ್ಯದಿಂದ ಪ್ರಶ್ನೆ ಮಾಡಿದನು.

‘ಅದು ಏನ್ನಕ್ಕೆಣ್ಣೀರಿಯಾ ಕಾರುಸು. ಯುಂದ್ದಿಲ್ಲ ಏರಪ್ಪಗ್ರವಣ್ಣನ್ನು ಪಡೆದ ನನ್ನ ಅಣ್ಣಿನು ಸಂಪಾದಿಸಿದುದು. ಆರಸರು ನನ್ನ ತಂದೆಯ ಕಡೆಗೆ ಕಳಿಸಿಕೊಟ್ಟಿದ್ದಾರೆ’ ಎಂದು ಗೋಳಾ ಮೇಲಕ್ಕೆತ್ತೆ ಗಂಭೀರ ಇಂಗಿ ಉತ್ತರವನ್ನಿತ್ತಿರು.

ಗವ್ವಸರನ ಮಾರ್ಗಿನ ಮೇಲಿನ ಕನ್ನಡಕವ ತುಸು ಕೆಳಗೆ ಸರಿ ಯಿತು; ಸೆಟಿದು ಕುಳಿತನು. ಆ ಮೇಲೆ ಬೇಲ್ಯಾಫನು ಮತ್ತೆ ಪ್ರಶ್ನೆ ಕೇಳಿದನು.

‘ಕ್ಷಾಪ್ಯಣ್ಣನ ವಿಷಯಕ್ಕೆ ಸೀನು ಹೇಳುವದು ನಿನಗೆ ಒಂದ ಅನುಭವದಿಂದಲೋ ಅಥವಾ ಕೇಳಿಕೆಯ ಮಾತ್ರಿಸಿದ್ದೋ?’

‘ರಾಯರೇ, ಸ್ವಾಂತ ಅನುಭವದಿಂದ.’

‘ಹೂ, ಯಾಗಾದರೆ ಹೇಳು.’

ಸಾಕ್ಷಿಯ ಪೆಟ್ಟಿಗೆಯ ಸಳಿಯನ್ನು ಪಿಡಿದುಕೊಂಡಳು; ಮೈಯಕ್ಕೆ ನಡುಗುತ್ತಿತ್ತು. ಮಾತನಾಡಬೇಕೆಂದು ಜವಗನಿಸಿದಳು. ಬಾಯಿಯಿಂದ ಶಬ್ದಗಳೇ ಹೂರಡಲೊಳ್ಳಿವು. ಕಣ್ಣನ್ನರಳಿಸಿ ತನ್ನ ಷಟ್ಕೆಕ್ಕೆ ತಾನೇ ‘ಪನಾ ಗಿದೆ ನನಗೆ’ ಎಂದು ಮನಸ್ಸಿನಲ್ಲಿಯೇ ವಿಚಾರಿಸಿಕೊಂಡಳು; ಧ್ಯಯ ತಂದುಕೊಂಡಳು. ಕ್ಷಾಪ್ಯಣ್ಣನು ತನ್ನ ಮೈಯೇಲೆ ಕೈವಾಡ ಬಂದ ಸಾದ್ವಿಯನ್ನು ಸಾದ್ವಂತವಾಗಿ ವಿನರಿಸಿದಳು. ಅವಳು ಹೇಳುತ್ತಿರು ವಾಗಿನ ಕೋಣೀನ ಶಾಂತತೆಯು ಹೇಳುವದು ಮುಗಿದ ಮೇಲೂ

ಎಹೆಳ್ಳೇ ಹೊತ್ತಿನವರೆಗೊದ್ದಿತು. ಬೇಲೀಫನು ಓಸಾಕ್ಕಾರನ ಕಡೆಗೆ ನೋಡುತ್ತು ಪ್ರಶ್ನೆನಾಡಿದನು. ಓಸಾಕ್ಕಾರನು ಇನ್ನೂ ಆ ಸಾಕ್ಷಿಯ ಪಟ್ಟಿಗೆಯ ಹತ್ತಿರದಲ್ಲಿಯೇ ನಿಂತಿದ್ದನು.

‘ಇದು ಸ್ವಿಚ್‌ಪೇರ್?’

‘ಈ ಹೊಣ್ಣುನುಗಳು ಹೇಳಿರುತ್ತಿರುತ್ತಾರು; ಉಪಾಯವಲ್ಲ. ಸಾಡಿದ ಸಂಗ ತಿಯೇ ಇದೆ. ನೂರು ಸಲ ಸ್ವಿಚ್‌ಪೇರ್’ ಎಂದು ಗಡಸುದ್ದಿಯಿಂದ ಓಸಾಕ್ಕಾರನು ಉತ್ತಿರವಿತ್ತುನು.

ಕ್ಯಾಪ್ಟೆನ್‌ಸ್ನ್ಯಾನ್ ತನ್ನ ಕೆಂಪುವೊಗನನ್ನೇ ತ್ವಿತ್ತಿ, ‘ಇದು ಪ್ರೈರ್ ಸುಳ್ಳು’ ಎಂದು ಕಾಗಿಕೊಂಡನು.

‘ಅದು ಹೇಗೆ?’ ಎಂದು ಕೂಡಲೇ ಓಸಾಕ್ಕಾರನು ಪ್ರತಿಭಟ್ಟಿಸಿದನು. ಅವನು ತನ್ನ ಕೃಷ್ಣನ್ನು ಮುಂದೆನಾಡಿ ಕ್ಯಾಪ್ಟೆನ್‌ಸ್ನ್ಯಾನ್ ತೊರಿಸುತ್ತೇ, ನೋಡಿರಿ! ಅವನ ಕುತ್ತಿಗೆಯ ಹತ್ತಿರ—ನಾನು ಕುತ್ತಿಗೆ ಬಿಡಿದು ದಬ್ಬಿದ ಚಿನ್ನಗಳು ಇನ್ನೂ ಕಾಣುತ್ತಿನೆ. ಸುಳ್ಳಂತ ಸುಳ್ಳು!’ ಎನ್ನುತ್ತೇ ಕ್ಯಾಪ್ಟೆನ್‌ಸ್ನ್ಯಾನ್ ದುರುಗ್ರಹಿಸಿ ನೋಡಹತ್ತಿದನು.

ಆ ಚಿನ್ನಗಳನ್ನು ಎಲ್ಲರೂ ನೋಡಬೇಕೆಂಬ ಕುತ್ತಿರಬಳಿದಿಂದ ತಂತೆನ್ನು ಸ್ಥಳಾಳ್ಳಿಯೇ ಎನ್ನು ಇನ್ನಕುತ್ತಿರನಷ್ಟರಲ್ಲಿ ಕ್ಯಾಪ್ಟೆನ್‌ಸ್ನ್ಯಾನ್ ಗರ್ವಿಸಿ ಎದೆಗೆ ಹಜ್ಜಿದನು. ಅದರಿಂದ ಅವನ ಕತ್ತಿಸ ವೇರೆಲೆ ಮಾಡಿದ ಬೆರಳುಗಳ ಚಿನ್ನವು ಎಲ್ಲರ ಕಣ್ಣಿಗೆ ಬೇಕಿಲಿಲ್ಲ.

ಆ ಪ್ರಕರಣವು ಇನ್ನು ಬೆಲೆಯಿತೆಂದು ವರ್ಕೆಲನು ಸಾಕ್ಷಿ-ಪುರಾವೆ ಗಾಗಿ ಉಳಿದ ಕೈದಿಗಳನ್ನು ಕರೆಯಬೇಕೆಂಬಿಚ್ಚಿ ಯನ್ನು ಪ್ರಕಟಿಸಿ ಹೋರಿಸಿ ಅಪ್ಪಣಿಯನ್ನು ವಿಚಾರಿಸಿದನು.

ಒಬ್ಬರಾದ ವೇರೆಲೆ ಒಬ್ಬರಂತೆ ಏವರನ್ನೂ ಕರೆಯಲಾಯಿತು. ಎಲ್ಲರೂ ಏಕಕಂತದಿಂದ ಅದೇ ಕಥೆಯನ್ನೇ ಹೂಗುಟ್ಟಿದರು. ಕುದುರೆಯ ಜೂಜು ಪಾರಂಭವಾದಾಗ ಕ್ಯಾಪ್ಟೆನ್‌ಸ್ನ್ಯಾನ್ ಪ್ರತಿ ದಿವಸ ಸಂಬೇಷಣೆ ‘ಬೆಲೆವ್ಹಾಕ್ಕೆ’ ಹೋಗುತ್ತಿದ್ದನು. ತಾನು ಹೇಳಿದವಾತುಗಳನ್ನು ಎಲ್ಲರೂ ಒಪ್ಪಲೇಬೇಕೆಂದು ಕೈದಿಗಳನ್ನು ಬೆರಿಸಿ ಒಪ್ಪಿಸಿದ್ದನು. ಆದರೆ, ಪ್ರತಿ

ಸಲವೂ ತಮ್ಮ ಕುಡಿರೆಗಳೇ ಗೆದ್ದು ಸುಧ್ಯಯು ಅವರಿಗೆ ಹಿಂದಿನಿಂದ  
ತಿಳಿದುಬರುತ್ತಿತ್ತು. ಇವನು ಮಾತ್ರ ಸುಳ್ಳು ಹೇಳಿ ಅವರಿಗೆ ಸಲ್ಲಬೇಕಿನ್ನು  
ಹಣವನ್ನೆಲ್ಲ ಎತ್ತಿ ಹಾಕತ್ತಿದ್ದನು.

‘ಈ ಸುಧ್ಯಯನ್ನು ಕವಾಂಡಂಟಿಸಿಗೆ ತಿಳಿಸಬೇಕೆಂದು ಓಸ್ತಾಕು  
ರನು ಸಮಗೆ ಈಪದೇಶಿಸಿದನು. ನಾವು ಹಾಗೆ ಮಾಡದೆ, ಕ್ಷಾಪ್ಣನ್ನು ಸನ್ನೀ  
ಹುತ್ತಿ ಬೀಘಸಲ್ಲಿದ್ದಷ್ಟು ಹಣವನ್ನು ಸುಲ್ಯಬೇಕೆಂದು ಮಾಡಿವು.  
ಆದರೆ ನಾವು ಕುಡಿದು ದುಂದಾದ್ದರಿಂದ ಕೈಪುರಿ ತಿಂಬಿನ್ನು ಚನ್ನಾಗಿ  
ಧುತಿಸಿದ್ದೀರೆ’ ಎಂದು ಐವರೂ ಸಾಕ್ಷಿ ಹೇಳಿದರು.

‘ಇದೆಲ್ಲವೂ ಸುಳ್ಳು. ಸುಳ್ಳಿನ ಸಾವಾರಜ್ಞ’ ಎಂದು ಕ್ಷಾಪ್ಣನ್ನು  
ಕೂಗಿಕೊಂಡನು.

‘ಇಲ್ಲ, ಸುಳ್ಳಲ್ಲ. ಸಿಬವಾದ ಸಂಗತಿ’ ಎಂಬ ಧ್ವನಿಯೊಂದು ಕೈದಿ  
ಗಳ ಪಿಂತ್ರಾಗ್ನಿಲನ್ನಿಂದ ಕೇಳಬಂದಿತು.

‘ನ್ಯಾಯಾಧಿಕರೇ, ಅಣಿಮಾಡಿ ಸತ್ಯಾರ್ಥನ್ನೇ ಹೇಳುತ್ತೀರೆ’ ಎಂದು  
ಕೈದಿಗಳನ್ನು ಬಂಧಿಸಿ ತಂದಂಥ ಕಾವಲುಗಾರನು ಮುಂದೆ ಬಂದನು.

‘ರಾಡಕ್ಕಿಷ್ಟ’, ಹೇಳುವದನ್ನೆಲ್ಲ ಎಷ್ಟು ರದಿಂದ ಹೇಳು. ಇಲ್ಲ ಸುಳ್ಳು  
ಬದುಕಲಾರವು, ಸೆಸಪಿರಲಿ’ ಎಂದು ಕ್ಷಾಪ್ಣನ್ನು ಸಿಟ್ಟಿನ ಭರದಲ್ಲಿ  
ಅಧಿಕಪ್ರಸಂಗಿಯಂತೆ ಬಾಲಿಪಟ್ಟಿನು.

‘ಅದು ನನಗೆ ಗೊತ್ತಿದೆ. ಸುಳ್ಳು ಇಲ್ಲಿಯಷ್ಟೇ ಏಕೆ ಎಲ್ಲಿ  
ಹೊದರೂ ಅವಕ್ಕೆ ಜಯವಲ್ಲ ತಿಳಿಯಿತೇ? ಕ್ಷಾಪ್ಣನ್ನು, ಕ್ಷಾಪಿಸಲ್ಲಿಯೋ  
ಸಿನಗದೆಷ್ಟೀ ಸಲ ಬುದ್ಧಿ ಹೇಳಿದ್ದೀರೆ. ಲಾಲ್ಯಾಂಡ ಸಿಬವಾದ ಸಂಗತಿ  
ಯನ್ನೀ—ಅವೇ ಮಾತುಗಳನ್ನೇ ಹೇಳುತ್ತೀರೆನೆ. ಅದರಿಂದ ಬುದ್ಧಿ  
ಬಂದಿತು’ ಎಂಬ ಪ್ರತ್ಯುತ್ತರವು ದೊರೆಯತು.

ಕೈದಿಗಳ ಪುರಾವೆಗೆ ಪುಟ್ಟಿಕರವಾಗಿನಂತೆ ಆ ಕಾವಲುಗಾರನ  
ಸಾಕ್ಷಿಯಾಯಿತು. ಇವನು ಕೈದಿಗಳನ್ನಷ್ಟು ಕಾಡುವದಿಲ್ಲ. ನನ್ನ  
ಕಾವಲುಗಾರರನ್ನೂ ಸಹ ಒಮ್ಮೆ ಪರಿಯಿಂದ ಪೀಡಿಸಿದ್ದಾನೆ.

‘ಇದಿಷ್ಟೇ ಅಲ್ಲ. ಇನ್ನೂ ಬಹಳಿದೆ. ಕ್ಷಾಪಿಸೇಳಗೆ ಶರೆಯನ್ನು

ತಂದನನೇ ಇವನು. ಅದರಿಂದ ಇವನು ಈಗಾಗಲೆ ಲೆಕ್ಕಾವಿಲ್ಲದವುಂಟು ಗಳಿಸಿದಾಗ್ನಿನೆ. ಎರಡು ದಿನಗಳ ಬಿಂದೆ ಇವನೇ ಕುಡಿದು ಮತ್ತೊಂದಾಗಿ ಬ್ಯಾಂಕಿನಲ್ಲಿ ೫೦೦ ಪೂಂಡುಗಳನ್ನು ತೇವಿಟ್ಟಿದ್ದೇನೆಂದು ಅಭಿಪೂಷಣಕ್ಕೆಂಜ್ಞಿಕೊಂಡಿದ್ದಾನೆ.’

ಇದಕ್ಕೂ ಚೆಚ್ಚಿಗೆ ವಿಚಾರಣೆಯು ಸಾಗಿದರೆ ಕಾಂಪ್ಯುನ್ಸ್‌ನ ರಾಧಿಯೇ ಏಕುವದೆಂದು ಬಗೆದು, ಗನ್ನಸರ್ವರನು ತೀವ್ರಸ್ವೀಯಲು ತ್ವರಿತಪಡಿಸಿದನು. ಆರೂ ಕೈದಿಗಳಿಗೆ ಒಂದು ದಿನದ ಶಿಕ್ಷೆಯಾಯಿತು. ಅಂದಿನ ದಿನವೇಲ್ಲ ಅವರು ಬಂಧಿತರಾದ್ದರಿಂದ ಅದೇ ಶಿಕ್ಷೆಯಂದು ಸೀರ್ ಯಿಸ್ ಅವರೆಲ್ಲರನ್ನೂ ಮುಕ್ತಗೊಳಿಸಲಾಯಿತು.

ನಾನ್ಯಾಯವಚಾರಣೆಯು ಮುಗಿದ ಸಂತರ ಕವಾಂಡಂಟನು ಕಾಂಪ್ಯುನ್ಸ್‌ನಿಗೆ ಇಂದಿನಿಂದಲೇ ಕಾಂಪ್ಯುನಿಗೆ ಹೊಗಕೂಡದೆಂದೂ, ನಾಳೆ ಮುಂಜಾಸೆಯೇ ಸಮುದ್ರದಾಚೆಯು ಸ್ಥಳವೋಂದಕ್ಕೆ ಹೊಗಬೇಕೆಂದು ಆಜ್ಞಾಪಿಸಿದನು. ‘ಪ್ರೇರಿಗಳವೇ ಕೆಟ್ಟ ಒನ್ನರು ನಾವಿದುವನೆಂದು ಪ್ರಕಟ ಮಾಡುವ ಕೆಲವು ಒನ್ನರುತ್ತಾರೆ; ಅಂಥವರಲ್ಲಿ ನೀನು ಶೈವಣಿನು’ ಎಂದು ವ್ಯಾಂಗ ರೀತಿಯಿಂದ ಕಾಂಪ್ಯುನ್ಸ್‌ನಿಗೆ ಉಪದೇಶವನ್ನೂ ಮಾಡಿದನು.

ಕೋರ್ಟ್‌ರ ಪದ್ದಿತ್ತ. ಕಾವಲುಗಾರನು ಕೈದಿಗಳನ್ನು ಮುಂದಂಟ್ಟಿ ಕೊಂಡು ಸಾಗಿದನು. ಮೊನಳು ನಿಂತ ಸ್ಥಳದ ಹತ್ತಿರದಲ್ಲಿಯೇ ಓಸಾಂಕ್ರಿಕ ರನು ದಾಟಿ ಹೊಡರಿ, ಅವಕಸ್ಪ್ತಿ ಕಣ್ಣತ್ತಿ ಸಹ ಸೊಡಲಿಲ್ಲ.

ಇವ್ಯಾದರೂ, ಅವಳ ಭಾಷ್ಯೋದೇರ್ಕಗಳು ಇಳಿದನೇಲೇ ಮೊನಳು ತಾನೇನು ವಾಟಿಡಳಿಂಬ ಒಗ್ಗೆ ತನ್ನಲ್ಲಿಯೇ ವಿಚಾರಮಾಡಿಕೊಂಡಳು ಕೋರ್ಟ್‌ನೊಳಿಂದ ಒನ್ನಸಮೂಹವು ಹೊರಬಿಳಿಕೆ ಗೊಂದಲ ಹೇಳಿತ್ತಿರದು. ಅವರೆಲ್ಲರೂ ಹೊಗಕೊಂಗತ್ತು ಮೊನಳನ್ನೂ ಬರುಗಳ್ಲೂ ಗಳಿಂದ ಸೊಡದೆ ಬೆಡಲಿಲ್ಲ. ಒನ್ನರ ತಂಡವು ದೂರ ಹೊಯಿತೆಂದು ತಿಳಿದು, ಮೊನಳೂ ಹೊರಬಿಂದಬು. ಅಲ್ಲಿ ಗಂಡಸರು, ಹೆಂಗಸರು ಗುಂಪುಗಂಪಾಗಿ ನಿಂತುಕೊಂಡು ‘ಸೊಡಿರಿ! ಇಲ್ಲಿ ಬಂದಳು! ದೊರ್ಹಿಯು! ತನ್ನ ಗೂಡನೇ ವಾಕುಮಾಡುವಂಥ ಹುಂಚ್ಚು ಹಕ್ಕಿಯು!

ಆ ಸೀಜ ಜರುಗ್ನಿಯವನನ್ನು ಬೆಸ್ಸು ಕಟ್ಟಿದ್ದು ಬಂಧ್ಯಾ, ತನ್ನ ದೇಶ ದರ್ಶನನ್ನು ತಿಂಡಿಕೊಳ್ಳಲು ಇವಕು ನಾಲ್ಕಿಯನ್ನು ಬೆಗ್ಗಿಸಿದಿದ್ದ ರೇನಾಗು ತ್ವಿತ್ತತ್ವ? ಎಂದು ಮುಂತಾರ್ಥಿ ಬಾಲಿಗೆ ಒಂದ ಹಾಗೆ ಮೂಡಲಿಸುವ ವಾತಾಗುಣ ಮೇರೇನಷ ಕಿರಿಗೆ ಬಿಂಬಿ. ದಾರಿಯುದ್ದಕ್ಕೂ ಇನೇ ತರಹದ ನಾತಾಗುಣ ಅವಳ ಕಿರಿಯ ಮೇಲೆ ಬಂಧ್ಯಾ ಅವಳಿಗೆ ಯೇಳತ್ತೇರ ಡಷ್ಟು ಸಂತಾಪವನ್ನು ಉಟ್ಟಿಸುತ್ತಾಡಿದ್ದು.

ಅಧ್ಯ ದಾರಿಯನ್ನು ದಾಟಿ ಒಂದಿದ್ದಳು; ಬನರ ಆ ಎಡಿ ಬರಿಯಾವ ವಾತಾಗುಣ ಕೇಳಿಸದಾಗಿದ್ದು. ಅಷ್ಟರಲ್ಲಿ ಕವಾಂತಂತಂತ್ರನ ಮೋಳಿಷಾರು ಬಂದಿತು. ಅವಳನ್ನು ವಾತನಾಟಿಸಬೇಕೆಂದು ಕವಾಂತಂತ್ರನು ಮೋಳಿಷಾರನ್ನು ಸಿಲ್ಲಿಸಿದನು.

‘ವಸ್ತುಸ್ಥಿತಿಯ ಮೇಲಿಂದಲೂ, ನಾಾಯದ್ವಾರ್ಪಿಯಂದಲೂ ನೀನು ಹೇಳಿದ ವಾತಾಗಳಿಲ್ಲವೂ ಸಿಂಚನೆ; ಸರಿಯೇಂದೂ ನಾನು ಒಪ್ಪಿತೇನೇ. ಆದರೆ ತೋಯೇ, ಸಿನ್ನ ದಾರಿ ಬೇರೆಯಾನ್ನರಿಂದ ಸನಗೆ ಬಹಳ ವ್ಯಾಸನ ವಾಗಿದೆ’ ಎಂದು ಗಂಭೀರ ಮುಖುಮುದ್ರೆಯಿಂದ ವಾತನಾಟಿ ಮುಂದೆ ಸಾಗಿದನು.

ಕೈಬಿಗು ಇವಳಿಗಾಂತ ಅದೆಷ್ಟೊಷ್ಟು ಮೊದಲಿಗೆ ಕ್ಷಾಂಪನ್ನು ಮುಟ್ಟಿದ್ದರು. ಮೋನಿಷು ಕೊಳೆಟಿ-ನಲ್ಲಿ ವಾತನಾಟಿದ ಸುದ್ದುಯು ಏದೂ ಕಂಪಾಂತುಗಳಿಲ್ಲಿಯೂ ಕಾಡುಬೆಂಕಿಯಂತೆ ಹಬ್ಬುಲು ತಡವಾಗಲಿಲ್ಲ. ಅವಳು ಏರಡಸೆಯ ಕಂಪಾಂತನ ಯತ್ತಿರ ಬಂದೊಡನೆ, ಮೊದಲು ಯಾರು ಇವಕನ್ನು ಕಂಡು ಅಸಂಘ್ಯವರ್ತನೆಯಿಂದ ಅಪವಾಸಗೊಳಿಸಿದ್ದರೇ— ಅಂಥ ಕೈಬಿಗಳಿಲ್ಲರೂ ಈಗ ಬೇಳಿಯ ಸಮಾಪಕ್ಕೆ ಓಡುತ್ತೇ ಬಂದು ಅವಳಿಗೆ ತಮ್ಮ ಧನ್ಯವಾದಗಳನ್ನು ಅರ್ಪಿಸುವ ಕೃತಜ್ಞಾಬುದ್ಧಿಯಿಂದ ತಮ್ಮ ಟೀಎಪ್ಪಿಗೆಗಳನ್ನು ತೆಗೆದು ಸಾಪ್ತಗತಿಸಿದರು. ಆದರೆ ಮೋನಿಷು ಅವರ ಕಡೆಗೆ ಕಳ್ಳು ಸಹ ಯಾಕದೆ ತನ್ನ ಮನಸೆಯನ್ನು ಪ್ರವೇಶಿಸಿದರು. ವಾತನಾಪ ವಾನಾದ ಪ್ರಶ್ನೆಯಿಂದ್ದರಿಂದ ಅವಳ ಮನಸು ತೀರ ವಿಷ್ಟುಲವಾಗಿತ್ತು.

ದಿನದ ದುಡಿತವು ಅವಳಿಗೆ ತಲೆಭಾರವಾಗಿತ್ತು. ದಣಿದು ಸಂಜಿಗೆ

ಮನೆಗೆ ಬಂಡಳಿಂದರೆ ಅಗ್ಗಿಪ್ಪಿಗೆಯ ಮುಂದಿರಿಸಿನ್ನು ತನ್ನ ತಂದೆಯು ಆರಾಮು ಕುಚೀರು ಮೇಲೆ ಬುದ್ಧಿಪತ್ರಿದ್ದಳು. ರಾತ್ರಿಯು ಉಂಟಿರ ಪರಿನೆಯೂ ಕೂಡ ಅವಳಿಗೆ ಉಳಿಯದಾಯಿತು. ಅಲ್ಲಿಯೇ ಬುದ್ಧಿ ಕೊಂಡು ರಾತ್ರಿಯನ್ನು ಕಳಿಯುವಳು. ಅವಳಿಗೆ ಜೀವನವೇ ನೀರವ ವೈಸುತ್ತಿರಬಹುದು.

ತನ್ನ ಸದಸದಿವೇಕ ಬುದ್ಧಿಯ ಏರುದ್ದಿಂದ ಬಂಡನ್ನು ಬ್ರಿಸ್ತಿಸಿದ್ದರ್ಥನ್ನು ತಾನೇ ಮರೆತುಬಡಲು ಯತ್ನಿಸುತ್ತಿದ್ದ ಅವಳು, ಅಂದು ಕೋರ್ಟಿನಲ್ಲಿ ರಟ್ಟಾಯಿತೆಂದು ಬಲು ನೊಂದುಕೊಂಡಳು.

ಅವಳು ಒಮ್ಮನ್ನು ನೊಳಬ್ಬಿಸಿಸ್ತೂ ಹೀಗೆ ತಿಂದಿರುತ್ತಾಳೆ. ಈ ಚಾತಿಯನ್ನು ಇನಳಷ್ಟು ಯಾರೂ ಹಿಂದೆ ದ್ವೇಷಿಸಿರಲಿಕ್ಕಾಲ್ಲ! ಆದರೆ ಈಗ ದ್ವೇಷದ ಬದಲು ಹೈನುವುಂಟಾದೆ. ಇನಳ ಈ ಪರಿಸರಾನೆಯನ್ನು ಜನರು ಕೃತ್ಯಾತಿಭುದ್ಧಿಯಂತೆ ನೊರ್ಡೆತ್ತಿದ್ದರು. ತಂದೆಯ ಮರಣಕ್ಕೆ ಇನಳಿ ಕಾರಣಳಿಂದು ಜನರು ಹಿಂದಳ ಅಂದಿನ್ನರು. ಅಂದೂ ಮಾತಾಡಿದರು. ಆದರಿಂದತ್ತೂ ತಂದೆಯನ್ನು ಎರಡನೆಯ ಸ್ತಂಭಿಂದು, ಅವ ಕೀರ್ತಿಯ ಕಲಂಕದಿಂದ ಅವನನ್ನು ಹುಗಿದಳಿಂದು ಆಡಿಕೊಳ್ಳಲು ಜನರಿಗೆ ಸಂಶಯವಿಲ್ಲಿದಾಯಿತು.

‘ನನ್ನಿಂದ ಸಿಗ್ರಿಸಿಸಿದ್ದು ಅಷಾಧ್ಯವಾಯಿತು’ ಎಂಬ ಮಾತ್ರ ಗಳೂ ಅವಳಿಗೆ ಸಮಾಧಾನವನ್ನು ಈಗ ಕೊಡಲಾರದಾದವು. ಅವಳ ಮನೋವೇದನೆಗೆ ಖಾಪಾಯ ಹೇ ಇಲ್ಲಿದಾಯಿತು.

ಅವಳು ತನ್ನ ಚಾತಿಯನ್ನು ತ್ವರಿಸಿದಂದಿನಿಂದ ಈ ಸ್ಥಳದಿಂದ ತಾನು ಎಲ್ಲಿಗಾದರೂ ಓಟ ಹೋಗುವದೇ ಉಚಿತವೆಂದೂ, ನಾಕಾ ಲೋಯೂದಲ್ಲಿರುವದು ಅಷಾಧ್ಯವಾದುದೆಂದೂ ಗೊತ್ತುಮಾಡಿಕೊಂಡಳು. ಆದರೆ ಓಸ್ಕಾರನ ಚಿತ್ರವು ಕಣ್ಣಿಂದೆ ಬಂದು ನಿಲ್ಲಿಸಿದ್ದು. ‘ನನ್ನಿಂದ ಆಗಲುಪದು ಎಂದಿಗೂ ಆಗದ ಮಾತು’ ಎಂಬ ಕೂಗು ಅವರ ಹೃದಯ ದಲ್ಲಿ ಕಲಮಲವನ್ನೆಪ್ಪಿಸುವದು. ಓಸ್ಕಾರನು ಕೋರ್ಟಿನಲ್ಲಿ ಹೇಳಿದ ಮಾತುಗಳು ನೇನು ನಾನೇಕೆ ಹಾಗೆ ಹೇಳಿದೆ’ ಎಂಬ ಏಚಾರವೂ ಅವಳನ್ನು ಬಾಧಿಸದೆ ಬಿಡಲಿಲ್ಲ.

ರಾತ್ರಿಯಾಯಿತೆಂದು ಮೋನಣಿ ಬಾಗಿಲವನ್ನು ಇಕ್ಕೆ ಹೊಡಳಿ. ಬಾಗಿಲ ಸಂದಿನೆಂಳಗಿ ಸಿಕ್ಕು ಬಂದು ಪತ್ರವು ಅವಳಿಗೆ ಕಾಣಿಸಿತು. ಕೈದಿಗಳ ಉಪಯೋಗಕ್ಕಾಗಿ ಕೊಟ್ಟ ಕಾಗದವೆಂದು ಮೇಲಿರುತ್ತೇ ಹೇಳಿ ಬಹುದು. ಅದರ ಮೇಲೆ ಒರೆದ ಹಸ್ತಾಕ್ಷರಗಳನ್ನು ಅವಳಿಂದೂ ಈ ವೊದಲು ಸ್ವೇಧಿರಲಿಲ್ಲ. ‘ದೇವರು ಸಿಸಗಿ ಕಲಾಜ್ಞಾನವಾಡಲಿ’ ಎಂಬ ಮೂರೇ ಶಬ್ದಗಳು ಆ ಪತ್ರದಲ್ಲಿ ಒರೆಯಲ್ಪಟ್ಟಿದ್ದವು.

ಅದನ್ನು ಓದಿದವರಿಂದ ಸಹಜವಾಗಿ ಮೇಲಕ್ಕೆತ್ತಿ ಅದನ್ನು ಮುಂದಿನ ಸಿದಳಿ. ಆ ಪತ್ರವು ಅವಳಿಗೆಂದು ತರಹದ ಉತ್ತಾಪ, ದರುವು ವನ್ನುಂಟು ಮಾಡಿತು. ಆದರೆ ಮರುಕ್ಕೆಣಿದಲ್ಲಿಯೇ, ಆ ಹಳೆಯ ಅಢ್ಟು ಯೋವು ಅವಳನ್ನು ಮುಗ್ತಿತು; ಕುಗ್ಗಿದಳಿ.

‘ಸನ್ನಿಂದ ಸಾಧ್ಯವಾಗಲಿಲ್ಲ. ಕೈವಿಳಿತು. ದೇವರೇ ಸನ್ನಿನ್ನು ಕ್ಷಮಿಸು’ ಎಂದು ಬಿಸಿಸುಯ್ಯಾತ್ಮ ಉಟ್ಟಿರಿಸ್ತು ಹತ್ತಿಯೊಡಳಿ.

## ಸೋಂಲು

ಕ್ರಿಸ್ತಮಂಸ ಮತ್ತೆ ಬಂದಿತು—ಯುದ್ಧದ ಕೊಸಂಯ ಕ್ರಿಸ್ತಮಂಸ. ಯುದ್ಧವನ್ನು ಹೊಡಿದ ದೇಶಗಳ ಸರಕಾರದವರು ಇಡಿ ಯುರೋಪ ದಲ್ಲಿಯ ಕ್ಾಂಪುಗಳನ್ನೆಲ್ಲ ಪರೀಕ್ಷೆಸಲು ಸ್ವತನ್ನಿಂಡದ ಇಬ್ಬರು ತಾಕ್ಷರರನ್ನು ನಿಯಮಿಸಿದಾಗ್ನಿ. ಅವರು ಈಗ ನಾಕಾಲೋಯ್ಯಾಕ್ಕೆ ಬಾವಿದಾಗ್ನಿ.

ಅವರು ಖದೂ ಕಂಪಾಂಡುಗಳನ್ನು ಕೊಲಂಕಷವಾಗಿ ನೀರಿಕ್ಕಿಸಿ ಹಾಲನ್ನು ಪರೀಕ್ಷೆಸಲು ಈ ಒಕ್ಕುಲುಮನಸೆಗೆ ಬಂದರು. ಅವರ ಮುಂತು ಲಕ್ಷ್ಮಣಗಳ ಮೇಲಿನಿಂದ ಬಲು ಒಳೆಯವರಿಂದು ಒಡೆದು ಕಾಣುತ್ತಿತ್ತು. ಮೋನಣಿ ಅವರನ್ನು ಬರವಾಡಿಕೊಂಡು ಚರ್ಚಾ ತೆಗೆದುಕೊಳ್ಳಬೇಕೆಂದು ಬಿನ್ನೆ ವಿಸಿಕೊಂಡಳಿ.

ಮೋನಳ ಕಡೆಗೆ ವಿಶೇಷ ಲಕ್ಷ್ಮಣನ್ನು ಕೊಡಡೆ ಅಡುಗೆಮನಸೆಯಲ್ಲಿ

ಕುಳಿತುಕೊಂಡು ಕೈದಿಗಳು ಹೇಳಿದ ತಕರಾರುಗಳ ಬಗ್ಗೆ ಆ ಡಾಕ್ಟರ್ ರಿಬ್ಬರೂ ಜಚ್ಚೆಸುತ್ತಿದ್ದರು. ಕೈದಿಗಳಲ್ಲಿಬ್ಬನು ತನಗೆ ಕೊಳ್ಳಿತ ಬಟ್ಟಾ ಬೀಯು ಬಂದಿದ್ದರಿಂದ ತಿನ್ನಲಾಗಲಲ್ಲಿಂದು ಹೇಳಿದ್ದನು. ಆ ಡಾಕ್ಟರರಿಗೆ ಎಲ್ಲವನ್ನೂ ತೋರಿಸಲು ಹೊರಟಿ ಕಾವಲುಗಾರರ ಮುಖ್ಯಸ್ಥನು ‘ಒಂದು ಶಿಶುವನ್ನೂ ಸಂಬಂಧಿಸಿದ್ದು. ಈ ಮನುಷ್ಯನು ಸುಖ್ಯ ಹೇಳುವಾದರಲ್ಲಿ ಶೂರನು’ ಎಂದು ಅವರಿಗೆ ಹೇಳಿದ್ದ ರಿಂದ ಆ ಕೈದಿಯು ಮೂಂದೇನೂ ಬಾಯಿತೆಗೆಯಲ್ಲ.

‘ಅವನು ನಿಬಾರಾಯ್-೧ ಸುಖ್ಯ ಹೇಳಿದನೆಂದು ನಾನು ನಂಬಿದ್ದೇನೆ’ ಎಂದು ಒಬ್ಬ ಡಾಕ್ಟರನೆಂದನು.

‘ಆದರೆ ಆ ಕಾವಲುಗಾರರ ಮುಖ್ಯಸ್ಥನು ಪಶುವಿನಂತಿದ್ದಾನೆ’ ಎಂದು ಎರಡನೆಯವನು ಉತ್ತರವನ್ನು ತ್ತೆನು.

‘ಎಲ್ಲ ದೇಶದ ಕ್ಷಾಂಪುಗಳಲ್ಲಿಯೂ—ಆದರಲ್ಲಿಯೂ ಒಮ್ಮನಿಯಲ್ಲಿಯೂ ಹೀಗೆಯೇ ಇರುತ್ತದೆಯೇ’ ಎಂದು ಮೋಹನ್ ವಿಚಾರಿಸದೆ ಬಂದಲ್ಲ.

‘ಆಲ್ಲಿಯವ್ಯು ಕೆಡಕು ಯಾವ ಕ್ಷಾಂಪಿನಲ್ಲಿಯೂ ಇಲ್ಲ. ಒಮ್ಮನಿಯೋಣ ಕ್ಷಾಂಪಿನಲ್ಲಿಯ ಕೆಲವು ಅಧಿಕಾರಿಗಳಿಗೆ ಪಾನವಾರಣೆಯ ಬಗ್ಗೆ ಕನಿಕರವ್ಯಂಟಾಗುವದು ಬಗತಿನಲ್ಲಿ ಆಸಾಧ್ಯವಾದ ಪಾತು. ನಿಮ್ಮ ಬ್ರಿಟಿಂ ಕೈದಿಗಳಲ್ಲಿ ಕೆಲವರಂತೂ ಬಲು ಕಷ್ಟದಿಂದ ತಮ್ಮ ಜೀವವನ್ನು ಸೂಕ್ತಿದಾಧಿಕರೆ. ಆವರ ಜೀವನವನ್ನು ನೋಡಿ ನಾನು ಮರಗಿದುದು ಅಷ್ಟಿವುಟ್ಟು.’

‘ಅದು ಯಾವುದ್ದುದ ರಾಕ್ಷಸೀವೃತ್ತಿಯೆ ಫಲವು. ಯಾವುದ್ದುದಲ್ಲಿ ಜೀವ ಕಳೆದುಕೊಂಡ ಮನುಷ್ಯರನ್ನು ಮತ್ತಾತ್ಮಕರಂದೂ, ಶೂರ, ಧೀರರಂದೂ ಹೆಸರಿಟ್ಯು ಕರೆಯುತ್ತಾರೆ. ಯಾವುದ್ದುದಲ್ಲಿ ಒಯಸಂಪಾದಿಸಿದವ ರನ್ನು ಪಶುಗಳು, ರಾಕ್ಷಸರಂದು ಹೆಸರಿಡುತ್ತಾರೆ.’

‘ಗಿಳಿಯೂ, ಯಾವಾಗಲೂ ಹಾಗೆ ಕರೆಯುತ್ತಿರುವದಿಲ್ಲ.’

‘ಇಲ್ಲವೇ? ಹಾಗೆದ್ದರೆ ಒಳ್ಳೆಯದೇ.’

ತನ್ನ ಚರ್ಚೆಯನ್ನು ಅನ್ನಕ್ಕೆ ನಿಲ್ಲಿಸಿ ಅವರು ಹೊನಳ ಕಡೆಗೆ ತಿರುಗಿದರು. ಅವಳ ಮನೆಯ ಸ್ಪಷ್ಟ ತೆಯನ್ನು ಕಂಡು ಧನ್ಯವಾದಗಳನ್ನು ಕೊಟ್ಟರು. ಅವಳಿಗೇನಾದರೂ ಯಾವುದೇ ತರಹದ ಸಹಾಯವು ಬೇಕಾಗಿದೆಯೇ ಎಂದು ವಿಚಾರಿಸಲಾಯಿತು.

ಓಸ್ಕಾರನ ಪಣಯವನ್ನು ಅವರ ಮುಂದೆ ಹೇಳಲು ಹೇಡರಿ, ತಾನೆಂಬ್ಬಳೇ ಇದರ ಹ್ಯಾಪಸ್ಟಿಯನ್ನು ವಾಪ್ತತಿರುಪನೆಂದು ಅವರಿಗೆ ಹೇಳಿದರೆ.

‘ಬಲು ಆಶ್ಚರ್ಯ! ಹತ್ತು ಒಸರ, ತನ್ನ ಕೈಗೇಂದ ನಾಯಕ ಕೆಲಸಕ್ಕಿಂತಲೂ ಬಬ್ಬನೇ ಬಬ್ಬನು ಮನಸ್ಸಿನಿಂದ ನಾಡುವ ಕೆಲಸವು ಸೂರಾರು ಹಾಲು ಮೇಲು’ ಎಂದು ಅವರಲ್ಲಿ ಹೆನೆಂದಷ್ಟು.

‘ಯುದ್ಧದಲ್ಲಿಯೂ ಹಾಗೆಯೇ. ಅದಕ್ಕುಂತಲೇ ಈ ದೇಶದರ, ಗೆದ್ದರು; ಒಮ್ಮನ್ನರು ಬದ್ದರು’ ಎಂದು ಇನ್ನೆನ್ನಬ್ಬನು ಹೇಳಿದನು.

‘ಪನು ಒಮ್ಮನ್ನರು ಸೋತರೆ? ಯುದ್ಧವು ನುಗಿಂತೇ?’ ಎಂದು ಹೊನಳ ಸಭೇದಾಶ್ಚಯದಿಂದ ವಿಚಾರಿಸಿತ್ತಾನು.

‘ತಂಗೀ, ಯುದ್ಧವು ನುಗಿಂದಂತೆಯೇ. ಅದರಲ್ಲಿನು ಸಂಶಯವಿಲ್ಲ. ನಿಮ್ಮ ವೈರಿಗಳು ಕಟ್ಟಿಕಡೆಯ ಸಾಫರಿಯನ್ನು ವಾಡಬಹುದು; ಆದರೆ ಇನ್ನೇನು ಯುದ್ಧವು ಹೆಚ್ಚು ದಿನ ನಡೆಯಲಾರದು..’

ಹೊನಳಿಗೆ ಹಿಗ್ಗಿ ಹಿಡಿಸದಂತಾಯಿತು. ಯುದ್ಧವು ಇಷ್ಟು ಬೇಗನೆ ನುಗಿತಾಯವಾಗುವ ಸಂಭವನಿದೆಯೇ? ಅಂದರೆ ಅವಳಿಗೂ, ಓಸ್ಕಾರನಿಗೂ ಕೊಡಿಯೇ ಬಳಿತಾಗುವ ದಿನಗಳು ಬೇಗನೆ ಬಂದೂತಾಗುವವು.

ಓಸ್ಕಾರನು ಒಮ್ಮನ್ನ ನಿರುವನೆಂದಿಷ್ಟೇ ಉಲ್ಲದೆ-ವೈರಿಗಳ ಚಾತಿಯನಿರುವದರಿಂದ ತನ್ನ ಸ್ವಾಸ್ಥತೀಯರಾದ ಬೀರಿಟಿರು ಹೀನ ದೃಷ್ಟಿಯಿಂದ ನೇರ್ಹಿತುತ್ತಿರುವರೆಂಬ ನಾತು ಅವಳಿಗೆ ಗೂತ್ತಾಗದೆ ಹೊಗಿರಲಿಲ್ಲ. ಅವರ ಪೇರೇಮ ಪ್ರಣಯಕ್ಕೆ ಅಡ್ಡ ಬಂದುದು ಯುದ್ಧವಲ್ಲದೆ ಚಾತಿಯು ಎಂದಿಗೂ ಉಲ್ಲವೆಂನು ಸ್ವಷ್ಟವಾಗಿ ಹೇಳಬಹುದಾಗಿದೆ.

ಯುದ್ಧವು ಮುಗಿಯುತ್ತೆಂದರೆ ಬಂದ ಎಡರು ತಾನೇ ದೂರಾಗುವದು. ‘ದೇವರೇ, ಯುದ್ಧವನ್ನು ಸಿಲ್ಲಿಸು, ಬೇಗ ಸಿಲ್ಲಿಸು’ ಎಂದು ಹಗಲಿರುಣಿ ವೋನಕು ದೇವರಿಗೆ ವೋರೆಯಾಡುತ್ತಿರಲಿಕ್ಕೆ ನಾಕು.

ಈ ಕೃಸ್ತಮಾಸದಲ್ಲಿ ಹಿಂದಿನಂತಹ ವಿವಿಧ-ವಿನೋದಾವಳಿಗಳಿಗೆ ಅವಕಾಶವಿರಲ್ಲಿ. ಈ ದಿನಗಳಲ್ಲಿ ದೇವರ ಸೇವೆಯನ್ನು ಏಲಿಷ್ಟ್ ಪ್ರಕಾರ ದಿಂದ ನಾಡುವದೆಂದು ಗೊತ್ತಾಗಿತ್ತು. ಉಥ್ರರಾಸ ಧರ್ಮಚೀಕ್ರಿಯೆಗಳನ್ನು ಆ ಸೇವೆಯನ್ನು ಸಾಂಗಗಿಣಳಿಸಲು ನಿಯಮಸಲ್ಪಟ್ಟಿದ್ದನು.

ವೋನಕು ಮರಟಿಯ ಮೇಲಿನ ಕೊಟ್ಟಿಗೆಯಲ್ಲಿ ಕಟ್ಟುತ್ತಿದ್ದ ಹೋರಿಗೆ ತಮ್ಮದನ್ನು ತಿನಿಸಿ ಬರಬೇಕೆಂದು ಹೋರಬೆಂದ್ದು. ಕ್ರಾಂತಿ ನಲ್ಲಿಯ ದೇವಾಲಯದೊಳಗಿಂದ ಪಾರ್ಶ್ವಸೇಯ ಹಾಡುಗಳ ಸ್ವರವು ಅವ ಕೋರಿಗೆ ಕೇಳಿಸಿದ್ದ ರಿಂದ ತುಸು ಹೊರತ್ತು ನೀತಲ್ಲಿಯೇ ಸಿಂತು ಬಯು ಲಕ್ಷ್ಯ ಪೂರ್ವಕವಾಗಿ ಕೇಳಿತ್ತಿದ್ದೀರಿ.

ನಾಳೆ ಒರುಗಲಿರುವ ದೇವರ ಸೇವೆಯ ಪೂರ್ವಸಿದ್ಧಿ ತೆಯಿರಬಹುದೆಂದು ಕಲ್ಪಿಸಿ, ಕೈದಿಗಳೆಲ್ಲರೂ ಹಾಡುತ್ತಿರುವರೆಂದೂ, ಹಿಂಜಾನವನ್ನು ಬಾರಿಸುವವನು ಓಸ್ತಾರನ ಹೊರತು ಬೇರೆ ಯಾರೂ ಇರಲಾರೆಂದೂ ಅವಕು ಸಾಫ್ತಾರಣವಾಗಿ ಗ್ರಹಿಸಿಕೊಂಡಳು.

ಹಾಡು ಯಾವುದೆಂಬುದು ಅವಳಿಗೆ ಭಾಷೆಯ ಮೂಲಕ ತಿಳಿಯದು. ಆದರೆ ಸ್ವರವೇ ತೀರ ಪರಿಚಿತವಾದುದು. ಅವಳು ವೆಸ್ಲೆಯನ್ನ ದೇವಾಲಯಕ್ಕೆ ಹೋದಾಗ ಆ ದಾಬಿಯ ಮೇಲಿನ ‘ಇನ್ನೂ ದೇವರು ನನ್ನು ರಕ್ಷಣೆಗೆ ಸಿಕ್ಕಿಯವಾಗಿಯೂ ಸಿದ್ಧಸಿರುವ’ ಎಂಬ ಹಾಡು ಕೇಳಿದ ನೆನಪು ಅವಳಿಗಾಯಿತ್ತು.

ಅದೇ ಪಾರ್ಶ್ವಸೇ! ಅದೇ ಧರ್ಮ! ಅದೇ ದೇವರು! ಅದೇ ಉದ್ಧಾರಕನು! ಆದರೂ..ಇನ್ನೂ..ಎನ್ನೂ ಎಂದು ದುಷ್ಟತನವು ತುಂಬಬೇ. ಎನ್ನು ಮೂರುತ್ತನಿರಬಹುದು ಈ ಜಗತ್ತಿನಲ್ಲಿ!

ಕೃಸ್ತಮಾಸ ದಿನದ ಮುಂಬಾವು. ಬೇಗನೆದ್ದು ವೋನಕು ದನದ ಕೊಟ್ಟಿಗೆಯಲ್ಲಿಯ ಎಲ್ಲ ಕೆಲಸವನ್ನು ಲಗುಬಗೆಯಂದ ತೀರಿಸಿದಳು.

ಪೀಠ ಮಟ್ಟಿಣಿದ ದೇವಾಲಯದೊರ್ಕಿನ ಗಂಟಿಯ ಸಪ್ತಾಳವೂ ಕೇಳಿಸಿತು. ಕಾಂಪಿನ ಕಡೆಗೆ ಕಣ್ಣು ಬೇರಿದಳು. ಎಲ್ಲ ಕೈದಿಗಳೂ (ಓನ್‌ಆರನ್‌ಹಿ ಸಪಿತ) ಕಾಂಪಿನ ದೇವಾಲಯದ ಕಡೆಗೆ ಗುಂಪುಗುಂಪಾಗ್ರಾ ಸಾಗುತ್ತಿರುವ ದೃಶ್ಯವು ಅವಕಿಗೆ ಗೊಳಿಜರಿಸಿತು.

ಒಮ್ಮೆಲ್ಲ ಅವಕ ತಲೆಯಲ್ಲಿ ಬಂದು ಹೊಸ ವಿಚಾರಿತರಿ ಸ್ಥಿತಿ. ಧರ್ಮವು ಬಂದೇ ಇಟ್ಟ ದಾಡರೆ ತಾನೇಕ ಇಲ್ಲಿಯ ದೇವಾಲಯಕ್ಕೆ ಹೊಗಬಾರದ್ದು? ಅಲ್ಲಿ ಹೊಗಲು ಕಾವಲುಗಾರನು ತನ್ನ ಸ್ವಾ ಬಡ ಬಹುದೇ? ಎಂಬೇ ವಿಚಾರಗಳು ತಾಕಲಾಡುತ್ತಿರುವಂತೆ ಅಟ್ಟಿನನ್ನೇ ರಿಂದಳು. ದೇವಾಲಯಕ್ಕೆ ಹೊಗಿನ ಉಡುಪನ್ನು ತೊಂಟ್ಟು ಹೊರಬೀ ಬಟ್ಟಳು; ಇಸೆಯ ಕಂಪಾಂಡಿನ ಬಾಗಿಲದ ಹತ್ತಿರಕ್ಕೆ ಬಂದಳು.

ಕಾಂಪಿನ ದೇವಾಲಯವು ಅರ್ಥ ಧೀರ್ಘರುಪದ್ದಂತದ್ದು ದೊಡ್ಡ ದೊಂದು ಕಟ್ಟಿಗೆಯ ಕಣಬವದ್ದು ಯಾಗಿದೆ. ಬಂದು ತುದಿಗೆ ಎತ್ತಿರವಾದ ಗಡ್ಡಗೆ. ಕುಳಿರಲು ಕುಚೀಗಿಳಿ; ಸೆಲದ ಮೇಲೆ ಹಾಸುಗೆಯಾಲ್ಲ. ಗಡ್ಡಗೆಯ ಮೇಲೆ ಧರ್ಮಬೋಧಕನು ಕುಳಿತ್ತಿದ್ದಾನೆ. ಅವನ ಮುಂದೆ ಬಂದು ಚಿಕ್ಕ ಮೇಳಬು. ಅವನ ಮೈ ಕವ್ಯಗೊಸಿಸಿಂದ ಮುಂಚಿದೆ. ಬೈಬಲ್ ಪುಸ್ತಕದೊಂದಿನ ಯಾವುದೋ ಭಾಗವನ್ನು ಓಮತ್ತಿದ್ದನು. ಅವನೆಡುರಿಗೆ ಸೆಲದ ಮೇಲೆ ಲಾಜಾರುನಾರು ಒನ್ನರು ಸಾಲು ಶಾಲಾಗೆ ನಿಂತಿದ್ದಾರೆ. ಅವರಿಂದ ಹುಡುಗರು, ಮುಂದುಕರು, ಬೆಲೆಯುಳ್ಳ ಉಡುಪನ್ನು ತೊಂಟ್ಟುವರು, ಚಿಂಬಚಿಂದಿಯಾದ ಬಟ್ಟಿಯಲ್ಲಿದ್ದುವರು, ಬರೆಗಾಲಿನರು, ಮನೋಧರವಾದ ಲಕ್ಷ್ಮಣವ್ಯಾಖ್ಯವರು, ಕುಟಿತದಿಂದಲೂ ಅನೇಕ ದುಷ್ಪರ್ವಸನಗಳಿಂದಾಗಿ ಕೊರಗಿ ಸೊರಗಿ ಸುಕಾರ್ಡವರು—ಮೀಗೆ ನಾನಾ ತರಹದ ಒಫಸಮಾಜವು ಅಲ್ಲಿ ಸೆರಿದಿತ್ತು. ಎಲ್ಲರೂ ಧರ್ಮಬೋಧಕನ ಕಡೆಗೆ ಏಕದೃಷ್ಟಿಯನ್ನು ಬೇರಿದ್ದಾರೆ. ಅವನು ಓಮವ ಸದ್ಗುಣ ಹೊರತು ಬೇರಿನ್ನಾವ ಸದ್ಗುಣ ಅಲ್ಲಿರಲಿಲ್ಲ.

ಬಾಗಿಲ ಸರಿದ ಸಪ್ತಾಳದಿಂದ ಅಲ್ಲಿಯ ಸ್ತಂಭಶಾಂತತೆಯು ಭಂಗವಾಯಿತು. ಮರುಕ್ಕೆಣಿಂದಲ್ಲಿಯೆ ಹೆಣ್ಣುಮಗಳೊಬ್ಬು ಪ್ರವೇಶ

ವಾಯಿತು. ಅವಕ್ಕು—‘ನಾಕಾಲೀಯ್ದ ಸ್ತ್ರೀ’ ಎಂದು ಬೇರೆ ಹೇಳುವ ಕಾರಣವೇ ಇಲ್ಲ. ಬಂದರು ಈ ಸುತ್ತೂಕಡಿಗೆ ಸಿರೀಕ್ಕು ಸಿದ್ಧಷ್ಟು. ಎಲ್ಲರೂ ಇನ್ನು ಬೇರುಗಣ್ಣು ಗಳಿಂದ ನೋಡುತ್ತಿದ್ದರು. ಅಷ್ಟರಲ್ಲಿ ಯಾರದೀರ್ಲೇ ಕ್ಯಾಯು ಅವಕ್ಕಿಗೆ ತಾಕಿತು. ಅವಸರವನ್ನರದಿಂದ ಬೇಗಿನ ಕೊರ್ಗೆಯಿಂದ ಒಂದು ಕುಚೀಯನ್ನು ತಂದಿಟ್ಟು, ಅದರ ಮೇಲೆ ಕುಳಿತುಕೊಳ್ಳಬೇಕೆಂದು ಅವಕ್ಕಿಗೆ ಬಸ್ತು ವಿಸಿಕೊಂಡನು. ಮೊದಲನೆಯು ಸಾಲಿನ ನಡುವೆ ಇಲಿಸಿದ್ದು ಆ ಕುಚೀಯ ಮೇಲೆ ಅವಕ್ಕು ಕುಳಿತುಕೊಂಡಳು.

ಬೋಧನೆಯು ಮೂರಿದಸಂತರ ಪಾದಿರುಯೂ ಒಂದು ಹಾಡನ್ನು ಹೇಳಹತ್ತಿದನು. ನಿನ್ನ ರಾತ್ರಿಯಲ್ಲಿ ಅವಕ್ಕ ಕಿವಿಗೆ ಬಿದ್ದ ಹಾಡೇ ಅದು; ಅವಕ್ಕ ಯತ್ತಿರದಲ್ಲಿರಿಸಿದ್ದು, ಹಿರಾನನಸ್ಸು ಬಾಲಿಕಲು ಒಬ್ಬ ತರುಣನು ಮೂಂದೆ ಬಂದನು. ಇವಕ್ಕೂ ಏಮ್ಮು ಸಿಂತಳು. ಹಾಡು ಮತ್ತು ಪಿಯಾ ನವ್ಯ ವಿಕತಾನದಲ್ಲಿ ನುಟಿಯತ್ತೊಡಗಿದನ್ನು.

ಅಲ್ಲಿದ್ದ ಹರೆಲ್ಲರೂ ಸ್ವಷ್ಟವಾದ ಸುಸ್ಪುರದ ಪಕಂತದಿಂದ ತನ್ನ ಭಾವೇಯಲ್ಲಿ ಹಾಡಹತ್ತಿದರು. ಅದರೊಂದಿಗೆಯೇ ನೋನಳೂ ಹಾಡನ್ನು ಅದೇ ಸ್ಪುರದಲ್ಲಿ ಇಂತ್ಲಾಷ ಭಾವೇಯಂದ ಹಾಡುತ್ತಿರುವಕ್ಕಿಂದು ಎಲ್ಲಿಗೂ ಗೊತ್ತಾಯಿತು.

ತುಸು ಹೊತ್ತಿನಲ್ಲಿಯೇ ಅವರೆಲ್ಲರ ಧ್ವನಿಯು ಕಡಿಮೆಯಾಯಿತು. ಆ ಇಂಣಿಷ್ಟ ಹಾಡನ್ನು ಕೇಳಲು ತನ್ನ ಹಾಡನ್ನು ಸ್ಥಿಲಿಸಿರಬಹುದು. ಚಿತ್ರದ ಬೊಂಬಿಗಳಂತೆ ಸಿಂತಕೊಂಡು ವರಚಿತ್ತರಾಗಿ ಅವಕ್ಕ ಆ ಕೊರ್ಮಾಲ ಕಂತದಿಂದ ಹೊರಟ ಸಂಗೀತದಲ್ಲಿ ಅವರು ತಲ್ಲಿನರಾದರು; ತಲೆದೂಗಹತ್ತಿದರು..

ಹಾಡು ಮೂಗಿಯಿತು. ಅವಕ್ಕಾ ಕುಳಿತಳು. ಪಾದಿರುಯು ತನ್ನ ಉಪದೇಶವನ್ನು ಆರಂಭಿಸಿದನು. ಅಲ್ಲಿಲ್ಲಂದಿಲ್ಲಿಲ್ಲಂದು ಶಬ್ದ ಮಾತ್ರ ಅವ ಓಗಿ ತಿಳಿಯುತ್ತಿತ್ತು. ಅವಕ ಕಣ್ಣುಗಳು ಬಾಗಿಲದ ಕಡೆಗೆ ಹೊರಬ್ಬಿದ್ದವು. ಓಸ್ಕಾರನು ಅಲ್ಲಿದ್ದನು. ಅವನ ಕಣ್ಣುಗಳು ಹೊಳಿಯುತ್ತಿದ್ದವು. ಅವಕ್ಕು ಅವನನ್ನು ದಿಟ್ಟಿಸಿ ನೋಡಿ ‘ದೇವರೇ, ಯುಂಧ್ವವನ್ನು ಬೇಗ ನಿಲಿಸು’

ಲಂದು ಮನಸೆನಲ್ಲಿ ಧ್ಯಾನಿಸುತ್ತಿದ್ದಂತೆ ಹೊನ್ನಿಂಳ ಮೂಲಿಚಯ್ಯಾಯು ಒಡೆದು ಕಾಣುತ್ತತ್ತು.

ಬೇಸಿಗೆಯು ಮತ್ತೆ ಬಂದಿತು; ಸಹಯೋನು ಮಹಾತ್ಮಾವನು, ಮೂರುಗವನು. ಹಕ್ಕಿಗಳು ಹಾಡುವವವು, ಗೂಡು ಸೇರುವವು. ಭಂದೇವಿಯಾ ತನ್ನ ಪ್ರಶಾಂತವಾದ ಶಾಂತಯೆನ್ನು ಎಂಬನಂತೆ ಕಾಯ್ದು ಕೊಂಡಿದ್ದಾಳೆ; ಆದರೆ ಯುದ್ಧವು ಇನ್ನೂ ಸಾಗಿಯೇ ಇದೆ. ಸ್ವಾಸ್ಥ ಹಾಕ್ಕರರ ಭವಿಷ್ಯದಂತೆ ವೈರಿಗಳ ಕೆಳಸೆಯ ದಾಖಲೆಯು ಆಯಿತ್ತು. ಮೂರಿದೂ ಬಂಧಿತು. ಏರೇರಿ ಮುಂದೆ ಮುಂದೆ ಬರಬೇಕಿಂದು ಮಾಡಿದ ಕಷ್ಟಾಷ್ಟು ಅವರು ಖಿಂದೆ ಖಿಂದೆ ದೂಡಲ್ಪಟ್ಟರು.

ಕ್ಷಾಂಸಿಸಲ್ಲಿಯ ಪಲ್ಲ ಕೈದಿಗಳಿಗೂ ಈ ಸುದ್ದಿಯು ಗೊತ್ತಾಯಿತು. ಮುಂಭಾಗದ ಸ್ವೇಸಿಕರ ದೈವದಂತೆ ಅವರ ಉತ್ಸಾಹವು ಏರುತ್ತಿತ್ತು; ಓಳ್ಳೆತ್ತಿತ್ತು. ಅಸಂಖ್ಯಾವಾದ ಜರ್ಮನ್‌ನ್ನರ ಸುಸಚ್ಚಿತ ಸ್ವೇಸ್ತವು ಲಂಡನ್‌ನ್ನರ ಮೇಲೆ ದಾಕಿಯನ್ನಿಟ್ಟು, ಒಕ್ಕಾರ್ಯಂ ಅರಿಸಿಯನ್ನು ಧ್ವನಿಸಿ, ಪ್ರಬೀಳ್ರಾಚ್ಯಾವನ್ನು ಹೇಳಿಹೆಸರಿಲ್ಲದಂತೆ ಮಾಡಿ, ಅವೇರಿಕ ವನ್ನು ನೃಂಗಲು ಹೊಗಾಡುವದೆಂದು ವೊಡವೊಡಲು ಕೈದಿಗಳಿಲ್ಲರೂ ಬಟ್ಟಾರ ಬಟ್ಟಾರ ತ್ತಿದ್ದರು. ಬರಬರುತ್ತು ಕೈದಿಗಳಿಗೆ ವಾತಾನಾಡಲು ಜಾಯಿಯೇ ಇಲ್ಲಿದಾಯಾತ್ತು. ಇಂಗ್ಲೊಷ್ಟ ವರ್ತಮಾನ ಪತ್ರದಲ್ಲಿ ಜರ್ಮನ್‌ನ್ನರು ಸೋತರೆಂಬ ಸಾದ್ಧು ಬಂದರೂ, ಅವರು ಸಾಬುತ್ತಿದ್ದಿಲ್ಲ. ಯಾಕೆಂದರೆ ಅವರ ಜರ್ಮನ್‌ನ್ನ ವತ್ತಿಕೆಗಳಲ್ಲಿ ಒಮ್ಮನ್ನೂ ರಬ್ಯಾದ ಸುದ್ದಿಗಳು ಅವರಿಗೆ ತಳಿಯುತ್ತಿದ್ದುದರಿಂದ ಅವರು ಅಭಿವಾಸ ವೇರಿತರಾಗುತ್ತಿದ್ದರು. ಈಗ ಅವರು ಹಾಯಂ ಹೊಲಿದುಕೊಂಡಿದ್ದಾರೆ. ಯುದ್ಧವು ಪತಕಾಗ್ಗೆ ಸಂಭವಿಸಿತು? ಯಾವುದಕ್ಕೂ ಇಲ್ಲ! ಹತ್ತುವರು ಷಟ್ಕಾಯಲ್ಲಿ ಯುದ್ಧದ ಕಾರಣವು ಪಸಿತ್ತೆಂಬುದು ಕಾಡ ಯಾರಿಗೂ ಗೊತ್ತಾಗದಂತೆ ಕಾಲವು ಗತಿಸಿ, ಮರೆಯಾಗಿಸಿಬಡುವದು.

ಹೊನ್ನಿಂಳ ದಿಗಿಲುಗೊಂಡು ಭ್ರಮಿಸ್ತುಕೆಂತಾಗಿದ್ದಾಳೆ. ಕಡೆಗೊಮೈ ಯುದ್ಧವು ಪರಿಸವಾಪ್ತಿಗೆ ಬಂದಿತೇ? ಒಸಾಗ್ಗರನು ವನ್ನು

ವಿಚಾರವಾಡುತ್ತಿರಬಹುದು? ತನ್ನ ಕಡೆಗೆ ಅವನು ಏಕೆ ಬಾರದಿರುವಾನು? ಅವಳು ಅವನ ಮೇಲೆ ಈಗಾಗಲೆ ಸಾಕಷ್ಟು ಶೈಂದರೆಯನ್ನು ಒಟ್ಟಿರುವಳಿಂದು ಅವನು ವಿಚಾರವಾಡುತ್ತಿರಬಹುದೇ?

ಅವನು ಕೊಸೆಗೊಳವೆನ್ನು ಬಂದಾನು. ರಾತ್ರಿಯು ಬಹಳಾಗಿತ್ತು. ಬಾಗಿಲಕ್ಕೆ ಆತು ಸಿಂತುಕೆಡಂಡು ಅವನು ಕಂಪಿತ ಸ್ವರದಿಂದ ‘ನೋನಾ’ ಎಂದು ಕಡೆಗುವ ಸಸ್ಯಾಕಾರ ಉದ್ದಿಷ್ಟವು ಏಕೈಕಿಸಿತು. ‘ನೋನಾ’ ಎಂಬ ಮಧುರವಾದ ಸ್ವರವು ಮತ್ತೆನ್ನು ಹೇಳಿತು. ಅವಳಿಗೆ ಕೇಳಿಸಿತು. ಚಟ್ಕನೆ ಎಡ್ಡಳ್ಳ. ‘ನೋನಾ’ ಎಂಬ ಯೆಸರಿಸಿದ ಅವನು ಈವರೆಗಿಂಡಂ ಕರೆದರಶ್ಲೆ.

‘ಹಾ! ಒಂದೇ’ ಎನ್ನುತ್ತ ಅವಳು ಹೊಸ್ತಿಲಂ ಮೇಲೆ ಆವಾದ ಮಸ್ತಕವಯ್ದಂತೆ ನಡೆಗುವ ಮೃಂಡಾಂದ ಬಂದು ಸಿಂತಳೆ. ಅವಳ ತಂಡೆಯು ತಮ್ಮಾಳ್ಳಿರನ್ನು ನೋಡಿದ್ದ ಬಸಂದಿಂದ ಈವರೆಗಿಂಡಂ ಅವರಿಭ್ಯಾರ ಹೀಗೆ ಎದುರು-ಬಡರಾಗಿ ಸಿಂತಿದ್ದಳ್ಳ; ಈಗ ಸಿಂತಿದ್ದಾರೇ.

‘ನೋನಾ, ಎಲ್ಲವೂ ಮುಗಿಯಂತಂತಲ್ಲ?’

‘ಓಸಾಂರಾ, ಎನು ಮುಗಿಯಂತು?’

ಜರ್ಮನ್‌ಸೆಯು ಗೆದೆಯಶ್ಲೆ. ಖಿಂಡನ ಬಗನ ಹಿಡಿತವು ಹದಗೆಟ್ಟಿದೆ; ಬರ್ಗನ್ ವಟ್ಟಣದಲ್ಲಿ ಅಂತರೆಲವಾಗಳು ಹುಟ್ಟಿನೆ.’

‘ಇದರಿಂದ ಯುದ್ಧವು ಮುಗತಾರುವಾಯಂತೆಂದು ಅಧ್ಯವಾಗುತ್ತದೆಯೇ?’

‘ಆಗದೇನು, ನೋನಾ.’

‘ಎನ್ನೋ ಮಾತಾದಬೇಕಿಂದವರು ಅಷ್ಟಕ್ಕೆ ಬಾಯಿ ಮುಖಿ ತುಸುಹೊತ್ತು ಸರಮ್ಮನಾದಳು. ಏದೆಯ ನಡುಕವನ್ನು ಸ್ವೀರಿಸುತ್ತು, ‘ಓಸಾಂರಾ, ಯುದ್ಧ ಸಮಾನ್ಯವಾದುವರಿಂದ ನಿನಗೆ ಸಂತೋಷವಾಗಿಲ್ಲವೇ?’ ಎಂದು ನೋನಾ ಆತುರತೆಯಂದ ಹಿಂಜಾರಿಸಿದಳ್ಳು.

ಅವನು ಅವಳನ್ನು ಕಣ್ಣಾರಳಿಸಿ ನೋಡಿಯೇ ನೋಡಿದನು. ಸೆಟ್ಟ ನೋಡಿವು ಕಿತ್ತಾದಾಯಿತು. ‘ನನಗೇನೂ ಗೊತ್ತಾಗದು. ಏನು ಹೇಳಿ?

ಹೇಳಲೂ ಬಾರದಾಗಿದೆ' ಎಂದು ಅವನು ಉತ್ತರವಿಶ್ವತ್ತ ಅಲ್ಲಿ ನಿಲಲಾರದೆ ತನ್ನ ಸ್ಥಾನಕ್ಕೆ ತೆರಳಿದನು.

ಅವನು ಕಣ್ಣರೆಂಜಾಗುವವರೆಗೆ ಅವಳು ನೋಡುತ್ತಲೇ ನಿಂತಿದ್ದಳೆ. ಅವಳ ಕಣ್ಣಗಳು ಏನುಗಿಂದವು. ಎದೆಯು ಹಾರಹತ್ತಿತು.

---

## ಒಪ್ಪಂದ (೧೯೧೮)

ಗೀಗರ ನವ್ವಂಬರ ಗುಸೆಯ ಶಾರಿಇ. ಇದಿದನನೇಲ್ಲ ಕಾಂಪಿನ ಅಧಿಕಾರಿಗೇದ್ದ ಭಾಗದಲ್ಲಿ ಚಟುವಟಿಕೆಯಾರಂಭವಾಗಿದೆ. ಬೆಂಗಾಲಿನಿಂದಲೂ ಟೆಲಿಫೋನು ಸರಕಾರದವರೊಡನೆ ಒಂದೆಸನಸೆ ವಾತಾಡಹತ್ತಿದೆ. ಎತ್ತು ನೋಡುತ್ತು ಗಲಿಬಲಿ, ಗಡಿಬಿಡಿ ಸಾಗಿದೆ.

ಹಾ ಹಾ ಏನ್ನು ವರದರಲ್ಲಿ ಈ ಸುದ್ದಿಯು ಎಲ್ಲ ಕಡೆಗೂ ಪಸರಿಸಿತು. ಕಾಂಪಿನ ಭಾಗವು ಅರಣ್ಯದಂತೆ ಭಾಸವಾಗತೀನಿಡಿದೆ. ಕೈದಿಗಳು ತಮ್ಮ ತಮ್ಮ ಸ್ಥಾಗಳಲ್ಲಿ ಕುಳಿತವರು ಏಳಿಲಿಲ್ಲ. ಕಾಂಪಿನ ದಿನದ ಚಟುವಟಿಕೆಯು ಇಲ್ಲಿದಾಗಿದೆ. ಪ್ರಚರು ಕೈಸರನ್ನು ಸಿಂಹಾಸನದಿಂದ ತಳ್ಳಿದಾರಿ. ಜಮಾನ್ ದಳವರ್ತಿಯು ಯುದ್ಧವನ್ನು ಸಿಲ್ಲಿಸಲು ಬೇಡಿಕೊಂಟಿದ್ದಾನೆ. ಏತರಸಂಘದ ಮುಖ್ಯ ಕವಾಂಡಂಳನು ತಯಾರಿಸಿದ ಶಾಂತಿಯ ಒಪ್ಪಂದದ ಕರಾರುವತ್ತಿಗಳಿಗೆ ಸಹಿ ಹಾಕಲು ಮರುದಿನ ಒಂಭತ್ತುಗಂಟೆಯವರಿಗೆ ಅವಧಿಯನ್ನು ತ್ತೀದಾನೆ. ಈ ಅವಧಿಯಿಂಳೆಗಾಗೂ ಒಮ್ಮೆ ಸಹಿಯನ್ನು ಮಾಡಿದ್ದಾರಿ, ಯುದ್ಧವು ಮಾತ್ರ ಏಕೋಪಕ್ಕೆ ಹೋಗುವದು ಖಂಡಿತ. ಅವರು ಒಡಂಬಿಕೆಗೆ ಒಮ್ಮೆದರೆ 'ಯುದ್ಧವು ನಿಂತಿತು; ಶಾಂತಿಯು ನಾಾಫಿ ಪನೆಯಾಯಿತು' ಎಂಬ ಸುದ್ದಿಯು ಒಗತಿನ ಶಂಬೆಲ್ಲ ಕಳಿಸಲಾಗುವದು. ನಾಕಾಲೋಯದಲ್ಲಿ ಮಾತ್ರ ಗಂಟಿಗೆ ತಿಳಿಯುವದು. ಡೆಗಾಲ್ಸ ಕೋರ್ಟಿಯಂದ ತೇಳಿಫುಗಳು ಹಾರಿಸಲ್ಪಡುವವು. ಬಂದರಗಳಲ್ಲಿ ಸಿಂತಂಧ ಹಡಗುಗಳಿಂದ ವಾದ್ಯಗಳು ಹೊಳಗುವವು. ನಡು

ಗಡ್ಡೆಯೋಳಿಗಿನ ಎಲ್ಲ ದೇವಾಲಯಗಳಲ್ಲಿ ಗಂಟಿಗಳು ಬಾರಿಸುವವು—ಎಂದು ಪೂಂತಾದ ವಾತಾಗಳು ಅಲ್ಲಲ್ಲಿ ಸಾಗಿವೆ.

ಮೊನ್ಹಳಿಗೆ ಹಷಕರಾಯುವಾಗಿದೆ. ತನ್ನ ಮೊರೆಯನ್ನು ಆಲಿಸಿ, ದೇವರು ಯುದ್ಧವನ್ನು ಸಿಲ್ಲಿಸಿದನೆಂದು ಹಿಡಿಸಬಾರದ ಹಿಗ್ಗು ಅವಳಿಗೆ. ಆದರೂ ಇಂಥ ಹೊತ್ತನಲ್ಲಿಯೂ ಅವಳು ತನ್ನ ಭಾವನೆಗಳ ಒಗ್ಗಾಟ—ನುಗ್ಗಾಟದಲ್ಲಿ ಸಿಕ್ಕುಬೆದ್ದಿದ್ದಳು. ರಾಜೀಯ ನಿಚಾರವು ಏಂಬಿದೆಂದನೆ ಯುದ್ಧದ ಫಲವು ಸರಿಯಾಗಿಯೇ ಆಯಿತೆಂದು ಒಯಚಯಕಾರ ವಾತಾವರಣೆ ಕಂಡಾಡುವಳಿ. ಯುದ್ಧವನ್ನು ಹೂಡಿ, ಅನೇಕ ಅನಾಹತಗಳಿಗೆ ಕಾರಣರಾದ ಕೂರ ನೈರಿಗಳಿಗೆ ಫಲವು ಚನ್ನಾಗಿ ದೊರೆತು, ಮಾಹಗು ತಿಕ್ಕಿದುದು ಯೋಗ್ಯವಾಯಂತೆಂದು ಕೊಳ್ಳುವಳು. ಆದರೆ ಓಸಾಂಕ್ರಿಕನ ಪಣಾರ ಸುಳಿದೊಡನೆ.. ಅವಳು ಪನನ್ನು ಕಲ್ಪಿಸುವಳೋ.. ತಿಳಿಯದ ವಾತಾವರಣ ಓಗೆಲ್ಲಿರಬಹುದು? ಅನನ್ತ ಯಾವ ರೀತಿಯಂದ ನಿಚಾರನವಾಡುತ್ತಿರಬಹುದೆಂಬ ಕಲ್ಪನೆಯಲ್ಲಿ ಮೊನ್ಹಳಿ ಮಗ್ನಿಖಾಗಾದ್ದು ಲು.

ದೇಹದ್ದು ಸಸುಕಿನಲ್ಲಿ ಎದ್ದುಳು. ಇನ್ನೊಬ್ಬಿರಿಯ ದೀಪಗಳು ಉರಿಯುತ್ತಿದ್ದವು. ಸರ್ಕಾರದ್ದು ತೆರೆಗಳ ಸಾರ್ಥಕ ಎಂಬ ಸಪ್ತಾಧಂತವು ಸಪ್ತಾಧವು ಕಾಂಪಿನ ತುಂಬೆಲ್ಲ ಪಸರಿಸಿಸುವದೆಂಬ ಸಂಶಯವು ಅವಳಿಗೆ ಬಂದಿತು. ರಾತ್ರಿ ಮಾರ್ಗವ ಮೊದಲು ಇದ್ದ ಪರಿಸ್ಥಿತಿಯೈ ಆವಳಿಗೆ ಸೆನೆಪಿತ್ತು. ಸಿದ್ದೀಮತ್ತಿದ ಮೇಲಾದ ಕಾಂಪಿನ ವಾತಾವರಣವು ಅವಳಿಗೆ ತಿಳಿಯುವದು, ಸಾಧ್ಯಪರಲ್ಲ. ಕೈಗಳೆಲ್ಲರೂ ವಾತಾವಾಡುತ್ತೇ ಇತ್ತಂದತ್ತ ಅತ್ಯಂದಿತ್ತ ಅಶೇವಾಡುತ್ತಿದ್ದರು. ಕಾಂಪಿನಲ್ಲಿಯು ಗಡಿಬಿಡಿಯು ಅವಾಗಿ ಹತವಾಗಿ ಸಾಗಿದೆ. ರಾತ್ರಿಯೂ ಹಿಂಗಿಯೇ ಒಂದೆಸವನೆ ಸಾಗಿರಬಹುದೋ ಪನೋ ಯಾರು ಒಲ್ಲರು! ಸಹೆದಿದ್ದರೇನೂ ಆಶ್ಚರ್ಯವಲ್ಲ.

ಒಂದು ಬೆಳಗುವದೆಂದರೆ ಜವುನ್ನರಿಗೆ ಅವವಾನದ ಪ್ರತ್ಯೇಕ್ಕ ಪ್ರದರ್ಶನ! ರಾತ್ರಿಯಾದರೆ ತಮ್ಮ ಹಿತ್ಯಭಾವಿಂಯ ದೈನಾಂಗಸ್ಥೀಯ ನೆನಪು! ತಾವು ದೇಶವಿಲ್ಲದ ಪರದೇಶಿಗಳು; ಭೂಭಾರವಾದ ಒಗತ್ತಿನಲ್ಲಿ

ಹೊರದೂಡಲ್ಪಟ್ಟ ಮಾನವಪಕ್ಷಗೇ! ಎಂಬ ಜಡಪಡಿಕೆಯು, ಕನವರಿ ಕೆಯು ಅವರನ್ನು ತಲೆಯೆತ್ತೆದುತ್ತಿ ನಾಡಿತ್ತು.

ಹೊತ್ತು ಮೇಲೀರಹತ್ತಿತ್ತು. ಸುತ್ತುನುತ್ತಲ್ಲಿಲ್ಲ ಗುಂಪುಗುಂಪಾಗಿ ಕುಳಿತಿರುವ ಒನಸೋಲ್ಲೀವಾದ ದೃಶ್ಯವು ಹೊನೆಳಿಗೆ ಕಾಣಿಸ್ತು. ಆದರೆ ಅವರ ಬಾಯಿ ನಾತ್ತು ತುಬಿಗಳಿಂದ ಹೊಲಿಯಲ್ಪಟ್ಟಿದೆ. ಮುಖುದ ಮೇಲೆ ಕಳಿಯಲ್ಲ. ಚಿನ್ನಟಿದರೆ ಮ್ಯಾಯಲ್ಲಿ ಬಂದು ತೆಂಟ್ಯು ಸೆತ್ತುರವ್ವಾ ಬಾರ ದಷ್ಟು ಅವರು ಬಂದೆ ದಿನದಲ್ಲಿಯೆ ಬಣಿ ಹೋಗಿದಾಗ್ಗೆ. ಅಂದಿನ ಮಟ್ಟಿಗೆ ಕ್ಷಾಂಪಿನ ಬಂಧನಗಳು ಸಡಿಲುಮಾಡಲ್ಪಟ್ಟಿವು. ಕೈದಿಗಳು ಅಂದು ಕೆಲಸಕ್ಕಾಗಿ ಕಾರಣಾನೆ, ಹೂಲಗಳಿಗೆ ಹೋಗಬೇಕಿರಲ್ಲಿ. ನ್ಯಾರಿಯ ಸೂಚನೆಯು ಗಂಟೆಯು ಬಾರಿಸಿದಾಗ ಅದೆಷ್ಟೋಣೀ ಒನ್ನರು ಹಸಿನೆಯ ಪರಿಕೆಯಲ್ಲಿದ್ದ ದಂಗುಬಟಿದವರಂತೆ ಕುಳಿತಿರು ಸ್ಥಳವನ್ನು ಬಿಟ್ಟು ಕಡಲಲ್ಲ. ಸೋಲು ಅವರ ಹಸಿನೆಯನ್ನು ಬಿಂಗಿಸಿತ್ತು.

ನವಂಬರ ತಿಂಗಳಿನ ದಿನವು. ಸಿರಭ್ರವಾದ ಆಕಾಶ. ಸೂರ್ಯರಶ್ಮಿ ಯಿಂದ ತೊಳಗುವ ಸಮುದ್ರರಾಜ. ಹಸುಗಳು ಹೊಟ್ಟಿತುಂಬ ಮೇಲ್ಯುಣ್ಣ ಮನಬಂದಂತೆ ಓಡಾಡುವವು. ಗುಡ್ಡದ ಮೇಲುನ ಕುರಿಗಳೂ ‘ಬ್ರಾ’ ಎನ್ನುತ್ತ, ಬಂದು ಕುರಿಯು ಹೊರಬಿರೆ ಅದರ ಬಿಂದಂದೆ ಹಿಂಡಿಗಿಪಿಂಡೆ ಸಾಗುತ್ತಿರುವದು. ಸ್ವಾಷ್ಯಯ ಕ್ರಮವು ಎಂಬಿಸಂತೆ ಬಡಲಾಗದೆ ಸಾಗಿದೆ.

ಹೊನೆಳು ಕೊಟ್ಟಿಗೆಯಲ್ಲಿಯ ಕೆಲಸವನ್ನು ತೀರಿಸಿದಳು. ಹಾಲಿ ಗಾಗಿ ಒನ್ನರು ಬಂದಾಗ ಒರ್ನನೆ ಇಳಿದು ಹೋದ ಅವರ ಮುಖವನ್ನು ನೇರಿಡುವದು ಅವಳಿಂದಾಗಲಿಲ್ಲ. ಹೊಡುನೆಯ ಕಂಪೊಂಡಿನ ಕೈದಿಗಳು ಗುಂಪಾಗಿ ಒತ್ತೆಟಿಗೆ ಕುಳಿತುಕೊಂಡು ಬಾಯಿಬಿಂಜ್ಜಿ ನೂತನಾಡಲಾರದೆ ನಿಟ್ಟುಸಿರಿಡುತ್ತ ಗೊಳಗುತ್ತಿದ್ದರು. ಅನೆಯ ಕಂಪೊಂಡಿನೊಳಿನ ನಾವಿಕ ಕೈದಿಗಳ ಹೊದೆನ ಜಲಾಳಿಬಿನ್ನು, ತುಂಬಿತನವು ಎಲ್ಲಿಯೋ ಮಾಯವಾಗಿ ತೆಪ್ಪಾಗಿದ್ದಾರೆ.

ತಾಸುಗಳ ಮೇಲೆ ತಾಸು ಕಳಿದವು. ಹತ್ತುವರೆ ಗಂಟೆಯಾದರೂ ಕ್ಷಾಂಪಿನ ವಾತಾವರಣವು ಚಲಿಸದೆ ಸ್ತುಭ್ರವಾಗಿತ್ತು. ಸುಂದಾದ

ಕ್ಯಾಂಪು ತುದಿ ಬೆರಳಿನ ಮೇಲೆ ನಿಂತಿತ್ತು. ಎಲ್ಲರ ದೃಷ್ಟಿಯು ಡೊಗಾಲ್ಸ್ ಪಟ್ಟಣದ ಕಡೆಗೆತ್ತು. ಅವರ ಮುಖಗಳು ಬಾಡಿ ಬತ್ತಿದ್ದವು. ಕೈಕಾಲಿನ ಸರಗಳಿಲ್ಲವೂ ಸತ್ತಿದ್ದವು; ಹೊಮ್ಮಾರಿ ಹೋಗಿದ್ದರು. ಅವರ ಜೀವನವೇ ಹಿಂಣ ಹಿಮ್ಮೆಯಾದ್ದುತ್ತು. ನೀಂತುಸಿತು ಬೇಸತ್ತ ಕುದುರೆಯು ಕಾಲಿ ನೀವ ಸೆಲವನ್ನು ಕೆದರುವಂತೆ ಕೆಲವರು ಕಾಲಾಬೆರಳಿನಿಂದ ಸೆಲವನ್ನು ಕೆದರ,ತ್ತ ನಿಂತಿದ್ದರು. ಉಳಿದಾವ ಸದ್ಯ ಕೇಳಬರುತ್ತಿದ್ದಿಲ್ಲ. ಓಸಾಂ ರನ ಸುಳಿವೇ ಶ್ರೀಯಾ ಹತ್ತಿಲಾರವಾದಾದೆ. ಅವನೆಲ್ಲಿರಬಹುದು? ಏನು ಮಾಡುತ್ತಿರುಹುದು? ಎಂಬ ವಿಚಾರವೇ ಹೋನಿಸಳ ಮನಸ್ಸನ್ನು ಅವರಿ ಸಿತ್ತಲ್ಲದೆ ಬೇರೆ ಯಾವುದರ ಚಂಕೆಯೂ ಅವಕಿರಲ್ಲ.

ಬರಳ ಹೊತ್ತಿನ ಮೇಲೆ ಕಡೆಗೊಮ್ಮೆ ಅಧಿಕಾರಿಗಳ ಭಾಗದಲ್ಲಿ ಚರ್ಚಿನಬೇಕಾರಾಫಾರಿತ್ತು. ಒಕ್ಕುಲುಸುಸೆಯೆ ತೀರ ಹತ್ತಿರದಲ್ಲಿದ್ದು ಕವಾಂಡಂಬಿನ ಬಿಂಬಿಂದ ಟೆಲ್ಲಿಂದಿನ ಗಂಟೆಯು ಒಂದೆಂದನೆ ಬಾರಿಸುತ್ತಿರುವದು ಹೋನಿಗಿ ಕೇಳಬಾಡಿತ್ತು. ಶಾಂತವಾವ ವಾತಾ ವರಣುದ್ದುದರಿಂದ ಕವಾಂಡಂಬಿನ ಧ್ವನಿಯು ಸ್ವಷ್ಟವಾಗಿ ಕೇಳಬರುತ್ತಿತ್ತು.

‘ಹೋಹೋ (Hello) ಯಾರವರು? ಸರಕಾರದ ಕಚ್ಚೀರಿಯೇ?.. ಏನು? ಸಮಯಾಖಿತೇ? ಒಳಿತಾಯ್ತು’ ಎಂಬ ಶಬ್ದಗಳು ಸ್ವಷ್ಟವಾಗಿ ಹೋನಿಗಿ ಕೇಳಿಸಿದವು.

ಅದೇ ಹೋತ್ತಿಗೆ ಸರಿಯಾಗಿ ಹೀಲ್ ಪಟ್ಟಣದ ಗಡಿಯಾರವು ಬಾರಿಸತ್ತೆಡಿತ್ತು. ಗಂಟೆಯು ಸಕ್ಕಳವು ನಿಂತಮೇಲೆ ತೋಫಾಗಳ ಗಳು ನೆಯು ಕಣಾರಾನ್ನರನ್ನು ಪರಿಯತೋಡಿತ್ತು. ಡೊಗಾಲ್ಸ್ ಪಟ್ಟಣದ ನಿಬ್ಬಿಸಿದಲೇ ಸಕ್ಕಳವು ಬರುತ್ತಿತ್ತೆಂಬುದರಲ್ಲಿ ಯಾವ ಸಂಶಯವಿರಲ್ಲಿಲ್ಲ. ವಾದ್ಯಘೋಷಗಳು ಕಿಂಗಡಿಕ್ಕುವಂತೆ ಹೋಳಿದವು. ದೇವಾಲಯಗಳ ಧಳಾಧಳಾ ಶಬ್ದವು ವಾತಾವರಣವನ್ನು ನಾಡುವಯವನಾಂಗಿಸಿತ್ತು. ಹೀಲ್ ಪಟ್ಟಣದಲ್ಲಿ ಸುಂಜಾನೆಯಂದ ದಾರಿಕಾಯುತ್ತಿದ್ದ ಉಸ್ಸವು ಹವು ಒಯಘೋಷವಾಡುತ್ತಿರುವ ಕೂಗು ಎಲ್ಲ ಕಡೆಗೂ ಕೇಳಿಸಿತ್ತು.

ಎಲ್ಲಿ ಸೋಡಿಕರೂ ಚರ್ಚೆಗೀತ್ಯಾಹದ ಕುಸ್ತಿತದ ಸುಗ್ಗಿಯೇ ಸುಗ್ಗಿ ನಡೆಯಿತು. ಟೊಪ್ಪಿಗೆಗಳನ್ನು ತೂರುವರು; ಕೇಂಕೆ ಹಾಕುವರು. ಎಲ್ಲರ ಮುಖಗಳು ಅರಳಿ ಸಗಯು, ಆಸಂದವು ಹೊರಷೂನುತ್ತಿತ್ತು. ಅವರ ಆಸಂದಕ್ಕೆ ಪಾರವೇ ಇರಲ್ಲ. ಅವರನ್ನು ಹಿಡಿದವರೇ ಇಲ್ಲ. ಚಯ ಸಂಘಾದಸೆಯ ಹೆಮೆಟ್ಯಾಯಲ್ಲಿ ಅತ್ತ ಆ ಚನಸಸಮೂಹವು ವೆಚ್ಚುವುರೆತು ಆಸಂದಕರವಶವಾಗಿದ್ದುತ್ತು.

ಇತ್ತು ಕಾಗ್ಯಂಪಿಸಲ್ಲಿಯ ಇಪ್ಪತ್ತೆಗ್ಗೆ ದುಸಾವಿರ ಕೈದಿಗಳು ಉಸಿರು ಗಟ್ಟಿ, ಸಚೀವಪ್ರೇತಗಳಂತೆ ಸೆಟಿದು ನಿಂತಲ್ಲಿಯೇ ಸಿಂತಿದ್ದಾರೆ. ಅವರ ವಿಸತ್ತು ಅವರ ಯರಣವನ್ನೇ ಹಾರಿಸಿದೆ. ಹಾವ! ಪಿತ್ರುಭಾಸುಯು ಸೋಡುಮೋರ್ಗಿತ್ತು. ಈ ಸಂಪಾದು ಒಂದು ಜಿಕ್ಕು ಪ್ರಹಸನಪೂರ್ಣ ಅಲ್ಲ ಸಂಭವಿಸಿತು. ಹೊದಲನೆಯ ಕಂಪಾಂಡಿನ ಬಿಬ್ಬಿ ಸಿರಿವಂತ ಕೈದಿಯು ಸಾಕಿದ ಹೆಣ್ಣುನಾಯಿಯೊಂದು ಆ ಅಭ್ಯರಕ್ಕೆ ಹೆಡರಿ, ತೆರಪಿಲ್ಲದೆ ಬೊಗ್ಗುತ್ತು ಎನೆಯ ಚಪ್ಪರದ ಮೇಲೆ ಯಾಚ್ಚಾ ಪಟ್ಟಿ ಬೆಗ್ಗಿದಾಡಾಡತ್ತಿತು. ಅದರ ಸಿಟ್ಟಿನ ಕಸೆಪಿಸಿಯನ್ನು ಕಂಡರೆ ಮಾರಕಪಾರಣೆಗೂ ಪಿತ್ರುಭಾವಿಯು ಬುದ್ದುಹೋರಿಯಿತೆಂಬ ತಿಳಿವಳಿಕೆಯು ಹಂಟ್ಯಿತೇನೋ ಅನ್ನು ವಂತೆ ಭಾಸವಾಗದೆ ಹೋಗಲ್ಲಿ ನಾಯಿಯ ಈ ಕಳವಳವನ್ನು ಅವರೆಲ್ಲರೂ ನಿರೀಕ್ಷಿಸಿದರು. ಅದು ಶಾಂತವಾಗಿ ಕೆಳಗೆ ಬೆಗ್ಗಿಯಿತು. ಕೈದಿಗಳೆಲ್ಲರೂ ಹೊಟ್ಟಿ ಯಾಣ್ಣಾಗುವಂತೆ ಬಿಡ್ಡ ಬುದ್ದು ಸಕ್ಕುರು. ಏಕಬಿಂಬಾನ್ಯಾಸಲ್ಲಿದೆ ಮತ್ತೇನು?

ಕೆಲವೊಂದು ಕಾಲವು ಕಳೆದಮೇಲೆ ಹೊದಲನೆಯು ಕಂಪಾಂಡಿನ ಕೈದಿಗಳೆಲ್ಲರೂ ಸ್ತುತಿಯ ಮೇಲೆ ಬಂದರು. ಬಿಬ್ಬಿರಿಗೆಬ್ಬಿರು ಕೈಯಲ್ಲಿ ಕೈಹಾಕಾತ್ತು—ಎನ್ನೇ ಆದರೂ ಯುಧ್ಯವು ಒಮೆಟ್ಯಾವಂಬಿಯಿತು. ತಾವಿನ್ನು ಮೇಲೆ ಬಿಡುಗಡೆ ಹೊಂದುವೆನ್ನ—ಎಂಬ ಉಬ್ಬಿಸಿಂದ ತುಸು ಹಿಗ್ಗಿದರು. ಈ ತುರಂಗದಿಂದ ಬಿಡುಗಡೆ ಹೊಂದಿ ತಮ್ಮ ತಮ್ಮ ಮನಸೆಗಳಿಗೆ—ಹೆಂಡಿರು—ಮಕ್ಕಳು ಮರಿಗಡಿಂದ ತುಂಬಿ ಸಲಿದಾಡುವ ಮನಸೆಗಳಿಗೆ ಬೇಗನೆ ಹೋಗುವೆನಂಬ ಆಶೀರ್ಯಿಂದ ಉಲ್ಲಂಷಿತರಾದಂತೆ ಅವರ ಮುಖಭಾವನೆ ಗಳು ಒಡೆದುಕಾಣತ್ತೇಡಗ್ಗೆದನ್ನು.

ವರಡನೆಯು ಕಂಪೊಂಡಿನ ನಾವಿಕಕ್ಕೆದಿಗಳಿಲ್ಲರು ಸಗುತ್ತು, ಕೆಲೆಯುತ್ತು, ಒಳ್ಳೆಯಿಲ್ಲ ತಮಾಷೆಗಳನ್ನು ಮಾಡುತ್ತೇ ಕಾಲವನ್ನು ಕಳೆದರು. ಅವರಿಗೇನು ಪಿತ್ತುಭೂಪುಯು ಸೋತರೂ ಅಷ್ಟೀಗೆದೂರೂ ಅಷ್ಟೇ. ಇಡೀ ಬಗತ್ತೆ ಅವರ ದೇಶ. ಉಸಟ್ಟೆವಸ ಭೂಪುತಾಯಿ, ಸಮುದ್ರವೇ ಅವರ ಸಿವಾಸಸಾಧನ. ಅಂದಮೇಲೆ ಪಿತ್ತುಭೂಪುಯ ಬಗ್ಗೆ ಅವರಿಗೆರುವ ಚಿಂತೆಯು ಅಷ್ಟುಕ್ಕಷ್ಟೇ ಇತ್ತು.

ವೋನಕು ಭಾವನಾಪರವಶಳಾಗಿ ಬಾಗಿಲದಲ್ಲಿ ಮೈದಂಪಡವ ರಂತೆ ಸಿಂತುಕೆಹಂಡಿದಾಗ್ಗಿ. ತಾನು ಈಸುಧಿಸಣಂದ ಬಯಸುತ್ತಿದ್ದು, ದೇವರಿಗೆ ವೋರೆಯಿಡುತ್ತಿದ್ದ ಪ್ರಸಂಗವು ಕಡೆಗೊನ್ನೆ ಒದಗಿಬಂದಿತು. ಶಾಂತಿ! ಶಾಂತಿ! ಒಗತ್ತಿನ ತುಂಬೆಲ್ಲ ಶಾಂತಿ! ಈ ತರದ ಶಾಂತಿಯು ಹೃಧಿತಲದ ಮೇಲೆ ಹಿಂದಿಂದೂ ಸೆಲಸರಲಿಲ್ಲ; ಮೂಂದೆಯೂ ಸೆಲಸುವ ಸಂಭವವಲ್ಲ. ಎದೆಚಿರಿಯುವಾಧ ಯುದ್ಧದ ಸುದ್ದಿಗಳು ಇನ್ನು ಕೇಳಿಸವು. ಭಯಂಕರ ದೃಶ್ಯವು ಇನ್ನು ಕಾಣಿಸದು. ಜಾತಿ ದೈತ್ಯ, ಜಾತಿನುತ್ತರಗಳು ಇನ್ನು ತಲೆಯೆತ್ತಿ ಬಾಕಲಾರವು. ಆ....ಮೇ....ಲೆ....ಆ....ಮೇ....ಲೆ.... ತಾನೂ....ಓಸ್ಕಾರನೂ.... ಎಂಬ ವಿಚಾರದಲ್ಲಿ ಅವಳು ಮಗ್ಗಳಾದಾಗ ಬನ್ನೆಲೇ ಅವಳ ಹಿಂದೆ ಅದಾರೋ ಬಂದು ಸಿಂತಂತೆಸಿತು. ಅವರಾರೆಂಬುದು ವೋನಕಿಗೆ ಗೊತ್ತು. ಅವಳು ಮುಖನನ್ನು ತರಗಿಸಲಿಲ್ಲ; ಮಾತನಾಡಲಿಲ್ಲ. ಅವನೂ ಸುಮ್ಮನಿದ್ದನು. ಕೆಲವೇತ್ತು ಮೋನದ ಮಾಯೆಯು ಅವ ರಿಬ್ಬರನ್ನು ಮುಗ್ಗಳನಾಡಿತ್ತು. ವೋನಳಿಗೆ ಮಾತ್ರ ಇನ್ನು ಹೆಚ್ಚಿಗೆ ಹಾಗಿರುವದು ತಡೆಯುವದಾಗಲಿಲ್ಲ. ಅಧ್ಯ ಸಗುತ್ತು, ಅಧ್ಯ ಅಳುವೋಗ ದಿಂದ ಅವಳು ಶಾಂತತೆಯನ್ನು ಭಂಗಗೊಳಿಸಿದಳು.

‘ಸೀನೂ ಬಿಡುಗಡೆ ಹೋಂದಿ ಬೇಗನೆ ಸಿನ್ನ ಮನೆಗೆ ಹೋಗುವವ ಸಲ್ಲವೇ ಓಸ್ಕಾರ್? ನಿನಗೆ ಆಸಂದವಾಗಿಲ್ಲವೇ’ ಎಂದು ವೋನಳು ವಿಚಾರಿಸಿದಳು.

ಮತ್ತೆ ಶಾಂತತೆಯು ತಲೆದೇರಿತು. ಇಬ್ಬರೂ ಮೋನಿಗಳಾದರು.

ಅವನೆಂದು ಉತ್ತರ ಬರಬೇಕಿತ್ತು; ಒರಲಿಲ್ಲ. ಲಗಂ ಸಿವಿಷಗಳ ನಂತರ ಸಡುಗುತ್ತಿರುವ ಮೆಲ್ಲಿನ ದಸಿಸುಲ್ಲಿ ಓಸಾಂಕಾರನು ‘ಇಲ್ಲ, ಮೋನಾ. ನನಗೆ ಆಸಂದವಾಗಿಲ್ಲಿಂದ ಮಾತ್ರ ನಿನಗೆ ಗೂತ್ತಿದ್ದರೂ ಮತ್ತೇಕೆ ಕೆಣಕಿ ಏಜಾರಿಸುತ್ತಿರುವು’ ಎಂದು ಉತ್ತರವ್ತಿನು.

ಮೋನಾಕೆ ಪನ್ನ ತೊಳಿಜದುತಾರು. ತನ್ನ ಕೈಯೆಂದುನ್ನ ಬೆಸ್ಸು ಒಂದೆ ಇಟ್ಟಕೊಂಡು ದೀಪ್ಮಾನಜಾರಾಲ್ಲಿರುವವರ ಮೂದೆಯಂದ ಸಿಂತಜ್ಞ. ಆ ಕೈಯು ಸಡುಗುವ ಮತ್ತೊಂದು ಕೈಯಲ್ಲಿ ಸಿಕ್ಕು ಬಿಟ್ಟಿದ್ದರೂ ಅವಳಿಗಾದರ ಪರಿಸೆಯೇ ಇರಲ್ಲ.

## ಬಿಡುಗಡೆ

ಒಂದು ತಿಂಗಳು ಕಳೆದೂ ಕಾಂಪು ವೊದಲಿನಂತೆಯೇ ಇದೆ. ಈ ಅವಧಿಯಲ್ಲಿಗಾಗುಯೇ ಕೈದಿಗಳು ಬಿಡುಗಡೆ ಹೊಂದುವರೆಂದು ಮೋನಾ ಕಲ್ಪಿಸಿದ್ದ್ಯಾಂ. ಆದರೆ ಅವರನ್ನ ಬಿಡುಗಡೆ ಮಾಡಲು ಇನ್ನೊಂದು ಅಪ್ಪಣಿಯು ಬಂಧಿರಲ್ಲ; ಅದಕ್ಕಾಗಿ ದಾರಿ ಕಾಯಬೇಕಾದಿದ್ದುತ್ತು.

ಕಾಂಪಿನ ಕಟ್ಟಳೆಗಳು ತೀರ ಸಟಲಾಗಿವೆ. ಕೈದಿಗಳು ಇಂಥಲ್ಲಿಯೆ ತಿರುಗಾಡಬೇಕಂಬ ಸಿಯುವವು ತೆಗೆದುಹಾಕಲ್ಪಿಸ್ತಿದೆ. ಮಹಾದಾಸ್ವರದ ಹೂರತಾರ್ಥಿ ಬೇಕಾದಲ್ಲಿಗೆ ಹೊರಾಬರಲು ಅಪ್ಪಣಿಯು ದೂರೆತ್ತಿತ್ತು. ಯಾಕಂದರೆ ಅವರಾರೂ ಈಗ ಒಂದಿ ಹೊರಾಗುವ ಪ್ರಯತ್ನಮಾಡರು. ಕೆಲವು ದಿನಗಳಲ್ಲಿ ಮೂಕ್ತಿಯಾಗುವದೊಮ್ಮೆ ಅವರಿಗೆ ತಿಳಿದುಬಿಟ್ಟಿತ್ತು.

ಈಗ ಮೋನಾಳಿಗೆ ಸಹಾಯಕ್ಕೇಸು ಕಡವೆಯಲ್ಲ. ಕೈದಿಗಳು ಬೇಕಾದ ನೇರವನ್ನು ತಾವಾಗಿಯೇ ಕೊಡುತ್ತಿರುವರು. ಅವರು ತಮ್ಮ ತಮ್ಮ ಹೆಂಡಿರುವಕ್ಕಿಂತ ಫೋಣಿಎಗಳನ್ನು ತೊರಿಸುವರು. ತಾವಲ್ಲಿಂದ ಹೂರಡುವಾಗ ತಮ್ಮ ಪಾಲಿಗೆ ಎಷ್ಟೇನ್ನೂ ಹಣ ಬರಬಹುದೆಂದು ಅವಳ ಕಡೆಯಿಂದ ಲೇಕ್ಕಾವಾಡಿಸುತ್ತಿದ್ದರು.

ಕಡೆಗೆ ಶಾಂತಿಯ ಪರಿಷತ್ತು ನೆರೆದು, ಕೈದಿಗಳ ಬಿಡುಗಡೆ ಮಾಡ

ಬೇಕೆಂದು ನಿರ್ಧರಿಸಿದರು. ಹಾಗೆ ಕವಾಂಡಂಟಿಸಿಗೆ ಆಜ್ಞೆಯೂ ಬಂದಿತು. ಪ್ರತಿದಿನವೂ ಅಂಬ ಒಸರಂತೆ ಅಟ್ಟಿಹಾಕಬೇಕೆಂದು ಗೊತ್ತುವಾಡಲಾಗುತ್ತು. ಮುಕ್ತತೆಯ ಬಗ್ಗೆ ಯಾವ ಕರಾರುಗಳೂ ಇರಲ್ಲ.

ದೂರವಲ್ಲಿ ಮೂವರು ಕೃದಿಗಳು ತಮ್ಮ ಬಡಾರದ ಹೂರಗೆ ಕಂಳಿತು ಗ್ರಾಮ್ಯಾಜಂಗಿಷಿನಲ್ಲಿ ವಾತನಾಡುವದು ವೇಳೆನಳ ಕಿವಿಗೆ ಹೇಗೋ ಬದ್ದಿತು. ಆ ಒಸರು ಇಂತಿಷ್ಟ ಭಾಷೆಯನ್ನಲ್ಲಿದೆ—ಆಯಾ ಭಾಗದ ರೂಥ ಭಾಷೆಯಲ್ಲಿ ವಾತನಾಡಬಲ್ಲರೆಂಬುದನ್ನು ರಿತು ಅವಕಿಗೆ ಆಶ್ಚರ್ಯವೇಸಿಸಿತು.

‘ಅವರು ಸನಗೆ ಒಮ್ಮನ್ ಎಂದು ಕರೆಯುತ್ತಾರೆ. ನಾನು ಚೈಥ್ಯಾಪಕ್ಕೆ ಬಂದಾಗ ಏಡು ವರುಷಗಳಾಗಿದ್ದವು. ಈಗ ಸನಗೆ ಇಂ. ಆದುದರಿಂದ ಏಡು ವರುಷ ಒಮ್ಮನ್—ಉಖ ವರುಷ ಇಂತಿಷ್ಟಾ—ಪೀಠಿ ದೂರೂ ಸನ್ನ ಸನ್ನ ಒಮ್ಮನ್ನಿಗೆ ಅಟ್ಟಿಬೇಕೆಂದಿದ್ದಾರೆ’ ಎಂದು ಬಬ್ಬಿಸು ಹೇಳುತ್ತಿದ್ದನು.

‘ಸನಗೆ ಯಾದ್ದು ಸಂಬಂಧವೇ ಇಲ್ಲ. ಅದಕ್ಕಾಗಿ ಎಂದೂ ಹೇಮ್ಮೆ ಪಟ್ಟವನೆಲ್ಲ. ಇನ್ನೂ ಕಂಕುಳ ಕೂಸಿರುವಾಗ ಗಾಲಿಸಗೇಂದ್ರಿ ಪಟ್ಟಣಕ್ಕೆ ಬಂದೆನಂತೆ. ಅಲ್ಲಿಯೇ ಬೆಳಿದು ದೊಡ್ಡನನಾದೆ. ಸನ್ನ ಮದುವೆಯು ಅಲ್ಲಿಯೇ ಆಯಿತು. ಇಬ್ಬರು ಗುಪ್ತವರ್ಕಾಳಿದ್ದರು. ಆ ಸನ್ನ ಮಕ್ಕಳಿಬ್ಬರೂ ಪ್ರತೀತ್ಯೇ ಸೈನ್ಯದಲ್ಲಿ ಸೇರಿಕೊಂಡೇ ಯುದ್ಧದಲ್ಲಿ ಪಾರಾಣ ಎನ್ನ ಹೀಸಿದ್ದಾರೆ. ಈ ಸುದ್ದಿಯು ಸನ್ನ ಹೆಂಡತಿಗೆ ಮುಂಟಿತು. ಅವಳು ಎದೆಯೊಳಿದು ತೆರಿಹೋದಳಿಂಬ ಸುದ್ದಿ ಸನಗೆ ಬಂದಿದೆ. ಸನ್ನ ವರೆಂಬವರು ಯಾರೂ ಉಳಿಯಲ್ಲ. ಆದೂ ಸನ್ನ ಸನ್ನ ಪರದೇಶಕ್ಕೆ (ಒಮ್ಮನ್ನಿಗೆ) ಕಳಿಸಬೇಕೆಂದು ಮಾಡಿದ್ದಾರೆ’ ಎಂದು ಮತ್ತೊಬ್ಬನು ತನ್ನ ಕತೆಯನ್ನು ಹೇಳಿದನು.

‘ನಿಮ್ಮಿಬ್ಬರಿಗಾಂತಲೂ ಸನ್ನ ದು ತೀರ ಎಚಿತ್ತುವದೆ. ಹೀನವೂ ಇದೆ. ಸನ್ನ ತಂದೆ ಒಮ್ಮನ್ನನು. ಇದು ಸಿಟಿವಿಧ್ಯಾರೂ ನಾನು ಒನ್ನುದಾರಿಯ್ಯಾ ಇಲ್ಲಿಯೇ ಇದ್ದೇನೆ. ಇದೂ ಅಲ್ಲದೆ ಸನಗೊಬ್ಬ ಮಗನಾಡನು. ಸಂದರ

ತರುಣನಾಗಿ ಅವನು ಬೆಳೆದನು. ರಾಜಾಜ್ಞೀಯಂತೆ ಬೃಟಿತ್ ಸ್ವೇಸ್ವದಲ್ಲಿ ಸೇರಿಕೊಂಡನು. ಒಂದು ವರುಷದ ಪಿಂದೆ ಗುಂಡುಬಡಿದು ಕೆಲಸ ಮಾಡಲು ಅಯೋಗ್ಯನಾದನು. ಕೈದಿಗಳನ್ನು ಅದರಲ್ಲಿಯೂ ಪ್ರತ್ಯೇಕ್ಯ ತಂದೆಯನ್ನು ಕಾಯುವದಕ್ಕಾಗಿ ಅವನೀಗ ಸಿಯಮುಸಲ್ಪಟ್ಟು ಇಲ್ಲಿ ಬಂದಿ ದಾಢಾನೆ. ಎಷ್ಟು ವಿಚಿತ್ರವಿದೆ ನೇನೇಡಿರಿ! ನನ್ನ ಮಗನು ಮಾನ್ಯತಂತಿಯ ಬೇಲಿಯ ಹೊರಗೆ-ಸ್ವತಂತ್ರನು. ನಾನೇನೇ ಒಳಗೆ ಬಂಧಿತನು. ಅವನೆ ಸನ್ನಿಸ್ಪೂ ಹೊರಗಟ್ಟು ಸನ್ನ ರಕ್ಷಕನಾಗಿ ಬರತಕ್ಕವನು. ನಾನು ಒಮ್ಮನಿಗೆ ಹೊಗಬೇಕಂತೆ! ಇದ್ದೊಬ್ಬ ಮಾಗನು ಇಲ್ಲ! ಅಲ್ಲಿ ಸನ್ನಿವೆ ರೆಂಬವರು ಯಾರಿದಾಢಾರೆ? ಎನಿದೆ? ಹೇಗೆ ಹೊಗಬೇಕು? ಎಂಥ ನಾಯಿಯ ಏದು' ಎಂದು ಅಸ್ವಷ್ಟ ಇಂಗ್ಲಿಷ್ ಲಿಚ್‌ರಗಳಿಂದ ತನ್ನ ಇತಿಹಾಸವನ್ನು ವಿವರಿಸಿದನು.

ಈ ಸಂಭಾವಣವನ್ನು ಕೇಳಿ ಮೇಲೆನಳಿ ಎದೆಯ್ದಿಡೆದು ನೀರಾಯಿತು. ಪ್ರತ್ಯೇಕ್ಯ ಯುದ್ಧದಲ್ಲಿ ಇಂಥ ಭೀಕರ ಸುದ್ದಿಗಳು ಒರುಗೀರಿಂದಾರಣೆಯೆಂದು ಅವಳು ಭಾವಿಸಿದಳು. ಇದೆಂಥ ಅನಾಯಿವು! ದೇವರಿಗೆ ಅಣಿಸಿದಂತೆ ಯಲ್ಲವೇ ಇದು? ಜಾತಿ! ಜಾತಿ! ದೇವರೇ, ಈ ಕೃತ್ಯಿಯನ್ನ ಒನರು ಈ ತೆರದ ಮಾತುಗಳನಾಡದಂತೆ ನಾಡೆಂದು ಬಿಸುಸುಯ್ದಿಳು. ಆದರೆ ಈ ಸಂಭಾವಣ ಕೇಳಿ ಅವಳು ದಿಗಿಲುಗೊಂಡಳು. ಒಮ್ಮನ್ನು ರಂದು ಇಲ್ಲಿಯೇ ಹುಟ್ಟಿದವರೆಲ್ಲರೂ ಒಮ್ಮನಿಗೆ ಕಳಿಸಲ್ಪಡುತ್ತಾರೆಂದ ಹೇಳಿ ಓಸಾಫುರಸಂತೂ ಹೊಗಲೇಬೇಕಾಗುವದು. ರಾತ್ರಿಇಲ್ಲಿ ಓಸಾಫುರನು ಬಂದು ಬಾಗಿಲ ತಟ್ಟಿದನು. ಬಾಗಿಲವು ಕೂಡಲೇ ತೆರೆಯಿತು. ಅವನ ಕಣ್ಣು ಕೆಂಪಗಾಗಿದ್ದವು; ತುಟಿಗಳು ಸಂಪಂತಿತಿದ್ದವು.

‘ಹೊಸದಾಗಿ ಹೊರಟ ಆಜ್ಞೀಯನ್ನು ಕೇಳಿದಿಯಾ?’

‘ಹಾದು ಕೇಳಿದ್ದೇನೆ. ನೀನೂ ನಿನ್ನ ದೇಶಕ್ಕೆ ತೆರಳಲೇಬೇಕಾಗಿದೆ ಯಲ್ಲವೇ?’

‘ಹಾದು, ಅದರಲ್ಲೇನು ಸಂಶಯ? ನಾನು ಹೊಗಲೇಬೇಕು.’

ಮೇಲೆಟ್ಟಿನೊಡಲು ಕಳಿಸಲ್ಪಡತಕ್ಕವರು ಮೊದಲನೆಯ ಕಂಪಾಂಡಿನ

ಶ್ರೀಮಂತರ ಗುಂಪು. ಅಂಥವರಿಗೆ ಎಲ್ಲಿದ್ದರೇನು ತೊಂದರೆಯುಂಟಾಗಿದು. ವಾರ್ಕೆಲೀನ್ ಅಥವಾ ಧೈತರ್ ಗಾಬ್ರನ್—ಅವರಿಗೆ ಯಾವ ಸ್ಥಳವಾದರೇನು? ಕಪ್ಪಸ್ನೆ ರೇತಿಮೆಯ ಅಂಗಳನ್ನು ಧರಿಸಿಕೊಂಡು ಸಾಮಾನ್ಯನೇಂದಿಗೆ ಅವರು ಅನುದಿದಿಂದ ದಾರಿಯನ್ನು ಬಿಡಿಯ ತಕ್ಕುವರು. ಕ್ರನುವಾಗಾಗ್ಗೆ ಹೊರಟ್ಟೊಹೋದರು.

ಅಮೇರಿಕೆ ಉರಡನೆಯ ಕಂನಾಂಡಿಸವರು. ಇವರ ಚಿತ್ರವೇ ಬೇರೆ. ಧರಿಸಲು ಗಟ್ಟಿಯಾದ ಬಚ್ಚೆಬರಿಗಳಿಲ್ಲ. ಮೇಲಂಗಿಯಂತಹ ಅವರು ಕಂಡುಬಂದರು. ಕಾನ್ಯಂಕ ಬಾಣಂಕಿನಲ್ಲಿ ಸಂಗ್ರಹವಾದ ಹಣದ ಹೊರತು ಅವರ ಯತ್ತಿರನೇನೂ ಇಲ್ಲ. ಕೈಯಲ್ಲಿ ಒಂದು ಕಾನ್ಯಾವಾಶ್ವನ್ ಬೇಲಿ. ಅವರ ಸಾಮಾನ್ಯಗಳಲ್ಲಿ ಅಡರಲ್ಲಿ. ಇವಾದರೆ ಅವರ ಸಿದ್ಧತೆಯಾಯಾಗುತ್ತು.

ಜನವರಿ ತಿಂಗಳಿನ ಮೂಂಚಾನ್ನು. ಮಳಿಯು ಬೆಳಿಬಿಟ್ಟಿಯಾಗಿ ಉದುರುತ್ತಿದೆ. ನೋಡಿಗೆ ಕಪ್ಪಸ್ನೆಗಾಂಡಿಗೆ ತೊಟ್ಟು ಕೆಳಗಳಿಯ ಹತ್ತಿರೆ. ಆಳ್ಳಿಯ ಕರ್ಕಿತಧ್ವನಿಯು ಕೇಳಿಸಿದೊಡನೆ ಕೈರಿಗಳು ಸಡೆಯುತ್ತ ಮಾಡಾಡ್ವಾರದ ಕಡೆಗೆ ಸಾಗಿದರು. ನಾಲ್ಕುವರುಷಗಳ ಹಿಂದೆ ಈ ತಂಡವು ಬಾದಾಗಿನ ರೀತಿಯೇ ಬೇರೆ ಇತ್ತು. ಮಾತ್ರಕಢಿಗಳಲ್ಲಿ. ಸಗಿಚೇಷ್ಟೆಯಲ್ಲ. ಬಾಯಿ ಹೊಲಿದಾತಿದೆ. ಮುಖಗಳ ಮೇಲೆ ಕಳೆಯಲ್ಲಿ. ಕಣ್ಣಿಲ್ಲಿ ಮಾತ್ರ ಬೇವನಿದಿ.

‘ಡೊಗ್ಗಾಸವಟ್ಟಿಂದಿಂದ ಅವರೆಲ್ಲರೂ ಬಂದರಕ್ಕೆ ನಧಸ್ತುಂಭಕ್ಕೆ ಬಯ್ಯಾಲ್ಲಿಡುವ ಮನುಷ್ಯರಂತೆ ತಲೆಯನ್ನು ಕೆಳಗೆ ಹಾಕಿ, ಬಲಿಗೊಡಲು ಸಾಗಿಸಿದ ಕುರಿಗಳ ಬೊಡಿನುತ್ತೆ ಒಬ್ಬರ ಹಿಂದೆಬ್ಬರು ಸಾಗಿರ್ದರು. ಪ್ರವಾಸಿಕರು ಕೇಬಿನ್‌ದಲ್ಲಿ. ಇವರನ್ನು ಮಾತ್ರ ತೀರ ಕೆಳತರಗಿತ್ತು ಹೊಲಿಸು ನಾರುವ ಸ್ಥಳದಲ್ಲಿ ಪಶ್ಚಿಮನ್ನು ತುಂಬಿದೆತೆ ತುಂಬಿಲಾಯಾತ್ತು. ಹಡಗು ಒಂದರವನ್ನು ಬೆಟ್ಟು ಮುಂದೆ ಸಾಗಿದಾಗ ಅವರ ಕಣ್ಣಿಗಳು ತಾವು ಇಷ್ಟು ದಿನವಿದ್ದು, ಈಗ ಅಗಲಿಹೋಗುವ ನಾಕಾ ಲೋಯ್ಯಾದ ಕಡೆಗೇ ಇದ್ದಾನ್ನು. ಪಾಪ! ಈ ಕಾನ್ಯಂಪು ಒಂದು ನರಕ ಹೆಂದು ಅವರು ಮಾತಾಡುವದನ್ನು ಬಟ್ಟಿರಲ್ಲಿ. ಆದರೂ ಆರು ತಿಂಗಳಿ

ನಲ್ಲಿಯೇ, ಹೊಟ್ಟೆಗ್ಗಿಲ್ಲದೆ ಸಂಕಬಪಡುತ್ತೆ ತಿರುಗಿ ಈ ಸರಕಕ್ಕೆ ಬರಬೇ ಕೆಂಬಿಜ್ಞ ಅವರಿಗಾಗಿದ್ದರೂ ಆಗಿರಬಹುದು' ಎಂದು ಮೊದಲಾದ ಸುದ್ದಿಯನ್ನು ಅಲ್ಲಿಂದ ಮರಳಿ ಬಂದ ಕ್ಯಾಪ್ಸ್‌ನ್ನನು ಹೋಸಳಿಗೆ ಹೇಳಿದನು.

‘ಆದರೆ....ಅವರೆಲ್ಲ ರಸ್ತೂ....ಒಮ್ಮನಿಗೇಂಕೆ ಕಳಿಸಿದರು?’  
ಎಂದು ಪ್ರಶ್ನೆ ಮಾಡಿದಳು.

‘ಹಾಗೆ ಶಾಂತಿಪರಿಸತ್ತಿನ ಆಜ್ಞೆಯಾಗೆ. ಯಾವ ದೇಶದವರೂ ವೇರಿಗಳನ್ನು ರಿಸಿಕೆಂಳುಲು ಇನ್ನು ಮೇಲೆ ಬಯಸುವು. ಅವರು ಒಳ್ಳೇ ಸ್ನೇಹಿತರಾಗಿ ಬಂದು ನೇರಿಸುವ ಇಚ್ಛೆಯಾಗುವವರೆಗೆ ಕೇಲಿನರಿಗಾವಾರಾ ಆಶ್ರಯನನ್ನೀಯುವದು ಅಷಿತವೆಂಂದು ಎಲ್ಲ ದೇಶದವರ ಅಭಿವೃದ್ಧು ವಾಗಾದೆ.’

‘ಒಂದು ವೇಳೆ ಇಂಥ ಇಚ್ಛೆಯುಳ್ಳವರು ಇದ್ದರೆ.. ಇಂತ್ತು ಹೆಂಡತಿಯಿದ್ದಂಥ ಒಬ್ಬ ಒಮ್ಮನಿಸ್ತುನು ಬ್ರಿಟಿಂಗ್ ಲಾಂಡ್‌ನಾನ್ನು ಕೈ ಕೊಂಡಿದ್ದರೆ.. ಅಂಥನನನ್ನು ಇಲ್ಲಿಯೇ ಇರಿಸಿಕೊಳ್ಳಲು ಒಕ್ಕುವಾದಿಭಾನೆ?’

‘ಒಪ್ಪಬಹುದೆಂದು ನಾನು ಭಾವಿಸಿದ್ದೇನೆ. ಆದರೆ ಖಂಡಿತವಾಗಿ ಹೇಳಲಾರೆ’ ಎಂದು ಕ್ಯಾಪ್ಸ್‌ನ್ನನು ತನ್ನ ಅಭಿವೃದ್ಧುವನನ್ನು ತಿಳಿಸಿದನು.

ಹೋಸಳು ಹೊಸ ಹೊಸ ವಿಚಾರಗಳ ಸುಳಿಯಲ್ಲಿ ಸಿಕ್ಕಿಳು. ಓಸ್ಕಾರನು ಒಮ್ಮನಿಗೆ ಹೋಗಲು ಬಯಸದಿದ್ದರೆ, ಅವನೇತೆ ಇಲ್ಲಿದ್ದು ಕೊಂಡು ಈ ನಾಕಾಲೋಯ್‌ ಭೂಮಿಯನ್ನು ಸಾಗಿಸಬಾರದು? ಎಂದು ಮೊದಲಾಗಿ ಮನಸಿನಲ್ಲಿ ಮಂಡಿಗೆಯನ್ನು ಮಾಡುತ್ತಿದ್ದು.

ಮರುಬಿನ ಮುಂಜಾವಿನಲ್ಲಿ ಮರಣಿಯ ತಂಡನ್ ಸಾರ್ಥಕ ಮೇಲೆ ಅವಳು ಹೊಲಿದ ಯಜಮಾನನ ಮನಸೆಯ ದಾರಿಯನ್ನು ಹಿಡಿದು ಹೊರ ಬಿಡ್ಡಳು—ಅಥ ಪರಾಷದ ಲಾವಣಿ ಹಣ ಮುಟ್ಟಿಸುವದಕ್ಕೆಂದು. ನಂಬಂಬರಕ್ಕೆ ಲಾವಣಿಯ ಅವಧಿಯು ಮಂಗಿಯುವದಿತ್ತು. ಅವಕ್ಕಾಗಿ ಸಾಗಿದ್ದಾರಿಗಳು.

ಅಲ್ಲಾದಕರವಾದ ಮುಂಜಾವು. ಸೀಲಿ ಬಣ್ಣಿದ ಆಕಾಶ. ಸ್ವಾಚ್ಚಿ ವಾದ ಸೂರ್ಯನ ಬೆಳಕು. ಹಿಮಂದ ಕಣಗು ಬೇಳಿಕೆಂದು. ಇಣಕು

ತಿದ್ದುವು. ಹಳೆದ ಬಣ್ಣಿದ ಹುಲ್ಲು ಆಗ ತಾನೇ ತಲೆಯೆತ್ತು ಲಿತ್ತು. ಚೀಸಾದ ಹೆಚ್ಚಿಗಳನ್ನು ಕುಕ್ಕತ್ತ ನೋನಣಿ ದಾರಿಯ ಬಂದು ಬದಿಯಂದ ಸಡೆಯು ತ್ತಿದ್ದು. ನಾಲ್ಕುವರುಷಗಳ ಹಿಂದೆ ಹೊಲಿದ ಯಜಮಾನನು ತನ್ನ ತಂಡಿಗಾಡಿನ ಮಾತ್ರಗಳು ಅವಳಿಗೆ ಸೇನಹಾಗಿದ್ದವು. ತಾನಾಡಿದಂತೆ ಯಜಮಾನನು ಸಡೆದುಕೊಳ್ಳುವನೋ ಇಲ್ಲವೋ ಎಂಬ ಸಂಶಯನು ಅವಳಿಗೂ ಒಟ್ಟಾಗಿತ್ತು.

ಯಜಮಾನನ ದರ್ಶನವು ಅನನ ಮನೆಯ ಬಾಗೀಲಪಶ್ಚಿಯೇ ಆಯಾತು. ಅವನು ಬೆಂಳಾವ್ಯಾಜಿಸ್ತೇನಾಗಿ ಸಿಯಾಸಲ್ಲ ಟ್ರೈಡ್ಟ್ ರಿಂದ ಆ ಕೆಲಸವನ್ನು ತೀರಿಸಿಕೊಂಡು ಹೀಗೂ ಪಟ್ಟಣದಿಂದ ಅದೇ ಬಂದಿದ್ದನು. ದೇವಾಲಯಕ್ಕೆ ಹೋಗುವ ಹೊತ್ತಾಗಿದ್ದ ರಿಂದ ಆ ಉಡುವನ್ನು ಧರಿಸಿ ಕೊಂಡು ಹೊರಟ್ಟಿದ್ದನು.

‘ಲಾವಣಿ ಮಣವನ್ನು ಶಂದಂತೆ ಕಾಣತ್ತುದೆ’ ಎಂದು, ತಾನು ಕುಳಿತ್ತುಕೊಳ್ಳುವ ಹೋನೆಯಲ್ಲಿ ಅವಳನ್ನು ಕರೆದೊಯ್ದನು.

ಅವಳು ಸೋಳಿಸುತ್ತಿರುವ ಎನ್ನಿಸಿ ಮೇರಿಚಿಸ ಮೇರಿಲಿಸಿದ್ದಾರು. ಮಣ ತೆಗೆದುಕೊಂಡು ಪಾವತಿ ಬರೆದುಕೊಂಟ್ಯಾನು. ಹೊರಗೆ ಹೋಗಬೇಕಾದ್ದು ರಿಂದ ಕೂಡಲೇ ಏದ್ದುಸಿಂತನು. ಅವಳೊಡನೆ ಹೆಚ್ಚುಹೊತ್ತು ಕಳೆಯುವ ಮನಸೂ ಅವಸ್ಥಿರಲ್ಲ. ಹೋನೆಕ್ಕು ಮಾತ್ರ ಕುಳಿತ ಸ್ಥಳದಿಂದ ಕಡಲಲ್ಲ.

‘ರಾಯರೇ, ಮುಂದಿನ ಲಾವಣಿ ವಿಚಾರನೇನು?’

‘ಆ ಮಾತ್ರ ಇಂದು ಬೇಡ.’

‘ಸನಗಿ ಕೆಲವು ಮಂತ್ರವಾದ ವ್ಯಾಪಸ್ಥಿ ಮಾಡಿಕೊಳ್ಳಬೇಕಾಗಿದೆ. ಆದ್ದರಿಂದ ಈಗ ಈ ಮಾತ್ರ ಗೊತ್ತುಮಾಡಿದರೆ ಖವಕಾರವಾಗುವದು. ರಾಯರೇ, ಮುಂದೆ ಈ ಲಾವಣಿ ಮಾತ್ರ ಬಂದಾಗ ಎಲ್ಲವೂ ಸುಸೂಕ್ತ ವಾಗಿ ಒರುಗುವದೆಂದು ತಾವು ವಚನಪತ್ರರೆ, ಆ ಮಾತನ್ನು ಈಗ ಬಿಟ್ಟು ಬಿಜಬಹುದು’ ಎಂದು ಹೋನಣಿ ವಿಚಾರಿಸಿದ್ದು.

ಯಜಮಾನನು ಅಷ್ಟರಲ್ಲಿ ಬಾಗೀಲದವರಿಗೆ ಹೋಗಿದ್ದನು. ಬಾಗೀಲ ವನ್ನು ಬಂದು ಕೈಯಿಂದ ಹಿಡಿದುಕೊಂಡು ನಿಂತು ಸ್ವಷ್ಟವಾಗಿ

‘ಸಿಂಬವಾಗಿಯೇ ನಿನಗೆ ಹೇಳುವದೆಂದರೆ ನನ್ನ ಮನಸಿನಲ್ಲಿ ಬೇರೆಯೇ ವ್ಯವಸ್ಥೆಯಾಡಬೇಕೆಂದಿದೆ’ ಎಂದು ಮಾತನಾಡಿದನು.

ಇದನ್ನು ಕೇಳಿ ಮೋನಣಿಗೆ ಸಿದ್ಧಿಲುಬಡಿದಂತಾಯಿತು. ನಿರಾಶೆಯಾಯಿತು; ಅಶ್ವಯರ್ವಾಯಾಯಿತು. ನಿರುತ್ಸಾಹದಿಂದ ಕುಳಿತ ಸ್ಥಳವನ್ನು ಒಟ್ಟೆಡ್ದುಳು. ಇಬ್ಬರೂ ಹಾಗೆಯೇ ಮಾತಾಡುತ್ತೆ ಮೂಂದೆ ಸಾಗಿದರು.

‘ಅದನ್ನು ಸನ್ನ ಕೊರಳಿಗೇ ಕಟ್ಟಬೇಕೆಂದು ನೀವು ಇಚ್ಛಿಸಿದ್ದುವೆಂದಿಲ್ಲವೇ? ನನಗೇ ಲಾಭಾಂಗಾಗಿ ಮುಂದುವರಿಸುವದಿಲ್ಲವೇ?’

‘ನಾನೇನು ಹಾಗೆ ಮಾಡುವವನಲ್ಲ. ಅದು ನನ್ನದು. ನನ್ನ ಮನ ಸಿಗೆ ಒಂದಂತೆ ಮಾಡಬೇಕೆಂದಿರುವೇನು.’

‘ನನ್ನ ತಂದೆಗೆ ನೀವು ರಾಮವಜನವನ್ನು ಕೊಟ್ಟಿದ್ದರಲ್ಲವೇ? ಆ ಮಾತು ಮರೆತಿಲ್ಲಿಂದು ಭಾವಿಸ್ತೇನೇ.’

‘ಆನದಕ್ಕಾಗಿ ನಾನಿದಕ್ಕಾಗಿ ಸಂಬಂಧವೇ ಇಲ್ಲ. ಪ್ರಸಂಗಗಳು ಬದಲಾಯಿಸುವವು. ಸಿನ್ನ ತಂದೆ, ಅಣ್ಣ ತೀರಿಕೆಂಬಿದ್ದಾಗ್ನಿ. ....’

‘ಆದರೆ ಅನನ ಮಗಳು ಬೀರವಿಂದಿದಾಗ್ನಿ. ಅವಳಿನೇನು ಮಾಡಿದಾಗ್ನಿ. .... ಅವಳಿಗೇಕೇ.... ಕೊಡಬಾರದು?’

‘ಅವಳಿಗೂ ಗೊತ್ತಿದೆ ಅವಳಿನೇ ಮಾಡಿದಾಗ್ನಿಂಬುದು. ಆ ಒಗ್ಗನನ್ನು ನನ್ನನ್ನು ವಿಚಾರಿಸಿದಿರುವದೊಂಬತ್ತು.’

‘ರಾಯರೇ, ಅದಾವುದು ನನಗೆ ಹೊಳಿಯದು. ಅದನ್ನು ನೀವು ನನಗೆ ಹೇಳಲೇಬೇಕು. ದಯವಿಟ್ಟು ಹೇಳಬೇಕು.’

‘ಹಾಗಿದ್ದರೆ ಕೇಳು. ಭಾವಿಸುವನ್ನು ಸಾಗುವಳಿಮಾಡಲು ನನ್ನ ಜಾತಿಯವರೇ ಬೇಕಾಗಿದ್ದಾಗೇ; ಬೇರೆ ಜಾತಿಯವರು ನನಗೆ ಸರ್ವಧಾರೆ ಬೇಕಾಗಿಲ್ಲ.’

ಮೋನಣಿಗೆ ತಡೆಯಲಾರದಷ್ಟು ಸಿಟ್ಟು ಬಂದುದರಿಂದ ಮಾತನಾಡಲು ಬಾಯಿಬರಲಿಲ್ಲ. ಅಲ್ಲಿ ನಿಲ್ಲಿದೆ, ದಾರಿಯನ್ನು ಹಿಡಿದು, ಬಕ್ಕಿ ಪಿಕ್ಕಿಸಿ ಅಳುತ್ತೆ ನಂಸೆಯ ಕಡೆಗೆ ಸಾಗಿದಳು. ಅತ್ಯು ಓಸಾಷ್ಯರನು ಆಕಸ್ಯಾತ್ಮಾಗಿ ಅದೇ ದಾರಿಯಿಂದ ಹೊರಬಿದ್ದನು. ಅವಳ ಈ ದೇಶಯನ್ನು

ನೇರ್ವೀಡಿ ವಾತನಾಡಿಸದಿರುವದು ಅಯುಕ್ತವೆಂದು ಭಾವಿಸಿ ಅವಳನ್ನು ವಿಚಾರಿಸಿದನು. ಅಲ್ಲಿ ಸಂಭವಿಸಿದ ಸಂಗತಿಯನ್ನು ಹೇಳಿರಿಂದು ಮನಸ್ಸಿಗೆ ಹತ್ತುನಂಧ ವಾತಗಳಾಡಿದುದನ್ನು ವಾತ ಒಡೆಯಲಿಲ್ಲ.

‘ನಿಮ್ಮ ಮನಸೆನದರು ತಲೆ-ತಲಾತರಗಳಿಂದ ಈ ನಾಕಾ ಲೋಯ್ಯಾದಲ್ಲಿರುತ್ತೆ ಬಂದಿಲ್ಲವೇ’ ಎಂದು ವಿಚಾರಿಸಿದನು.

‘ನಾಳ್ಯ ತಲೆಗಳಿಂದ ಇಲ್ಲಯೇ ಇದ್ದೇವೇ.’

‘ಆಗ ಇದನ್ನು ನಿನ್ನಿಂದ ಬಿಡಿಸಿ ಇನ್ನೊಬ್ಬಿಗೆ ಕೊಡುವದೆಂದರೆ ಅವವಾನಗೇಳಿಸಿದಂತೆಯೇ ಸರಿ’ ಎಂದು ಅವನು ಉದ್ದಾರತೆಗೆದನು.

ನೇರ್ವೀನಳಿಗೆ ಕುಕ್ಕರು ಬಿಡಂತಾಯಿತು. ನಾಕಾಲೋಯ್ಯಾದ ಶರಣವು ಅಂರಿಗೆ ತೀರಿತು. ಶಾಂತಿ! ದೊರೆಯಲೆಂದೇ ದೇವರಿಗೆ ಮೂರೆ ಯಾಟ್ಯಿದ್ದು. ಬ್ರಹ್ಮಬಯಸುತ್ತಿದ್ದುದು ಅನಾಯಾಸವಾಗಿ ಒದಗಿ ಬಂದಿತು.

ದಿನಗಳಿಂತೆ ಪ್ರತಿದಿನನ್ನೂ ಹೊಸ ಹೊಸ ತಂಡಗಳು ಕಾಲುಕಿತ್ತು ವದು ಸಹೆದಿದ್ದಿತು. ನೇರ್ವೀನಳಿಗೆ ಅವರನ್ನು ಕಂಡರೆ ಕಸಿನಿಸಿಯುಂಟಾಗುವ ವದು ಓಸಾಂತಾರನ ಪಾಠಿಯಾದರೂ ಇಂದಿಲ್ಲ ನಾಳೆ ಬಂದೇಬರುವದು. ಆ ವಿಚಾರ ಬಂದೊಡನೆ ಅವಳಿಗೆ ಸಹಿಸಲಷಾಧ್ಯಾವಾಗುವದು. ಕರ್ಕ ಪಾಂಪ್ಯಾಟಿಕ್ಕುವನ್ನು ಸುತ್ತಿಕೊಂಡು ಭಾರವಾದ ಹೆಚ್ಚಿಗಳನ್ನು ಕುಪ್ಪತ್ತೆ ಓಸಾಂತಾರನು ಹೇರ್ಗತ್ತಿರುವದು ಅವಳ ಕಳ್ಳಿಗೆ ಬದ್ದಿತು; ಅವನ ದರ್ಶನವು ಅವಳಲ್ಲಿ ಇಲ್ಲಿದ ಹೇದನೆಯನ್ನು ಒಂಬುವಾಡಿತ್ತು.

ಕಡೆಗೆ, ಸಿರಾಶೀಯ ನಿಶೆಯಲ್ಲಿಯೇ ಆಶಾಕಿರಣಗಳು ಬೆಳಗತೊಡಿಗಿದವು. ಅಲ್ಲಿಯೇ ಹುಟ್ಟಿ, ಬೆಳಿದು, ದೊಡ್ಡವಳಾದ ಅವಳಿಗೆ ನಾಕಾ ಲೋಯ್ಯಾದ ಸಾಪರಾರು ನೆನಪುಗಳು ಕಣ್ಣಿಂದೆ ಕಟ್ಟಿದವು; ಹೇಳಾಗಿ ಅವಳ ಒನ್ನುಭೂಮಿ. ಅಂದನೇಲೆ ಅದರ ಹೇಳಿನ ಮನುತೆ ಅಷ್ಟಿಷ್ಟಿಲ್ಲ; ಅದರೂ ಅದೇ ನಡುಗಡ್ಡೆಯಲ್ಲಿ-ಅದೇಕೆ ಈ ಬಗತ್ತಿನಲ್ಲಿ ಇದೆಂದೇ ಸ್ಥಳವಲ್ಲಿವೆಂಬ ಅರಿವೂ ಈಗ ಅವಳ್ಳಿಂಟಾಗಿದೆ. ಅಂಥ ಸ್ಥಳಗಳು ಬೇಕಾದಷ್ಟಿವೆ. ಉತ್ತರದಿಕ್ಕಿನಲ್ಲಿರುವ ಬಂದು ಒಕ್ಕಲುಮನೆಯು ನವಂಬರ

ತಿಂಗಳಿನಲ್ಲಿ ಲಾವಣಿಕೊಡುವರಬೆಯೆಂಬ ಸುದ್ದಿಯನ್ನು ಅವಳು ಕೇಳಿ ದ್ವಾರ್ಜು. ಅದು ಬಲು ವಿಸ್ತಾರವಾದ ಕ್ಷೇತ್ರ. ಅದನ್ನು ಸಾಗುವಳಿ ಮಾಡಲು ಅಸಾಧ್ಯವಾದುದು. ಯಾಕಂದರೆ ಸಾಮಾನ್ಯ-ಸಮಾನ್ಯ ದೂರಗಳು-ಮೊದಲಾದ ಸೌಕರ್ಯ ದೊಡ್ಡ ಪ್ರಮಾಣಿಂದ ಬೇಕು. ಅವಳಿಗೆ ಮಾತ್ರ ಸಾಧ್ಯವಾಗಬಹುದಿತ್ತು. ಇದ್ದುಷದ್ದು ಆಸ್ತಿಯನ್ನೂ ಯುದ್ಧದ ಪ್ರಸಂಗದಲ್ಲಿ ಸಂಗ್ರಹಾದ ದುಡ್ಡನ್ನೂ ಸಕಲ ಸಲಕರಣೆಗಳನ್ನು ಕೊಳ್ಳುವದರಲ್ಲಿ ಏಸಿಯೋಗಿಸಲು ಸಿದ್ಧಿಕಾರಿಯಾಗಿದ್ದಾರು.

ಆ ಹೊಲಿದ ಯಜಮಾನನ ಕಡೆಗೆ ಹೋಗುವ ಸಿದ್ಧಿತೀಗಾಗೆ ಅವಳು ತನ್ನ ಕೋಣಿಗೆ ಹೋದಬು. ಮನೆಯ ಮುಂದಿನ ಪೀಠಿಯ ಕಡೆಯಿಂದ ಕುದುರೆಯ ಶ್ರೀರಷ್ಟಿಧ್ವನಿಯು ಕೇಳಿಸಿತು. ಇನ್ನೋಗಾಗೆ ಆಸಿಹೆಡುತ್ತಿದ್ದ ಆ ಲಾಂಗಾಬಾನ್ ಕಾಲೀರಿಸು ದೊಡ್ಡದೊಂದು ಕುದುರೆಯನ್ನೇ ಇವೊನಿಜ ಕಡೆಗೆ ಹೂರಬಿಡ್ಡನು. ಅಲ್ಲಿಂದಲೇ ಅವಳಿನ್ನು ಕೂಡಿಸು. ತಾನು ಬರುವನರಿಗೆ ಅಲ್ಲಿಯೇ ಸಿಲ್ಲಬೀಕೆಂದು ಮೇಲಿಸಿಂದಲೇ ಕೂಗೆ ಹೇಳಿದಬು. ಅವನ ಸ್ವಭಾವದ ತಕ್ಷು ಮಯಾರ್ಥದೆ ನಾಟಿದಬು.

‘ಮನು, ಬಾನಾಕಾಲೀರ್ಲೂ? ಇಲ್ಲಿಗೆ ಬಂದ ಕಾರಣ?’

‘ನಿನಗೆ ಸುದ್ದಿ ಹತ್ತಿಲ್ಲವೇ? ನಾನೀಗೆ ಈ ನಾಕಾಲೋಯದ ಹೊಸ ತಾವಣಿದಾರನು. ಇನ್ನೂ ಕೇಳಿಲ್ಲವೇ?’

‘ನಾನು ಈರೆಗೂ ಕೇಳಿರಲಿಲ್ಲ. ನಿನ್ನ ಈ ಬಾಯಿಂದಲೇ ಕೇಳಿದ್ದು. ಆಗಿರಬಹುದು—ನಿಂನು ಲಾವಣಿದಾರನಾದರೆ—ಮುಂದೆನೇನು?’

‘ಸೇನಿಸ್ಯೂ ಎಷ್ಟು ದಿನಗಳವರಿಗೆ ಇಲ್ಲಿರತಕ್ಕ ನಾಕು?’

‘ಲಾವಣಿಯ ಅವಧಿಯು ಪೂರ್ವ ಮುಗಿಯುವನರಿಗೆ ಇರುತ್ತೇನೆ. ಹಂ, ಮತ್ತೇನು ಬೇಕು ತನುಗೆ?’

‘ಸೀನು ಅಲ್ಲಿಯವರಿಗೆ ಯಾತಕ್ಕಿರುವಿ? ಆ ದಿನ ಬರುವಷ್ಟು ರಲ್ಲಿ ಕ್ಷಾಂತಿ ಪೂರ್ವ ಬರಿದಾಗುವದು. ಆ ಒನರ್ತಿಲ್ಲರೂ ಹೋದಮೇಲೆ ಹಾಲಿನ ಗತಿಯೇನು? ಯಾರು ತೆಗೆದುಕೊಳ್ಳಬೇಕು?’

‘ಅವರು ಇಲ್ಲಿಗೆ ಬರದ ಮೊದಲು ಏನು ಮಾಡುತ್ತಿದ್ದೇನೋ-  
ಅದನ್ನೇ ಏ ಮತ್ತೆ ಪಾರಾಭಿಸ್ತೇನೇ.’

‘ಅದು ಈಗ ಸರಿಯಾಗಿ ಸಾಗದು. ಆ ಮೊದಲಿನ ಹತ್ತಿನಿಯನ್ನು  
ನಿಂದು ತಪ್ಪಿಸಿದ್ದ ರಿಂದ ಮೊದಲಿನಂತೆ ಈಗ ಸಾಗುವದು ಸುಲಭವಲ್ಲ.’

‘ಅದೇಕ್ಕ ಸಾಗದು? ಅದು ಎಂದಿನಂತೆ ಸಾಗಬಲ್ಲಾದೆಂದು ನನಗೆ  
ಸಂಪರ್ಗಿಸಿದೆ; ನಿಂದು ಹೇಳಿದರೆ ಬಡುವನೇ?’

‘ಹಾಗೆ ನನಗೆಸಿಸುವದು. ಪ್ರತಿಯೊಬ್ಬರೂ ಹಾಗೆ ಹೇಳಿದಿರರೆಂದು  
ನಾನು ಸಂಭದ್ದೀನೆ. ಬೇಕಾದರೆ ಸಿನ್ನು (ಕಾಂತಂ) ಹಳೆಯ ಗೀರಾಕಿ  
ಗಳನ್ನು ಕೇಳಿಕೊಂಡು. ಅಂದರೆ ತಿಳಿಯುವದು.’

‘ಸಾಧ್ಯಾವಾಗಲು, ಬುಡಲಿ. ನಿನಗಾದರ ಉಸಾಬರಿಯೇಕೆ? ನಿಂದೇ  
ಅವರನ್ನು ಬೇಕಾದರೆ ಕೇಳಿಕೊಂಡೇಗು. ಅದು ನನಗೆ ಬೇಡ’ ಎಂದು  
ಸಿಟ್ಟಿಗೆದ್ದು ಹಿಂದರೂಗಳು.

‘ಸ್ವಲ್ಪ ತತ್ತ್ವ; ಇನ್ನೂ ಕೇಳಬಂದಿದೆ. ಭೂಮಿಯನ್ನು ಹಾಳು  
ಗೆಡುವದ್ದು ರಿಂದ ಆದ ದಾಸಿಯನ್ನು ನಿಂದು ತುಂಬಕೊಡಬೇಕಾಗುವದು.’

‘ಏನು ಹಾಳಾದ ಬಗ್ಗೆ?’ ಎಂದು ಬೇಸರದಿಂದ ಕೇಳಿಂಥು.

‘ಈ ಮೊಲವನನ್ನು ಕಾಂಪಿಗಾಗಿ ಕೊಡುವ ಮೂಂದೆ ಸರಕಾರ  
ದೊಡನೆ ಆದ ಕರಾವಿನ ವೇರಿಗೆ ಮನಿಗಳ ದುರಸ್ತಿಯನ್ನು ಹೊಲಿ  
ಯುಜನಾನಾಸನು ಮಾಡಿಸಿಕೊಡಬೇಕು. ಹೊಲಿದ ದುರಸ್ತಿಯನ್ನು ಲಾವಣೀ  
ದಾರನು ಮಾಡಬೇಕೆಂಬು ಗೊತ್ತಾಗಿರುವದು’ ಎಂದು ಕಾಲೀಟನು  
ಸೆನಪ್ಪುವರೂಡಿಕೊಂಟ್ಟಿನು.

‘ಅಂಬು ಒನರು ನಾಲ್ಕು ವರುಷ ಇಲ್ಲಿ ವಾಸವಾಗಿದ್ದ ಸ್ಥಳ  
ವನ್ನು ಹೊಲಿವನ್ನಾಗಿ ಸಾಗುವಾಡಲು ಯಣನೇನು ಕಡಿಮೆ ಹಿಡಿಯು  
ಉಂಟಾಗುವ ಅವಳನ್ನು ಎಚ್ಚರಿಸಿತು.

ಸ್ವಲ್ಪ ತತ್ತ್ವದ್ದು ಅವಳು ಕಾಲೀಟನನ್ನು ಏಕ್ಕು ವೇಜ್ಜ ತಗಲಬಹು  
ದೆಂದು ವಿಚಾರಿಸಿದ್ದಳು. ಅವಳು ಗಾಬರಿಯಾಗುವಂಥೆ ದೊಡ್ಡ ಅಂಕಿ  
ಯನ್ನು ಅವನು ಹೇಳಿದನು.

‘ಮೂರು ಮರುಷದ ಲಾವಗೆ ಹಣಕ್ಕಿಂತೇನೂ ಕಡಿಮೆ ಹಿಡಿಯು ಲಾರದು. ಅವ್ಯಾದರೆ ಮಾತ್ರ ಹೊಲವನ್ನಾಗಿ ಮಾಡಲಾಗುವದು.’

ವೇಳೆನಷ್ಟು ದೀಪ್ತಿಶ್ವಾಸವನ್ನು ಒಟ್ಟು. ಮುಖವು ಬಳ್ಳಬೇರಿತು. ಹೀಗೆ ಸಾತೆಂದರೆ ಎಲ್ಲರೂ ಹಣ್ಣಾಗುವದು ಸಾಂಭಾವಿಕವಲ್ಲವೇ?

‘ಅಷ್ಟು ಕೊಳ್ಳುಬುಟ್ಟರೆ-ನನ್ನ ಹತ್ತಿರ ಬಂದು ಕವಡಿಯೂ ಕೂಡ ಉಳಿಯದು.’

‘ಆದ್ದೇಗೆ? ಸರಕಾರದವರಿಂದ ಈ ಕಾಂಗ್ರೆಸ್ ಬಾಧಿಗೆಯೆಂದು ಬೇಕಾದಷ್ಟು ಹಣವನ್ನು ಸೆಚೆದಿರುತ್ತೀರು. ಬಂಗಾರವ ಗಟ್ಟಿಯನ್ನು ಮಾಡಿ ಹೂಳಿಟ್ಟಿರಲೂ ಬಹುದು; ನಿನಗೇನು ಕಟುಮೆ?’

‘ನಿಬಾರಿಯೂ ಹೀಗೆಯಾಗಿ ಲಾರದು ಕಳ್ಳಿ ಗಂಬೆಲ್ಲಾದ ಬರಬೇಕು? ಇದ್ದುಬೆಂದ್ದೆಲ್ಲನ್ನೂ ಇಲ್ಲಿಯೇ ತೆಂಡಳಿಸಿದ್ದೇನೆ. ಬೇರೆ ಹಣವನ್ನೆಲ್ಲಿಂದ ತರಲಿ?’

ಜೊಂಡ ಮೈಯುಳ್ಳ ಅನನ್ನ ಚಬಕದಿಂದ ತನ್ನ ಕಾಲಿನ ಬೂರ್ಣ ಗಳಿಗೆ ಹೊಡಿದುಕೊಂಡು ‘ಅಂತೂ ಹೊಲದಲ್ಲಿಯಾದರೂ ಇದೆ. ಇಷ್ಟೇ ಸಾಕು’ ಎಂದು ಜೀರ ಧ್ವನಿಯನ್ನು ತೆಗೆದನು.

ಆ ಮೇಲೆ ಕುದುರೆಯಂದ ಕೆಳಗಿಳಿದು, ಹುಣ್ಣಿಂಬಿ ಬಡಿಯುತ್ತೀ ಅವಳ ಹತ್ತಿರ ಬಂದು ಸಿಂತನೆ. ‘ಇಲ್ಲಿ ಸೇನ್‌ಡೆಸ್, ವೇಳೆನಾ. ಕಾಲೆಟ್‌ನು ಕೆಲೋರನು ಎಂದು ಯಾರೂ ಅನ್ನು ವಾಟಿಲ್ಲ. ಹೊಲದಲ್ಲಿರುವ ದೆಲ್ಲವನ್ನು ಇದ್ದಕ್ಕಿಂತಿಬೆಂಬ್ರುಕೊಡು. ಅಂದರೆ ಸಿಂತಕಾಲ ಮೇಲೆ ಎಲ್ಲವನ್ನೂ ಬಗೆಯರಿಂದಿಸಿಕೊಳ್ಳುವೆನು.’

ಕೆಲ ನಿವಿಷ ಸುಮ್ಮನೆ ಸಿಂತು, ವೇಳೆನಷ್ಟು ಅನನ್ನನ್ನು ಬೆರಗುಗಳ್ಳಿಗೆಂದ ಸೇನ್‌ಡಿ ‘ಚಾನ್‌ಕಾಲೆಟ್’, ನನ್ನ ತಂದೆಯ ಹೊಲದಿಂದ ನನ್ನನ್ನು ಬೀದಿಯ ಭಿಕಾರಿಯನ್ನಾಗಿ ನುಾಡಿ ಹೊರಗೆ ಹಾಕಬಿಯಾ?’ ಎಂದು ಉಸಿಗೆರೆದಳು.

‘ಹುಣಿ, ಅಂಥ ಕಾರಣವೇನಿಡೆ? ಸೀನು ಬೆಸ್ಪು ಹತ್ತಿ ಬರಬೇಕೆಂದು ಇಚ್ಚಿ ಸುವರ್ವರು ಯಾರಾದರೂ ಇರುತ್ತಾರೆಯೆ? ಇದ್ದರೆ-ಅವನು ತನ್ನ

ದೇಶಕ್ಕೆ ಹೋದರೆ..? ಇಲ್ಲಿ ನೀನು ಅವನಿಗೆ ಬೇಕಾದ್ದು ಮಾಡಿರ ಬಹುದು. ಆ ಹೇಗೆ....'

ಮೊನಭು ಕೆಂಡಪನಸ್ಸೇ ಕಾರಿದಳು. ಮುಖವು ಕೆಂಪೇರಿತು. ಅವನ ಸನ್ನ ದುರುಗುಟ್ಟಿ ಸೋಡುತ್ತೆ 'ತೆಡುಗಾ, ನೀಚಾ, ಹೊಲೆಯಾ ಇಲ್ಲಿಂದ ಹೋಡಲು ಹೊರಡು, ಇಲ್ಲದ್ದನ್ನು ನನ್ನ ಮುಂದೆ ಹಚ್ಚಬೇಡ' ಎಂದು ಬಾಬು ಒಂದಂತೆ ಬುರುಸು ಬಾಗಳನ್ನು ಹಾರಿಸಿದರು.

ಆ ಮಾತಿನಮಲ್ಲನು ಕುದುರೆಯನ್ನೇರಿದನು. ಲಗಾಮನ್ನು ಚಿಗ್ಗಿ ಪಿದಿದುಕೊಂಡು, ಸೆಬಿದು ಕುಳಿತು, 'ಬಣ್ಣ ಮಾತಿನಿಂದ ಒಪ್ಪಿದ್ದರೆ, ಕಾಯದೆಗಳಿವ; ಸತ್ಯಲ್ಲಿ. ನನ್ನ ಹಣವೆಲ್ಲವೂ ಮಂಟ್ಪವರರಿಗೆ ಒಂದು ರವದಿಯು ಜೂರು ಕೂಡ ನಿನಗೆ ಸಿಗದಂತೆ ಮಾಡುವೇನು' ಎಂದೆನ್ನುತ್ತೆ ಭಾವೀಲಾಂಘಿದಾರನ್ನಿಂಬ ಹೇಮ್ಮೆಯಂದ ಏಷಿಸಿಯವೇಲೆ ಕೈಹಾಕುತ್ತೆ ಸಾರಿದನು.

'ಅದು ಪನು ಬೇಕಾದ್ದಾಗಲು. ನನ್ನ ಕಣ್ಣಿ ದಿರು ನಿಲ್ಲಬೇಡ. ಹೋಗು ಮೊಡಲು' ಎಂದವಳಿ, ಹತ್ತಿರ ಬಿದ್ದಿದ್ದ ಕಟ್ಟಿಗೆಯ ತುಂಡನ್ನು ತೆಗೆದುಕೊಂಡು ಕಸುಪನ್ನುಷ್ಟು ಜೋರಿಸಿದ ಬಗೆದಕ್ಕೆ.

ಅದರ ಹೊಡಿತನನ್ನು ತಪ್ಪಿಸಲು ಯತ್ನಿಸುವವನ್ನರಲ್ಲಿ ಅದು ಕುದುರೆಯ ಪಕ್ಕಾಡಿಗೆ ತಾಗಿತು. ಅದು ಹಿಂಗಾಲುಗಳನ್ನು ಹಾರಿಸಿ, ಅಂಬರು ಗಾಲು ಕೊಟ್ಟು, ಬುಡಹತ್ತಿತು. ಪನಸೆಂಬ್ರೂ ಒಟ್ಟಿಗೆಟ್ಟುತ್ತೆ ಕುದುರೆಯ ಓಟನನ್ನು ಆಟೋವದಲ್ಲಿ ತರಲು ಅವನು ಯತ್ನಿಸುತ್ತ ಕಣ್ಣಿರೆಯಾದನು.

ಈ ಹೋಜನ್ನು ಸೋಡುತ್ತೆ ಸಂತಿದ್ದ ಕೆಲವು ಕಾಂತಾರರು ಹೊಬ್ಬಿಯಾಗ್ನಾಗುವಂತೆ ನಕ್ಕರು. ಹೋನೆಚು ಚಿಂತಾಕಾರಂತಳಾಗಿ ಕಣ್ಣಿಂಬ ನೀರು ತುಂಬಕೊಂಡು ಮನಸ್ಸಲ್ಲದೆ ಮನಸೆಯಾಳಹೋಡಿದಳು. ಇದ್ದುಷ್ಟ ಆಸ್ತಿಯೆಲ್ಲವನ್ನು ಅವನು ಕಸಿದುಕೊಂಡರೆ, ಅವಳ ಪಾಲಿಗೆ ಈ 'ನಾಕಾಲ್ಯೋಯ' ಈ 'ಸಡುಗಡ್ಡೆ'ಯು ಎರವಾದಂತಾಗುವವನು.

ಒಹಳ ರಾತ್ರಿಯಾಗಿತ್ತು. ಪುನಃ ಬುಸ್ಕಾರನು ಬಂದನು. ಕಣ್ಣಿ ಕೆರಳಿದ್ದರು. ಮುಖವು ಇಳಿದುಹೋಗಿತ್ತು. 'ಇಲ್ಲಿ ನಜೆದುಹೋಡ

ಸುದ್ದಿಯನ್ನು ನಾನು ಕೇಳಿದೆನು. ನಾನು ಸ್ವತಂತ್ರನಾಗಿದ್ದರೆ ಅವನ ಮೆಯ್ದಿಲುಬನ್ನು ಪ್ರತಿಪುಡಿ ಮಾಡುತ್ತಿದ್ದೆ. ಆದರೇನು ಮಾಡುವದು? ನನ್ನ ಸಲುವಾಗಿ ನಿಸಿಷ್ಟು ಕಷ್ಟ ಮಡುತ್ತಿರುವದನ್ನು ನಾನಿನ್ನು ಸೈರಿಸಲಾರೆನು. ಹೊನ್ನಾ, ನನ್ನ ಆಶೀರ್ವಣನ್ನು ಬೆಳ್ಳಬುಡು' ಎಂದನು.

ಇದೆ ಹೊಡಲನೆಯು ಸಲವೆ ಅವರ ಪ್ರಜಾಯ ಪ್ರೇತಿಯು ಸಹಃಪ್ರತಿಯು ಹೊರಸಿದ್ದುದು. ಹೊನ್ನಕು ಮಾಗುಬುಡಿದು, 'ಒಂದು ಸ್ವಾರ್ಥ, ನನ್ನ ಆಶೀರ್ವಣನ್ನು ನಾನು ಬುಡಬೇಕೆಂದು ನಿಸ್ನು ಇಚ್ಛಿಸುವಿಯಾ?' ಎಂದು ಕೇಳಿದೆನು. ಅನನ್ನಿಂದ ಮಾರುತ್ತರನ್ನು ಬರಲ್ಪು.

'ಎಲ್ಲರಂತೆ ನಿನು ಇಲ್ಲಿಂದ ತೆರಳುವದನ್ನು ನಾನು ಯಾವ ಕಣ್ಣಿಗಳಿಂದ ಸೋಡಲಿ? ಹೇಗೆ ಸಹಿಸಲಿ? ನಿನ್ನ ಪಣಾರವನ್ನು ಬೆಳ್ಳಬುಡುವದು ನನ್ನಿಂದಾದೀತೆಂದು ತಿಳಿದುಕೊಂಡರುವಿಯಾ' ಎಂದು ಮತ್ತೆ ಕೇಳಿದಳು. ಆದರೂ, ಅನನ್ನಿಂದ ಉತ್ತರವೇ ಹೊರಡಲಲ್ಲ. ಅವಕು ಸುಖನ್ನಿಸಿರದೆ ಮತ್ತೂ ಕೇಳಿದಳು: 'ನೀನೂ ನನ್ನ ಆಶೀರ್ವಣನ್ನು ಬುಡು. ಸಂಪೂರ್ಣವಾಗಿ ನನ್ನನ್ನು ಮರೆತುಬುಡು. ಇಷ್ಟನ್ನಾದರೂ ನಿನ್ನನು ಮಾಡಲಾರೆಯಾ?'

'ಆ ಮಾತ್ರ ದೇವರಿಗೊಬ್ಬಿಸಿಗೇ ಗೊತ್ತು. ಆದಿ ಶೋರಿಸಲಾರೆ' ಎಂದಂದು ಅವನು ಮರು ನಿರ್ವಿಷವೇ ತಲ್ಲಿಂದ ತೆರಳಿದನು.

## ಜಾತಿದ್ವೇಷ

ಮಹಾರಾಧಿನಗಳ ಮೇಲೆ ಮತ್ತೆ ಒಂದು ರನು ಬಂದನು. ಅವನು ವಾಡಿಕೆಯಂತೆ ಮನೆಯೊಳಗೆ ಪ್ರಪೋರಿಸಲಿಲ್ಲ; ಆದುದರಿಂದ ಅವಕೂ ಭಾಗಿಲಿನಲ್ಲಿಯೇ ನಿಂತುಕೊಂಡು ಅವನನ್ನು ಮಾತನಾಡಿಸಬೇಕಾಯಿತು. ಅವನ ಕಣ್ಣಿಗಳು ಇಂದು ಏನುಗುತ್ತಿದ್ದವು. ಹರುಷದಲ್ಲಿದ್ದವನಂತೆ ಅವನ ಮುಖ್ಯಮಂಡಲವು ಅರಳಿತ್ತು; ಏನೋ ಹೇಳಬೇಕೆಂಬ ಆಶು ತೆಯು ಹೊರಸಾಗುತ್ತು.

‘ಮೋನಾ, ನಿನಗೆ ಕೆಲವು ಸಲಹೆಗಳನ್ನು ಕೊಡಲು ಬಂದ್ದಿದ್ದೇನೇ.  
ಕೇಳಿಕೊಳ್ಳುವಿಯಾ?’

‘ಹೇಳಿಪಡು. ಒಮ್ಮೆಗೆಯಾಗುವಂತಿದ್ದರೆ, ಅದರಂತೆ ನಡೆಯಲು  
ಸನ್ನದೇಸು ಅಟ್ಟು?’

‘ಈ ಪ್ರದೇಶದಲ್ಲಿ ವಾಸಿಸುವವರಿಗೆ ಕ್ರಾಚರ್ಭಾವನೆಗಳು, ಕೀರ್ತನೆಗಳಿಗೆ ರೂಪದ್ವಾರಾ ಅಶ್ವ ಯಾವಲ್ಲ. ಎಲ್ಲರೂ ಹಾಗಿರುವದಿಲ್ಲ. ಅದರಿಂದ ಇಂಗ್ಲಿಷರು ಅವರಂತಿಯಲ್ಲ. ಇಂಗ್ಲಿಷರು ದೊಡ್ಡ ಮಂಸಿನವರು, ಉದಾತ್ಮ ಭಾವನೆಯವರು. ನೀನು ಸನ್ನೌಡನೆ ಇಂಗ್ಲಿಂಡಕ್ಕೆ ಬರುವ  
ಯಾದರೆ.....’

‘ಓಸಾಂಗಾರ, ಏನು ವಿಚಾರವಿದೆ? ಪ್ರಾಣ ತೇಳಿ. ಅಥವ್ಯಕ್ಕೇ ಸ್ಥಿರಿಸಿದೆ?’

ಅವನು ತನ್ನ ವಿಷಯವಾಗಿ ಅವಳಿನ್ನೂ ಕೇಳಿದಿದ್ದು ಅನೇಕ ವಾಕೆಗೆ ಗಳಿಸ್ತು, ಸಾಗತಿಗಳನ್ನು ಅವಳ ಮುಂದೆ ಹೇಳಿಬುವಸಿದನು:

‘ನಾನೊಬ್ಬಿ ಎಂಬೆನಿಯರನು. ತಿಂಗಳೊಂದಕ್ಕೆ ೧೧೦೦ ಹರೆಗೆ ಸಂಖ್ಯ. ಇಲ್ಲಿಗೆ ಬಂಧಿಸಿ ತರುವ ವೇದಾರು ಮೇಸೆಯಲ್ಲಿರುವ ಇಂಗ್ಲಿಷ ಕಂಪನಿಯೊವರಲ್ಲಿ ಮುಂಬ್ಯು ಎಂಬೆನಿಯರನಾಗಿದ್ದೆ. ಯುದ್ಧವು ಪಾರಂಫ್ರಾ ವಾದೊಡನೆ ಸ್ವದೇಶದ ವಿಷಯಕ್ಕಿಂತು ಸಹಾನುಷ್ಣತಿಯು ಅಡಗಿತು. ಮುಖ್ಯವಾಗಿ, ‘ಆ ತಲೆತೆರುಕ ಕ್ಯಾಸರನ ಸಲುವಾಗಿ ಮತ್ತಿಷ್ಯ ಅವನಲ್ಲಿ ವಿರೋಧಭಾವವಂಬಾಯಿತು’ ಎಂದು ಹೇಳಿದನು.

‘ಓಸಾಂಗಾರ! ಎಂಥ ಸಂದರಭಾದ ಬಾಳು!’

‘ಇದು ಸತ್ಯವಾದ ವಾತ; ಉಪ್ಪಿಕಾರ ರಚಿತ ದ ವಾತಲ್ಲ. ಆದಿನಗಳಲ್ಲಿ ನಿಜವಾಗಿಯೂ ಅವನಾನಾದಂತಿಸಿತ್ತು; ಆವೆ ಚರ್ಚಿಶಾ ಸರಕಾರವು ಸನ್ನನ್ನು ತಮ್ಮ ಸೈನ್ಯದಲ್ಲಿ ಸೇರಿಸಿಕೊಳ್ಳಲು ಸಮ್ಮತಿಯನ್ನಿಲ್ಲಿದ್ದರೆ ನಾನು ಸೇರಿಯೇ ಬಂತುತ್ತಿದ್ದೆ. ಅವರು ನಿರಾಕರಿಸಿದರು! ಉಪಾಯವಿಲ್ಲದಾಯಿತು; ತೆಪ್ಪಗಾದೆನು’ ಎಂದು ಓಸಾಂಗಾರನು ಮನಸಸನ್ನಿಖಿತ ದಪ್ಪ.

ಅವನ ಇಚ್ಛೆಯ ಪರುದ್ದವಾಗಿ ಅಧಿಕಾರಿಗಳು ಅನನ್ನನ್ನು ಒಂದು ಸಿ ಇಲ್ಲಿಗೆ ತಂದರು. ಆ ಕಂಪನಿಯವರನು ದಕ್ಕು ತೆಯುಂದ ಕೆಲಸವಾಡುವ ಓಸಾಕ್ಕಾರನ್ನೆ ರಿಸಿಕೆಹಣ್ಣುಲು ಬಲು ಯಶ್ಸಿಸಿದನು. ಅವನಿಗೆ ಘಳದೊರೆಯು ಲಿಲ್ಲ. ಓಸಾಕ್ಕಾರನು ಅವನಿಂದ ಹೊರಡುವ ಸಮಯದಲ್ಲಿ ಕಂಪನಿಯು ಮುಖ್ಯಸ್ಥನು, 'ಹಾಯಿನ್', ನೀನು ಸಮೃದ್ಧನ್ನಿಗೆ ಹೋಗುತ್ತಿರುವದ ರೀತ ವ್ಯಾಸವಾಗುತ್ತಿದೆ ಉಪಾಯವಿಲ್ಲ; ಆದರೆ ಯುದ್ಧವು ಮಾರ್ಗದ ಮೇಲೆ ಸಿಸಾರ್ಟ್ ಬರಬೇಕೆಂದೆಸಿದರೆ—ಸಿನ್ನು ಸ್ಥಳವು ವೀಕಾರಕವಾದು' ಎಂದು ಹೇಳಿದನು.

'ಆದರೆ ಅನನ್ನ.. ಈ.. ಗ.. ಇ.. ರ.. ಬ.. ಹು.. ದೇ....? ಅದ್ರಿಗ ಹೊರೆಯುವದೆಂಬ ನಂಬಿಗೆಯಿದೆಯೇ ಸಿನಗೆ?' ಅದ್ರಿಗ ಹೊರೆಯುವದೆಂಬ ನಂಬಿಗೆಯಿದೆಯೇ ಸಿನಗೆ?

'ಸಿಕ್ಕಿಯವಾಗಿಯೂ ದೊರೆಯುವದು. ಮೋನಾ, ಆ ವ ಸು ಮುಂದುಕ ಮನುಷ್ಯ. ಅಂಥವನು ಕೊಟ್ಟಿ ವಚನವನ್ನು ಪಾಲಿಸದಿದ್ದರೆ, ನಾನು ವಾಸವಕೋರಿಟಿಯಲ್ಲಿಯೇ ವಿಶ್ವಾಸವಿಲ್ಲೆ ಎಂದು ತಿಳಿಯಬೇಕಾಗುವದು. ಆದ್ದರಿಂದ ನನಗೆ ಆ.. ಶೇ.. ಇದೇ..'

'ಹಾಗಾದರೆ ಒಳಿತಾಗುವವಿಲ್ಲವೇ? ಅವನಿಗೆ ಕಾಗದ ಬರದಿರುವಿಯಾ ಹೇಗೆ?' ಅವನಿಗೆ ಕಾಗದ ಬರದಿರುವಿಯಾ ಹೇಗೆ?

'ಬೇಗನೆ ನನ್ನ ಬಿಡುಗಡೆಯಾಗಲಿದೆಯೇಂದು ಬರಿಯುತ್ತೇನೆ. ನೀನು ಸನ್ನೆನ್ನುಡನೆ ಅಲ್ಲಿಗೆ ಬರಲು ಬಪ್ಪಿದರೆ ಎಷ್ಟು ಒಳಿತಾಗುವದು...' ಅವಳ ಕಣ್ಣಲ್ಲಿ ನೀರು ತುಂಬುದನ್ನು ಕಂಡು ಅವನು ಮಾತನ್ನು ಸ್ಲಾಫಿಂಡನು.

'ನಿನ್ನ ಹುಟ್ಟಿದ ಸ್ಥಳವನ್ನು ಹೊರೆದು ಬರಲು ಕೇಳಿದುದಕ್ಕೆ ವ್ಯಾಸನವಾಯಿತೆ ಕ್ಷೇತ್ರಿಸು' ಎಂದು ಓಸಾಕ್ಕಾರನು ಗೊಗ್ಗಿರ ದಸಿಯುದ ವಿಚಾರಿಸಿದನು.

'ಈ ಹೊಲವೆ? ಅಯ್ಯೋ! ಈಗದೇ ನನ್ನನ್ನು ಹೊರಗೆ ದಬ್ಬಿತ್ತಿದೆ, ಓಸಾಕ್ಕಾರ್. ಆದರ ಕಳವಳವನ್ನು ಹೇಳಿತೀರದು. ಏನುವಾಡಲ್ಲ? ದಿಕ್ಕೇಡಿಯಾರುವೆ!'

‘ಹಾಗಾದರೆ ಸನ್ನೀಕ್ಷಿಡನೆ ಇಂಗ್ಲಿಂಡಕ್ಕೆ ಬರುವಿಯಲ್ಲವೇ?’

‘ಬಾರದೇನು ವಾಡಲಿ?’ ಎಂದು ಅವಳು ಅನ್ನು ಪಷ್ಟು ರಲ್ಲಿಯೇ ಅವನು ಪತ್ರವನ್ನು ಕೂಡಲೇ ಬರೀಯಲು ಉಬ್ಜುನಿಂದ ಕುಕ್ಕೆಷ್ಟೇಷ್ಟವನ್ನು ಬಿಟ್ಟುನು.

ವೋನಳು ಸಮಾಧಾನದಿಂದ ಕಾಲವನ್ನು ಕಳೆಯಬೇಕಿಂದು ಈಕ್ಕೆ ಏನಿರಿ ಯತ್ನಿಸಿದಳು; ಆದರೆ ಅಸಂದಿಗ್ಧ ಸಂದೇಹಗಳು ಅವೇಗೆ ತೊಂದರೆ ಕೊಟ್ಟು ಅವಳ ಸಮಾಧಾನವನ್ನು ಯಾಖುನಾಡುತ್ತಿದ್ದವು. ಕಾಣಿಂಬನ್ನು ಕೆಡವಿ, ಬಯಸುಬಹುದಾದ ಎಲ್ಲ ಸಾಮಾನುಗಳನ್ನು ಹೇಗೆ, ಎಲ್ಲಿಗೆ ಸಾರ್ಥಕಬೇಕಿಂಬ ವಿಚಾರದಲ್ಲಿ ಗಮ್ಮನಾರಣ್ಯ, ಕವಾಂಡಂಬಿನು ನಾತಾ ಡುತ್ತಿರುವದು ವೋನಳ ಕಿಂಗೆ ಬಿಡ್ಡಿತು. ನಿಂತುಕೆಂಜೇ ಮಾತನಾಡುತ್ತಿದ್ದರು. ಆ ಮಾತ್ರ ಆ ಮಾತ್ರ ಹೊರಬಿತು.

‘ಶಾಂತಿ ಪ್ರಸ್ತಾಪಿತಾದ ವೋದಲನೆಯ ವರುಷವು ಯಾದ್ದು ಕಡೆಕಡೆಯ ದಿನಗೇಗೊಂತು ಕಡೆಕಾದುವರು’ ಎಂದು ಕವಾಂಡಂಬಿನು ತನ್ನ ಅಭಿಪ್ರಾಯವನ್ನು ವ್ಯಾಕೃತಿಕ್ಕಾಗಿ ಪ್ರಾರಂಭಿಸಿದನು.

‘ಎಲ್ಲವೂ ಒಂದೇ. ಅದರಲ್ಲೀ ಹೇಜ್ಜು ಕಡಿಮೆಯಾಲ್ಲ. ಇನ್ನೀನೆನ್ನು ಆ ಕುಹಕರನ್ನು ನಂಬುವದು ಶುದ್ಧ ಮುಖ್ಯತನವು. ಈಗ ಆ ಒಮ್ಮನ್ನು ಕರುಗಳನ್ನು ತಲೆಯಿತ್ತುಗೊಳಿಜದಂತೆ ನಾಡಿದ್ದಾಗಿದೆ. ಇನ್ನು ಯಾಗೆಯೇ ಅವರ ನೆತ್ತಿಯನ್ನು ಕುಕ್ಕುತ್ತಲೇ ಇರಬೇಕು’ ಎಂದು ಗಮ್ಮನಾರಣ್ಯ ಉತ್ತರವಿತ್ತನು.

‘ಸಾಹೇಬರೇ, ನಾನು ಯಾಗನ್ನು ವರನಲ್ಲ. ಕೈಗೆ ಕೈ ಯತ್ತಿದಾಗ ಕಳುತ್ತಿರುವ ಜೀವದ ಹಂಗಸದ್ವರೆದು ಬಡಿದಾಡುವದು. ಬಡಿದಾಟವು ಸಂತಮೇಳಿ, ಅವರನ್ನು ಕ್ಷಮಿಸುವದು. ಕನಿಕರವಟ್ಟು ಅವರಿಗೆ ಸೇರಿ ವಾಗುವದೊಳಿತು’ ಎಂಬ ಅಭಿಪ್ರಾಯದ್ವೇಷಿಂದಿಗೆ ತನ್ನ ಅನುಭವಕ್ಕೆ ಬಂದೆಂದು ಸಂಗತಿಯನ್ನು ಕವಾಂಡಂಬಿನು ಉದಧರಿಸಿರನು.

‘ಯಾಂದ್ದವು ಅದೇ ಆರಂಭವಾಗಿತ್ತು. ನಾನು ಮುಂಭಾಗದ

ಸೈನ್ಯದಲ್ಲಿದ್ದೆ. ಯುದ್ಧವು ಹುಕ್ಕಣಿಂದ ಸಾಗಿತ್ತು. ನಾನೂ ಪರಿಪೀಠಿಲ್ಲದೆ ಮಂದಿನ್ನಿಂದ ಕಂಡು ವಾಪ! ಅವನಿಗೂದವಿದ ಏಪತ್ತು ಸಾವಾಸ್ಯವಾದುದಲ್ಲ. ನಾವು ಅವನನ್ನು ಹೊರತೆಗೆದು ಉಪಚರಿಸುವದು ಆತ್ಮತ್ವವಿನಿಂದಿಲ್ಲ ಆದ್ದರಿಂದ ನಾನೂ ಅವನನ್ನಿಡನೆ ಇದ್ದು ಬಡಲು ನಿಶ್ಚಯಿಸಿದ್ದೇನು. ಅವನು ಬಲು ಚರುಕುಬುದ್ಧಿಯನ್ನಿಂದು ತೋರಿತು. ‘ಕನೆಲ್‌, (ನಾನಾಗ ಕನೆಲ್‌ನಿದ್ದುದು ಸಿಬ.) ಇದು ಬಲು ಏಚಿತ್ರವಾದ ಸಂಗತಿಯಿಂದು ಸಿನಗೆ ಕಾಣುವದಿಲ್ಲವೇ’ ಎಂದು ಆ ಒವನ್‌ನು ನನಗೆ ಕೇಳಿದನು. ‘ಅದು ಹೇಗೆ?’ ಎಂದು ನಾನು ತಿರುಗಿ ವಿಚಾರಿಸಿದೆ. ಅದಕ್ಕೆ ಹನ್ನೆಂಬೆಂದನು ‘ರಣಾಂಗಣದಲ್ಲಿ ನಾನು ಸಿನಗೆ ಸಿಕ್ಕಿದ್ದರೆ ಸನ್ನಿಹಿತ್ತು ನೀನು ನಿನ್ನ ಪ್ರಾತ್ಯಭೂಮಿಯ ಸಲುವಾಗಿ ಕೊಳ್ಳಲ್ದೆ ಬಡತ್ತಿದ್ದಲ್ಲ. ಅದರಂತೆ ನಾನೂ ನನ್ನ ಪ್ರಾತ್ಯಭೂಮಿಗಾಗಿ ನಿನ್ನನ್ನು ಯಶಸ್ವಿಸುವುದಕ್ಕೆ ಅರ್ಟಿಲು ಯತ್ತಿಸುತ್ತಿದ್ದೆ. ಅದು ಸಮ್ಮಿಕ್ತವುವುದು ಅದರೆ ಈಗ ಸಿನು ಬಂದು ನನ್ನನ್ನು ಬಾಂಧಿಸ ಭಾವಿಸುತ್ತಾಗಿ ಇಲ್ಲಿ ರಕ್ಷಿಸುತ್ತಿರುವುದಲ್ಲವೇ?’ ಎಂದು ಮೊದಲಾಗಿ ವಾತಾನಾದಿದನು. ಇಂತ್ಯಾ ಹೇಳಬೇಕಾದರೆ ಅವನ ಉಸಿರು ಕೆಳಗೆ ಮೇಲಾಗುತ್ತಿತ್ತು. ಅವನಿಗೆ ಬಕ್ಕಿ ಬಂದಿತು. ನಾನು ಅವನನ್ನು ಎತ್ತಿ ತೊಡೆಯು ಮೇಲಿ ಮುಳಗಿಸಿಕೊಂಡೆನು. ಕೊನೆಗೆ ಅವನಿಗೂಂದು ಮುಂದಣ್ಣ ಕೊಟ್ಟಿಸೆಂದು ಹೇಳಿದರೆ ತಾವು ತಪ್ಪಣಿಸಬಾರದಾಗಿ ಭಾವಿಸುತ್ತೇನೆ’ ಎಂದು ಹೇಳಿ ಮಂಗಿಸಿದನು.

ಇದನ್ನು ಕೇಳಿ ಮೇಲನಿಂದ ಮೈಯಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಬಾಂ..ಧ..ವ..ಭಾವಿ! ಇದೇ ಭಾವನೆಯೇ ಇನ್ನು ಒಗತ್ತಿನಲ್ಲಿ ಬೆಳೆಯಲಿದೆಯಲ್ಲವೇ? ಅಂದಮೇಲೆ ತಾನೂ ಓಸ್ವಾರನೂ ಪ್ರೇಮಪಿಂದ ಇಂಗ್ಲಂಡಿನಲ್ಲಿ ಬಾಳಬಹುದೆಂಬ ಕಾನಸನ್ನು ಕಂಡೇನು.

ಅದೇ ರಾತ್ರಿ ಓಸ್ವಾರನು ಮೇಲನಿಂದ ಕಡೆಗೆ ಬಂದನು. ಮುಖ್ಯವು ಬಾಡಿ ಬತ್ತಿ ಹೇಳಿದೆ. ವಾತನಾಡಲು ಬಾಯಿಬರದು. ಏಲ್ಲಿಯಾದರೂ

ಕಾಲಹರಿ ನಿಲ್ಲಲು ಸ್ಥಳವನ್ನು ಶೋಧಿಸುವ ಆಶಾಕ್ರಿಳಿಗಳೇ ಅವನಿಗೆ ಕಾಣಿಸದಾಗಿವೆ. ಕೈಲಿದ್ದ ಪತ್ರವನ್ನು ಅವಳಿಗೆ ಕೊಟ್ಟುನು. ಮೆನ್‌ಯಲ್ಲಿರುವ ಆ ಪ್ರಬೀಳಾ ಕಂಪನಿಯವರಿಂದ ಖತ್ತರವು ಬಂದಿದೆ.

ರಾಯರೇ,

ಸಿಮ್ಮೆ ಯತ್ತನೇ ತಾರೀಖಿನ ಪತ್ರವು ಮುಚ್ಚಿ ಅಥವಾಯಿತು. ಆ ಮೊದಲಿನ ಆಡಳಿತಿಗಾರರು ಯುದ್ಧದಲ್ಲಿ ವೀರಸ್ವಾಗ್ಯವನ್ನು ಪಡಿದಾಗ್ಗೆ. ತಮ್ಮನ್ನು ಆ ಮೊದಲಿನ ಸ್ಥಳದಲ್ಲಿ ಸಿಯೆವಾಸಬೇಕೆಂದರೆ ಅದೀಗ ತುಂಬರುವದು. ಒಂದು ನೇರೆ ಆ ಸ್ಥಳವು ಬರಿದಾಗಿದ್ದರೂ ಸಿಮ್ಮೆನ್ನು ತೆಗೆದುಕೊಳ್ಳುವದು ಅಸಾಧ್ಯವಾದ ವಾತು. ಯಾಕಂದರೆ—ಇಂಗ್ಲೆಷ್-ಒವರ್ನ್‌ನ್ನು ದ್ವೇಷವು ಎಲ್ಲ ಕಡೆಗೆ ಪಸರಿಸಿ ಉಗ್ರಸ್ವರೂಪವನ್ನು ತಾಳಿದೆ ಪ್ರಬೀಳಾ ಕೂಲಿಕಾರರು ಒವರ್ನ್‌ನ್ನು ಅಧಿಕಾರಿಯ ಕೈಕೆಳಗೆ ಕೆಲಸವಾಡಲು ಎಂದಿಗೂ ಸಮ್ಮತಿಸರು. ಮೇಲಾಗಿ ತಾವು ಒಬ್ಬ ಇಂಗ್ಲೆಷರಾಕೆಯನ್ನು ಮಾಡುವೆಯಾಗಿರುವೆಮಂದು ಒರೆದ ಮಾರುಕ ಹರಸ್ವರರಲ್ಲಿ ಆದರ, ಸಹಾಯ ಭಾತಿ ದೊರೆಯದು. ಮತ್ತಿಷ್ಟು ದ್ವೇಷವೇ ಬೆಳೆದೀತೆಂದು ವಿಷಾದದಿಂದ ತಿಳಿಸಬೇಕಾಗಿದೆ.

ಇಂತು— ತಮ್ಮ,

‘ಮೋನಾ, ಈ ರೀತಿ ಅವರಿಂದ ಖತ್ತರವು ಬರಬಹುದೆಂಬ ಕಾಲ್ಪನಿಯೇ ಸನ್ನು ತಲೆಯಲ್ಲಿ ಬಂದಿರಲಿಲ್ಲ.’

‘ಓಸಾಫುರ್, ಆದು ಯುದ್ಧದ ಪರಿಣಾಮವು. ಅದೆಂದಿಗೂ ಮಾರ್ಗಿಯಲಾರದೆ?’

‘ಮೋನಾ, ಇಲ್ಲ. ಎಂದೂ ಇಲ್ಲ’ ಎನ್ನುತ್ತೇ ಓಸಾಫುರನು ಮೂಳಿ ವನ್ನು ಮೂಚ್ಚಿಕೊಂಡು ಅಲ್ಲಿ ಸ್ಲಿಲಾಗಡೆ ಮೂರಟುಹೋಡನು. ಒಡ ಯೈದರು ಇಂಗ್ಲೆಷ್‌ನ ಮಾರುಕ ತೆರಳಿದಳು. ಇಂಗ್ಲೆಷ್ ಕೂಲಿಯವರು ಸಹ ಓಸಾಫುರನೇಡಣಿಸಿ ಕೆಲಸ ವಾಡಲು ಸಮ್ಮತಿಸಿದ್ದಾರೆ, ಆವರ ಹಾಲಿಗೆ ಇಂಗ್ಲೆಂಡ್‌ನ ಏರವಾಯಿತು. ಬಾಂ...ಧ..ಷ.. ಭಾವಿಸಿಯೂ ಒಂದು ಕೂರವಾದ ಕನಸು. ಆದು ವಿಚಾರಲ್ಪೇಕ ದಲ್ಲಿಯೂ ಸುಳಿಯಬಾರದ ಸುಳ್ಳು ಕಲ್ಪನೆ.

ಪುಗುದೊಂದು ವಾರವು ಕಳಿಯಿತು. ಪ್ರತಿದಿನವೂ ಕ್ರಮೇಣವಾಗಿ ಕಾಂಪು ತೆರವಾಗುತ್ತಲಿದೆ. ಈಗ ಅಲ್ಲಸೆಯ ಕಂಪಾಂಡಿನ ಒನರ ಸರತಿ ಬಂದಿದೆ. ಒಹುತೇಕವಾಗಿ ಇಸೆಯ ಕಂಪಾಂಡಿನ ಒನರು ಓಸ್ಕಾರ ಸೂತೆ ಎಂಬಿಸಿಯರು, ಕಲಾಕೃತಿರು. ಇಲೆಕ್ಟ್ರಿಕ್ ಸಾಮಾನುಗಳನ್ನು ವಾರಾಂಪಾಣಿದರೆ ಬೆಲೆಯು ಬರುವಂತೆ ಸರಿಯಾಗಿ ಕಿತ್ತುದಾಕಲು ಅವರನ್ನು ಕೊಸಿಗೆ ಕಳಿಸುವದೆಂದು ಗೊತ್ತಾಗಿದ್ದಿತು. ಅವರ ಪಾಕೆ ಯಾದರೂ ಬೇಗನಿ ಬಂದೇ ಬರುವದು—ಮೂಂದೇನು? ಮತ್ತೆ ಕೆಲವು ದಿನಗಳ ಮೇಲೆ ಓಸ್ಕಾರನು ಪುನಃ ಬಂದನು. ಮುಖವು ಇಳಿದು ಹೊಗಿದೆ. ಸಿದೆಯಿಲ್ಲದ್ದರಿಂದ ಕಣ್ಣ ಕೆಂಪಾಗಿವೆ; ಆದರೂ ಅವನ ಉತ್ಸಾಹವೇನು ಕುಂದಿರಲ್ಲ.

‘ಮೋನಾ, ನಾವೇನು ಮಾಡಬೇಕೆಂಬುದನ್ನು ವಿಚಾರಿಸಾಡುತ್ತೇ ಈ ಸಿಳಿಯಕ್ಕೆ ಬಂದಿರುತ್ತೇನೆ. ಹೇಳಲೇನು?’

‘ಎನದು? ಬೇಗನಿ ಹೇಳು.’

‘ಇಂಗಿಷ್ಟ್ ಒನರು ಕರಿಣಹೃದಯರು, ಕ್ಷಮೆಮಾಡಲಾರರು; ಆದರೆ ಒಮ್ಮೆನ್ನರು ಹಾಗಲ್ಲ.’

‘ಎನು ಹಾಗಿರುವದಿಲ್ಲನೇ? ಏತರ ಮೇಲಿಂದ ಹೇಳಬೇತ್ತೇ?’

‘ನಮ್ಮ ಒನರದು ನನಗೆ ಗೊತ್ತಿಲ್ಲಿಂದರೇನು? ಪೂರ್ವ ಗೊತ್ತಿದೆ. ಒಮ್ಮೆನ್ನರು ದಯೆ-ದಾಕ್ಷಿಣ್ಯಗಳಿಲ್ಲದೆ ಯುದ್ಧಮಾಡುವರು-ಮಾಡಿಯೇ ತೀರುವರೆಂಬುದನ್ನು ನಾನು ಬಲ್ಲಿ. ಆದರೆ ಹೊಡಿದಾಟವು ಶಾಂತವಾದ ಮೇಲೆ ನಮ್ಮವರು ಮೈರಿಗಳೊಡನೆ ಸ್ವೇಚ್ಛಿತರಾಗಿರಬಲ್ಲರು.’

‘ನಿನ್ನ ವಿಚಾರಗಳೇನು? ಯಾವ ಹಂಚಿಕೆಗಳನ್ನು ವಾಕುತ್ತಿರುವಿ?’

- ‘ನಿನ್ನ ಒಪ್ಪಿಗೆಯಿದ್ದರೆ.... ಒಮ್ಮೆನಿಗೆ ಬರುವದು ಸಾಧ್ಯವೆಂದು ನಿಸಗೆಸಿಸಿದರೆ ಮಾತ್ರ... ಈ ವಿಚಾರ... ಇಲ್ಲ.. ದ್ವಾರಿ... ದ್ವಾರಿ... ಇಲ್ಲ.....’

‘ಒಮ್ಮೆನಿಗೇ?’ ಎಂದು ದೊಡ್ಡದೊಂದು ಸಿಟ್ಟುಸಿರು ಹಾಕಿದಕು.

‘ಮೋನಾ, ನಿನ್ನ ಒನ್ನಿಭಾವಿಯನ್ನು ಬಿಟ್ಟು ಬರಹೇಣವದು

ನಾಚಿಕೆಗೇಡೂ, ಪಾಪಕರವೂ ಎಬಂಸನ್ನು ನಾನು ಬಲ್ಲಿ; ಆವರೆ ನೀನನ್ನು ವಂತೆ ಅದೇ ಸಿನ್ನುಸ್ಸು ಹೊರಗೆ ತಳ್ಳುಹತ್ತಿದೆಯಲ್ಲವೇ? ಉಂದನೇಲೆ ಎಲ್ಲಿ ಯಾದರೂ ಹೊರಿ! ಸಲೆನಲೇಬೇಕಲ್ಲವೇ?' ಹೋನಿಕು ಏರಡೂ ಕಿವಿಗಳನ್ನು ಗಟ್ಟಿಯಾಗಿ ಮುಂಜ್ಞಿಕೊಂಡಳಳು. ವಿಚಾರಮುದ್ದೆಯು ಅವಳನ್ನು ಧ್ವನಿಸ್ಸುಳ್ಳನ್ನಾಗಿ ಮಾಡಿತು.

‘ಓನ್ನಾರ್, ಆ ಒಗ್ಗೆ ಮಾತನಾಡಬೇಡ. ಇಂಥ್ರ ಮಾತುಗಳನ್ನು ನಾನು ಕೇಳಿಲಾರೆ! ಅದು ಅಸಾಧ್ಯವಾದ ಮಾತು' ಎಂದಣಿ ಮೋನಿಕು.

ಒಂದೆರಡು ಸಿರ್ಪಿನಗಳನರಿಗೆ ಓನ್ನಾರನು ಸುಮ್ಮನಾಗಿ, ನಡುಗುವ ಧ್ವನಿಯಂದ ಮಾತನಾಡತೆಂದುಂಧನು: ‘ಮೋನಾ, ದೇವರ ಸಾಕ್ಷಿಯಾಗಿಯಾಗಿ ನಾನು ನಿನ್ನನ್ನು ಬಟ್ಟಿರಲಾರೆ. ನನ್ನ ಜೀವತನೆಲ್ಲ ವಸ್ತು ಸಿನಗಾಗಾಗಿ ಅವೀಸಿಸಿದ್ದೇನೇ. ನೀನು ಪರಿತಪಿಸಬೇಡ. ನನ್ನ ಇಚ್ಛೆಯನ್ನು ಬಂಜಿಸುತ್ತೇಳಿದೆ ಏಧಿಯಲ್ಲ; ಬೇರೆ ಸಮಗೆ ಗತಿಯಲ್ಲ.’

‘ಆರೆ ನಾನು ಅಲ್ಲಿ ಬರುವದು ಹೇಗೆ?’

‘ಬೇರೆ ಹೊಳ್ಳುಮಕ್ಕಳು ಹೋಗುವಂತೆ. ಅದರಿಣಿ ಇನು ಮಂತ್ರಾವಶೀಷವಿದೆ? ಅನೇಕ ಭರ್ಮಣನ್ನು ರ, ತಮ್ಮ ಭರ್ಮಣ ಹಂಡಂದಿರನ್ನು ಕರೆದುಕೊಂಡು ಹೋಗುವಂತೆ ನಾನಾದರೂ ನನ್ನ ಮಂದು ಇಂಗ್ಲಿನ್ ಹಂಡತಿಯನ್ನು ಕರೆದುಕೊಂಡು ಹೋಗಬಾರದೇಕೆ?’

‘ಹೆಂಡತಿಯೇ?’

‘ಸಿಶ್ಚಯವಾಗಿಯಾಗಿ ಹೋದು. ಪಾಂಡಿಯು ನಮ್ಮ ಮಂದುವೆಯನ್ನು ಮಾಡುವುದನ್ನು.’

‘ಯಾವ ಪಾಂಡಿಯು ಅವನು ಸುಮ್ಮ ಮಂದುವೆಯನ್ನು ಮಾಡುವುದಪ್ಪೆಡುವನು!’

‘ಕಾಂಪಿಸಲ್ಲಿರುವವನು. ತೀರ ರಾತ್ರಿ, ಇಲ್ಲವೆ ಚುಮ್ಮಾಚುಮ್ಮುನ ಸಂಸಕ್ತಿಲ್ಲಿ ಇಲ್ಲಿಯ ದೇವಾಲಯದಲ್ಲಿ ಸಮ್ಮ ಮಂದುವೆ ಮಾಡಲೇಂದ್ರಿಯ ವನು. ನನ್ನ ಇಬ್ಬರು ಸ್ನೇಹಿತರು ಸಾಕ್ಷಿಗಾಗಿ ಬರುವರು. ಅಂದನೇಲೆಯಾವ ಸಂದೇಹವು ಈತಿಯಲಾರದು.’

‘ ಈ ಎಲ್ಲ ವಿಷಯವನ್ನು ಅವಸಿಗೆ ತಿಳಿಸಿ, ಪೂರ್ವಸಿದ್ಧತೆಯನ್ನು ಮಾಡಿಯೋಬಿಟ್ಟಿರುವೆಯಲ್ಲ ! ಅಂದಮೇಲೀಸ್ತು ? ’

‘ ಯಾವ ತಡೆಯಿದೆ ? ಲಕ್ಷ್ಯಧರಾನ ಪಾಂಡುರಂದ ಲಕ್ಷ್ಯಧರಾನ ದೇವಾಲಯದಲ್ಲಿ ಮಂದುವೆಯು ಬರುಗಿರಬೇ ಜನ್ಮಸಿಯ ಕಾಯದೆಗನು ನಾರವಾಗಿ ಮಂದುವೆಯಾದಂತಾಗುವದು. ಆದುದರಿಂದ ಜನ್ಮಸಿಯು ನಿನ್ನನ್ನು ಸ್ಪ್ರೇಕರಿಸುವದು. ’

‘ ಅಲ್ಲಿ ಹೊರಿದ ನೇರಿಲ್ಲಿ.. ನಾವೆಲ್ಲಿರುವದು.. ಆ.. ನಿ.. ಚಾ.. ರ .. ಕ್ಷೇ.. ನು.. ಮಾಡಿರುನೇ ? ’

‘ ಮೊದಲು ನನ್ನ ತಾಯಿಯ ಹತ್ತಿರ ಹೊರಿಗುವದು. ’

‘ ನಿನ್ನ ತಾಯಿಯ ಹತ್ತಿರವೇ ? ’

‘ ಮತ್ತಿನ್ನೆಲ್ಲಿಗೆ ಹೊರಿಗುವದು ? ಅವಳು ನಮ್ಮನ್ನು ನೋಡಿ ಸಂತೋಷಿಸುವಳು. ಇಂಥ ತಾಯಿಯು ಎಲ್ಲರಿಗೂ ದೊರೆಯುವದು ಅವರಾಗ. ಅವಳ ಹೃದಯವು ನಿಶಾಬಂಧವಾದು. ಇಲ್ಲಿ ಅಂತೆ ಕರಣ ದವಳು. ನನಗೆ ಅವಳು ವಾರಕೆಕ್ಕುಂದು ಪತ್ರವನ್ನು ಬರೆದೇ ಬರೆದಿದ್ದಾರೆ. ಅವಳನ್ನು ಬಿಟ್ಟಿನಾಂತಿರು ನನಗಿರುವರು ? ಅವಳು ನಮ್ಮನ್ನು ಸಾಪ್ತಗತಿ ಸುವಳು. ’

‘ ಓಸ್ಯಾರ, ಅವಳು ನನಗೆ ಆಶ್ರಯವನ್ನು ಕೊಡುವಳಿಂದು ನಿನಗೆ ನಂಬಿಗೆಯಿದೆಯೇ ? ’

‘ ಇರದೇನು ! ಅವಳು ನನ್ನ ಹೆತ್ತಮ್ಮನಲ್ಲವೇ ? ನನ್ನೊಡನೆ ಬಂದಿದ್ದ ಸಿನ್ನಿಸ್ಯ ಅವಳು ಸ್ತ್ರೀತಿಸುವದಿಲ್ಲವೇ ? ಒರಮಾಡಿಕೊಳ್ಳುವ ದಿಲ್ಲವೇ ? ಹಾವ ! ಅವಳೂ ನಯಸಾದವಳು. ನನ್ನ ತಂಗಿಯು ತೇರಿ ಕೊಂಡಂದಿಸಿಂದ ಬ್ಯಾಳೆ ಆಗಿದ್ದಾರೆ. ಸಮ್ಮ ಮಂದುವೆಯಾಯಿತೆಂದರೆ ನಾನು ಅವಳಿಗೊಂದು ಪತ್ರಹಾಕುವನು. ಅದರಲ್ಲಿ ನಾನು ಬರುವಾಗ ನಿನ್ನನ್ನು ಜೊಪಾನವಾಡಲು, ಸಂತೋಷದಲ್ಲಡಲು ಇನ್ನೊಬ್ಬ ಮಾಗ ಇನ್ನು ಕರೆತರುವನು ’ ಎಂದು ಬರೆಯುವನು.

‘ ಪ್ರಿಯ ಓಸ್ಯಾರ, ಮೊದಲು ಬರೆದುಬಿಡು. ತಡಬೇಡ ’

‘ಹಾಗೆಯೇ ಪೂರ್ವಾವಸ್ತು. ಅವಳು ಯಾವ ಉತ್ತರಕ್ಕೊಡಬಲ್ಲ ಖೆಂಬುದನ್ನು ನಾನು ಬಲ್ಲೆ. ಬಂದು ವೇಳಿ ಅವಳು ಸಿನ್ನುನ್ನು ಆದರದಿಂದ ಬರವಾಡಿಕೊಳ್ಳುದ್ದರೆ—ಎಂಬ ಸಂಶಯವೇ ಬೇಡ. ಸನ್ನ ಸಲುವಾಗಿ ಯಾದರೂ ಸಿನ್ನುನ್ನು ಅವರು ಸ್ಪೀಕರಿಸಲು ಬಾಧಕವೇನಿದೆ?’

‘ಲಲ್ಲವೂ ಅಷ್ಟೇ. ಮೊದಲು ಹತ್ತಿ ಹಾಕು..’

‘ಅವಕಂಡ ಬನ್ನಿರೆಂದು ಉತ್ತರ ಒಂದ ಮೇಲೆ ನಾವು ಹೊರಡಿಕ್ಕೇಣಿಲ್ಲವೇ?’

‘ಅದರಲ್ಲಿಂದು ಸಂಶಯವಿದೆ? ಹೊರಣ್ಣಿಬಿಡಿಕ್ಕೇಣಿ.’

‘ನಾನೆಡಿಷ್ಟು ಸುಖಿಯಾಗುವೇಸು! ಇಂಥ ಸುಖವನ್ನು ಕಡೆಯು ವೆನೆಂದೇ ನಾನು ಪ್ರಾಣಿಬೀವಯಲ್ಲವೇ?’ ಎಂದು ಓಸಾಂತರನು ಅಂದು ಕೊಳ್ಳುತ್ತ ಲಗುಬೆಗೆಯಂದ ಅಲ್ಲಿಂದ ಕಾಲ್ಪಿತ್ತಿದನು. ಬೇವುಗಾಲು ಹಾಕುತ್ತ ಹೊರಟೆ ಓಸಾಂತರನು ಕಣ್ಣಿರೆಯಾಗುವವರಿಗೆ ವೊಂದನ್ನು ಏನೆ ಶಿಖುಕಿಸದೆ ಸೋಂಡುತ್ತ ಸಿಂತಹು. ಒಳ್ಳೊಗ್ಗಾ ಹಾಸುಗೆಯ ಮೇಲೆ ಬಿಡ್ಡುಕೊಂಡಳು. ಏನು ವಾಟಿದರೂ ಕಣ್ಣಿಗೆ ಕಣ್ಣು ಹತ್ತಿದ್ದು. ತನ್ನ ತಂಡಿಗೆ ಒಮ್ಮೆ ಯಾವುದೇ ಪ್ರಸ್ತರದಿಂದ ಓದಿ ಹೇಳಿದ ವಾಕ್ಯಗಳು ಅವಳಿಗೆ ಒಮ್ಮೆಲೆ ಸೆನಾಂತರಾದವು. ‘ನೀನು ಕರೆದಲ್ಲಿ ನಾನು ಬರುವೇನೆರಡಿ ನಂತೆ. ನಿನ್ನ ಜನರು ಸನ್ನವರಾಗುವರು. ಸಿನ್ನ ದೇವರು ನನ್ನ ದೇವರಾಗುವನು’ ಎಂದು ಗಟ್ಟಿಯಾಗಿ ಉಜ್ಜಿರಿಸಿದ್ದು. ಏನೇಂದೇ ಒಂದು ತೆರದ ಸಮಾಧಾನವೇಸಿದ್ದರಿಂದ ಅವಳಿಗೆ ಸಿದ್ದೆ ಬರಲು ಕಾರಣವಾಯಿತು.

ಕೆಲವು ದಿನಗಳಂತಹ ಅವಳು ಹೂಲು ಉತ್ತಾಪದಿಂದ ಕೆಲಸ ವಾಡುತ್ತ ಹರುಷದಿಂದ ಕಾಲಕಳಿದಾರು. ರಾತ್ರಿಯಲ್ಲಿ ವಾತ್ರ ತನ್ನ ಭಾವೀ ಬೀಬಿತದ ಕಲ್ಪನಾರಾಭಾರಲ್ಲಿ ಸಂಗನಸಂಗಳನ್ನು ಕಾಣಿಸಳ್ಳಿ. ಓಸಾಂತರನ ಸುನ್ನೆ, ಅವನ ತಾಯಿ ಹತ್ತಿ ಸೇರಿಹೊಂದಿನರೆಡನೆ ತಾನು ಹೇಗೆ ಇರಬೇಕು, ಹೇಗೆ ವತ್ತಿಸಬೇಕು ಎಂದು ಮುಂತಾಗಿ ಹಲವು ತೆರದ ಆಲೈಇಚನಿಗಳಲ್ಲಿ ಮಂಗ್ಗು ಇಂಗಾರ್ಜಿ. ಅತ್ಯಿಯಾನ್ನು ಸೆಸೆದರೆ ತನ್ನ ತಾಯಿಯ ಸೆನಾಂತರಾಗುತ್ತಿತ್ತು. ಅವರಿಗೂ ಮಂಗಳ ಸೆನಾಂತರಾದಂತೆ ತಾನು

ಮಗಳಾಗಿ ಅವಕ ಸೇವೆಯನ್ನು ಮಾಡುತ್ತಿರುವದುಂದ ಅತ್ಯೈಯೂ ಏಲ್ಲ ದುಃಖವಸ್ಥ್ಯ ಮರೆತು ಸುಖಾದಾರಬಹುದೆಂದು ಕಲ್ಪಿಸಿಕೊಳ್ಳುವಳೆ. ಅತ್ಯೈ ಮನೆಗೆ ತಾನು ಬರೀ ಗೃಹಂದ ಹೋಗುವದು ಅಷ್ಟು ಒಳಿ ತಾದುದಾಲ್ಲಿವೆಂಬ ಕಲ್ಪನೆಯು ಅವಳಿಗೆ ಬಾದೊಡನೆ ಜಾನಾಕಾರ್ತಿಕ್ ನ 'ಕಾಯದೇಶೀರ' ರೀತಿಯಂದ ತೆಗೆದುಕೊಳ್ಳುವನೆಂಬ ಮಾತು ಸೇನವಾಗಾ ಬೆದರಿದಳು. ಏಲ್ಲ ಆಸ್ತಿಯು ಹೇಳಿ ತನ್ನ ಕೈಯಲ್ಲಿ ಏನೂ ಉಳಿಯು ದೆಂದು ಕೈಕಾಳಿಸಬ್ಬಳು. ಎನಾದರೂ ಮಾಡಿ ಕೆಲಭಾಗವನಾನ್ನಾದರೂ ಉಳಿತ್ತಿಕೊಳ್ಳುವ ಉಪಾಯವಾಡಬೇಕೆಂದು ಒಬ್ಬ ವಕೀಲನ ಕಡೆಗೆ ತೆರಳಿ, ಸಿಜವಾದ ಸಂಗತಿಯನ್ನು ಅವಸಿಗರುತ್ತಿದ್ದು.

ಆ ಮನುಷ್ಯನ ಹೇಳಿಕೆಯು ಸರಿಯಾರುತ್ತದೆಂದು ತನಗನಿಸುತ್ತು ದೆಂದು ಆ ವಕೀಲನು ದೊಡ್ಡದೊಡ್ಡ ಕಾಯದೆ ಪ್ರಸ್ತರಗಳನ್ನು ಸೋಡಿ ಸಲಹೆಯನ್ನು ತ್ತನು.

'ಸಿನ್ನ ಶಂದೆಯು ಸರಕಾರದವರೆಡೊಡನೆ ಈ ಕರಾರುಗಳಂತೆ ಒಬ್ಬ ಕೊಂಡಿರುವದರಿಂದ ಸಿನಗೆ ಎಳ್ಳಬ್ಬಾ ಲಾಭವಿಲ್ಲ. ಈ ವ್ಯವಹಾರದಿಂದ ಲಾಭವಾಯಿಸಬೆಂದರೆ—ಹೊಲದ ಯಾಜವಾನನು ಮತ್ತು ಹೊಸ ಲಾನಣಿತ್ವದಿಯುವವನು' ಎಂದು ವಕೀಲನು ಸ್ವಷ್ಟವಾಗಿ ಹೇಳಿದನು.

'ವಕೀಲರೇ, ನಾನಿನ್ನು ಮಾಡಬೇಕಾದರೂ ಏನು? ಅದನಾನ್ನಾದರೂ ಹೇಳಿರಿ' ಎಂದು ಹೊನ್ನೆಚು ಬಿಸ್ತುವಿಸಿದಳು.

'ಆಸ್ತಿಯಲ್ಲಿವಸ್ಥ್ಯ ಮಾರು. ಕೊಡತಕ್ಕ ಹಣವನ್ನು ಹೆಗೆಹೆಚ್ಚಿ ಮಂಟ್ಪಿಸು. ನಿನ್ನ ದೃವ ಅಸುಕಾಲವಿದ್ದರೆ—ಮಾದರೂ ಉಳಿಯ ಬಹುದು. ಅದರಿಂದ ಹೊಸದೊಂದು ಉದ್ದುಸುವನ್ನು ಕೈಕೊಳ್ಳು. ಏನೂ ಉಳಿಯದ್ದರೆ—ನಾನಾದರೂ ಏನು ಹೇಳಲು? ಪಾಪ! ನಿನ್ನ ದೃವ ಕೆಟ್ಟದು ಇಷ್ಟು.'

'ದಯಮಾಡಿ ಅಷ್ಟು ಉಪಕಾರವನ್ನು ಮಾಡಿರಿ. ಅದರ ವ್ಯವಸ್ಥೆಯನ್ನು ನೀವು ಮಾಡಲು ನನ್ನ ಒಪ್ಪಿಗೆಯದೆ' ಎಂದು ಹೇಳಿ ಸಮಾಧಾನವಾಗಿದ್ದರೂ, ಹಗುರಾದ ಮನಸ್ಸಿಸಿದ ಮನೆಯ ದಾರಿಯನ್ನು ಹಿಡಿದಳು.

ಮನಸಿಗೆ ಬಂದವಳಿ ಹಿಂಡಿಕೊಳ್ಳುವ ಮುಂದೆ ಧರಿಸುವ ಉಡು ಪನ್ನು ತೊಟ್ಟು ಕೊಟ್ಟಿಗೆಯ ಕಡೆಗೆ ಸಾಗಿದ್ದು. ಜಳಿಗಾಲದ ಅಸ್ತಿಂಗತ ನಾಗಲರುವ ಸೂರ್ಯನ ಲಂಬಾಯವಾನವಾದ ಕಿರಣಗಳು ಕಿಡಿಕಿಯೊಳಗೆ ಪ್ರವೇಶಿಸಿ, ಇಡೀ ಕೊಟ್ಟಿಗೆಯನ್ನೇ ಪ್ರಕಾಶಿಸಿದವು. ಸೂರ್ಯನ ಸನ್ನು ಸೋಡುವ ಕುತ್ತುಹಲವಿಂದ ಅನಳು ಕಿಡಿಕಿಯೊಳಗೆ ಮುಖವನ್ನು ಹಾಕಿ ನಿಂತಿದ್ದಾರು. ಅಷ್ಟು ರಲ್ಲಿ ಓಷಾರನು ಬರುತ್ತಿರುವದು ಅವಳಿಗೆ ಕಾಳಿಸಿತು. ಅವನೆ ಮುಖವು ಕಂದಿತ್ತು; ಅದೇಕೋರೇ ಮೋನಳಿಗೆ ಅವನೆ ಮುಖವನ್ನು ಸೋಡಿದ್ದೇಡನೆ ಕಸಿಪುಸಿಯಾಯಿತು. ಮುಚ್ಚು ಕಳೆಯು ಸುರಿಯುತ್ತಿದ್ದ ಅವನು ನಡುಬಾಗಿದ ನುಡುಕನಂತೆ ಮೆಲ್ಲಿಗೆ ಬರುತ್ತಿದ್ದನು. ಸಿರಾಶಾನುಯ ವಾತಾವರಣಿಂದ ಅವನು ತೀರ ಹಣ್ಣಾಗಿದ್ದ ಸೆಂಬುದರಲ್ಲಿ ಸಂದೇಹಪಲ್ಲ.

‘ಓಷಾರ್, ಪನಾಗಿದ ಸಿನಗೆ? ಅಂಥದೇನು ಬಂದಿದೆ? ಮುಖವು ಕಮ್ಮಿತ್ತು ಹೋಗಿದೆಯಲ್ಲ! ’

‘ಇಲ್ಲಿ ಸೋಡು! ಆ ಸರ್ಪು ಹಂಚಿಕೆಯ ಬಗ್ಗೆ’ ಎನ್ನುತ್ತ ಅವಳ ಕೈಲಿ ಪತ್ರವನ್ನು ಕೊಟ್ಟು ಸಗಿಲಾರಾಭಿಸಿರನು.

‘ಸಿನ್ನ ತಾಯಿಯ ಪತ್ರವೇ? ಎಷ್ಟು ಬೇಗನೆ ಬಂದಿತ್ತಲ್ಲ! ಏನೆಂದಿದೆ? ಸನ್ನ ಸನ್ನ ಬರವಾಟಿಕೊಳ್ಳುವರಿಲ್ಲವೇ?’ ಎಂದು ಆಶ್ಚರ್ಯಪಡುತ್ತು. ಮೋನಳಿ ವಿಚಾರಿಸಿದಳು.

‘ಮೋನಾ, ಸೋಡು. ನಿನಗೆ ತಿಳಿಯಲೆಂದೇ ಬೇಕಂತೆ ಇಂಗ್ಲಿಷ್ ಭಾಷೆಯಲ್ಲಿ ಬರೆಸಿದ್ದಾರ್ಟಿನ್.’

‘ಓಷಾರ್, ಸಿನ್ನ ಪತ್ರವು ಸನ್ನ ಸನ್ನ ವಿವರಿತವಾಗಿ ದಿಗಿಲಂಗೊಳಿಸಿತು. ಸನ್ನ ಮಗನು ಇಂಗ್ಲಿಷ್ ಹೆಣ್ಣಿನು ಮುದುವೆಯಾಗುವದೆಂದರೆ ತೀರ ಹೊಲಗೆಲಸ. ಇಂಥ ಅಪರಾಧವನ್ನು ಮಾಡಲಾರನೆಂದು ನಾನು ಬಗೆದಿದ್ದೇನು. ಸಿನ್ನ ತಂಗಿಯ ಜೀವವರಣ ಮಾಡಿದ ಆ ನೀಂಜ ಇಂಗ್ಲಿಷ್ ಜಾತಿಯ ಹೆಣ್ಣಿನೊಡನೆ ಮುದುವೆಯೆಂಬ ಮಾತನ್ನು ಕೇಳಿ ಸನ್ನ ಹರಿಣವು ಸೆಡು ಸೆತ್ತಿಯಿಂದ ಹಾರಿ ಹೋಗುವಂತಾಯಿತು. ಎಂಥ ಪಾಪ

ಕ್ಷೇತ್ರದಲ್ಲಿ ನೀನು? ಇದರಂಥ ಮಾರಾ ಪಾಪವು ಇನ್ನೊಂದಿಲ್ಲ' ಎಂಬ ಪತ್ರವನ್ನು ಮೋನಿಕೆ ಬಿಡಿದಳಿ.

ಓಸಾಕ್ಕಾರನು ತನ್ನ ಇಂಗ್ಲಿಷ್ ಮೆಂಡತಿಯೆನ್ನು ಕರೆದುಕೊಂಡು ಬರುತ್ತೇನೆಂದು ಬರೆದರೆ ಆ ಜರ್ಮನ್‌ನ್ನು ತಾಯಿಯು ಪ್ರತಿಭಟಿಸಿ, ಬರಗೆಂಡಂತೆ ಏಧಿಸಿದ್ದಾಗೆ. ಒಂದು ವೇళೆ ಮಗನ ಸಲುವಾಗಾಗ ಅವಳನ್ನು ಸ್ಪೀಕರಿಸಿದ್ದಾರೆ, ಸಾಮ್ಮಾನಿಕಾದ ಒನ್‌ನಾನ್ ಸ್ತ್ರೀಯರು ಆ ಮನಿಗೆ ಬಿಂಘಾರ ಹಾಕದೆ ಬೆಡರು. ಒನ್‌ನಾನ್‌ಯಲ್ಲಿ ಇಂಗ್ಲಿಷರ ಬಗ್ಗೆ ದೈವವು ಬೇರಾರಿದುದು ಅಣಿತ್ತು. ಇಂಗ್ಲಿಷ್ ಎಂಬ ಕಬ್ಬಿದಂಡಲೆ ಒನ್‌ನಾನ್‌ರಿಗೆ ಬ್ರಹ್ಮಾಂಡ ಸಿಟ್ಟು ಬರುತ್ತಿತ್ತು. ಇಂಗ್ಲಿಷ್ ಉನ್ನರ ಪಾಶೆಲ್ಲ ಯಾದ್ದಿದ ರೀತಿ, ಶಾಂತಿಸಾಧ ಮನೆಯ ಬಗ್ಗೆ ಉರುವ ಅವರ ಪೀಠ ವಿಚಾರಗಳು, ಅವಂತ್ಯಾ ಒನ್‌ನಾನ್ ಬಾಲಕರನ್ನು ಸ್ವರ್ಯತನೆಂದು ಕೊಲೆವಾಡಿದುದು, ಸಬ್ಬ ಮರೀನಾಗಳ ದಾಕಿ, ಒನ್‌ನಾನ್ ಬೀಳಂತ ಮೈವಾಸಿಕರನ್ನು ಆಕಾಶದಲ್ಲಿಯೇ ಸಿಟ್ಟು ಸೂರ್ಯಗೆಳ್ಳುವದು—ವೈದುರೂದ ಪಾಶೆಲ್ಲ ಕೃತ್ಯಾಗಳಲ್ಲದೆ ಒನ್‌ನಾನ್ ದೇಶವನ್ನೇ ತಿರುಪ್ಪೋಡುವಾಡಿದಂಥ ಜಾತಿಯ ಜನರಿಗೆ ಕಸಿಕರವುಂಟಾಗುವದು ಅಣಾದ್ದುವಾದ ನಾತಾಗಿತ್ತು ಒನ್‌ನಾನ್‌ಯಲ್ಲಿ. ಒನ್‌ನಾನ್‌ನೆತ್ತರವುಳ್ಳವನಾವನಾ ತನ್ನ ದೇಶವಲ್ಲಿ ಮೈರಿಗಳಾದ ಇಂಗ್ಲಿಷರಿಗೆ ಎಂದೆಂದಿಗೂ ಆಶ್ರಯವನ್ನೀಯನು. ಇಷ್ಟು ಭಯಂಕರ ಚಾತಿ ದೈವವು ಅಲ್ಲಿ ಪ್ರಜ್ಞಲಿತವಾಗಿವೆ.

‘ನಾನು ಹೇಳಿರುವೆನೆಂದು ಸಿನ್ನ ಇಂಗ್ಲಿಷ್ ರನುಣಿಗೆ ಹೇಳಿ: ಅವಳು ಈ ದೇಶಕ್ಕೆ ಬಂದರೆ ಯಾರೂ ನುಷ್ಟಿಸಿಕೊಳ್ಳುವ ವಿಷಾರೋಗ್ಯ ಯಂತೆ ಇರಬೇಕಾಗುವದು. ನನ್ನ ಮನೆಯಲ್ಲಂತೂ ಕಾಲಿತಕೂಡದು. ಎಂದಿಗೂ ಸಾಧ್ಯವಿಲ್ಲ. ನನ್ನ ಮೂದ್ದು ಮಗನೇ, ಸಿನ್ನನ್ನು ಹೀರಿತಿಸುತ್ತೇನೆ. ಇಷ್ಟು ದಿನಗಳವರಿಗೆ ನೀನೆಂದು ಬಾದೀಯೆಂದು ದಾರಿಕಾಯ್ದು. ನನ್ನ ಕಕ್ಷಿ ನಿಂತಿದೆ; ಕೈಸಾಗದ ಮೂದುಕಿ. ನನ್ನ ಉಳಿದ ಬಿಸಾಗಳು ಬಹಳಿಲ್ಲ. ಇನ್ನೇನು? ಏನು ವಾಡಲಿ? ನೀನು ಇಂಗ್ಲಿಷರಾಕೆಯನ್ನು ಮಂದುವೆಯಾಗಿ ಬದುಕಿರುವ ಸುದ್ದಿಯನ್ನು ಕೇಳುವದಕ್ಕುಂತಲೂ, ನೀನು

ಅಲ್ಲಿಯೇ ಸತ್ತು ಸುಡುಗಾಡು ಸೇರಿದೆಯೆಂಬ ಸುದ್ದಿಯು ಬಂದಿದ್ದರೆ ನನಗೆ ಹಿಡಿಸದಷ್ಟು ವರುಷವಾಗುತ್ತತ್ತು' ಎಂದು ಪತ್ರದಲ್ಲಿ ಉಳಿದ ಭಾಗವನ್ನೂ ಓದಿ ವೋನಕು ಮುಖಿವನ್ನು ಮೇಲೆ ವಾಡಿದ್ದು; ಚಿಂತಾ ಕಾರಂತಳಾದಳು.

‘ಈಸ್ವಾರನು ವಾತ್ರ ಸಿರಾಶಾಧೃತಿಯಿಂದ ಅವಳನ್ನು ನೋಡುತ್ತ ಏಕಂಪಾಸ್ಯವನ್ನು ಬೀರಿದನು.

‘ನಾಲ್ಕು ವರುಷಗಳ ಶಿಕ್ಷೆ ಭೋಗೀಸಿದನೇರೆಲೆ ಇಂಥ ಸಂದೇಶವು ತಾಯಿಯಂದ ಬಂದಿದೆಯೆಂದನೇರೆಲೆ ಒಗತ್ತನಲ್ಲ ಎಷ್ಟು ಹಿತವಿದೆ!’ ಎಂದಂದು ಬಿಮ್ಮ ಬಿಮ್ಮ ನಕ್ಕನು. ಅವನ ಸಗಿಯು ಹೆಚ್ಚಾಗುತ್ತಲೇ ಇತ್ತು.

‘ತನ್ನ ಘಡೆದವರು ಹೀಗೆ ವಾಡಲಾರಳಿಂದು ಅವನು ಕನಸು-ಮನಸ್ಸಿನಲ್ಲಿ ಎನ್ನಿಸಿರಲ್ಲ. ತನ್ನ ಸಲುವಾಗಾ ಅವಳು ಏನು ಬೇಕಾದುದನ್ನು ಮಾಡಬಹುದೆಂದು ಅವನು ಭಾಪಸಿಕೊಂಡಿದ್ದನು. ಪಾಪ! ತಾಯಿ ಯಂಬವಳಿ ಹಚ್ಚಿ ಕೊಳ್ಳಿದೆ ಹೋದರೆ ಇನ್ನಾರು ಹಚ್ಚಿ ಕೊಳ್ಳಿವರು?

‘ಅವಳಿಗೇನಾಗಾರಬಹುದು? ಪಾಪನಾಯವಾದ ಯುದ್ಧವು ಅವಳ ಅಂತರಣಾನನ್ನೆಲ್ಲ ಕೆಸಿದುಕೊಂಡುಬಿಟ್ಟಿತೇ? ಒಮ್ಮನಾರೂ ಸಹ-ಎಲ್ಲರೂ ಹುಚ್ಚಿರಾದರೆ? ಒಮ್ಮನಾ ಬಾಲಕರ ಕೊಲೆಯಾಂತೆ! ಮುಂಣು ಗಿದ ನಾವಿಕರ ಮರಣವಂತೆ! ಜೀವಂತ ವೈವಾನಿಕರ ದಹನವಂತೆ! ಏನಿದೇನಿದು! ಎಂಥ ಸೇಡು! ದೇವರೇ, ಇಡಿಕಿಡಿ ದೇಶವೇ ಮರುಳು ಗೊಂಡಿದೆಯೇ?’ ಎಂದು ಒಟ್ಟಿಗುಡುತ್ತ, ಕೈ ತಟ್ಟಿತ್ತ, ಕೇಕೆ ಹೊಡೆ ಯಂತ್ರ ಸಗುತ್ತಲೇ ಇದ್ದನು.

ವೋನಕು ಅವನ ಈ ಸ್ಥಿತಿಯನ್ನು ನೋಡಿ ಹಾಹಾರಿದ್ದು. ಅವನನ್ನು ಸಮಾಧಾನ ಪಡಿಸಲು ಎಷ್ಟೊಂದೇ ಪ್ರಯತ್ನಿಸಿದ್ದು. ಆದರೂ ಅವನು ಹಾಸ್ಯವಾಗ್ನಿತೆಯಿಂದ ಹೊರಬರಲ್ಲ. ಅವಳಿಗೆ ಮುಂದೇನು ವಾಡಬೇಕೆಂಬದು ಹೊಳೆಯಲ್ಲ; ದಿಂಗ್ಕಾಧಳಂತೆ ನಿಂತಳು.

‘ಅವಳು ಮುಂದುಕಿಯಂತೆ! ಹೆಚ್ಚಿ ಕಾಲ ಬದುಕಲಾರಣಂತೆ!

ನನಗೆ ಬೇಕಾದವರಳನ್ನು ನಾನು ಕೈ ಹಿಡಿದು, ಮನಸೆಗೆ ಕರೆದೊಯ್ದು ಬೇಕೆಂದರೆ..... ನಾನು ಸತ್ತಿದ್ದರೆ ಹು..ರು..ಷ..ವಂತೆ....' ಎಂದು ಮುಂತಾಗಿ ಮಾತಾಡಿಯೇ ಮಾತಾಡಿದನು.

ಕಡೆಗೆ ನಗಿಯು ಹೊಗಿಯಾಗಿ ಓಸಾಂಕಾರನು ಬಿಕ್ಕಿ ಬಿಕ್ಕಿ ಅಥತೊಡಗಿದನು. ಮಾತುಗಳು ಎಲ್ಲಿಯೋ ಅಡಗಿದನು. ಕಣ್ಣೀರು ಕಾಲುವೆಯಾಗಿ ಹರಿಯುತ್ತಿತ್ತು. ಮೊನೆನಳ ಕುತ್ತಿಗೆಯ ಸಿರಗಳೂ ಉಬ್ಬಿದವು. ಮಾತನಾಡಲು ಬಾಯಿ ಬಾರದಾಯಿತು. ಧಾರೆಯಾಗಿ ಹರಿಯುವ ಕಂಬಸಿಗಳನ್ನು ಒರಿಸಿಕೊಂಡು, ದುಃಖಿನನ್ನು ಹತ್ತಿಕ್ಕೊ, 'ಓಸಾಂಕಾರ್, ಈ ಎಲ್ಲಿ ತಪ್ಪಿನನ್ನು ದು. ಮಾನಿಗೆ ತಾಯಿ ಎರವಾಗುವಂತೆ ಮಾಡಿದನಳು ನಾನು; ಇಬ್ಬರಿಗೂ ಇದಿಯಾಗಿ ಸಫುನೆ ಬಂದೆ. ಸಸ್ಯಸ್ಸ ಬಟ್ಟೆ ಸೀನು ಮನಸೆಗೆ ಹೋಗು. ನಿನ್ನ ದೇಶ, ನಿನ್ನ ತಾಯಿ, ಎಲ್ಲವೂ ನಿನಗೆ ದೊರೆಯುವದು' ಎಂದು ಮೊನೆನಳು ಬಂದೆ ಉಸಿರಿನಿಂದ ತಡವರಿಸುತ್ತು ಮಾತನಾಡಿಜಳ್ಳಿ.

'ದೇ..ಶ.., ತಾ..ಯಿ.. ಸ..ನ..ಗ..? ನನಗೆ ದೇಶವೆಲ್ಲ, ತಾಯಿಯೆಲ್ಲ. ಅವರಿಗಾಗಿ ನಾನೆಗೆ ಹೋಗಬೇಕೆ? ಇಲ್ಲ, ನನಗಾರೂ ಇಲ್ಲ-ಈ ಒಗತ್ತಿನಲ್ಲಿ' ಎಂದು ಓಸಾಂಕಾರನು ಮುಂಖಿನನ್ನು ಮೇಲಕ್ಕೆತ್ತಿ ಮಾತನಾಡಿದನು. ಅನನಿಗೆ ಅಲ್ಲ ಹೆಚ್ಚು ಹೊತ್ತು ಸಿಲ್ಲುವಧಾಗದೆ ಕಾಲ್ಪಿಗೆದನು. ಮೊನೆನಳು ಅವನನ್ನು ಹಿಡಿದು ಸಿಲ್ಲಿಸಬೇಕೆಂದು ಕೈ ಮುಂದೆ ಚಾಚುವವ್ಯಾರಲ್ಲಿ ಅವನು ದೂರ ಹೋಗಿಯೇ ಬಿಟ್ಟಿದ್ದಾನು.

ಓಸಾಂಕಾರನ ತಾಯಿಯು ಮೊನೆನಳನ್ನು ಸ್ವೀಕರಿಸದ್ದುರಿಂದ ಇನ್ನು ನಿಯೂ ಅವರಿಬ್ಬಿರ ಪಾಲಿಗೆ ಇಲ್ಲದಾಯಿತು. ಓಸಾಂಕಾರ್ ಜನ್ಮಸ್ಥಾನ. ಮೊನೆನಳು ಇಂಗ್ಲಿಷಳು. ಈ ಭಿನ್ನ ಚಾತಿಯ ಸಂಗಮವಾಯಿತು, ಎರಡೂ ದೇಶದವರು ಯಂದ್ದುದಲ್ಲಿ ಪ್ರತಿಸ್ಪರ್ಧಿಯಾಗಿ ಕಾದಾಡಿದುವು. ಅದರಿಂದ ದೇಶದ್ವೇಷವು ಎರಡೂ ಜನಾಂಗಗಳಲ್ಲಿ ಕೊಲಾಹಲವನ್ನೇ ಬ್ಬಿಸಿ ತಾಂಡನ ಸೃಜನನ್ನಾರಂಭಿಸಿದೆ. ಇಂಥ ಉರಿಯುತ್ತಿರುವ ಕಾಲದಲ್ಲಿ, ಬೆಂಕಿಯಲ್ಲಿ ಹುಲ್ಲನ್ನು ಹಾಕಿದಂತೆ ಅವರಿಬ್ಬಿರ ಮನುವೆಯಾಯಿತು. ಈ ಅಕ್ಷಮ್ಯ ಅವರಾಧವಾದ ಸಂಕರ ದೊನವು ಸಾಂಕ್ರಾಂತಿಕ ರೋಗ

ಪ್ರದೇಶದಿಂದ ಬಂದ ಒಸರಿಗೆ ಎಲ್ಲಿಲ್ಲಿಯೂ ಸ್ಥಳ ಸಿಗದ ಹಾಗೆ, ಇವರಿ  
ಷ್ಟು ಬಹಿಷ್ಕೃತರೆಂದು ಒಗ್ಗಾಣ್ಣಿರಾದ್ದರಿಂದ ಅವರಿಗೆ ಇಡಿ ಒಗತ್ತಿ  
ಸಲ್ಲಿ ಬಾಳಿ ಬದುಕಲು ಸ್ಥಳವೇ ಸಿಕ್ಕಿದಾಗಿದೆ.

‘ಓಸಾಮಾ ! ಎಂಥ ವಿವರತ್ತಿಗೆ ಇಡಾದೆನ್ನ ? ಎಂಥ ದೈವ ಸಮ್ಮಾನು’  
ಎಂದು ವೋನಖು ಬುಸುಸುಯ್ಯಳು.

## ನಿರಾಧಾರ

ಉ – ಈ ನೇಯ ಕಂಪಾಂಡಿನೊಳಿನ ಜನರೂ, ಮುಕ್ಕಾಲುವಾಲು  
ಕಾವಲುಗಾರರೂ, ಎಷ್ಟೇ ಅಧಿಕಾರಿಗಳೂ ಹೋಗಿರುತ್ತಿರುವರು;  
ಕ್ಷಾಂತಿ ರಾಳು ರಾಳು ಸುರಿಯುವರು. ಈ ಸಮಯದಲ್ಲಿ ಕ್ಷಾಂತಿ  
ನೊಳಿನ ಬದರು, ಚ್ಯಾಪ್, ಕಾತಿ, ತಗಡು, ಇಲೆಕ್ಟ್ರಿಕ್ ಸಾರಾಂಶ  
ಮೊದಲಾದ ಎಲ್ಲಿ ವಸ್ತುಗಳನ್ನು ಕೊಂಡುಕೊಳ್ಳಲು ಹೊಸಬನೊಬ್ಬನು  
ಪ್ರವರ್ತಿಸಿದನು.

ಮೊದಲು ಅವನು ಕಟ್ಟಿಗೆಯ ಇನಾರತುಗಳಿಂದ ಭಾಗವನ್ನು  
ನೊಡಿಕೊಂಡು ಒಕ್ಕಳುಮನೇಯ ಹತ್ತಿರಕ್ಕೆ ಬಂದನು. ಎತ್ತರವಾದ  
ಸ್ಥಳ ಮೇಲೆ ನಿಂತುಕೊಂಡು, ಇಡಿಯ ಕ್ಷಾಂತಿಸ್ವಾ ನಿರೀಕ್ಷಿಸುತ್ತಿಲದ್ದ  
ಅವನನ್ನು ಕಂಡು, ವೋನಖು ತನ್ನ ಕೆಲಟ್ಟಿಗೆಯ ಬಾಗಲದ ಹೊಸ್ತಿಲದ  
ಮೇಲೆ ಬಂದು ಸ್ಥಿರಿಸು.

ಅವನೊಬ್ಬು ಅವೇರಿಕನಾನು. ನಗುಮುಖದನನು. ಮನಬಿಚ್ಚಿ  
ಮಾತಾಡುವ ಮನಸ್ಯ. ತುಳಿಯಲ್ಲಿಯೇ ನಗುತ್ತ ಅವನು ಸಂಭಾಷಣ  
ವನ್ನು ಆರಂಭಿಸುವ ನೇವದಿಂದ ‘ಈ ಒಕ್ಕಳುಮನೇಯು ಮಾರಾಟಕ್ಕಿಂದ  
ಯಷ್ಟೇ’ ಎಂದು ವೋನಖು ವಿಚಾರಿಸಿದನು.

‘ಈ ವಿಷಯವಾಗಾ ಈ ಹೊಲದ ಯಜಮಾನನನ್ನು ವಿಚಾರಿಸ  
ಬೇಕು’ ಎಂದು ವೋನಖು ಉತ್ತರವಿತ್ತಳು.

‘ನಿನಗೆ ಗೊತ್ತಿಲ್ಲವೇ? ನೀನು ಈ ಹೊಲದ ಲಾಪಣೀಯನ್ನು ಹಿಡಿದಿಲ್ಲವೇ?’

‘ಹೌದು. ನಾನೀಗೆ ಇದನ್ನು ಬೆಟ್ಟಬಿಡುವವರಳು. ಅದೇಕೆ ಬೆಟ್ಟಂತಾಗದೆ.’

‘ಓಹೋ, ನನೀಗೆ ಸೆನಪಾಯಿತು! ಸಿಸ್ತ ವಿಷಯವಾಗಿ ಏನೇನೊಂದು ಸುದ್ದಿಯು ನನ್ನ ಕಿವಿಯವರೆಗೂ ಬಂದಿದೆ. ಇದನ್ನು ಬೆಟ್ಟ ಮೇಲೆ, ಎಲ್ಲಿಗೆ ಹೋಗಬೇಕೆಂದಿರುವಿ?’

‘ರಾಯರೇ, ಇನ್ನೂ ನಾನು ನಿಶ್ಚಯಕ್ಕೆ ಒಂದಿಲ್ಲ.’

ಕಾಲಿನಿಂದ ತಲೆಯನರೆಗೆ ಇಂತೆ ತೆಗೆದುಕೊಳ್ಳುವವರಂತೆ ಅವಳನ್ನು ದಿಟ್ಟಿಸಿಸೊಂಡಿ, ‘ಹುಡುಗಿಯೇ, ನಮ್ಮ ದೇಶಕ್ಕೆ ಬಂದುಬಂಡು. ಹೇಗೆಯೇ ಈಗಾಗಲೆ ಕೆಲವು ಹೆಂಗಸರು ಬಂದು ನೆಲಿಸಿದ್ದಾರೆ. ಅವರಂತೆ ನೀನೂ ಒಬ್ಬಾಗುವಿ. ಇನ್ನೂ ಹೆಚ್ಚು ಜನರಿಗೆ ಸರ್ವತ್ವ ದೇಶದಲ್ಲಿ ಆಶ್ರಯ ದೊರೆಯಬಹುದು’ ಎಂದು ಅವನು ಸಗುಸಗುತ್ತು ಸ್ಥಿರನು.

ವೇಲೇನಳು ಬೆಳ್ಳಿಪೆದ್ದಳು. ‘ಅವೇರಿಕಾ’ ಎಂಬ ಶಬ್ದವು ಕಿವಿಯ ಮೇಲೆ ಬಿದ್ದೂಡನೆ, ಅವಳಿಗೆ ಪ್ರತಿಭೀಯ ದರ್ಶನವಾಡಂತಿಸಿತ್ತು. ‘ಅವೇರಿಕಾ! ಎಲ್ಲ ಜನಾಂಗಗಳನ್ನು ಕರ್ರಿಸುವ ಕಡಾಯಿ! (Melting pot of nations.) ಎಲ್ಲ ಚಾತಿಯ ಜನರೂ ಅಲ್ಲಿ ವಾಸವಾಗಿದ್ದಾರೆ. ಅವರಿಬ್ಬರೂ ಅಲ್ಲ ಹೋಗಿ ನೆಲಿಸಿದರೆ, ಸುಖಸವಾಧಾನದಿಂದ ಕಾರಣರಿಂದಾಡಬಹುದು.

ರಾತ್ರಿಯಲ್ಲಿ ಒಷಾಕ್ಕರನು ಬಂದಾಗ, ವೇಲೇನಳು ಆ ಹೊಸಬನು ಆಡಿದ ವಾತ್ತಗಳನ್ನು ಅವನಿಗೆ ತಿಳಿಯವಡಿಸಿದಳು ಅವನಿಗೂ ಬಂದು ಆಶಾಕೀರಣವು ಮಸಕುಮಸಕಾಗಿ ಕಂಡಿತು. ಎನ್ನೇರೇವೇದನೆಯಂದ ಬಳಲುತ್ತಿದ್ದ ಅವನಲ್ಲಿ ಬಂದು ತರದ ಉತ್ತಾಹನು ತಲೆದೋರಿತು.

‘ನಾವು ಯಾಕೆ ಹೋಗಬಾರದು? ಹೋಗಲು ಸಮಗೀರುವ ತೊಡಕುಗಳಾದರೂ ಏನು? ಆ ಸ್ವತಂತ್ರ ರಾಷ್ಟ್ರಕ್ಕೆ! ನಾವೇಕೆ ಹೋಗಬಾರದು ಹೇಳಿ? ಈ ಯುರೋಪಿನಲ್ಲಿ ಎಲ್ಲಿಯೂ ಸಮರ್ಪಿತಲು

ಸ್ಥಳ ಸಿಕ್ಕುದಿರುವಾಗ ನಾವು ಅಲ್ಲಿಗೆ ಹೋದರೆ ಸುಖ—ಸಮಾಧಾನಗಳು ದೊರೆಯಲಾರವೇ? ಯುರೋಪದ ದ್ವೀಪಮಯ ಬೇವನವನ್ನು ಮರೆತು, ನಾವು ಅಲ್ಲಿ ಸ್ವಷ್ಟಂದವಾಗಿ ವಾಸಿಸಬಲ್ಲವು' ಎಂದು ಅವನು ತನ್ನ ಅಧಿಕಾರ್ಯವನನ್ನು ಹೃಕ್ಕೆಸಿದನು.

ಅಮೇರಿಕೆಯಲ್ಲಿ ನೆಲೆಸಲು ಅಲ್ಲಿಯವರ ಅಪ್ಪಣಿ ದೊರೆಯುವದು ಸಹಸ್ರಾ ಸಾಧ್ಯವಾಗಿದೆ. ತುರಂಗದಲ್ಲಿ ಬದ್ದುಬಂದವರಿಗಲ್ಲಿ ವಾಸಿಸಲು ಅಪ್ಪಣಿಯು ಸಿಗರ್ಚಾರದೊಂದು ಅವನು ಕೇಳಿದ್ದನು. ಅವನು ನಾಲ್ಕು ವರುಷಗಳವರೆಗೆ ಬಂಧಿತವಾಗಿ ಇರಲ್ಲವೇ? ಅಂಥವನಿಗೆ ಅಮೇರಿಕೆಯಲ್ಲಿ ಆಶ್ರಯವು ದೊರೆಯುವದೆ? ಆದುದರಿಂದ ತನಗೊಂತ ಹೆಚ್ಚು ಬಲ್ಲವರಾದ ಪಾದುಯನ್ನು ವಿಚಾರಿಸಬೇಕೆಂದು ಓಸ್ಕಾರನು ನಿಶ್ಚಯಿಸಿದನು.

ಮರುಧಿನರಾತ್ಮಿ ವಾಡಿಕೆಯಂತೆ ಅವನು ಹೋಸಳ ಕಡೆಗೆ ಬಂದನು; ನಿನ್ನಿನೊಂತಲೂ ಮುಖವು ಹೆಚ್ಚು ಕಳಿಗಟ್ಟಿತ್ತು.

'ಹೋನಾ, ಸಾಧ್ಯವಾಗುವಂತಿದೆ. ಯಾಕಂಡರೆ ಅಮೇರಿಕೆಯ ಕಾಯದೆಗಳ ಪ್ರಕಾರ ಈ ಒಳಿತು ಬಂಧನವು ತುರಂಗವಾಸವೆಂದು ಗಳಿಸ್ತುಡುವದಿಲ್ಲಂತೆ. ಅಂದಮೇಲೆ ಸರ್ಗ ಯಾನ ತೊಂದರೆಗಳೂ ಬರವು' ಎಂದು ಹುರಿಡುಂಪುವವನಾಗಿ ಹೋಸಳಿಗೆ ಹೇಳಿದನು.

ಆರೂ ಇನ್ನೊಂದು ತೊಂದರೆಯಿದೆ. ಅದೇನೊಂದರೆ—ಅಮೇರಿಕೆಗೆ ಬರುವವರ ಹತ್ತಿರ ಆ ದೇಶಕ್ಕೆ ಭಾರವಾಗದಷ್ಟು ಹಣವು ಮಾತ್ರ ಇದ್ದೇ ತೀರಬೇಕೆಂಬ ಇನ್ನೊಂದು ಸಿಹಿಸುವಿದೆ. ಅದಕ್ಕನುಸಾರವಾಗಿ ಓಸ್ಕಾರ್—ಹೋನರು ಹೋಗಲು ಅವರ ಹತ್ತಿರ ಹಣವು ಬೇಕಲ್ಲವೇ?

'ಬಹಳೇನೂ ಅಲ್ಲ; ಆವರೆ ಸನ್ನ ಹತ್ತಿರವಿರುವದೆ ತೀರ ಕಡಿನು ಇದೆ. ನಾನು ಸ್ವತಂತ್ರನಾಗಿದ್ದುದಾರರೆ ಇಷ್ಟು ಆವಧಿಯಲ್ಲಿ ಏಸಿಲ್ಲಿಂದರೂ ಲಂಂಂ ಪಾಂಡುಗಳನ್ನು ಗಳಿಸಬಹುದಾಗಿತ್ತು. ಆದರೇನು ಮಾಡುವದು? ಈ ಕ್ಷಾಂಪನ್ನು ಬಂಪ್ಪು ಹೋಗುವ ಮುಂದೆ ಸನ್ನ ಸಂಗ್ರಹಮೆಂದು ಈಂ ಪೂಂಡು ಮಾತ್ರ ಸನ್ನ ಕೈಗೆ ಬರಬಹುದಾ..'

ಹೋಸಳ ಸಂತೋಷಕ್ಕೆ ಮುತ್ತಿಯಲ್ಲಿದಾಳಿತು. ತಾನೇನಾದರೂ

ವಾಡಿ ತಪ್ಪಗಿ ಬೇಕಾದಷ್ಟು ಪಣವನ್ನು ಸಂಗ್ರಹಿಸಬಹುದು ಎಂದು ಮೊನೆಣು ಎನ್ನಿಕೆಯಾಕಹತ್ತಿದಳು. ‘ಅದೇನು ಅಷ್ಟು ತೊಂದರೆಯಲ್ಲಿ. ನನ್ನ ಇಡಿ ಆಸ್ತಿಯ ಉಲ್ಲಾಸು ಬೇಗನೆ ಆಗುವ ಸಂಭವವಿದೆ. ಅಂಥ ಸಂದರ್ಭವೇ ಒದಗಿದೆ. ಆ ಒಂದು ಪಣಂದ ನಾನು ಕೊಡತಕ್ಕೆ ಎಲ್ಲ ಸಾಲವನ್ನು ತೀರಿಸಿದರೂ, ನನ್ನ ಹತ್ತಿರ ಇನ್ನೂ ಪಾಕಷ್ಟು—ನವುಗೆ ಬೇಕಾಗುವಷ್ಟು ಹಣವು ಉಳಿಯುವದೂ. ಆ ಬಗ್ಗೆ ನೀನು ಚಿಂತಿಸ ಕೂಡದು’ ಎಂದು ಹೇಳಿ ಮೊನೆಣು ಓಸಾತ್ತಾರಸಿಗೆ ಧೈರ್ಯವನ್ನು ಕೊಟ್ಟಳು.

ಶಾಲಾವಿನ ಮುನ್ನಾದಿನ ಮೊನೆಣು ತನ್ನದೆಂಬುವ ಎಲ್ಲ ಆಸ್ತಿಯನ್ನು ಒತ್ತುಟ್ಟಿಗೆಟ್ಟಳು. ಅವಳೆಂದು ಮುಂದುಮುಂದಾದ ಹೊರಿಯನ್ನು ಸಾಕಿದ್ದಳು. ಜೋಗಾಲದಲ್ಲಿ ವಾರಕ್ಕೆ ರವು ಸಲ ಅವಕ್ಕೆ ಟಿಂಡಿ, ಸುಚ್ಚು ಸುರಿ ಬಹು ಅಕ್ಕೆ ರೆಯಿಂದ ತಿಸಿಸುತ್ತಿದ್ದಳು. ಮರಡಿಯ ಮೇಲಿರುವ ದಸರವನೆಯಲ್ಲಿ ಅದೊಂದನ್ನೇ ಕಲ್ಪುತ್ತಿದ್ದಳು. ಅದನ್ನೂ ಈ ಸ್ಥಳಕ್ಕೆ ತರಬೇಕೆಂದು ಅವಳು ವಾಡುತ್ತು ವಾಡುತ್ತು ಮರಡಿಯನ್ನು ಪರುತ್ತಿದ್ದ್ಯೋಸು. ಪನೋರ್ಮಾ ಒಂದು ಆಶಾಕಿರಣವು ಅವಳಿಗೆ ಬೇವನದಲ್ಲಿ ಉತ್ಸಾಹವನ್ನು ತುರಬಿತ್ತು. ಅವನು ಕಣ್ಣಿಂದರು ಸುಂದರ ಭಸಷ್ಟುತ್ತು ಕಂಗೊಳಿಸಹಕತ್ತಿದೆ. ಆದುದರಿಂದ ಅವಳು ಉತ್ಸಾಹಸಂದಿಂದ ಸಾಗಿದ್ದಳು.

ಅವಳು ಮರಡಿಯನ್ನೇ ಏರುತ್ತು ‘ಕಾಲಿನ್ನಫಾಲಿ’ ಗೊಳಿಸುವನ್ನು ಮುಂಟ್ಟಿದಳೇ ಇಲ್ಲವೋ ಅಷ್ಟು ಅವಳಿಗೆ ದುರುಕ್ಕಿ ಹಾಕುತ್ತಿರುವ ಸಹ್ಯಾತ್ಮಕ ಕೇಳಿಸಿತು. ಮಾರೆಯ ಹೊರಿಗಳ ಕಾದಾಳನು ಅವಳ ಕಣ್ಣಿಗೆ ಬದ್ದಿತು. ಅದರಲ್ಲಿ ಒಂದು ಇನ್ನೂ ವಾಲ್ಲಾಲ್ಲಿಸದು; ಬಳಿ ಬಣ್ಣಿ. ಅದೇ ಮೊನೆಣದು. ಉಳಿದವೆರಡು ಹೊರಿಗಳು ಬಾಯಾಗ್ಗಿ ಏರಡು—ಮಾರೆಯ ನರುಷವಾಗಿರಬೇಕು. ಹಬಳ್ಳಿ ಇಡ್ಡಾನ್ನು; ಕಷ್ಟು ಬಣ್ಣಿ. ಕೊಡುಗಳಲ್ಲಿ ಕೊಡತಾನಿಸು. ಮಾಗಿನಿಸಲ್ಲಿ ಮೂಗುದಾರ. ಅವೆರಡೂ ಹೊರಿಗಳ ಗುರುತು ಅವಳಿಗೆ ಸಿಗಲಿಲ್ಲ. ಎಲ್ಲಿಯೋ ನೊರೆಡುದರ ನೆನಪು ಮಾತ್ರ ಕಡೆಗೆ ಜಾನಾ ಕಾಲೀಂಟ್‌ನವು ಎಂಬಡನ್ನು ಗುರುತು ಮಾಡಿಕೊಟ್ಟಿತು.

ಬೇಲಿಯನ್ನು ಜಿಗಿದು ಬಂದು ಈ ಎಂಕ ಹೊರಿಯೋಡನೆ ಕಾಲ್ಪುದರಿ, ಬಾಂ ಸಿಗುರಿಸಿ, ಡುರುಕ್ಕಿ ಹಾಕುತ್ತೇ ಆ ಎರಡೂ ಹೊರಿಗಳು ಧಕ್ಕುಯ ಸೋರ್ನಾಸಂತೆ ಅದನ್ನು ಇರಿಸುತ್ತಿದ್ದುವು.

ಕಾಡಾಟವು ಹೆದರಿಕೆ ಬರುವನ್ನು ಭೀಕರನಾಗಿತ್ತು. ಜಿಕ್ಕು ಹೊರಿಯು ಮೈಯೆಲ್ಲ ರಕ್ತ ಬಂಬಾಳವಾಗಿತ್ತು. ಆ ಎರಡೂ ಹೊರಿಗಳ ಇರಿತರಿಂದ ತಪ್ಪಿಸಿಕೊಳ್ಳಲು ಅ ತೆಸ್ವೇಶ್ಯ ಯಷತ್ತಿ ಸಿತ್ತು. ಗೋಪುರವ ಸುತ್ತು ಶರುವ ಸ್ತುತಾಸದ ಗೋಡೆಯಾಚೆಗೆ ಹೊನಷಳ ಪೀಠಿಯು ಹೊರಿಯು ಬೇವದ ಯಂಗಿಲ್ಲದೆ ಜಿಗಿಯಿತ್ತು. ಅಲ್ಲಿ ಮೂಳಿದೆ ಸಮನಾದ ನೆಲವೇ ಇಲ್ಲ. ಕಟಿದಾದ ಭೂಮಿ; ಅದರ ತುದಿಗೆ ಅಫ್ಫಾಟಿವಾದ ಸಮಾದ್ರ. ಎರಡೂ ಬದಿಗೆ ಎತ್ತರಾದ ಬಂಡಿಗಲ್ಲುಗಳು. ಅದರೂ ಆ ಎರಡೂ ಹೊರಿಗಳು ಅದರ ಬೆಷ್ಟುಹತ್ತಿ ಯಾವ ಕಡೆಗೂ ಹೊಗದಂತೆ ಕಾಂತಿಲ್ಲದ್ದುವು. ಅದಕ್ಕೆ ಎಲ್ಲಿಯೂ ಹೊಗದಂತೆ ದಾಲಿಯೂ ಕಟ್ಟುಬಂಧಿತ್ತು. ಬಾಂಯಿಂದ ಉಸಿರು ಬಂದೇ ಸಮನ್ಸೆ ಹೇಳಿರಿತ್ತು, ತ್ತಿದ್ದು ರೂಪ ಅದರ ಹೊಬ್ಬಿ ಕುಟುಂಬ ಪ್ರಿಡಿದಂತಾಗಿ ಬಂದು ತ್ತೆಸು ಒತ್ತೆಟಿಗೆ ಸಿಂತಿತ್ತು; ಸುತ್ತೂ ಕಡೆಗೆ ಕಣ್ಣಿರಳಿಸಿ ಸೋಡಿತ್ತು. ಬೇರಿನಾನ್ನನ ದಾರಿಯು, ತನ್ನ ಲೈಂಬ ಸಿರಾಶಾಪ್ಯಾಷಿಯಿಂದ ದೊಡ್ಡದೊಂದು ಡುರುಕ್ಕಿಯನ್ನು ಹಾಕಿ ಕಟಿದಾದ ಭೂಮಿಯಲ್ಲಿ ಅಂಬಿರು ಗಾಲ್ಸಿಂದ ಜಿಗಿಯುತ್ತೇ ಕೊನೆಗೆ ಸಮುದ್ರದೊಳಗೆ ಹಾರಿಕೊಂಡಿತ್ತು. ಅದು ನೂಯವಾಯುತ್ತೇಂದು ಬಗೆದ್ದೇ ಏನೋ ಅನ್ನನಂತೆ ಅವೇ ರಡೂ ಹೇಳಿಯತ್ತೊಂದನ್ನು.

ಕಾಡಾಟವನ್ನು ಕಣ್ಣಿಟ್ಟು ಸೋಡಿದಳು. ಹಾಪ! ನೂಡುವ ಶೀನು? ಆ ಭೀಕರ ದೃಶ್ಯವನ್ನು ಕಂಡು ಅವಳು ಸಡುಗೊಡಳು. ಹೊರಿ ಯಂತೂ ಕೈಬಿಟ್ಟು ಹೊರಿಯಿತ್ತಬಾಲ್ ! ಎಂದು ದೀಪ್ತವಾದ ನಿಟ್ಟಿಸಿರು ಹಾಕಿದಳು. ಅವಳು ಅದನ್ನೆನ್ನು ಮುನ್ಮತೀಯಿಂದ ಸಾಕಿದ್ದಳು! ಅದರ ಮರಳಿದಿಂದ ಅವಳಿಗೆ ಬಲು ದುರುವಾಯಿತ್ತು. ಅಳು ಮೊಗದರಾಗೀ ಮರಡಿಯನ್ನು ಇಳಿಯುತ್ತಿದ್ದಳು. ಅಕ್ಕರಲ್ಲಿ ಅವಳ ಬಿಸ್ತು ಬುಂದೆಯೇ ಓಷಾಂಕಾರನೂ ಬರತೊಡಗಿದ್ದಾನು. ಗೋಪುರದ ಚಪ್ಪರಕ್ಕೆ ಜೀರ್ಣಿಸಿದ

ಇಲ್ಲಿಕ್ಕಿರುಕ್ಕೆ ತಂತಿಗಳನ್ನು ಅವನು ಕಿತ್ತಲಾಕುತ್ತಿದ್ದನು. ಅಲ್ಲಿಂದಲೇ ಅವನಿಗೆ ಇದೆಲ್ಲ ಅಸಫ್ರವು ಕಾಣಿಸಿತ್ತು.

‘ಪಶುಗಳಲ್ಲಿಯೂ ಕೂಡ ಎನ್ನು ಕ್ಷುರತನವಿದೆ! ಎವೇನ್ನಂದು ಹೇಳಿತನವಿದೆ!’ ಹೊದು ವಾನವರಲ್ಲಿ ಕಂಡಬರುವದಂತೆ ಆಶ್ಚರ್ಯದ ವಾತಲ್ಲಿ ಎಂದು ಓಸಾಂಜರನು ಹಲ್ಲಿ ಕಟಿಯುತ್ತ ನುಡಿದನು.

ಹೊನ್ನೆಕ್ಕೆ ಅವನನ್ನು ಹುಳಿದೆಂಬೇ ಸೋಧಿದಳು. ಅವರಿಭ್ರಂಶ ಜೀವತೆಯಾಗಿಯೇ ಮರಡಿಯನ್ನು ಇಂದ್ರಿಯಾತ್ಮ, ಇಕಾರ ಶಯವನಾಗ್ಗಿಡದೆ ಮನೆಯನ್ನು ಮೂಡಿದರು.

ಕೊನೆಗೆ ಲಿಲಾವು ಆಗುವ ದಿನ ಬೆಂಕಿತು. ಕ್ಷಾಂತ್ರ ಪೂರ್ಣಾವಾಗಿ ಕಿತ್ತಲ್ಪಟ್ಟಿರಲ್ಲ; ಆದರೂ ಲಿಲಾವು ಒಕ್ಕಾಲು ಮನೆಯಲ್ಲಿಯೇ ಒರುಗ ಲೆಂದು ಕವಾಂಡಂಬನು ಅಪ್ಪಣಿಕೊಟ್ಟಿದ್ದನು. ಅವನೂ ಅಂದೇ ಹೊರಡುವನನು. ಲಿಲಾವೇ ಅವನ ಕೊನೆಯ ಕೆಲಸ. ಹೊನ್ನೆಳಿ ಮನೆಯ ಮುಂದಿನ ದಾರಿಯಂದಲೇ ಅಧಿಕಾರಣ್ಯ ಖಚುವು ಧರಿಸಿಕೊಂಡು ಹೊಳೆಂಬಾಗಿ ಕುಳಿತುಹೊರಟಿದ್ದನು. ಅವಳನ್ನು ಕಂಡೊಡನೆ ಟೊಪ್ಪಿಗೆ ಯನ್ನು ತೆಗೆದನು. ಓತಪ್ಪೇರೀತ ಇಂಗ್ಲಿಷ್ ಮನುಷ್ಯನಲ್ಲಿನೇ ಅವನು? ಹೊನ್ನೆಳೂ ಅವನಿಗೆ ತಿರುಗಿ ಪಂಡನೆಗಳನ್ನು ಹೀಸಿದಳು.

೧೧ ಗಂಟೆಯ ಸುವಾರಿಗೆ ಒಕ್ಕಾಲುಮನೆಯಲ್ಲಿ ಗಡಿಪಡಿಯೇ ಗಡಿಪಡಿಯು. ಸುತ್ತಲಿನ ಒಕ್ಕುಲಿಗರೂ, ಒವ್ವಳಿಸುದಾರರೂ, ಬೇರೆ ಖದ್ದೆಂಬ್ರಿಗಸ್ಥರೂ ಬಂದಿದ್ದರು. ಲಿಲಾವಾಗುವ ಏಲ್ಲ ಸಾಮಾನುಗಳನ್ನು ಲಿಲಾವಿನ ಸ್ಥಳದಲ್ಲಿ ತಂದಿಡಲು ಕಾವಲುಗಾರರೂ ತೆಂಡಗಿರುವರು. ಕುರಿಗಳು ‘ಬ್ರಾಹ್ಮ’ ಎಂದು, ಕರಗಳು ‘ಅಂಬಾ’ ಎಂದು, ಹೊರಿಗಳು ‘ಡುರ್’ ಎಂದು, ಹಸಂಗಳೂ ‘ಹಂಬಾ’ ಎನ್ನು ಕೂಗು ಕೇಳುತ್ತಿತ್ತು ಹೊನ್ನೆಳಿಗೆ ಕರ್ಣಕಟ್ಟುವಾಗಿ. ಆ ದೃಶ್ಯವನ್ನು ಸೋಧಬಾರದೆಂದು ಒಳಗೆ ಕುಳಿತುಳು ಹೂರಿಗೆ ಬರಲಿಲ್ಲ. ಆ ಸಪ್ಪಳವು ಕೇಳಬಾರದೆಂದು ಕಿವಿ ಮುಚ್ಚಿ ಕೊಂಡು ಕುಳಿತಳು. ಹೂರಿಗೆ ಸಾಡಿ ಲಿಲಾವಿನ ಕಡಗೆ ಅವಳ ಲಕ್ಷ್ಯವಿರಲಿಲ್ಲ. ಲೇವಾದೇವಿ ತೀರಿ, ರಣವು ಮಿಕ್ಕಾಗ ಸಂಭವವಿರಲಿಲ್ಲ.

ಗಲಿಬಲಿಯು ಒಮೆಗೈಲ್ ನಿಂತಿತು. ವಕೀಲನು, ಲಿಲಾವ್ಯದಾರನು ಮತ್ತು ಅವನ ಕಾರಕೂನನು, ಅವರ ಪಿಂದೆ ಅದೇಷ್ಟೋ ಒನರು ಒರು ತ್ರಿರುನಡು ಕಂಡದ್ದಿಂದ ಈ ಮೂದಲು ಸೇರಿದ ಒನರು ಬಾಯಿಮಾಜ್ಞ ದರು. ಲಿಲಾವ್ಯ ಪಿಟಿಯಲು ಬಂದವರ ಸಮಾಖ್ಯದಲ್ಲಿ ಎದ್ದು ಕಾಣಬೇಕು ನೇನ್ನಸೆಂದರೆ—ಜಾನ್ ಕಾಲೀಟ್ಸನು; ನಗುತ್ತು, ಕೆಲೆಯುತ್ತು ಪ್ರತಿಯೊಬ್ಬರೊಡನೆ ಇಲ್ಲಿದ್ದೋಂದು ಮಾತನಾಡುತ್ತಿರುವನು. ನಿರ್ಬಜ್ಞ ತನವು ಮುಖಿದ ಮೇಲೆ ಒಡವುಂಟಿದಂತೆ ಕಾಣಬೇಕು ಜಾನ್ ಕಾಲೀಟ್ಸನು ಮೋನಳ ಕಣ್ಣಿಗೆ ಡಾರಿಸಿದಲೇ ಕಂಡನು. ಇತ್ತು ಮುಖ್ಯತಂತ್ರಿಯ ಬೀಲಿಯೊಳಗೆ ಇನೆಯ ಕಂಪಾಂಡಿಸಲ್ಲಿ ಪ್ರಷ್ಟಪೂರ್ವದ ಮುಖವುಳ್ಳ ಓಸಾಂಕಾರನು ಕಣ್ಣಿಗೆ ಬೆದ್ದನು.

ಸಾವಾನಾಗೆಂಬ್ಲವ್ಯೂ ಬಂದರುವವೋ ಇಲ್ಲವೋ ಎಂಬ ವಿಚಾರಣೆಯಾದ ಮೇಲೆ ಲಿಲಾವಿಗೆ ಮೊದಲಾಯಿತು. ವಕೀಲನು ಲಿಲಾವಿನ ಕರಾರುಗಳನ್ನು ಕೊಳ್ಳು ಬಂದವರಿಗೆಲ್ಲ ಕೇಳಿಸುವಂತೆ ಬಿಂದಿಸು. ಇಲ್ಲಿ ತಂದಿರಿಸಿದ ಯಾವತ್ತೂ ಸಾವಾನಾಗಳು ಮಾರತಕ್ಕೂ ಹೀಗೆ; ಬೇಕಾದವರು ಲಿಲಾವಿನಲ್ಲಿ ಬೇಡಬಹುದು. ಲಿಲಾವ್ಯಗಾರನು ಎತ್ತರವಾದ ಸ್ಥಳದ ಮೇಲೆ ನಿಂತನು. ಕಾರಕೂನನ ಕ್ಯಾಯಲ್ಲಿ ಕಾಗದವುಟಕಿಗೇವೆ. ಇನ್ನುಂದೆ ರೈತರಾಣೀರು ಸುತ್ತುಲೂ ಪತ್ತಂಬಾಳ ಕಟ್ಟಿ ನಿಂತಿರುವರು.

‘ಸಭ್ಯಗೃಹಸ್ಥರೇ, ಇಂದು ಸೀವೆಲ್ಲರೂ ಸರಿಸೇರೆಯನ್ನು ನೇರೊಡಿ ಬಂದಿರುವರಿ. ಸಾವಾನಾ—ಸುವಾನು ದಸಕರು—ಕುರಿ ಮೊದಲಾದವು ಒಡಳ ಚನಾನ್ಯಾಯೇ ಇವೆ. ಲಿಲಾವಿನಿಂದ ಮಾರುತ್ತವೆಂದ ಮೇಲೆ ಅಗ್ಗವಾಗಿ ದೊರೆಯುವದರಲ್ಲಿ ಸಂಶಯವಲ್ಲ. ಸೀವೆಲ್ಲರೂ ಕೊಳ್ಳಬೇಕಿಕೆಂಬ ಆಕೆಯಂದ ಬಂದಿರುವರಿ. ಜಾನ್ ಕಾಲೀಟ್ಸ್, ಸೀವ್ ಎಲ್ಲವನ್ನೂ ಕೊಳ್ಳುವ ಇಚ್ಛೆಯೂಂದ ಬಂದಿರುವರಿ. ಸಿಮ್ಮೆ ಹಮ್ಮೆಂದು ಬಾಯಿನ್ನು ಬೆಳ್ಳಿಟಿರಿ. ಏಸ್‌ರ್ ಲೇಸ್‌, ಈ ಸಡುಗಳೆಯಲ್ಲಿ ಪಶುಜಾತಿಯನ್ನು ಪರಿಕಿಸುವದ ರಲ್ಲಿ ಸಿಸ್‌ಪ್ರ್ಯುಜಾಣಿರು ಯಾರೂ ಇರುವದಿಲ್ಲ. ಇಲ್ಲಿ ಜಾತಿಯ ದನಗಳವೆ, ಕುರಿಗಳಿವೆ; ಕೊಳ್ಳಬೇಕಿವೆ, ಎಲ್ಲವನ್ನೂ ನೇರೊಡಿಕೊಳ್ಳಿರಿ’ ಎಂದು ಲಿಲಾವ್ಯಗಾರನು ಕಣಗಿಕೊಂಡನು. ಲಿಲಾವ್ಯ ಪಶುರಂಭವಾಯಿತು.

ಮೊದಲಿಗೆ ಲಲಾವಿಗೆ ಹಿಡಿದುದು ಇ ವರುಷದ ‘ಮುಖ್ಯ’ ಎಂಬ ಚಾತಿಯ ಆಕಳು. ಮೋನಳ ಪುನುರ್ತೆಯಂದ ಪರಿಪೂರ್ಣಿತವಾದದ್ದು. ಅಂ ಹೊಂಡು ಕೊಟ್ಟು, ಕೊಂಡು ತಂದು ಬಳಳ ದಿನಗಳಾಗಿರಲ್ಲ. ಅ ಹೊಂಡಿನ ಮುಂದೆ ಯಾವ ಅಂಕಿಯೂ ಬಾರದ್ದರಿಂದ ಗನೇ ಸವಾಲ, ಅನೇ ಸವಾಲ, ಇನೇ ಸವಾಲೆಂದು ಮಾರಾಟವಾಯಿತು.

‘ಅಂ ಹೊಂಡು ಎಂದು ಕೇಳಿದವರಾರು?’ ಎಂದು ಕಾರಕ್ರಮನ್ನ ಕೇಳಿದನು:

‘ಬಾನ ಕಾರ್ಲೀಟ್ಸ್’ ಎಂದು ಉತ್ತರ ಬಂದಿತು.

ಇದರಂತೆಯೇ ಲಲಾವು ಅಥ ತಾಸು ಸಹೇಯಿತು. ಲಲಾವಿಗೆ ಹಿಡಿದ ಪ್ರತಿಯೊಂದು ಪದಾರ್ಥವು ಅಥ ಬೆಲಿಗೆ ಮಾರಾಟವಾಯಿತು. ಬೇಡನರು ಯಾರೆಂಬರನ್ನು ಕೇಳುವ ಕಾರಣವೇಯದಾಯಿತು. ಬಾನ ಕಾರ್ಲೀಟ್ಸನು ಎಲ್ಲ ರೈತರಿಗೆ ಬಾಯಾಧಿ ನೂಡಿಸಿದ್ದನೇರೇ ಮನೋ ಯಾರು ಬಲ್ಲರು? ಕೈಬೆಜ್ಜುಗೆ ಮಾಡಿದ್ದರೂ ಮಾಡಿರಬಹುದು. ಯಾಕಂ ದರೆ ಅಲ್ಲಿ ಬಂದವರಲ್ಲಿ ಒಬ್ಬರೂ ತುಬೆ ಏರಡು ಮಾಡಲಿಲ್ಲ. ಲಲಾವಿನ ಪ್ರದರ್ಶನವು ಪೂರ್ವಸಂಕೇತವಿದ್ದಂತೆ ಒರ್ಗಾತಿಂಬುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

ಇದೆಲ್ಲ ಹುಸಿ ವ್ಯವಹಾರವನ್ನು ಸೋಡುತ್ತು ಕುಟಿತ ಮೋನಳಿಗೆ ಕಸಿವಿಸಿಯಾಯಿತು. ಇದು ಮೋನ! ಮಾಟ! ಬಾನ ಕಾರ್ಲೀಟ್ಸನೇ ಎಲ್ಲ ವಸ್ತು ಕೊಡುವದೆಂದರೆ! ಉಳಿದವರು ಬಂದರೇತಕ್ಕೆ? ಎಂಥ ಲಲಾ ವಿದು! ಎಂಬ ವಿಚಾರಗಳಿಂದ ಈ ಕುಹಕತನವನ್ನು ಪ್ರತಿಭಟ್ಟಿಸ ಬೇಕೆಂದು ಕುಳಿತಲ್ಲಿಂದ ಏಳಿಕೆನ್ನುವನ್ನುರಲ್ಲಿ ಆ ಬದಿಯಂದ ಧಾವಿಸಿ ಬರುತ್ತಿದ್ದ ಒಸ್ಕಾರನ ಮೂರ್ತಿಯು ಮೋನೇ ಕಣ್ಣಿಗೆ ಸಿದ್ದಿತು. ಸಿಟ್ಟು ಶಾಂತವಾಯಿತು. ಅವಳು ಕುಳಿತಲ್ಲಿಂದೇಳಲಿಲ್ಲ.

ಲಲಾವು ಮತ್ತೂ ಬಂದು ತಾಸು ಸಾಗಿತು. ಮೋನಳು ಲಲಾ ವಿನ ಪ್ರಹಸನದ ಬಗ್ಗೆ ನಿರ್ವಿಚಾರಿಯಾಡಣ. ಹೊರಗೆ ಸಹೇಡಿಸಬ ಮೋನಗಾರಿಕೆಯ ಪ್ರತಿಯೊಂದು ಶಬ್ದವೂ ಅವಳಿಗೆ ತೊಂದರೆಕೊಟ್ಟರೂ ಅದರಿಂದ ಅವಳು ಕೆರಳಲೂ ಇಲ್ಲ; ಶಾಂತವಾಗಿ ಸಹಿಸಿಕೊಂಡಳಳು.

ಲಿಲಾವು ಒರುಗಿದ ರೀತಿಯನ್ನು ಕಂಡು ಇನ್ನು ಇದೆ ಒಕ್ಕುಲಿಗರಿಗೆ ಸಗೆ ತಡೆಯದಾಯಿತು. ಬೀದ್ದು ಬೆದ್ದು ನಕ್ಕರು. ಲಿಲಾವು ಗಾರನು ಮತ್ತು ವಕ್ಕಿಲನು ಕೀರ್ತಿಕಚ್ಚಿ ಪನಸೆನ್ನೋ ಏ ಹಾತಾಡಿಕೊಂಡರು.

‘ವಕ್ಕಿಲರೇ, ಆಗಬಹುದು—ಸಿಮ್ಮು ಇಚ್ಚೆ ಯಂದ್ದರೆ’ ಎಂದು ಲಿಲಾವು ಗಾರನು ಬಾಯಂಬಚ್ಚಿ ಹಾತಾಡಿದನು. ಬೀರೆಯವರಿಗೆ ಅಥವಾ ಗಬೆಂಕೇನು? ಅದರಂತೆ ವಕ್ಕಿಲನು ಏದ್ದು ನಿಂತು ದೊಡ್ಡ ದಸಿಯಿಂದ ಕೂರಿದನು.

‘ನ ಭ್ರಂತಿ ಇದು ಹಿಗೆಯೇ ಮುಂದುವರಿಯುವದು. ಎಲ್ಲ ಸಾವಾಸುಗಳನ್ನು ವಾರುವಬಿದೆಯೆಂದು ನಾನು ಈ ಮೊದಲು ಹೇಳಿರದಿದ್ದರೆ, ಸನ್ನ ಹೊಣೆಗಾರಿಕೆಯಂದಲೇ ಲಿಲಾವನ್ನು ಇಲ್ಲಿಗೆ ಸಿಲ್ಲಿಸಿಪಡುತ್ತಿದ್ದೆ. ಸೀವೆಲ್ಲರೂ ನಮ್ಮ ಸ್ವಂತಿತವರಾದ ಹಾಂಕೆ ಮಂಸ್ಯರು. ಸಿಮ್ಮು ಪಚಾರಗಳು ನಮ್ಮಂತೆ ಇರುವವೆಂದು ಭಾವಿಸಿದ್ದೇನೆ. ಇದೇನು ಯುದ್ಧವಲ್ಲ—ಮತ್ತೇನೂ ಅಲ್ಲ. ಸಿಮ್ಮಗೆಲ್ಲಿರಿಗೂ ಈ ಮುಂದು ಕರಾಟ್‌ರಕ್ಕೇತನ್ನು ನ ಪರಿಚಯವು ಚನ್ನಾಗಿಯೇ ಇದೆ. ಅವನೀಗ ಮರೆಯಾದಾಢಾನೆ. ಅವನ ಬಬ್ಬಿಳೇ ಮಾರ್ಗಿಗೆ ನಾವು ಅನ್ನಾಯಾಗಿದಂತೆ ಸಾಕೆದುಕೊಳ್ಳುವುದು ನಮ್ಮ ಕರ್ತವ್ಯವ್ಯಾ’ ಎಂದು ಹಾತಾಡಿ ಉಳಿದುವರಿಗಾರಿರಬಹುದಾದ ಸಂಕಯವನ್ನು ದೂರಗೊಳಿಸಿದನು—ತಾನು ಸತ್ಯ ಸಂಧನೆಂಬ ಹೆನ್ನುಯಂತೆ.

ವಕ್ಕಿಲನ ಹಾತಿನ ಇಂಗತವು ಹೊಳಿದುದರಿಂದ ಸಗೆಯು ಹಾಯುವಾಯಿತು. ಲಿಲಾವು ಸಾರೀತು—ಮೊದಲನಂತೆಯೇ. ಸಂಜೀಯವರೆಗೂ ನಾಗಬಹುದೆಂದೂ ಕಲ್ಪಿಸಿದ ಲಿಲಾವು ಇತಾಸಿಗೆ ಮುಗಿದುಬಟ್ಟಿತು.

‘ಸಭ್ಯಗ್ರಂಥಸ್ಥರೇ, ಸೀವೆಲ್ಲರೂ ಲಿಲಾವಿನಲ್ಲಿ ಫ್ಲಾಗ್‌ಪಿಸೆದ್ದಕ್ಕೆ ನಾನು ಸಿಮ್ಮಗೆ ಧನ್ಯವಾದಗಳನ್ನು ಪೀಠಸುತ್ತೇನೆ. ನಾನು ಈ ಮೊದಲು ಉಪಿಸಿದಂತೆ ಚಾನ್‌ಕಾಲೀಟನೇ ಎಲ್ಲವನ್ನೂ ಕೊಂಡುಬಟ್ಟಿದಾಢಾನೆ’ ಎಂದು ಲಿಲಾವು ಗಾರನು ಭಾಷಣವಾಡಿದನು.

‘ಅವನಿಗೆ ಒಳಿತಾಗಲ್ಲಿ’ ಎಂದು ವಕ್ಕಿಲನು ಹರಸಿದನು. ಅವನ

ಹೊರೇಳಿಗೆಯೂ ತುಪ್ಪದಲ್ಲಿ ಬಿತ್ತು. ಕಾಯ್ದವು ಸುಸೂತ್ರವಾಗಿ ಸಾಂಗ ವಾದುದಕ್ಕೆ ವಕೀಲನು ಹಿಗ್ಗಿದನು.

‘ರಾಯರೇ, ಲಿಲಾವು-ಲಿಲಾವಿಗಳಿಲ್ಲದೆಯೇ, ನಾನು ಅವಳಿಗೆ ಇದಕ್ಕೂ ಅದೇಷ್ಟೂ ಪಟ್ಟು ಹೆಚ್ಚು ಹಣವನ್ನು ಕೊಡಬಹುದಾಗಿತ್ತು’ ಎಂದು ಬಾನಾ‘ಕಾರ್ಲೆಟೆನು ಮಂದಹಾಸವನ್ನು ಪ್ರೇರಿದನು.

‘ಕೊಡಲಾರದೆ ಏನು? ಆದರೆ ಮಾಡುವದೆನ್ನೇನು?’ ಎಂದು ವಕೀಲನ ಉತ್ತರ ಬಂದಿತು. ಮತ್ತಿಷ್ಟು ಅವನು ಉಬ್ಬಿದನು.

‘ಅವಳಿಗೆ ಬುದ್ಧಿ ಒಂದಂತಾಯಿತು. ಈ ಸದುಗಡ್ಡೆಯಲ್ಲಿ ಪರದೇಶಿಯರು ಎಂದೂ ವಾಸಿಸಲಾಗದು. ವಾಂಕ್‌ರ ಹಣವು ಒಮ್ಮನಿಗೆ ಹೊಗತಕ್ಕಾಡ್ಡಲ್ಲ’ ಎಂದು ವೊಡಲಾಗಿ ತಮ್ಮ ಮನಬಂದಂತೆ ಹರಟ್ಟತ್ತು ಅಲ್ಲಿ ಕೂಡಿದ ಒನರೆಲ್ಲರೂ ತಮ್ಮ ಮನಕ್ಕೆಯ ದಾರಿಪ್ಪಿಡಿದರು. ವೋನೆಸ್‌ನು ಮಾತ್ರ ಶಾಂತಚಿತ್ತಕಾಗಿ ಆ ಶಬ್ದಗಳನ್ನಾಲಿಸುತ್ತು ತೆಪ್ಪಿಗಿದ್ದಳು.

ಕೆಲ ಸಿನಿಷ್ಟಾಳ ಮೇಲೆ ವಕೀಲನು ವೋನೆಳ ಮನೆಯೊಳ ಬಂದು ‘ನಾವು ಅಪೇಕ್ಷಿಸಿದಷ್ಟು ಹಣವು ಎಲ್ಲ ಸಾಮಾನುಗಳನ್ನು ಲಿಲಾವಿ ಮಾಡಿದರೂ ಹೊರಡಲಿಲ್ಲ. ನೀನು ಕೊಡಬೇಕಾದಷ್ಟು ಹಣಕ್ಕೆ ಸರಿ ಯಾಗುವಷ್ಟು ಬರಬೇಕಾದರೆ ಸಾಕುಬೇಕಾಯಿತು’ ಎಂದು ಗಂಭೀರ ಮಾತ್ರವಾಗಿ ಮಂದುದ್ದೆಯಂದ ಮಾತನಾಡಿದನು.

‘ನನಗೇನೂ ಉಳಿಯಲಿಲ್ಲವೇ? ಸ್ವಲ್ಪಾದರೂ ಹಣ ಸನ್ನ ಕ್ಯಾಗೆ ಬರುವಂತಾಗಲಿಲ್ಲವೇ?’ ಎಂದು ವೋನೆಳು ಗಾಬರಿಯಾದವರಂತೆ ವಿಚಾರಿಸಿದಳು.

‘ಇಲ್ಲ. ಎಷ್ಟೂ ಉಳಿಯಲಿಲ್ಲ. ಏನು ಮಾಡುವದು? ಉವಾಯ ಏಲ್ಲ’ ಎಂದು ವಕೀಲನು ಹುಸಿನಗೆ ನಕ್ಕಿಸು.

ವೋನೆಳು ಏಳಬೇಕೆಂದು ಮಾಡಿದನು; ಆದರೆ ಅವಳ ಸರ್ವಸ್ವವೇ ಕೈಬಿಂಬು ಹೊರೆದ ದುಃಖವು ಅವಳನ್ನು ಏಳಿಗೊಡಲಿಲ್ಲ. ವಕೀಲನು ಅಲ್ಲಿಂದ ಕಾಲ್ಪಿಗಿದ ತುಸು ಹೊತ್ತಿನ ಮೇಲೆ ನಾಯಿಗಳ ಬೊಗಳಂಥಕೆ, ಒನರ ಕೊಗಾಟ, ಬ್ಯಾಂ ಎಂಬ ಕುರಿಗಳ ಏಕನಾಮ, ದಸಕರುಗಳ

ಕೊಗಾಟ ಪಾರರಂಭವಾಯಿತು. ಹೊಸ ಯಚನಾನನ ಸೇವಕರು ಅವುಗಳನ್ನು ತಿದಿದುಕೊಂಡು ಹೋಗುತ್ತಿರುವದರಿಂದ ಅವುಗಳೂ ಸಂಕಟ ಬಂಪ್ಪು ಚೀರಾಡುತ್ತಿದ್ದವು.

ಕೊನೆಗೆ ಎಲ್ಲವೂ ಶಾಂತವಾಯಿತು. ಈ ತೆರನಾಗಿ ಸಂಭವಿಸಬಹುದೆಂದು ಅವಳಿಗದೆಸ್ತಿಕ್ಕೂ ಸಲ ಎನಿಸಿತ್ತು. ಆದುದರಿಂದ ಅವಳು ಹೌಹಾರಲ್ಲಿ; ಎದೆಯು ಗಟ್ಟಿಯಾಗಿದ್ದಿತು. ಕಲ್ಪಿಸಿದಂತೆ ಪ್ರತ್ಯಕ್ಷೇವಾಗಿ ಸಂಗತಿಯು ಒರ್ಗಾಯೇ ಬಂಟ್ಟಿತು. ಈಗ ಅಮೇರಿಕೆಯ ಆಶೀಗೆ ಆಧಾರ ವಿಲ್ಲದಾಯಿತು—ಅಂದರೆ ಒಗತ್ತಿನನ್ನಿಂದ ಸ್ಥಾಪಿತ್ತಾದಾಯಿತು. ಪಾಪ! ಅವರು ನಿರ್ಗತಿಕರಾದರು; ಅವರಿಗೆ ಒಗತ್ತು ತೊನ್ನಿವಾಯಿತು.

ಮುಲಗುವ ಹೊತ್ತಿಗೆ ಓಸಾಕ್ಕಾರನು ಬಂದನು. ಅವನು ತುಟಿಗಳನ್ನು ಕಾಟುತ್ತಿದ್ದನು. ಕ್ರಾಂತಿ ಕೆಂಡವಾಗಿದ್ದವು. ಉತ್ಸಾಹವೆಲ್ಲವು ಕುಗಿ, ನಿರ್ಗತಿಕಾಳಾದ ಅವಳು ಓಸಾಕ್ಕಾರನನ್ನು ನೀರು ತುಂಬಿದ ಕಣ್ಣಾಗಳಿಂದ ಸೋಡಿದಳಿ.

‘ನಿನಗೆ ಲಿಲಾವಿನ ದಣೆಯ ಬರೆಹವು ತಿಳಿಯಿತೆ?’

‘ತಿಳಿದಿದೆ. ದೇವ ಕೆಂಪ್ಟ್ಯಾದು.’

‘ಒಸರು ಇನ್ನು ನಿರ್ದಯರಾಗುವರೆಂಬ ಕಲ್ಪನೆಯೇ ನನಗೆ ಈವರೆಗೂ ಬಂದಿದ್ದಿಲ್ಲ.’

‘ಅಯ್ಯೋ! ನಿರ್ದಯವೇ?’ ಎನ್ನತ್ತು ಏಕಟ್ಟಿಹಾಸ್ತಿದಿಂದ ಓಸಾಕ್ಕಾರನು ಹುಳ್ಳಿಸಂತೆ ಕುಣಿದಾಡತ್ತಿಂದಿದ್ದನು.

‘ಎಷ್ಟೂ ತಲೆತಲಾಂತರಗಳಿಂದ ಗೊತ್ತಿದ್ದ ಸ್ವಜಾಂಧವರೂ ಬಂದೇ ಸೆತ್ತಿರದವರೂ ತೀಗೆ ವರ್ತಿಸುವದು ಒಗತ್ತಿನಲ್ಲಿ ಹೊಸ ಪಾಠವಾಗಿರುವದು. ದೇವಾ, ನಿನ್ನ ಸೃಷ್ಟಿಯಲ್ಲಿಯ ಶ್ರೀಷ್ಣುಪಾರಣಿಯೆಂದು ಹಮೆನ್ನು ಪಡುವ ಈ ಪಾಸವಚಾತಿಯು ಎಷ್ಟು ಕೀಳ್ತಿರಗತಿಗೆ ಇಳಿಯ ಹತ್ತಿರುವದು ಇನ್ನೂ ಲಕ್ಷ್ಯಕ್ಕೇಕೆ ಬಂದರುವದಿಲ್ಲ. ಈ ಕುಂದಪ ಹುಟ್ಟಿಗುಣವಾಗಿರಲೆಂದು ಬೇಕೆಂತಲೇ ಮಾನವಚಾತಿಗೆ ವರವನ್ನು ನೀಡಿರುವಿಯಾ? ಇಲ್ಲಿಯೇ ಎಂದೇ ಏಕೆ? ಸಮಗ್ರಭಾಭಾಗದ ಮೇಲೆ

ಎಲ್ಲಿ ಹೊಡರೂ, ಯಾವ ಕಾಲಕ್ಕಾದರೂ ಜನರು ಒಂದೇ. ಇದು ಯುದ್ಧ! ಮೋನಾ, ಮಾನವತ್ವದ ಭಾತದರೂಂತಿರಣದ ಕಣಗಳಿಲ್ಲ ಪನ್ನೂ ಅದು ಕೊಚ್ಚಿ ಕೊಂಡು ಹೇಗೆಂದೆ. ಅಂದರೇಲೇ ನಾವು ಮಾನವ ಜಾತಿಯಂದ ದಯವನ್ನು ಕೊರುವದರು ಎಲ್ಲಿಯ ನಾನ್ಯಾಯ?' ಎಂದು ಓಸಾಂತಾರನು ಒಂದೇ ಉಸಿರಿನಿಂದ ಮಾತನಾಡುತ್ತು ಸಗಿತ್ತಿದನು. ಎಷ್ಟು ಹೊತ್ತುದರೂ ಅವನ ಆ ಹುಜ್ಜು ಸಗೆಯೇನು ಕಡಿಮೆಯಾಗಿಲ್ಲ.

ಮೋನಳು ಅವನ ಸಗುವನ್ನು ಕಡಿಮೆಮಾಡಲು ಯತ್ನಿಸಿದಳು. ಸಗು ಸಿಂತಿತು. ಮಾತು ಮುಂದರಿಯಂತು:

'ಯುದ್ಧ! ಎಂಥ ಅನಾನ್ಯಾಯ! ಎನು ಅನಾಹತ! ಯುದ್ಧವನ್ನು ಹೂಡುವಂಥ ಬುದ್ಧಿ ಬೀರಿಗಳು ಎಂಥ ಮಾರ್ಗರು! ಸ್ವದೇಶ ರಕ್ಷಣೆ ರೆಂಬ ಬರುದಿವರಿಗೆ! ಎಂಥ ಭಕ್ತರಿವರು—ಅಲ್ಲ ದೊರ್ಕಿಗಳು! ಅಭಿಷಿಕ್ತ ದೊರ್ಕಿಗಳು—ರಕ್ಷರು, ಸಾತ್ಯಧೀಕರಣ. ದೇವರ ಸೃಷ್ಟಿಯ ವಿರುದ್ಧ ಬಂಡು ಹೂಡಿ ಹೊರಾಡಿದ ಮಹಾ ಏರಾಧಿವೀರರು!' ಎಂದೆನ್ನುತ್ತ ಮುಂಗೈಯಿಂದ ಎದುರಿನ ಕಂಬಕ್ಷೇ ಬಿಂಬಾಗ್ಯಾ ಗುದ್ದಿ 'ಆದರೆ.. ಎಷ್ಟೇ ಆದರೂ ಯುದ್ಧವೇಂದೇ ಕೆಡಕಿಸದಲ್ಲ—ಸಂಪೂರ್ಣ ಕಾರಣವಲ್ಲ' ಎಂದು ಓಸಾಂತಾರನು ಸುಡಿದನು.

'ಹಾಗಾದರೆ ಮತ್ತೆನು ಕಾರಣವೆಂದೇ ಓಸಾಂತಾರ?' ಎಂದು ಮೋನಳು ಮುಂಗಾಣದೆ ವಿಚಾರಿಸಿದೇ.

ಮೋನಾ, ಕೇಳು. ಯುದ್ಧದ ಫಲವಾದ ಈ ಒಪ್ಪಂದ. ಈ ಶಾಂತಿ ಒಪ್ಪಂದವಾದ ಮೇಲೆ ಶಾಂತಿಯು ಸೆಲೆಸಿ, ಸವಾಧಾನದಿಂದ ನಿದ್ರೆ ಮಾಡಬಹುದೆಂದು ಜನರು ಖಾಹಿಸಿದ್ದರು. ಎಷ್ಟು ಮುಖ್ಯ ತನಿಂದು! ಎಂಥ ಕರ್ತೊರ ಕಲ್ಪನೆಯು! ದುಃಖಿತರಾದ ಮುಂದುಕರು ತಮ್ಮ ತರುಣ ಮಕ್ಕಳ ಮರಣವನ್ನು ನೆನೆಸದೆ ಪೂರ್ಣ ಮರಿತು, ಒಳಜಾಡುವದರಲ್ಲಿ ಕಾಲ ಕಳೆಯುವರು. ಯುದ್ಧನಿಯಂತ್ರಕರು ಆಡಂಬರದಿಂದ ಭಾವಣಾದ ಸುರಿಮಣಿಗೆಯುವರು. ಹಣ, ಹೊಳ, ಮನೆ ಮೊದಲಾದ ಆಸ್ತಿಯ ತಂಬಿಗಳಲ್ಲಿ ಮಗ್ನಿರಾಗುವರು. ಹೀಗೆ ಕೆಲಕಾಲ ಸಂದಿದ ಮೇಲೆ ಮತ್ತೆ

ಯುದ್ಧವು ಆರಂಭವಾಗುವದು. ಆಗ ಅದೇ ತಾರುಣ್ಯದಲ್ಲಿ ಕಾಲಿಡು ಶ್ರೀರುವ ಎಳೆಯ ಜೀವನಗಳ ಬಲಿದಾನವಾಗುವದು. ಒನಾಗಂಗಳ ಮೇಲೆ ಜನಾಂಗಗಳು ಬೇಳುವವು; ತಮ್ಮ ಸೈತ್ಯರದ ಹಸಿವನ್ನು ಹಿಂಗಿಸಿ ಕೊಳ್ಳುವವು. ಮುಂದೆ ಒಪ್ಪಂದ-ಶಾಂತಿ. ಆ ಮೇಲೆ ದೊಡ್ಡದೊಂದು ಕೊಷ್ಟರಿಗೆಯಲ್ಲಿ ದ್ವೇಷದ ಭಟ್ಟಿಯನ್ನಿಳಿಸಲಾಗುವದು. ಅದರಿಂದ ಒಸರ ಅಂತರಕರಣವು ಕಲ್ಲಿಗಿಂತ ಕಲಾಗುವವು. ಜಗತ್ತಿನ ತುಂಬೆಲ್ಲ ದ್ವೇಷದ ವಿಷಬೀಜವು ಯಬ್ಬಿ, ಸ್ತ್ರೀಪುರುಷರ ಆತರಾಳವನ್ನು ಪ್ರವೇಶಿಸಿ ನಮಗೆ ಸಂಭವಿಸಿದ ಫಲವನ್ನು ಕೊಡುವದು' ಎಂದು ಗಂಭೀರ ಭಾಷಣವನ್ನು ಅವನು ಮಾಡಿದನು.

ಈಶ್ವಾರಸು ತೆರಪಿಲ್ಲದೆ ಎಷ್ಟು ರವಿಲ್ಲದವರಂತೆ ಮಾತಾಡುತ್ತಿರುವದನ್ನು ಮೋನಷು ದಂಗು ಬಹಿರು ಕೇಳುತ್ತಲ್ಲಿದ್ದಾರು. ಆದರೆ ಅಂತಿಗೂಂದೂ ಅಧ್ಯವಾಗಲ್ಲ. ಮೋನಃ ಏವೆಗಳನ್ನು ಪಿಳುಕಿಸದೆ ಅವನನ್ನು ಸೆಟ್ಟು ನೋರ್ಬಿದಿಂದ ಮಾತ್ರ ಸೋರುತ್ತಿದ್ದಾರು.

'ನಾವು ಮಾಡುವುದಾರೂ ಎನು? ಹೊತ್ತು ಹಾಗೆ ಒದಗಿ ಬಂದಿತ್ತಲ್ಲವೇ ಓಸ್ವಾರ್?' ಎಂದು ಮೋನಷು ಮಾತನಾಡಿದಾರು.

ಈಶ್ವಾರಸು ಶಾಂತನಾಡು-ರೂದ್ದಿಯ ಮೇಲೆ ಬಂದನು. ಸ್ವರ್ಗತಿಕರ ದಿಕ್ಕೇ ಇತನದ ಹಣೆಬರವಕಾಗುತ್ತಿರುತ್ತಾನೆ ಹಣೆಯನ್ನೆ ಒಜ್ಜೀಕೆಸಂಡನು. ಪಾಪ! ಅವರಿಗೆ-ಬೀಂಬನವು ಹೇಯವೆನಿಸದೆ ಒಟ್ಟೀತೆ? ಅವಳ ವರಡೂ ಕ್ಷೇತ್ರ ಬೆಂಗಸೆಯಲ್ಲಿ ತನ್ನ ಮುಖವನ್ನು ರಿಸಿ, ಸಣ್ಣ ಕೊಸಿಸಂತೆ ಅಣುತ್ತೇ 'ಮೋನಾ, ನನ್ನನ್ನು ಕ್ಷಮಿಸು. ನಾನೇ ನಿನ್ನನ್ನು ಈ ದುಃಖಕ್ಕೆ ಗುರಿ ಮಾಡಿದೆ. ನಾನು ಹಾಪಿ. ನನ್ನನ್ನು ಕ್ಷಮಿಸು' ಎಂದು ಅಂಗಲಾಚೆ ಬೇದಿಕೊಂಡಳು.

'ನಾವು ಅನೇಕ ಹಂಚಿಕೆಗಳನ್ನು ಹಾಕಿದೆವು. ಸಾಹಸ ಮಾಡಿದೆನು. ನಮ್ಮ ಶಕ್ತಿ ಏಂದಿ ಹಣಗಾಡಿದರೂ ನಮಗೆ ಕೊನೆಗೆ ಅನಾಧಿಕೆ ಬಂದಿತು. ಏನು ಮಾಡುವದು ಹೇಳು ಓಸ್ವಾರ್?'

'ಹೊಮು. ನಾವು ಒಂದು ಹಾದಿ ತೆಗೆದೆನು; ಎಲ್ಲ ಅಡ್ಡ ದಾರಿಗಳಾದವು. ಕಣ್ಣ ಕಬ್ಬಿ ಅಡವಿಯಲ್ಲಿ ಒಟ್ಟಂತಾಯಿತು. ಉಂಟಾಯವೇ ಇಲ್ಲ.'

‘ಇಲ್ಲ, ಓಸಾಂರ್ ಇಲ್ಲ. ದೇವರೇ ಸಮ್ಮತ ಹೃದಯಗಳನ್ನು ಹೊಂದುಗೊಡಿಸಿದ್ದು ರಂದ ಸಮ್ಮತ ದೈವವು ಒಳಿತಾಗುವದೆಂದು ನಾನು ಭಾವಿಸಿಕೊಂಡಿದ್ದೆ. ಆದರೇನು? ಇಂಥ ಪರತ್ತು ಸಮಗೆ ಒದಗಲಾರ ದೆಂದು ಕಲ್ಪಿಸಿದ್ದೆ. ದಯಾಪರನಾದ ದೇಹಿಗೆ ಸಮ್ಮತ ಮೂರೆ ಕೇಳಿಸಿದಾಯ್ತೇ?’

‘ಕೇಳಿಸಲಿಲ್ಲ. ಇದರಿಂದ ಸ್ವಷ್ಟಿ ವಾಗಲಿಲ್ಲವೇ? ಸಮ್ಮತನ್ನು ರಚ್ಚಿ ಸಲು ಅವನು ಮರೆತುಬಟ್ಟಿರುವನು. ಆ ಸರ್ವಸಾಕ್ಷೀಭೂತನಾದ ಅವನ ಕೃಷ್ಣಾದೃಷ್ಟಿಯು ಸಮ್ಮತನ್ನು ಕಿಸಲು ವಾತ್ರ ಶಕ್ತಿಪೀಠವಾಯಿತು; ಅಳಿಸಲು ಶಕ್ತಿಯುತವಾಯಿತು.’

‘ವಾದು. ಅವನ ಅವಕ್ಷಪೆಗೆ ಈಡಾದ ನಾವು ಇನ್ನು ಒದುಕು ವದು ಹೇಗೆ? ಎಲ್ಲಿ?’ ಎಂದು ಹೋಗಿಸಿ ವಾತಾಡುತ್ತಿರುವಂತೆಯೇ ಓಸಾಂರನು ತಲೆಯನ್ನು ತಗ್ಗಿಸಿಕೊಂಡು ತನ್ನ ಸ್ಥಳಕ್ಕೆ ನಿರಾಶೆಯ ಸವಾಧಿಯನ್ನು ಹೊಂದಲು ಹೊರಟುಹೋಗಿಸು.

## ಸೇಡೆ

ಈಸ್ಟರ್ ಹಬ್ಬಿದ ಹಿಂದಿನ ರವಿವಾರ; ಸಸುಕಿನಲ್ಲಿ ಎದ್ದುವರಳೆ ಕಿಟಿಕಿ ಯಲ್ಲಿ ಸೋಡಿದಂತು. ಹೇಳಿಹೆಸರಿಲ್ಲದಂತೆ ಹಾಳಾಗಾ ಹೋದ ಕಂಪಾಂಡು ಗಳ ಬದಲು ಕಪ್ಪಿಟ್ಟು ಭೂವಿಂಯ ಹೊರತು ಕಾಣಬೇಕೇನು? ನಾಲ್ಕು ವರುಷಗಳ ಮೇಲೆ ಮತ್ತೆ ಫಲವನ್ನೀರ್ಯಾವ ಹೊಲಗಳಾಗಬೇಕೇ ಈ ಭೂವಿಂಯು ಎಂಬ ಕಲ್ಪನೆಯು ಅವಳ ತಲೆಯಲ್ಲಿ ಸುಳಿದಿರಲು ಸಾಕು.

ಇನೆಯ ಕಂಪಾಂಡಿನಲ್ಲಿ ಮಾತ್ರ ಏನೋ ಸ್ವಲ್ಪ ಜೈತನ್ನುವದೆ. ಅಲ್ಲಾಳಿದ ಜನರೂ ತೀರ ಕಡಿಮೆ. ಓಸಾಂರನು ಕಲ್ಪಕದೇಗೆ ಹೋಗಲಿ ರುವ ಗುಂಪಿನಲ್ಲಿ ತಾನು ಹೋಗತಕ್ಕವಸೆಂದು ಮೋನಳಿಗೆ ತಿಳಿಸಿದ್ದನು. ಆದರೆ ನಿಶ್ಚಿತ ದಿನ ಗೊತ್ತಿರಲಿಲ್ಲ.

ಹಾಳು ಹಾಳು ಸುರಿಯುತ್ತಿದ್ದ ಆ ಸ್ಥಳವು ಭೀಕರ ವ್ಯಾನವನ್ನು

ತಾಳಿದ್ದಿತು. ಎಂಥ ಧೈಯರ್ಶಾಲಿಗಳನ್ನು ಕೈಕಾಲುಗೆಡಿಸುವಂಥ ವಾತಾವರಣವು ಅಲ್ಲ ತಾಂಡವವಾಡುತ್ತಿದ್ದಿತು. ಮೈ—ಕೈತುಂಬ ಕೆಲಸ ನಿದ್ದುದಾಡರೆ ಅದು ಲಕ್ಷ್ಯದಲ್ಲಿ ಬರುವ ಸಂಭವ ಕಡಿಮೆ. ಈಗ ಈ ಹೊನಕಿಗೆ ಅಂಥ ಯಾವ ಕೆಲಸವೂ ಇಲ್ಲ.

ವಸಂತಕಾಲವು ಇದೀಗ ಹೊಗದೊರುತ್ತಿದೆ. ಸುತ್ತುಲೂ ಹಳದಿ ಹೂಗಳು ಕಂಗಳಿಸುತ್ತಿವೆ. ಅವಕು ತಂದೆಯು ಗೋರಿಯ ನೇರಿಡ ಬೇಕೆಂದು ಕೆಲವು ಹೂವುಗಳನ್ನು ಕಿತ್ತುಕೊಂಡು ನೇರವಾಗಿ ಕರ್ಕ ಪ್ಯಾಟ್ರಿಕ್‌ಕ್ಷನ್ ದಾರಿ ಪಿಡಿದಳು. ದಾರಿಯಲ್ಲಿ ಯಾವ ನರಪಿಳ್ಯಯೂ ಇರಲಿಲ್ಲ. ಮರಣ—ಶಾಂತಿಯಲ್ಲಿ ಚಾತಿದ್ವೇಷದ ಪಿಪಾಸೆಯನ್ನು ಹಿಂಗಿಸಿಕೊಂಡು ಮುಂದುಕನು ಗೊರಿಯಲ್ಲಿ ಮುಲಗಿದ್ದಾನೆ. ತುಸು ದೂರದಲ್ಲಿ ಬರುವ ಕಲ್ಲಿಲ್ಲದ ಲಟ್ಟಿಗ್ಗೆ ಸೇರಿ. ಅದರ ಮೇಲಿದ್ದ ಕಾಚಿನ ಗುಮ್ಮಟವು ಈಗ ಸೀಳಿದೆ. ಹೂಗಳು ಯಾಳಾಗಿವೆ. ಭೂದೇವಿಯ ಗಭ್ರದಲ್ಲಿ ಮಣ್ಣಿಗೂಡಿ ದವರಿಬ್ಬರೂ ಮಣ್ಣಾಗ್ಗೆ ಕೂಡುವರೆಂಬಲ್ಲಿ ಸಂದೇಹವಿಲ್ಲ.

ಅಲ್ಲಿಂದ ತಿರುಗಿದಳು. ಅಲೊಲ್ಲಿಬ್ಬ ಕಲ್ಲುಕುಟ್ಟಿಗನು ಹೆಸರಿನ ಪಟ್ಟಿ ಯೊಂದನ್ನು ಮುಂದಿಟ್ಟುಕೊಂಡು ಒಂದು ಕಲ್ಲುನೇರೆ ಕಟ್ಟಿಯುತ್ತ ಕಂಳಿತಿದ್ದನು. ಅವನೇನು ಮಾಡುತ್ತಿದ್ದ ಸಂಬಂಧನ್ನು ಹೊನಕಳು ಪಚಾ ರಿಸಿದಳು. ಯೂದ್ದುದಲ್ಲಿ ಮಾಡುಂಧವರ ಹೆಸರುಗಳನ್ನು ಕೆತ್ತಿಸಿ, ಆ ಕೆಲ್ಲನ್ನು ಪೀಠ ಪಟ್ಟಣದ ದೇವಾಲಯದೆದುರಿನಲ್ಲಿಡಲಾಗುವದೆಂದು ಅವನು ಹೇಳಿದನು. ನಾಳಿಲ್ಲ ನಾಡು ಇ ಗಂಟೆಗೆ ಅದರ ಖದ್ದಾಟನ ಸಂಸಾರಾಧಿಕಾರಿಗಳನ್ನು. ಯಾಕಂವರೆ ಯುದ್ಧದಲ್ಲಿಜಿದು ಒಂದವರು ರವಿವಾರ ರಾತ್ರಿಯಲ್ಲಿ ಲಿವರ್ ಪೂಲಿಸಿದ ಹೆರಳಿ ಹಡಗದಿಂದ ಇಲ್ಲಿಗೆ ಬರುವವರಿದ್ದಾರೆ. ಸುತ್ತುಮುಂತ್ತಲಿನ ಒನರೆಲ್ಲರೂ ಸೇರುತ್ತಾರೆ. ‘ದೊಡ್ಡ ದೊಂದು ಸಂಸಾರಂಭವೇ ಒರುಗುವದು. ಸೀಸು ಹೊಗುವದಿಲ್ಲವೇ’ ಎಂದು ಕೇಳಿದ್ದು ‘ಇಲ್ಲ’ ಮೆಂದು ಉತ್ತರವನ್ನು ತ್ತು ಹೆಸರುಗಳನ್ನೊಂದ ತೊಡಗಿದಳು. ‘ರಾಬಿಯ ಹೆಸರು ಕಾಣುವದಿಲ್ಲವಲ್ಲ! ’ ಎಂದು ಪ್ರಶ್ನಿಸಿದಳು. ತನ್ನ ಕೆಲಸಪನ್ನು ತುಸು ನಿಲ್ಲಿಸಿ ‘ಹಾದು, ಈ ಪಟ್ಟಿಯಲ್ಲಿ ಅವರು

ಅದನ್ನು ಬರೆದುಕೊಟ್ಟಿಲ್ಲ' ಎಂದು ಹೇಳಿದನು. 'ಅವರೆಂದರೆ ಯಾರು?' ಎಂಬ ಪ್ರಶ್ನೆಗೆ 'ಇಲ್ಲಿಯ ಮುಖ್ಯಾಧಿಕಾರಿಯು, ಪಾದಿಯು' ಎಂದು-ತ್ತರ ಬಂದಿತು.

'ನನ್ನ ಅಳ್ಳಿನೂ ಯುದ್ಧದಲ್ಲಿ ನುಡಿದಿರುವ; ವ್ಯಾಕೋಟೀರಿಯಾ ಕಾರ್ಯಕ್ರಮ ದೊರೆತಿಲ್ಲೇನು? ಉಳಿದವರೆಂದಿಗೆ ಇವನ ಹೆಸರೇಕೆ ಬರಬಾರದು?'

'ಅದಾರ್ಥೀ ಬಬ್ಬರ ಕಾರಣದಿಂದ ಅವನ ಹೆಸರು ತೆಗೆದುಹಾಕಲ್ಪಿದೆ' ಎಂದಂದು ಕಲ್ಲುಕುಟ್ಟಿಗನು ತನ್ನ ಕೆಲಸದಲ್ಲಿ ತೊಡಗಿದನು.

ಅವನ ನಾತು ವೋನಳಿಗೆ ಸಂಪೂರ್ಣತ್ವ. ಅವಳಿಗೆ ಸಂಬಂಧಪಟ್ಟವರ ಸೆನಪು ಕೂಡ ಈ ಒಗತ್ತಿನಲ್ಲಿಯಾಗಿಯಬಾರದೆಂಬ ಶಬ್ದವನ್ನು ಆ ಉಳಿಯು ವೊಡುತ್ತಿತ್ತು. ಅವಳು ಹತಾಶಾಗೆ 'ಒಳ್ಳೆ ಒನರೂ ಕೂಡ ಈ ಒಗತ್ತಿನಲ್ಲಿ ಇವೆ ದಯಾಹಿಂಸಾಗಲು ಕಾರಣವೇನು? ತಿಳಿಯದಾಗಿದೆ' ಎಂದು ಅಳಿಲಾರಂಭಿಸಿದಳು.

ವಾಸನವರ ಮನಸು ಕಲುಷಿತವಾಗಲು ಯಾದ್ದು, ಶಾಂತಿಗಳು ಕಾರಣವೇಂದು ಓಸ್ಯಾರನೆನಬಹುದು. ಅದರೆ ಅವಳು ಓಸ್ಯಾರನನ್ನು ಪೀರಿತಿಸುವದೂ, ಓಸ್ಯಾರನು ಅವಳನ್ನು ಪೀರಿತಿಸುವದೂ ದೈವದ ಸಂಘ ಬಂಸಿ. ದೈವದ ನಿಯಂತ್ರಕನು ದೇವರಲ್ಲಿದಿನಾರು? ದೇವರು ಮನುಷ್ಯರ ಕಣ್ಣಿಗಳನ್ನು ಒಮ್ಮೆತೊಲ್ಲಿಮ್ಮೆ ತೆರೆಯಿಸದೆ ಬಿಡನು. ಆಗ ಅಧಿಕಾರಿಗಳು, ಪಾದಿಗಳು ತಮ್ಮಷ್ಟಕ್ಕೆ ತಾವೇ ನಾಚಿಗೊಳ್ಳುವ ಕಾಲ ಬರಬಹುದು. ಅವಳು ಒಳ್ಳೆ ಹೊಣ್ಣುವಂಗಳು ಎಂಬ ಹೆಸರೂ ಹೃಸಿದ್ದಿಯಾಗಬಹುದು. ಯಾರು ಬಲ್ಲರು?

ಒಂದು ಸಂಜೀಯಲ್ಲಿ ತನಗೆ ಬೇಕಾದ ಸಾಮಾನು ತರುವದಕ್ಕಾಗಿ ಅವಳು ಹೇಳಿಗೆ ಹೋಗಿದ್ದಳು. ಅಂಗಡಿಕಾರರು ಅವಳನ್ನು ಅನ್ಯಾಯಾರ್ಥಿಯಿಂದ ಸಜೇಯಿಸಿಕೊಳ್ಳಲಿಲ್ಲ. ಅವಳೂ ಅದು ಅಪವಾನವೇಂದು ಭಾವಿಸಲಿಲ್ಲ. ಮಬ್ಬುಗತ್ತಲಾಗುತ್ತು ಬಂದಿತ್ತು. ನಾಕಾ ಲೋಯ್‌ಕ್ಕೆ ಹೊರಣುವ ದಾರಿಯ ಬದಿಗಿರುವ ಕಾಲುದಾರಿಯ ಮೂಲೆ

గొందు గడంగ. అదర హత్తిరదింద వోనశు క్యూయల్లిద్ద చీల దొందిగె మనెయ ఉడిగె నాగాదు.

ಅಲ್ಲಿಂದು ಚಿಕ್ಕ ಮನೆ. ಒಳಗೆ ಪನೀರೇ ಗಡ್ಡಲ ನಡೆದಿತ್ತು. ಹೊರಗೆ ಬನಸಪಾರುತ್ತ; ಕೇಳುತ್ತ ಸಿಂತಿದೆ. ಬಬ್ಬನು ಪ್ರತಿಜ್ಞೆ ಮಾಡುತ್ತಿದ್ದಾನೆ; ಬಬ್ಬ ಯಾಡುಗಿಯು ಜೀರಿಕೊಳ್ಳುತ್ತಿದ್ದಾಳೆ; ಮುಂದುಕಿಯಿಬ್ಬಳು ವಾದಿಸುತ್ತಿದ್ದಾಳೆ. ‘ನಿನ್ನ ಒಮ್ಮೆನ್ನು ನನ್ನ ಪೋಣಿಸಲು ನನ್ನ ಯಂದ್ದುದ ಹಣವು ವೆಚ್ಚುವಾಯಿತೇ?’ ಎಂದು ಕೇಳಿದನು.

‘ಹಾಗ್ಯಾರಿ, ಇದು ನನ್ನ ತಪ್ಪಲ್; ಬೇರೆ ಸಫಲಕಾಗಿ ಯಶಸ್ವಿಸಿದೆ. ಯಾರೂ ಕೊಡಲಿಲ್ಲ.’

‘ಅದರಂತೆ ನಾನೂ ಕೊಡುವದಿಲ್ಲ. ಮೊದಲು ಈ ಮನಸೆಯಿಂದ ಹೇಳಿರಬ್ಬೋಳು.’

‘ స్వప్న సమాధాన తాళు. ఎల్లవన్నూ హేళుత్తేఇనె. కేళికోరి. సన్న హడుగియన్న వుటిదరి కణ్ణ కిత్తేఇను? జోరికే! ’

‘ಮೈದಲು ಹೊರಗೆ ಹೊಗು. ನನ್ನ ಕಣ್ಣಿದುರು ಬೇಡ  
ಉ.. ರ.. ಹು.....’

‘ಅಯ್ಹ್ವೀ ಹಾಗ್ಗಿರಿ ! ಲ್ರಿಮ್ಮಾ ! ಹಾಗ್ಗಿರಿ’ ಎಂದು ಮುದಕಿಯು ಚೀರಿಕೆಂಡತ್ತಿ.

పేరునక్క అల్లి సేరచ హంగసరల్మెట్లు బ్యాళ్ను నడిదద్దాదరూ ఎనుందు ఏచారిందశు.

‘ఓ, గొత్తుల్లివే? లీచూ కిస్తిసమ్మ—జమగనా కొసం—. ఆవణ్ణొను యుద్ధచింద వురకిరువను. ఆవణ్ణు మనేటింద హెలిరదుడుత్తెడ్దానే. ‘ఇష్టా, ఆళ్ళ యివేసిది ఇదరల్లి?’

ಅಧ್ಯವ್ಯಾಧಿ ಕುಡಿದು ದುಂಡಾದ ಅನೇಕ ಜನರು ಗಡಂಗಡಿಂದ ಹೊರಬಿದ್ದು ಅಲ್ಲಿ ಬಂದರು. ಅವರೇನು ನಡುವೆ ಬಾಯಿ ಹಾಕಲಿಲ್ಲ. ಬೀಕ್ಕೆತಲೆಯ ಕುಡಿದ ಸೃಷ್ಟಿಕಸೋಭ್ರಣು ಬಗಲಲ್ಲಿ ಮಗುವಿರುವ ಒಬ್ಬ ಇನ್ನು ದರದರ ಎಳೆಯಾತ್ಮೆ ಹೊರಬರುವ ದೃಶ್ಯವು ಕಂಡಿತು. ‘ನೀನೂ

ನಿನ್ನ ಜನರ್ನ ಪ್ರಿಯಕರನೂ ಹಾಳಾಗಿ ಹೋಗಿರಿ' ಎಂದವಳಸ್ತು ಬೀದಿಗೆ ಸೂಕ್ತ ಮನೆಯೊಳ್ಳೊಕ್ಕು ಬಾಗಿಲಿವಿಕ್ಕೆ ಕೊಂಡನು.

'ಹೊರಗೆ ಹಾಕಬೇಡ' ಎಂದು ಚೇರುತ್ತು ಬಾಗಿಲವನ್ನು ಬರಿಗೆ ಯಂದ ಅವಳು ಬಡಿಯುತ್ತಿದ್ದಳು.

ಆ ಸೈನಿಕನು ಬಾಗಿಲ ತೆರೆದು ಹೊಸ್ತುಲ ಮೇಲೆ ನಿಂತು 'ಸೀವಿ ಬ್ಬರಳ ನನ್ನ ಕಣ್ಣಿಗೆ ಬೀಳಬಾರದು. ಇಲ್ಲಿಂದ ಹೊರಟು ಹೋಗಲೇ ಬೇಕು' ಎಂದು ಬಿರುಸಾಗಿ ಹೇಳಿದನು.

'ನೀನೇಕೆ ತರುಗಿ ಬಂದೆ ಕತ್ತೆಯೆ? ಜನರ್ನ ರೇಕೆ ನಿನ್ನನ್ನು ಕೊಂಡು ಹಾಕಲಿಲ್ಲ' ಎಂದವಳು ತನ್ನ ರೂಜ್ಜುನ್ನು ಹೊರಗೆಡುವಳು. ಅದನ್ನು ಕೇಳುವದು ಅವನಿಗೆ ಸಹನವಾಗಲಿಲ್ಲ. ಅವಳನ್ನು ಹೊಡೆಯಲು ಕೈಯನ್ನೆತ್ತಿದನು. ಅಪ್ಪರಳಿ ವೋನೆಡು ಚೇಲವನ್ನು ಜೆಲ್ಲಿಕೊಟ್ಟು ಆ ಹಿಂಡಿಸೊಳಗೊಂದ ಅಲ್ಲಿಗೆ ಧಾವಿಸಿ, ಆ ಸೈನಿಕನ ಕೆನ್ನೆಗೆ ಬಲವಾಗಿ ಎರಡೇಟು ಕೊಟ್ಟಳು. ತೊಲೆಯಂತೆ ಅವನು ಸೆಲಕ್ಕುರುಳಿದನು. ಸುತ್ತುಲು ನೆರೆದ ಆ ಕುಡುಕರೆಲ್ಲರಸ್ತುದ್ದೀಶಿಸಿ 'ನೀವು ಮನುಷ್ಯರೇ? ಯಾರೆನ ಬೇಕು ನಿನುಗೆ? ನಿಮ್ಮತಾಯಂದಿರು ಹೆಂಗುಸರಲ್ಲವೇ? ನಿಮ್ಮಂಥ ಕುಲ—ಕುಲಂಕ ಮಕ್ಕಳಿಗಾಗಿ ಅವರೆಪ್ಪ ನ್ಯಾಧೆವಡಬಹುದು?' ಎಂದು ವೋನಳು ಬಿರುಸು ಬಾಣಗಳ ಮಳೆಯನ್ನೆ ಸುರಿಸಿದಳು.

ಆ ನೆಲಕ್ಕುರುಳಿದವನು ದೂರನ್ನು ಕೊಡುವಕೊಟ್ಟುತ್ತು 'ಹಾ! ಹಾ! ಹಾಗೆ ಇವಳೂ ಒಬ್ಬಳು. ಇಬ್ಬರಳ ಬಂದೆ ದಾರಿ ಹಿಡಿದವರು. ನಿನ್ನ ಏದಿಶಿ ನನಗೆ ಗೆಡಿತ್ತಿದೆ. ಮತ್ತೆ ಇಲ್ಲಿ ಆಚಾರ ಹೇಳಬೇಕ್ಕು ಬಂದಿದ್ದಾಳೆ—ದೊಡ್ಡವಾಗಿ, ಹೋಗತ್ತು' ಎಂದು ಅವನು ಗಮಗಿಸಿ ಸಗತೀಡಿದಿನು. ಜನಸಮಾಹವೇ ನಕ್ಕಿತು. ಹೆಂಗುಸರಂತೂ ಬಟಗುಟ್ಟಿದರು. ಅವಳು ಆ ಸೈನಿಕನಿಗೆ ಕೊಟ್ಟ ಪಟ್ಟಿಗಿಂತಲೂ ಈ ಮಾತಿನ ಹೆಲ್ಲುಬ ಅವಳಿಗೆ ಹೆಚ್ಚಾಗಿಯಿತು. ಅವಳು ಕಲ್ಲು ಬೊಂಬಿಯಂತೆ ತುಸು ಹೊತ್ತು ನಿಂತಳು. ಆ ಮೇಲೆ ತನ್ನ ಚೇಲವನ್ನು ತೆಗೆದುಕೊಂಡು ಆ ಇನ ಸಮಾಹ ದಿಂದ ವೆಲ್ಲನೆ ಜಾರಿ, ಒತ್ತರದಿಂದ ಸಾಗಿದಳು.

ಹೀಗೆ ಒನರು ಅವಳ ಏಕಯಕ್ಕೆ ಅಭಿಪೂರ್ಯಪಡುತ್ತಾರೆ. ಅವಳ ಹೃದಯಮೇದನೆ, ಮನೋನೃಥ ಅವರಿಗೆ ಹೀಗೆ ಗೊತ್ತಾಗಬೇಕು?

ಅಂದು ಅವಳಿಗೆ ಸಿದ್ದೀ ಒರಲೀ ಇಲ್ಲ. ಬೆಳಗುಮಂಜಾವ— ಯಳವಂಡದ ಕಾಲ. ಕೋಣೈಯಲ್ಲಿ ರಾಬಿಯು ಬಂದವಾಗಿ ಭಾಸ ವಾಯಿತು. ಅಧಿಕಾರಸ್ಥನ ಇಡುಪಿನಲ್ಲಿದ್ದನು. ಅದರಿಂದ ಅವಳಿಗೆ ಯಶೇಯು ಬಂದಿತ್ತು. ಅವನು ಸತ್ತದ್ದು ಅವಳು ಮರೆತ್ತಿಲ್ಲ. ಅದು ಅವನ ಭೂತ; ತನ್ನ ದರ್ಶನಕಾರ್ಯ ಬಂದಿದೆಯೆಂಬಂತಾಯಿತು ಅವಳಿಗೆ.

‘ಮೋನಾ, ಇವರು ಅವಷಗಳ ಪೀಠಿ ನನಗಾರಾದರೂ ಈ ಸುದ್ದಿ ಯನ್ನು ತಿಳಿಸಿದ್ದಾರೆ, ನಾನು ಅವನನ್ನು ಕೊಂಡುಪಡುತ್ತಿದ್ದು. ಜೀವಂತ ಉಳಿಯಗೊಡುತ್ತಿದ್ದಿಲ್ಲ’ ಎಂದು ಮಾತಾಟಿದ ಹಾಗಾಯಿತು.

ಮೋನಕು ಮಾತಾಡಲೇಕ್ಕಿನಿಚ್ಚಿ. ಆದರೆ ‘ರಾ.. ಬು..’ ಎನ್ನ ವದ್ದ ಕೂಡ ಆಗರಿಲ್ಲ.

‘ದೇವರೇ, ನಾನು ಸಿನ್ಯ ಬಗ್ಗೆ ಅಷ್ಟೀಂದು ಅಭಿಮಾನವಡುತ್ತಿದ್ದೆ. ನನಗೆ ಏಷ್ಟೀರಿಯಾ ಕ್ಷಾರಸ್ ದೊರೆತಿದೆಯೆಂದು ತಿಳಿದುಬಂದಾಗ ನಾನು ನಕ್ಕು ‘ಸನ್ಯ ತಂಗಿಯು ಇಲ್ಲಿ ಬಂದಿದ್ದಾರೆ ಅದನ್ನು ಎಂದೋ ಹಡೆಯುಬಿಸುದಾರೆತ್ತು’ ಎಂದೆ. ಸೀನು ಚರ್ಮಸ್ನಾರನ್ನು ದ್ವೀಪಿಸುತ್ತಿದ್ದಷ್ಟು ಬೇರಾರೂ ದ್ವೀಪಿಸಿರಲಿಕ್ಕಿಲ್ಲ. ಅಷ್ಟೀತ್ತು ಸಿನ್ಯ ದ್ವೀಪ! ಆದರೇಗ ಸೀನು ಒಬ್ಬ ಚರ್ಮಸ್ನಾಸಿಗೇ ವಶವಾಗಿರುತ್ತೇ. ಎಂಥ ವಿಪರೀತವಿದು!’

‘ರಾ.. ಬು.. ರಾ.. ಬು....’

‘ಹಾಗೇಕೆ ಮಾಟದೆ? ಸೀನು ಮಾಡಿದುದು ಎಲ್ಲಿಗೂ ತಿಳಿದಿದೆ. ತಂದೆಗೆ ಸಿಂಹವಾಗಿಯೆ ಗೊತ್ತಾಗಿತ್ತು. ಅದರ ಹೃದ್ದೂರ್ಗದಿಂದಲೆ ಅವನು ತೀರಿಕೊಂಡನು’

ಮೋನಕು ಬೇರಿಕೊಳ್ಳಬೇಕೆಂದಷ್ಟು; ಅದೂ ಆಗಲಿಲ್ಲ.

‘ಕಣ್ಣರೆಯಾಗು, ಮೋನಾ ವಾಪವನ್ನೂ, ಅವವಾನವನ್ನೂ ಯಾರಿಗೂ ಗೊತ್ತಾಗದಂಥ ಬಾದ, ಮಾತ್ರಲೆಯಲ್ಲಿ ಹಂಗಿದಿಡು. ನಷ್ಟ ಹೃದಯವನ್ನೇ ಭೇದಿಸಿ ಬಟ್ಟಿರುವ. ಈಗ....’

‘ರಾಬೀ.. ರಾ..ಬೀ...’

ತನ್ನ ಧ್ವನಿಯಂದಲೇ ಅವಕು ಹಣ್ಣುತ್ತೇಳು. ಈ ದೂರಂತಾಪಸ್ಯಿ ಯಲ್ಲಿ ಅವಳಿದ್ದೆಂು. ಸೂರ್ಯನೂ ಅತ್ಯ ಬೇಗಳಾರಂಭಿಸುವುದನು.

ಕನಸು! ಅಷ್ಟೇ. ಆದರೆ ಎಲ್ಲ ಕಥೆಯೂ ಹೊರಬಿತ್ತು. ಇದು ಆದರ ಕೊನೆ. ಅವಕ ಬಾಳು ಈ ದಾರಿಯನ್ನು ತ್ರಾಣಿತು. ಪ್ರೇಮವು ಸುಂಪ್ಯು ಬೂದಿಯಾಗಲಿ. ಅವಕ ಪಾಲಿಗೆ ಬೇಂದನ ಮತ್ತು ಒಗತ್ತು ಶಾಸ್ಯವಾಯಿ ವಾದವು. ಅವಕು ಯಾವ ಪಾಪವನ್ನು ವಾಟಿರುವಳಿಂದು ಈ ಪರಿಸ್ಥಿತಿಯಂಟಾಗಬೇಕು?

ಒಸ್ತಾರನ ಹೊರತು ಇವಳಿಗಾರಿಗೆ ದಿಕ್ಕಿಲ್ಲ. ಇವಕ್ಕನ್ನು ಒಬ್ಬರೆ ಅನನ ಬೇಂದನವು ಸುಗಮವಾಗುವದು; ವಾಗೆ ಇವಕ್ಕಡಿ. ಒಬ್ಬರು ನೆನ್ನಿಬ್ಬಿರು ಅಗಲಿದರೆ ವಾತ್ತು ಇಬ್ಬಿರೂ ಬದುಕಬಲ್ಲಿರು. ಇಬ್ಬಿರೂ ಕೂಡಿಯೇ ಬಾಳುವದು ಅಸಾಧ್ಯವಾದುದು. ಒಬ್ಬರಾದರೂ ಬದುಕಿದ ರಾಯಿತೆಂದು ಕೈಬಿಬ್ಬರೆ ಒಸ್ತಾರನು ಸುಸೂತ್ರವಾಗಿ ಸೀಕ್ಕಿಬೂದುಗೆ ಹೋಗಿ ಬೇವಿಸಬಹುದು.

ಪೀಗಾವರೆ ಒಸ್ತಾರನ ಮನೇಂಷ್ಯಾಧಿ ವಾತ್ತು ಹಿಂಗಳಾರ ದೆಂಬುದು ಸ್ವಷ್ಟಿವಿದೆ. ಯಾದು, ಅವನಿಗೆ ದುಃಖವಾಗುವದು. ಆದರೂ ಅವನು ಮರೆತೆರಬಹುದಿ? ತನ್ನ ಮನಿಗೆ ತೆರಳಿದ ಮೇಲೆ, ಮೇನಳ ಸಂಪರ್ಕವಿಲ್ಲದ ಮೇಲೆ ಅವನು ಅಲ್ಲಿ ಸುಖವಾಗಿ. ತನ್ನ ಬೇಂದನವನ್ನು ಸಾಗಿಸಬಹುದಿ? ಏಂ ಕಂಕೆಯುಂಟಾಗುವದು ಸಾಕ್ಷಾತ್ಕಾವಕಾಶ. ಅವನು ತರುಣಸಲ್ಲಿವೇ..? ಒಗತ್ತಿಸಲ್ಲಿ ಬೇವಿಸಬೇಕೆಂಬ ಆಶೀ-ಆಕಾಂಕ್ಷೆಗಳು ಅವನಲ್ಲಿ ಬಾಗ್ರತವಿರುವವು. ಆದರೆ ಮೇನಳ ಈ ರೀತಿ ವಿಚಾರವಾಡು ತ್ವರುವಳಿಂದು ವಾತ್ತು ಯಾರೂ ಕಲ್ಪಿಸಬಾರದು.

## ನಿಧಾರ

ಈಸ್ಟರ್ ಹಬ್ಬ. ಈ ದಿನದ ಸೇಂಟಿಗು ಮೈಮನಕೆ ಸುಖರವು; ಉತ್ಸಾಹಪೂರಿತವಾದುದು. ಹೋನಿಸಳು ಮನೆಯ ವ್ಯವಸ್ಥೆಯನ್ನು ಕೊನೆಗೆ ನೀಡುವುದು ಮಾಡುವುದರಲ್ಲಿ ಶ್ರೀದುರ್ಗಾದ್ವಾಳಿ; ಕೆಲಸವೂ ತೀರಿತು. ಇನ್ನೊಮ್ಮೆ ತಾನು ನಾನ್ಯಾರ್ಥಿಯನ್ನು ಸಹ ಮಾಡಿಲ್ಲಿಂದ ಅರಿವಾಯಿತವಳಿಗೆ. ಸಂಕಳವೂ ಆಗಿದ್ದಿಲ್ಲ. ಆದರೂ ಬಾಯಾಲಿಕೆ ಒಹಳಾಗಿತ್ತು. ಎರಡು ಕೆಪ್ಪು ಚೆವಾ ಮಾತ್ರ ಬಂದೇ ಗುಂಪುಕಾಯಿತು.

ದೇವಾಲಯದ ಗಂಟೆ ಬಾರಿಸಿತು. ಕೊನೆಯಸಲ ದೇವದರ್ಶನ ವಸ್ತು ಶ್ರೀದುರ್ಗಾಭೇಕೆಂದು ನಿರ್ಧರಿಸಿದಳು. ಅವಳೇಕೆ ಹೋಗಿ ಬಾರದು? ಒಳ್ಳೆಯ ಒಸರು ಸಾಂಪಣವಂಥ ಕೆಲಸವೊಂದನ್ನು ತಾನು ಮಾಡಿರುವದು ಅವಳಿಗೆ ಗೊತ್ತು; ಆದರೆ ಆದರ ಒಳಿತು ಕೆಡಕುಗಳ ವಿಷಯವಾಗಿ ಈಗ ಏಚಾರ ಬೇಡನೆಂದು ಅವಳು ನಿಶ್ಚಿಯತಾಗಾದ್ದಿಲ್ಲ.

ಬೇಗ ಹೊರತ್ತಾಗಿಲ್ಲ. ಗಂಟೆಯ ಸಪ್ಪುವು ನಿಂತಿತು. ಬೇದಿಯಲ್ಲಿ ಯಾರ ಸುಳಿವೂ ಇರಲ್ಲ. ಅಂದು ಉಡುಪು ತೊಡಲು ಪೆಚ್ಚಿ ಹೊತ್ತು ಹಿಟಿಯಿತು. ಅವಳಿದೇಕೋ ಬೇಸತ್ತುವರಂತೆ ಅಲ್ಲಿ ಪೇಳಿಯನ್ನು ಕಳಿದು ಕಡೆಗೆ ದೇವಾಲಯಕ್ಕೆ ಹೊರಣಿಸು.

ಅವಳು ದೇವಾಲಯನನ್ನು ಮೂರ್ಮುನ ಹೊಡಲೆ ದೇವರ ಸೇವೆಯಾರಭವಾಗಿತ್ತು. ಬಾಗಿಲು ಅರ್ಥ ತೆರೆದಿತ್ತು. ಜನಸವಂಬಂದವರ ಹೊಳಕಾಲಾರಿ ಕಾದಿಯ್ಯ. ಹೇಳುತ್ತಿರುವ ಪ್ರಾರ್ಥನೆಗಳನ್ನು ಎಲ್ಲರೂ ಅನ್ನು ತ್ರಿಧ್ಯರು. ಆ ಹೊತ್ತಿನಲ್ಲಿ ಅವಳು ಒಳಹೋಗಿ ಹೊರಬದಿಗೆ ನಿಂತುಕೊಂಡಳು.

ವೇದಿಕೆಯ ಬಲಬದಿಯಲ್ಲಿ ಚೆಕ್ಕುಮಕ್ಕಳು ಹೊಳಕಾಲಾರಿ ನಿಂತು ಈಸ್ಟರ್ ಹಬ್ಬಕ್ಕಾಗಿ ಹೋಲಿಸಿದ ಹೊಸ ಹೊಸ ಅಂಗಳನ್ನು ಸೋನಿ ಕೊಳ್ಳುತ್ತ ಹಿಗ್ಗತ್ತಲಿನೆ. ಅವನ್ನು ಕಂಡು ಅವಳಿಗೂ ಬಾಲ್ಯದ ಸೆನವಾಗಿರಲು ಸಾಕು. ಆ ದಿನಗಳಿಂದ್ದರೆ ಬಲು ಸುಖವಾಗಿರಬಹುದಿತ್ತೀಂದು

ಕೊಂಡಿರಬೇಕು. ಈಗ ಮಾತ್ರ ಅದೆಲ್ಲವೂ ಏಂ ಬರಿಸುವಂಥ ದೃಶ್ಯ ವೆಂದೆಸಿದ್ದರಲ್ಲ ಆಕ್ಷಯವಿಲ್ಲ. ಯಾಕಂಪರೆ ಸಾವು ಬಾಗಿಲಾದಲ್ಲಿ ಕಾಡು ಕುಳಿತ್ತಿರುವಾಗ ಜೀವನವು ಹೆಚ್ಚು ಸಮಯಾಗಿ ಕಾಣುವದು ಸಹಜಿದೆ.

ಪದ್ಧತಿಯಂತೆ ಪ್ರಾರ್ಥನೆಯು ಸಾಂತುಃ ‘ಯೇಸುವೇ, ಆತ್ಮ ಪ್ರಿಯನೇ, ಸಿಸ್ತ ಹೃದಯದ ನೆಲಿಸಬರುವೇ’ ಎಂಬ ಕೊನೆಯ ಪದ್ಧತಿ ಹೇಳಲ್ಪಟ್ಟಿತ್ತು. ಅವಳಿಗೆ ಈ ಯಾತ್ರೆ ಬಲು ದಿನಗಳಿಂದ ಗೊತ್ತಿದ್ದರೂ ಈವರೆಗೆ ಅದರಫಲವು ಇಷ್ಟು ಜೆನ್ನಾಗೆಂದೂ ತಿಳಿದಿರಲಿಲ್ಲ,

ಯೇಸುವನ ಕೊನೆಕೊನೆಯ ದಿನಗಳು, ಅವನ ಸಾವು, ಪುನ ಚರ್ಚನ್ತು, ವೈರಿಗಳ ದ್ವೀಪ, ಕೈಬಿಟ್ಟು ಸ್ನೇಹಿತರು—ಇದೆಲ್ಲವೂ ಭೀಕರ ವಾಡರೂ ಆ ರನ್ನುಕಥಾನಕವು ಪಕಕಾಲಕ್ಕೆ ಅವಳಿಗೆ ಸೆನಪಾಡವು. ಅವನು ತನ್ನ ಸಾವನ್ನು ತಪ್ಪಿಸಬಹುದಿತ್ತು; ಅದರವನು ಹಾಗೆ ಮಾಡಲಿಲ್ಲ. ತಪ್ಪಿಚಾಳ್ಳಾನುಸಾರವಾಗಿ ಅವನು ತೀರಿಕೊಂಡನು. ಯಾಕಂದರೆ ತನ್ನ ಸಾವು ಒಗತನ್ನು ರಕ್ಷಿಸಬಹುದೆಂಬ ದೃಢವಾದ ಸಂಬಂಧಿಯು ಅವನಲ್ಲಿಂಟಾಗಿತ್ತು. ಆತನ ಮರಣವು ಮನುಷ್ಯನಿಗೆ ಆತ್ಮದ ವಿಕಾಸವನ್ನೇ ಪೂರಿತಿಲ್ಲದೆ ಬೇರಿನ್ನೇ ಇನ್ನೂ ಮಾಡಲಿಲ್ಲ. ಸಿರಿ—ಸಂಪತ್ತು, ಸಾಫನ ಮಾನಗಳು ಪನಸ್ತೂ ಮಾಡಲಿಯಿವು. ದ್ವೀಪಾಸೂನ್ಯಾಯೆಗಳಿಗಾಗಿ, ಸ್ನೇಹಿತರಿಂದ ತಿರಸ್ಕರಿಸಲ್ಪಟ್ಟು, ಕರ್ಣಂಬದವರಿಂದ ಹೊರದೂಡಲ್ಪಟ್ಟವನಾದರೂ ಯೇಸುವಿಗೇನೂ ಕಂಂಡುಕೊರತೆಗಳಿಂಟಾಗಲಿಲ್ಲ. ಪ್ರೇಮವೇ ಅವನಲ್ಲಿ ಮಾಡಿದುದು. ಒಗತನ್ನು ಪ್ರೀತಿಸಿದನು. ಅದಕ್ಕಾಗಿ ಪ್ರಾರ್ಥನ್ನು ಹಿಸಿದನು. ಅವನೆ ಪ್ರೇಮಮಾತ್ರಿ.

‘ಅದುದರಿಂದಲೇ ಸೂಂದ ಜೀವಿಗಳು ಅವನ ಸನ್ನಿಧಿಯನ್ನು ಸೇರಬಹುದುವು. ಎರಡು ಸಾವಿರ ವರ್ಷಗಳಿಂದಲೂ ಆತನನ್ನು ಸ್ತುರಿಸುತ್ತಿಲುವರು; ಒಗವು ಲಯವಾಗಿ ವರರೆಗೂ ಸ್ತುರಿಸುವರು—‘ನಿನ್ನ ಸನ್ನಿಧಾನಕ್ಕೆ ಹಾತೀರೆದು ಬರುವೆನ್ನ’ ಎಂದು ಹಾಡುತ್ತ ಸಾಗುವರು.

ಪ್ರಾರ್ಥನೆಯು ಮುಗಿದ ಸಂತರ ಶಿಷ್ಟರು ಆಶೀರ್ವಾದವನ್ನು ಹೊಂದುವ ಹೊತ್ತಿಗೆ ಮೋನಳೆ ಮನೆಯ ದಾರಿ ಹಿಡಿದಳು. ಈಗ

ಅವಳ ಕ್ಷಣ್ಣಲ್ಲಿ ನೀರಿಲ್ಲ. ಅವಳ ಹೃದಯಾಂತರಾಖದಲ್ಲಿ ಶಾಂತಿಯು ನೆಲೆಗೊಂಡಿತ್ತು.

ದೇವರು ತನ್ನನ್ನು ಕ್ಷಮೆಸಲೆಂಬ ವಿಚಾರದಿಂದ ಏನಾದರೂ ಪ್ರಾರ್ಥಿಸುತ್ತಿರುತ್ತಿರನ್ನು ತೆಗೆದುಕೊಳ್ಳಬೇಕೆಂದು ಈವರೆಗೆ ಅವಳು ಚಿಂತಿಸುತ್ತಿದ್ದಳು. ಆದರೆ ಈಗ ಮಾತ್ರ ಹಾಗೆ ವಿಚಾರಮಾಡಳು. ಯೇಸುವು ಸ್ವ-ಇಚ್ಛಿಯುದ ಸತ್ಯಿದ್ದರೆ—ಪ್ರೇಮಕ್ಕಾಗಿ ಜೀವನನ್ನು ಮಿಸಿದ್ದರೆ—ತಾನೇಕೆ ಹಾಗೆ ಮಾಡಬಾರದು? ಆತನು ನಾಯುವದರಿಂದ ಒಗತ್ತಿನ ಕಲ್ಪಾಳವಾಗುವದೆಂದು ತಿಳಿದ್ದರೆ, ತಾನೂ ಸತ್ಯಹೋಗುವುದರಿಂದ ಕಲ್ಪಾಳನೇಕಾಗಬಾರದೊಂಬಾಗಿದ್ದನು.

ಅವು ಆ ಗೊಂದಲಗೆಟ್ಟು ಮನಕಸಿಫ್ಫಾತಿಯಲ್ಲಿ ಯಾವತ್ತರದ ಭೇದಗಳು ಕಂಡುಬಂತಿಲ್ಲ: ಸಾಮ್ಯ—ವೈಷಣಿಯ—ಆರ್ಥಿಕರಲ್ಲಿಲ್ಲ. ತಾನು ಮಾಡಬಯಸುವುದು ಪಾಪವಲ್ಲ—ಆತ್ಮ ಸಮರ್ಪಣೆಯೆಂದು ಅವಳು ಭಾವಿಸಿದ್ದಳು. ಯುದ್ಧದ ಫಲವಾಗಿ ಒಗತ್ತು ದೈವಾಸೂರ್ಯಗಳಿಂದ ತುಂಬತುಂಬಕುತ್ತಿದ್ದರೆ ಅವಳ ಸಾವು ಅದನ್ನು ರಕ್ಷಿಸುವುದು. ಪಾಪ! ಅವಳೇಬ್ಬಿ ತರುಣಿ. ಪನ್ನ? ಯಾಕೆ? ಹಾಗೆ ಮಾಡಿದಳೆಂಬುದು ಒಗತ್ತಿನಲ್ಲಿ ಯಾರಿಗೂ ಗೊತ್ತಾಗಲಾರದು. ಆತನಿಗೂಬ್ಬಿಸಿಗೆ ಮಾತ್ರ ಗೊತ್ತಾಗಿಯೇ ತೀರುವದು. ಅವಳು ಓಸಾಂಶರಸಿಗೆ ಇದೆಲ್ಲನನ್ನು ಹೇಳಬಯಸಿರಲ್ಲ. ಅವನು ಇವಳನ್ನು ಬಯಸುವೀತಿಸುತ್ತಿದ್ದನು. ಅದರಿಂದ ಅವನು ತನ್ನ ಮನಸನ್ನು ತಿರುಗಿಸುವುದೆಂದು ಭಾವಿಸಿ ಅವಳು ತನ್ನ ವಿಚಾರವನ್ನು ಅವನಿಗೆ ಹೇಳಬಾರದೆಂದಾಗು ಸಿಫರಿಸಿದ್ದಳು.

ಹಾಗೆ ಸಂದರ್ಭವೊಂದಾಗಿ ಒಂದರೆ ಅವನು ತನ್ನ ದೇಶಕ್ಕೆ ಹೊದರೂ ಹೋಗಲೇಲ್ಲನೆಂಬ ವಿಚಾರವೂ ಅವಳಿತತ್ತು. ಆದರೆ ಅವನಿಗಾದೆಲ್ಲವೂ ಗೊತ್ತಾಗದಿರುವದು ಅನಾಣಿಯವು; ಓಸಾಂಶರಸಿಗೆ ಎಲ್ಲವೂ ತಿಳಿಯಬೇಕಾದುದು ಅತ್ಯಂತ ವಾದುದೆಂದು ವಿಚಾರಾಂತ್ಯದಲ್ಲಿ ಅವಳು ಸಿಣಾಯಿಸಿದ್ದಾರೆ.

ತಾಸುಗಳ ನೇರಿ ತಾಸು ಕಳೆಯತ್ತಿವೆ. ಇಂದಂತೂ ಓಸಾಂಶನು ಬಿಂದೀ ಬರುವನೆಂಬ ದೃಢವಾದ ಸಂಭಗೆಯಿಂದೆ ಅವಳಿಗೆ. ಅವನ

ದಾರಿಕಾಯುತ್ತಲೇ ಎಷ್ಟೋ ಕವ್ಯ ಚಹಾ ಕುಡಿದಳು; ಸಿನ್ನೆಯಂದ ಅವಳು ಉಟಪನ್ನೆ ಮಾಡಿರಲಿಲ್ಲ, ವಾಟಕೆಯಂತೆ ಬರುವ ಹೊತ್ತಿಗೆ ಓಸಾಂರನು ಬಂದನು. ಎದ್ದು ಹೋಗಿ ಬಾಗಿಲವನ್ನು ತೀರೆಯುವಷ್ಟು ತಾರಣವು ಅವಳಿಲ್ಲಿರಲಿಲ್ಲ; ತತ್ತುರಿಸುತ್ತು ಬಾಗಿಲ ತೀರೆದಳು.

ಅವನು ಬಾಗಿಲವಲ್ಲಿ ಕಾಲಿಡುವದು ಏರಡನೆಯು ಸಂ. ಅಗ್ನಿಷ್ಠ ಗೆಯ ಮುಂದೆ ಅವಳ ಬದಿಗೆ ಕುಳಿತನು. ಮುಂಜವು ಹೊಸವೇರಿತು. ತುಟಿ ಒಣಿಂದ್ದವು. ಬಾಯಿ ಆರಿತ್ತು. ಗಂಟು ಕಟ್ಟಿತ್ತು.

‘ಓಸಾಂರ’, ನಿನಗೇನಾಗಾದೇ?’

‘ಪನೂ ಇಲ್ಲ, ಅಂಚಬೇಡ. ನಿನ್ನ ಮುಂದೆ ಬಂದು ಮಾತನ್ನು ಹೇಳಬಂದಿದ್ದೇನೇ.’

‘ಹೇಳು, ಅದಾವುದು? ಕೇಳಲು ಸಿದ್ಧಿಂಧ್ಯಾದ್ದೇನೇ.’

‘ನನಗೆ ಅಪ್ಪಣಿಯು ಬಂದಿದೆ. ನಾಳೆ ಮುಂಭಾನೆ ನಾನು ಹೂರಡಬೇಕು.’

‘ನಾಳೆ ಮುಂಭಾನೆಯೇ?’

‘ಹಾದು, ಕೊನೆಯ ತಂಡದೊಂದಿಗೆ. ಅಂದರೆ ಯಾರೂ ಉಳಿಯುವದಿಲ್ಲ. ಕಾಂಡಪು ಬರಿದೊರೆ ಬರಿದಾಗುವದು ನಾಳೆ.’

ವೋನಳ ಹೃದಯವು ಕಂಪಿಸಿತು. ಅದನ್ನು ತಡೆಯುವದಕಾ೦ಗಾ ಪನೋರೆ ಬಂದು ಪ್ರಶ್ನೆಯನ್ನು ಅವಳು ಕೇಳಿದಳು: ‘ಒಸರು ಪನನ್ನು ತಾರೀ?’ ಎಂದು.

ಅನನು ಲೀಂಭುಂದು ಸಕ್ಕುನು. ಮಾತಾಡಿದ ಶಬ್ದಗಳ ಅಥವಾ ಸ್ವಷ್ಟವಾಗಿ ತಿಳಿಯಲಿಲ್ಲ. ‘ಒಸರೇ ಮತ್ತೆ ಬೇಗನೆ ಇಲ್ಲಿಗೆ ತರುಗೂ ಬರಬಹುದು. ಇಂಗ್ಲಂಡದಲ್ಲಿಯೇ ಇರಬೇಕನ್ನುವರು; ಕಿಕ್ಕಿರಿದು ತುಂಬಿದ ದೇಶಕ್ಕೆ ಅವರು ಕಳಿಸಲ್ಪಟ್ಟಿದ್ದಾದರೆ, ಅಲ್ಲಿ ಹೊಟ್ಟಿಗ್ಗಾಲ್ಲದೆ ತೊಳಿಬಳ್ಳಿ ಇಲ್ಲಿಗೆ ಹೃದಯದಲ್ಲಿ ದ್ವೈಷವನ್ನಿರಿಸಿಕೊಂಡು ಮತ್ತೆ ಬರಬಹುದು.’

‘ಅಂದರೆ ಬೇಗನೆ ಇನ್ನೆಂದು ಯಂದ್ದಾರಂಭವಾಗುವದೇ?’

‘ಆಗೇ ಆಗುವದು. ದೇವರಿದ್ದಾನೆ ಜಗತ್ತನ್ನೂ, ಜನರನ್ನೂ ರಕ್ಷಿಸುವವನು. ’

“ಈದ್ದೀಕರ್ಗೊಂಡ ವೋನೆ ವಿಚಾರವು ಬೇರೆಯಿತ್ತು. ಆದರೆ ಮಾತಾಡಲು ಬಾಯಿಬರಲೊಲ್ಲಿದು. ಓಸ್ಕಾರನಾಡರೂ ಹೊತ್ತು ಹೊಗ ಲಾರದೆಂದು ಮಾತಾಡುತ್ತಿದ್ದಾನು.

‘ಯಾಂಥ್ರಿ ನುಗ್ಗಿಯಿತ್ತು; ಇರಕ್ಕಿಂತಲೂ ಹೀನವಾಗಿದೆ—ಈ ಶಾಂತಿ ಸಂಧಾನ ಪರಿಷತ್ತು. ಸ್ಪೇನಿಕನ ಕತ್ತಿಯು ರುಳಿಪಿಸುತ್ತಿರುವಾಗ ಶಾಂತಿಯಲ್ಲಿದೆ? ಜಗತ್ತು ಲಯವಾಗುತ್ತಿದೆ! ಎಂಥ ತಕ್ಷತನ! ಏನು ಬಲ! ಏನು ತತ್ಪ್ರಜಾಲ್ನಿನೋಪದೇಶ! ಇದೆಲ್ಲ ವೋನಗಾರಿಕೆಯ ಬಾಯ್ದು ಮೇವವನನ್ನು ತೊರೆದು ಜನಾಂಗಳು ಪ್ರಾವಾಣಿಕರೇಕಾಗಬಾರದು? ನಾನು ಹೇಳಬಂದುದು ಇದಲ್ಲ ಮತ್ತೆ—ತಿಳಿಯಿತೇ?’

‘ಮತ್ತೇನಿದು ಓಸ್ಕಾರ್?’

‘ವೋನಾ, ನಾನು ನಿನ್ನ ಎದೆಗುಂದಿಸುವದಿಲ್ಲ. ನೀನೂ ನನ್ನ ಕೈಕಾಲುಗಿಡಿಸಬೇಡ. ಸನ್ನು ಅಪರಾಧವೂ ಬಹಳಿದೆ. ನಿನ್ನನ್ನು ಚಟುಬ್ಬ ನಾನು ಹೋಗಲಾರೆ. ನೀನೇ ನನ್ನ ಸರ್ವಸ್ವ. ಅದನ್ನು ಚಟುಬ್ಬ ಹೋಗುವದೆಂದಿಗಾಡರೂ ಸಾಧ್ಯವೇ?’

‘ಓಸ್ಕಾರ್, ಸರಕಾರದವರು ಒತ್ತಾಯವಡಿಸಿ ನಿನ್ನನ್ನು ಹೊತ್ತು ವಾಕಿದರೆ?’

ಓಸ್ಕಾರನು ಸಕ್ಕಿಸು. ಏಕಾರನಕನಾಗಿ ಹುಂಚುಂಗಿಯ ಹೊಳೆಯನ್ನು ಹರಿಸಿದನು.

‘ಒತ್ತಾಯ ಪಡಿಸುವದೆ? ತನ್ನಲ್ಲಿ ಧೈಯರವಿದ್ದರೆ ಯಾರೂ ಒತ್ತಾಯ ಪಡಿಸಲಾರರು.’

‘ಧೈಯರವೇ?’

‘ಹೌದು, ಧೈಯರವು. ಏನು ಹೇಳಲು ಬಂದಿರುವನೆಂಬುದು ಅಥವಾಗಲಿಲ್ಲವೇ? ನನ್ನ ಏಚಾರವನ್ನು ನೀನು ಕೇಳಿಕೊಂಡು ಅಂಜಿಸನ್ನು ಆ ವಿಚಾರಗಳಿಂದ ಕಿರುಗೊಸಬಹುದೆಂದು ನಾನು ನಿನ್ನ ಮುಂದೆ

ಆ ಮಾತನ್ನು ತೆಗೆಯಬಾರದೆಂದು ಸುಮತ್ತಿಗಿಡ್ದೇನು. ಆದರೆ ಇಂದು ಅವು ಣಿಯು ಬಂದೊಡನೆ ನನ್ನ ಷಟ್ಕಕ್ಕೆ ನಾನೆಂದುಕೊಂಡೆ ‘ಇಲ್ಲ. ಏನೇರೆ ಹಲವು ಹೆಂಗಸರಂತೆ ಅವಳಿಲ್ಲ. ಅವಳ ಎಡೆಗಟ್ಟಿಯಾದೆ ಅದಲ್ಲದೆ ಸಂಪರ್ಗ ಬೀರೆ ಯಾವ ದಾರಿಯಿಲ್ಲಿಂಬುದು ಅವಳಿಗೂ ಗೊತ್ತಿದೆ....’

ಏನು ಹೇಳುತ್ತಾನೆಂಬದನ್ನು ಕೇಳಲು ಪೂರ್ವಾನಳ ಆಶುರತೆ ಚೆಚ್ಚಾಗಿ ‘ಏನು ಹೇಳದು? ನಾನಿಗೂತ್ತಿರುವದೊಳಿತು. ಓಸಾರ್‌ರಾ, ನನ್ನಂದ ಒಜ್ಜೆಡುವಿಯಾ?’ ಎಂದು ಏಜಾರಿಸಿದಃ.

ಅದರಿಂದ ಅವಳ ಸನಿಯಕ್ಕೆ ಇನ್ನುಷ್ಟು ಸರಿದು ಗೋಡೆಗಳು ಕಿರೀತಿಯಾಗಿವೆಂದು ಬಗೆದು ಅವಳ ಕಿರಿಯಲ್ಲಿಯೇ ಗುಟ್ಟಾಗಿ ಕೇಳಿದನು.

‘ನನ್ನನ್ನು ಅವರು ಹುಡುಕುವದರಲ್ಲಿಯೇ ನಾನು ಐಲ್ಲಿಗಾದರೂ ಹೋಗುವೆನು, ತಿಳಿಯಿತೇ? ಕ್ಷೇತ್ರದಲ್ಲಿ ಬೆಟ್ಟಿತೆಗೆದುಕೊಂಡು ಮೋಗ ಬೀಕೆಂದು ಈಗ ಬಂದಿರುವೆನು. ವೋನಾ, ಇದೇ ನನ್ನ ನಿನ್ನ ಕಟ್ಟ ಕಡೆಯ ರಥಣವು.’

ಉನ್ನು ಅವಳ ಮುಖ್ಯವನ್ನು ಸೋಡಿದನು. ಅಳುವೊಗವಾಗಿ ದ್ವಿತ್ತು. ಅಗಲುಪಕೆಯಿಂದಾಗುವ ಹೃಧ್ಯಯು ಕಂಬಸಿ ರೂಪದಿಂದ ಹೊರಬಿದ್ದಿತು.

‘ಓಸಾರ್‌ರಾ, ನಿನ್ನನ್ನು ಬೆಟ್ಟು ಹೋದ ಮೇಲೆ ನಾನಿರು ವ್ಯಾದಿಕರವಾಗಿದೆಂದು ತಿಳಿದುಕೊಂಡಿರುವಿಯಾ’ ಎಂದು ಕೇಳಿದಃ.

ಅವನ ಕಣ್ಣಿಗೆ ತುಳುಕಿದನು. ಹೃಧ್ಯವನ್ನ ಕರ್ಗಾತು. ಅಂತಹ ಕರಣವು ಉಕ್ಕೇರಿಬಂದಿತು.

‘ನಿನ್ನಿಲ್ಲಿದ್ದರೆ ನನ್ನ ಗತಿಯೇನಾಗುವದು ಬಲ್ಲಿಯಾ?’

‘ವೋನಾ, ಈ ಪ್ರಶ್ನೆಗೆ ಏನೆಂದು ಉತ್ತರಕೊಡಲಿ’ ತಿಳಿಯು ದಾಗಿದೆ.

‘ಆದರೆ ನಿನ್ನ ಅಸಿವಾಯ್ವಾಗಿ ಒಂದು ವೇಳೆ ಹೋಗಲೇ ಬೀಕಾಗಿ ಒಂದರೆ ನಾವಿಭೂರೂ ಕೂಡಿಯೇ ಹೋಗಲು ಯಾವ ಹಾದಿಯೂ ಇಲ್ಲವೇ?’

‘ಕೂಡಿಯೇ?’ ಎಂದು ಅವಳ ಮುಖವನ್ನು ಶೀರ್ಷದ್ದು ಬುದ್ಧಿಯಂದ ಸೋದಿದನು.

ಅವಳು ಅವನ ಕೈಯಲ್ಲಿ ಕೈಹಾಕಿದಳು. ಇಬ್ಬರ ಕೈಗಳೂ ಸದಗುತ್ತಿದ್ದವು.

‘ಈಸ್ತಾರ್, ಹೋರಿಗಳ ಕಾದಾಟವು ಸಿನ್ನ ನೆನಪಿನಲ್ಲಿದೆಯೇ? ಹಳೆಯ ಹೋರಿಗಳ ಹೊಸದನ್ನು ಜೀವಿಸಗೆಡೆಲಲ್ಲ. ಅದಕ್ಕೆ ಅದೇನು ವಾಡಿತೆಂಬದನ್ನು ಸೇನು ಮರೆತಿರಲಾರಿ’ ಎಂದಳು ಹೋನಾ.

ಅವಳು ಮುಖವನ್ನುತ್ತೀರಲ್ಲ. ಅವನು ದೀಪ್ರವಾಗಿ ಉಸಿಗರೆಯಂತ್ತಿದ್ದನು. ಅವಳು ಕಣ್ಣಿರೆದು ಅವನನ್ನು ಸೋದಿದಳು. ಕ್ಷಮಹೊತ್ತು ಅವರು ಸುಮತ್ತಿದ್ದರು. ಆ ಮೇಲೆ ಅವನು ‘ದೇವಾ! ಪನದು ಹೋನಾ! ಆ ಪಚಾರನೆ? ಅದೇ ಅಙುದಲ್ಲೋ?’

‘ಅಹುದು. ಅದೇ. ಅದೇ.’

ಆ ಮೇಲೆ ತಾನು ಕಲ್ಪಿಸಿದ ತನ್ನ ದೈವಿ ಸಂಕಲ್ಪವನ್ನು ಅವನಿಗೆ ವಿವರಿಸಿ ಹೇಳಿದಳು. ಅವನ ಮುಖವು ಕಳೆದುಂಬಿತು. ಅವಳ ಆ ಕನಸು ಮಾತ್ರಾಭವಸಹಿತಿತು.

‘ನಾವು ಆತಸಂತೆ ವಾಡುವದು ಮಾಲ್ವಿತಸದ್ವಾಗುವದೆನ್ನು ವಿಯಾ?’

‘ಇಲ್ಲ, ಇಲ್ಲ. ಹೋನಾ, ದೇವರು ಸ್ವರ್ಗದಲ್ಲಿರುತ್ತಾನೆ.’

ಒಗತ್ತಿನಿಂದ ತಳ್ಳುಳ್ಳು ಎರಡು ಎಳಿಯ ಬೀಂಗಳು ಒಂದಕ್ಕೂಂದು ಅಂಟಿಕೊಂಡು ಸಾವಿನ ದೀಕ್ಷೆಯನ್ನು ಹೊಂದಿದವು. ಯಾದ್ದು ಶಾಂತಿಗಳ ಒಗ್ಗೆ ಅದೇವೈಶ್ವಾ ಮಾತಾಡಿಕೊಂಡರು. ತಾವು ನಿರ್ಧರಿಸಿದು ದರ ಹೊರತು ಬೀರೆ ಘಳವು ದೊರೆಯದೆಂದು ಶಾಂತಿಪಾಠವನ್ನು ಒಗತ್ತಿನಲ್ಲಿ ಬೇರುವ ಬಂಟರಂತೆ ಪಾತ್ರಾವರಣೆಗೆ ಸಿದ್ಧರಾದರು.

ప్రేమసనూఢి

వున్నరసేయ దిన బెళ్గసుముంజాన్న ఖ గంటిగె తరుణ-తరుణీ  
యరిబ్బరు క్షూంపు పట్టు సముద్రుడ వేరేయ, గుడ్డుపన్ను  
పరతేలడగారువరు. ముసుకు కందియి బొధుడ ఆకార; కాచెకాచెయు  
నక్కుత్రగళో ఒండోండే మరేయాగుత్తలివే ముంజాన్ బహు  
ప్రతాంతవాగిదే. సేరిపోరేయి ఒక్కలుమనుసేగళ్లయి కేఱేళిగళ  
కొగాట కేళుప్తిదే. నాయిగళు బొగళుత్తలనే. యక్కిగళ జిల్ల  
పిలియు ఇస్కూ మేడలాగారల్లి. ముంజాపన తంగాఁయు  
పొక్క స్ఫూర్థందివానీ సుఖియుత్తదే.

ఇచ్చరం జీవకెయాగి హోరచిద్దారె. వుండుగచు ఒచ్చురేంబు  
రిగి స్పృష్టవాగి కాణబరచశ్చ కశ్తలే. కైయల్లి కై తోడకిసి  
ద్దారే-వుగిరు కాలన పందాటిదంతి. మంచవాగి పచ్చె బ్రథు  
త్తనే. ఇన్ని కశ్తలు వరియద్దురించ నావకాకవాగి దిన్నెయస్తే  
రత్త సాగిద్దారే; ఏరువాగి ఖసిరుకట్టిదంతాగువదరించ కేలను  
హెజ్చె సాగిద వేరిలే నింతు నింతు ముందువరియుతారు. తమ్మ  
పయణవ్య చేష్టు హొత్తు పిటియలేందు ఆచశ్చమట్టిగే నావ  
కాకవాగి సాగువదెందు గొత్తువాడికొండంతి మంచవున  
దీవ సాగిద్దరు. అదే ఆవర హోదల పయణ; కేసియుదూ  
ఆద్యతు.

‘ఓస్టోర్’, సన్నస్ను కూవించు’ ఎందు వేళానట్టు వినయ దీండ బీస్ట్ ఏసికేండల్స్. సర్లిగెయ సథియూ కడినే ఇరల్లు.

‘ಕ್ವಾಮಿಸುವ ಹಾಗೇನಿಡೆ ಇಲ್ಲಿ? ಮೊನಾ, ಯಾರು ಯಾರಾನ್ನು ಕ್ವಾಮಿಸಬೇಕು ಹೇಳಿ? ಪೀಠಾಗಬೇಕಾದ್ದೇ ಇತ್ತು.’

‘ಹಾಡು. ಆಗಬೇಕಾದ್ದೇ ಆಯಿತಲ್ಲವೇ? ಬೇರೆ ದಾರಿ ನಮಗೆ ದೊರೆಯಲ್ಲ. ಯಾವದಾದರೂ ಇತ್ತೀನು ಮತ್ತೆ?’

‘ಇಲ್ಲ. ಇಲ್ಲ. ಇದರ ಹೋರತು ಬೇರಾವ ದಾರಿಯೂ ಸಮಗೆ ದೊರೆಯಲ್ಲ. ಇದೇ ಸಮ್ಮಾನ ಹೇದ್ದಾರಿ’ ಎಂದನು. ಪ್ರಶ್ನೆಷ್ಠಿತರವಾಲಿಕೆ ಗಳಲ್ಲಿಯೇ ಎಷ್ಟು ಮೇಲೀರಿ ಬಂದಿದ್ದರು.

ಉತ್ತಿದಷ್ಟುರವಬ್ಬಿಗೆ ಕ್ಷಾಂಪಿಸಲ್ಪಿ ಯಾವ ಸುಳಿವು ಇನ್ನಿಲ್ಲ ಕಾಣಬರಲಿಲ್ಲ. ಅಷ್ಟರಲ್ಲಿಯೇ ನೋನಾ—ಓಂಕಾರರಿಬ್ಬಿರೂ ಹುಲ್ಲುಗಾವಲದ ದಾಲಿಯವರೆಗೆ ಬಂದು ಮುಖ್ಯಿಸಿದರು. ಗುಡ್ಡದ ಅರ್ಥ ದಾರಿಯನ್ನು ಇನ್ನಿಲ್ಲ ಅವರು ಧಾರೀರಲಿಲ್ಲ. ಅಷ್ಟರಲ್ಲಿ ಕೆಳಗೆಗೆ ಕಾಣಬ ಕಷ್ಟ ಭಾಷುಯ ಕಡೆಯಾಂದ ಸಹ್ಯಿವು ಬರಕೊಡಿತ್ತಾತು. ಅವರು ಅತ್ಯ ಕಡೆಗೆ ಮಂತ್ರ ತೂರಳಿಸಿ ಸೋಧಿದರು. ಅವರ ಕಳ್ಳಿಗೆ ಇನ್ನೀಯ ಕಂಪಾಂಡಿಸಲ್ಪಿ ಮನಸಕ್ಕ—ಮನಸಕಾಗಿ ಕಾಣಬ ಮನಸ್ಸಿರ ಆಕೃತಿಗಳು ಕಂಡುಬಂದವು. ಬಣ್ಣಗಳಾದ ಧೂಸ್ಥಿಯೂ ಆಯಿತ್ತು. ಕಟ್ಟಕಡೆಯ ತಂಡವ ಒತ್ತುಬ್ಬಿಗೆ ಸೇರಬೇಕಿಂಬ ಸಂಚನೆಯಾದ್ದಿರಬಹುದು. ಬೆಳಕು ಯಚ್ಚಾಯಿತ್ತು. ಗಂಟೀಯ ಗಣಗಣ ನಾದವು ವಾತಾವರಣಾನನ್ನು ಸಿಸದಿಸಿತು. ಓಂಕಾರ ರಥು ತಪ್ಪಿಸಿಕೊಂಡಿರುವನನೆಂದು ಆ ಗಂಟೀಯ ನಾದವು ಸಾರಿ ಹೇಳುತ್ತಿತ್ತೋ ರಸೋನೇ.

‘ಇದು ಸಹ್ಯ ಸಲುವಾಗಿ ಸೋಧು ಮೋನಾ’ ಎಂದು ಓಂಕಾರ ಸೆಂದನು. ಇಬ್ಬರೂ ತನು ಸೊತ್ತು ಸಿಂಶರು.

ಇಷ್ಟ ಹೇತಿತ್ತಿಗೆ ಅವರು ಗೋಪುರದ ಸುತ್ತುಲರೂವ ಸ್ತುತಾನಂದ ಗೋಡೆಯ ಹತ್ತಿರಕ್ಕೆ ಬಂದಿದ್ದರು. ಯಾರ ಕಳ್ಳಿಗೂ ಪ್ರಭಾರದೆಂದು ಗೋಡೆಯ ಮಂದಿಲಲ್ಲಿ ಆಗಾದರು.

ಕೆಲವು ಸಿವಿಷಗಳ ವರೆಗೆ ಮೌನವ ಘಂಗಾಗಟಲ್ಲ. ಆದರೆ ಇತ್ತೀಚ್ಚಿ ಕ್ಷಾಂಪಿಸಲ್ಪಿಯ ಕಡೆಯ ಕವ್ಯನ್ನು ಉಡುಪಿನ ತಂಡದವರು ಸಾಲಾಗಿ ಹೋರಡಲನುವಾಗಿದ್ದರು; ಅವರ ಎರಡೂ ಬದಿಗೆ ಯಜಿಬಣ್ಣಿದ ಉಡುಪಿನ ಕಾವಲುಗಾರರು. ತಮ್ಮ ಕಂಪಾಂಡಿನ ಸ್ಥಳವನ್ನು ಕೂನೆಗೊಮೈ ಬಿಟ್ಟು ಮಂದ ಸಾಗಿದರು.

‘ಅವರು ಸಹ್ಯ ಸಹ್ಯ ಮರೆತಿದ್ದಾರೆ; ದುರ್ಲಕ್ಷಿಸಿದಂತೆ ಕಾಣಬದ್ದು’

ಎಂದು ಓಸಾಂಕ್ರಿಕನೆಂದನು. ಇಬ್ಬರೂ ಸಿಂಹೇತಿಯಿಂದ ಉಸುರಾಡಿಸ ಹತ್ತಿದರು. ಅಭಿಕಾರಿಯು ಕ್ರಾಣಿಯ ಗಜನೆಯು ದೂಲಿಸಿಂದಲೇ ಕೇಳಬಂದಿತು. ತಂಡದ ಕಡೆಯ ಅಂಬ ಒಸರ ಮುರಿಯಾಗಿದೆಯು ಒಂದೊಂದು ಬಾಗಿಲವನ್ನು ದಾಟುತ್ತ ಮುಖ್ಯ ಬೀರಿಗೆ ಕಾಲಿಕ್ಕಿದುದು ಅವರಿಗೆ ಸಿಂಹಾ ಕಂಡಿತು. ರಥ್ ರಥ್ ಎಂಬ ಕಾಲಸಹೃಳವು ಒಂದೇ ತಾಳದಲ್ಲಿ ದಸಿಗಳಿಸಿತ್ತು. ಕೊನೆಯ ಬಾಗಿಲ-ಫೆರ್ನಸೆಯು ವಾಸದ ಪಬ್ಬಿಗಳನ್ನು ತಂಡವು ದಾಟಿತು. ಅವರು ಪರಿ ಇಂಚೆ ಪಾವಿನಂತಾಗಿ ಕೇಕೆಯನ್ನು ಹಾಕಿದರು. ಬಿಡುಗಡೆಯ ಆಸಂದವು ಅವರನ್ನು ಸಂತೋಷ ಸಾಗರದಲ್ಲಿ ಈಸಾಡುವಟ್ಟಿತು. ಮನುಷಿಯರಂತೆ ಹಾಡತ್ತೊಂಬಿದರು; ಕಡೆಗೆ ಹಾಡನ್ನು ಸ್ವರವೇಳಿದವರಂತೆ ಹಾಡತ್ತೊಂಬಿದರು. ಅವರನ್ನು ಈಗ ಪಿಡಿದವರಾರು?

‘ಪೂರ್ವಭರ ಶೂರತನದಮೂಲ ಕೀರ್ತಿಯು  
ನಾವರರ ಗುಣಾಗಳಿ ಮೈಪತ್ತ ಮುಂತಿರಿಯು.

\* \* \* \*

ತಂದೆ ನಾಡಿಗಾರಿಯೆ ತನುವುಸವ ಸಂರೆಗ್ರಹಿಸ್ತೋ  
ಬಂದಂಥ ಕೇಡುಗಾಲವ ಧ್ಯೇಯರಿಂ ಕಳಿಸ್ತೋ.

ಎಂಬ ಪದ್ಮಪನ್ನು ಗಂಟಲು ಹರಿಯುವ ದಸಿಯಿಂದ ಹಾಡುತ್ತ ಮುಂದೆ ಮುಂದೆ ಸಾರ್ಥಕರು.

ಕೆಲಕಾಲದ ನಂತರ ಆ ಕರ್ಮಾನಿನ ಆಕ್ರೂತಿಗಳ ಸಮರ್ಪಿತನು ಗಿಡಗಳಲ್ಲಿ ಮರೆಯಾಯಿತು. ಆ ತಂಡವು ಕರ್ಮಾಂಶಿಕ್ಕಿನ ಮೂಲಿಗೆ ಹೊರಳಿದ್ದರಿಂದ ಅವರ ಆ ಗಡನು ಧ್ವನಿಯೂ ಕೇಳಿದಂತಾಯಿತು.

ಆ ತಂಡದ ಅಂಬ ಒಸರು ಹೊರಹಾಕಲ್ಪಿಸ್ತಿರು. ಇಷ್ಟಪಲ್ಲಿದ ತಮ್ಮ ದೇಶಕ್ಕೆ ಅವರು ಹೋಗಲೇಬೇಕೆಂಬ ರಾಜಾಜ್ಞಿ. ತಮ್ಮ ದೇಶಕ್ಕೆ ಇವರೂ ಬೇಕಿದ್ದಿಲ್ಲ. ನಾಲ್ಕುವರುಷಗಳ ವರೆಗೆ ಅವರ ತುರಂಗವಾಗಿದ್ದ ಆ ಕ್ಷಾಂಪು ಈಗ ಬರಿದಾಗಿ ಹಾಳು ಹಾಳು ಸುರಿಯುತ್ತಿದೆ. ಆ ಕ್ಷಾಂಪು

ಆಗ ಸೂರ್ಯಪುರಕಾರದಲ್ಲಿ ಹಸಿರು ಮುರಿಯುವ ಗುಡ್ಡದ ಹಳೆಗೆ ಕವ್ಯಬಟ್ಟಿನಂತೆ ಕಾಣುತ್ತದೆ.

ಒಮ್ಮೆಂದೇಂದೆ ವೈಎನ್‌ಎಂ‌ಜಿನ್ ಒಂದು ಪಚಾರವು ಹೊಳೆಂತು ಇನ್ನೊಂದು ತಂತ್ರ ಸಾಹಸ್ರನ್ಯಂತ್ರಿಸಿಕೊಳ್ಳಬಹುದೆಂದು. ಬೇರನ್‌ನ್ಯಂತ್ರ ಫೋರ್ಮಿನ ಸಲು ಪರಿಪಕ್ವತೆಯನ್ನು ಇದೀಗ ಪಡೆದಿತ್ತು. ಕೂನೆಯ ಸಮಯ ವಾದರೂ ಬಹುಕಿ, ಬಾಳುವ ಆಕೆಯು ಎಂದಿಗೂ ಅಕೆಯಲಾರಮು.

‘ಓಸಾಂತಿರ್ ಅಧಿಕಾರಿಗಳು, ಕಾವಲುಗಾರರು—ಎಲ್ಲರೂ ಇಲ್ಲಿಂದ ಹೊರಟುಹೋರಿಗಬರು. ಎಲ್ಲಿಗಾದರೂ ತಪ್ಪಿಸಿಕೊಂಡು ಹೋರಿ ನಾನ ಬೇರಿನಲು ಸಾಧ್ಯವಾಗಲಾರದೇ? ಯಾಲಿಗೂ ಗೊತ್ತಾಗಂತೆ ಎಲ್ಲಿಗಾದರೂ ಹೋರಿ ಬಾಳಿನ ಸಮಯನ್ನುಣ್ಣಲು ಆಸ್ಪದ ದೊರೆಯು ಲಾರದೇ? ಅಂಥಲ್ಲಿಗೇಕೆ...ನಾವಬ್ಬರೂ..ಹೋಗಬಾರದು?’ ಎಂದು ವೈಎನ್‌ಎಂ ಮೆಲುಂಡಿಯಂದ ಓಸಾಂತಿರನ ಕೆವಿಯಲ್ಲಿ ನಾಶನಾಡಿದಳು.

‘ಸಾಧ್ಯವಿಲ್ಲ! ವೈಎನಾ—ಅದು ಅಸಾಧ್ಯವಾದ ವಾತು’ ಎಂದು ಓಸಾಂತಿರನು ನಿರಾಕೆಯ ಸಿಫಾರಢ ಉತ್ತರವನ್ನುತ್ತನು.

‘ಹೌದು, ಸಾಧ್ಯವಿಲ್ಲ. ನಮಗೆ ಇದೇ ಸಾಧ್ಯ’ವನ್ನುತ್ತೇ ಓಸಾಂತಿರ ಸನ್ನ್ಯಂತ್ರಿ ಸೋಧಿದಳು. ದಾರಿಯು ವಾತ್ರ ಮುಂದುವರಿಯುತ್ತಿರೇ ಇತ್ತು.

ಆರೆ, ಅದೇ ಹೊತ್ತಿಗೆ ಅವರ ಮತ್ತು ಸಮುದ್ರದ ಸಡುವಿರುವ ಒಂದು ಗುಡಿಸಲ್ಪಿಂದ ಹಣ್ಣುನುಗಳು ಯಾಡುವ ಧ್ವನಿಯೆಂದು ಕೇಳಬಂದಿತು. ಅವಕಾರೆಂಬುದು ವೈಎನ್‌ಎಂ‌ಜಿನ್ ಗೊತ್ತಾಯಿತು. ಅವಳ ವೋದ ಲಿನ ಹೊಂಡು. ಇತ್ತೀಚಿ ಒಬ್ಬ ಬಕ್ಕಿಗಿನೊಡನೆ ಅವಳ ಮಾದುವೆಯಾಗಿದೆ. ಆಕೆಯ ಗಂಡನು ಹೊಲಿದಲ್ಲಿ ಕೆಲಸವಾಡಲು ಹೋಗಿರಬಹುದು; ಇತ್ತು, ಇವಕ್ಕು ಮನೆಯ ಮುಂದಿನ ಕ್ಷೇತ್ರೋಧಿನಾಗಿ ಹೇಳಿಸಿದ್ದಿದ್ದು: ತಂದು, ಬುಟ್ಟಿಯನ್ನು ಮುಂಚ್ಚಬೇಕೆಂದು ಯತ್ನಿಸುತ್ತಿದ್ದು. ಆಗ ಅವಳು ತನ್ನ ಬಾಳಿನ ಸೋಗಿಸಿನಿಂದ ಉಪ್ಪಿನೆತಳಾಗಿ ಹಾಡುತ್ತಿದ್ದಿದ್ದಳು. ಅಂಥವಳಿದೆಷ್ಟು ಸುಖಿಯಾಗಿರುವ ಶೆಂಬುದು ವೈಎನ್‌ಎಂ ಕರಗಿಸಿತು.

ತುಸು ಹೊತ್ತು ವೋನಕ ಎಡೆಯೊಡೆದು, ನೀರಾಯಿತು. ಸಿನ್ನೆ ಬದ್ದಂಥ ದೊಡ್ಡ ದೊಡ್ಡ ಹಳವಂಡದ ಏಜಾರಲಹರಿಗಳನ್ನು ನುರೆತ್ತೇನು. ಉಳಿದ ಹೊಸ್ಟೆಗ್‌ನುಕ್ಕಳು ಸಾದಾ ರೀತಿಯಂದ ಭೋಗೀನಿಸುವ ಸುಖಗಳಿಗೂ ತಾನು ಎರವಾದಳಿಂಬ ದುಃಖವು ವೋನಕಿಗೆ ಒತ್ತುರಿಸಿ ‘ದೈವದುರ್ವ ಪಾಕವಲ್ಲದೆ ನುತ್ತೇನು’ ಎಂದು ಸ್ವಾಧಿದಾಶು.

‘ನೀನು ಪಶ್ಚಾತ್ತಾವ ಪಡಪತ್ತಿಯಾ ವೋನಾ’ ಎಂದು ಅವಳನ್ನು ಎವೆಪಿಕೆಸೆಕಿಸಿದೆ ನೋಡಹತ್ತಿದನು. ಸುರುಜಣದಲ್ಲಿಯೇ ಅನುಕೂ ತನ್ನ ನೋಡಲಿನ ಶಕ್ತಿಯನ್ನು ತಂದುಕೊಂಡಳು. ಅವಳಿಗೆ ಪಶ್ಚಾತ್ತಾವನಾಗೀರಲ್ಲ; ಭಗ್ನಾವನೋರಘಳಾಗಿದ್ದಾಳು.

‘ಅವಾ! ಆಗಬೇಕೆಂದು ಬಯಸಿದುದು ಬೇರೆ; ಆದದ್ದು ಬೇರೆ! .. ಈಗ.. ಆಯಿತು ಯಾಗೆ! ನನ್ನ ಭವ್ಯವಾದ ಆಶೆ, ಬೀಬನದ ಸೂಗಾನಾದ ತಿಳಿವಳಿಕೆಗೆ ಎಡೆಯಿಲ್ಲದಾಯಿತು.’

‘ಯಾದು. ಆಶೀ-ಆಕಾಂಕ್ಷೆಗಳ ತರುಣವನ್ನೇ ಒಟ್ಟು ಸಾಯಂಚ್ಚು ಮುಕ್ತಿಯನ್ನು ಪಡೆಯೋಣ’ ಎಂದು ಓಸ್ಯಾರನು ವೋನಕಿನ್ನು ಒಲವಾಗಿ ತಪ್ಪಿಕೊಂಡು ಮುಂಗ್ಯಯನ್ನು ಮುದ್ದಿಸಿದನು.

ಇಬ್ಬರೂ ಕೈಗಳನ್ನು ಗಟ್ಟಿಮುಂಟ್ಟಿಯಾಗಿ ಪಿಡಿದುಕೊಂಡು ದಿನ್ನೆ ಯನ್ನು ಹತ್ತುತ್ತೆಲೇ ಇಡ್ಡರು; ಆದರೆ ಹಾತು ನಾತ್ರ ಆಗೆಗೊಂಡು ಈಗೆಗೊಂಡು. ಕಾಲಿಗೆ ಕಲ್ಲು ತಾಕಿ ಅವಳು ಎಡವಾಳು; ಓಸ್ಯಾರನು ಅವಳನ್ನು ಒಳಿಗೊಡಡಂತೆ ಆಸರಿತ್ತನು. ಟಿಟ್ಟಿಭವು ತನ್ನ ಸ್ವರ್ಚಂದ ಸಂಗೀತಕನ್ನಾರಂಭಿಸಿತು. ಜಾನ್ ಕಾಲೆಟೆನ ಹೊಲಿಡಲ್ಲಿಯ ಕುರಿಗಳ ‘ಬ್ಯಾ’ಶಬ್ದವು ಕೇಳಲಾರಂಭಿಸಿತು. ಕೆಂಪುಮಾರದಿಗಳಿಂದ ರಕ್ಷಿಸಲ್ಪಟ್ಟ ಪೀಲಿ ಪಟ್ಟಣವು ಸಮಾಪದಲ್ಲಿಯೇ ಕಂಡಂತೆ ಆ ಎತ್ತರದ ಸ್ಥಾದಿಂದ ಅವರಿಬ್ಬರ ಕಣ್ಣಿಗೆ ಕಂಡಿತು. ಪಟ್ಟಣದ ಮನೆಗಳೊಳಗೆ ಇಂದು ಹೊಗೆಯು ಪಳುತ್ತಿತ್ತು.

‘ಓಸ್ಯಾರ್, ಒಸರ ಹೃದಯದಿಂದ ಹೊಟ್ಟಿಕಿಚ್ಚು, ದೈವವ ಅಳಿದು ಹೋಗಿರುವದೆಂದು ಕೆಲವೇತ್ತ ಗೃಹಿಸೋಣ. ಇಷ್ಟೆಲ್ಲವೂ

ಆದಮೇಲೆ, ಒಬ್ಬರಿಗೊಬ್ಬಿರು ಯುಂಡ್ಣವನ್ನು ಇನ್ನೆಂದೂ ಹೂಡಲಾರ  
ರೆಂದು ಸೀನು ಸಂಬಂಧವಿಯಾ? ’ ಎಂದು ಮೋನಳು ಪ್ರಶ್ನಿಸಿದಳು.

‘ಹೌದು, ಮೋನಾ. ಇನ್ನು ಮೂಂಬಿರುವ ದಿನಗಳಲ್ಲಿ ಯುಂಡ್ಣ  
ಹೂಡಿದರೂ ಮಾತ್ರ ತನ್ನಷ್ಟಕ್ಕೆ ತಾವೇ ಈ ಬಗತಿಸಿಂದ ಇಲ್ಲದಾಗು  
ವದು ಖಂಡಿತ.’

‘ನನ್ನ ಬಲಿದಾನವನ್ನು—ಅತ್ಯೇಕರಿಸಿಯನ್ನು ದೇವರು  
ಸ್ವೀಕರಿಸುವನೀದು ಸೀನು ತಿಳಿದುಕೊಂಡಿರುವಿಯಾ?’

‘ಈಹೋ, ಸ್ವೀಕರಿಸದೆ—ಅತ್ಯಾಸಂದರ್ಭಿಂದ ಸ್ವೀಕರಿಸದೆ ಎಂದಿಗೂ  
ಇರಲಾರನು. ಯಾಕೆಂಬರೆ, ಪರಿತ್ರಪ್ರೇಮಕಾಳ್ಜಿ, ಪ್ರೇಮಸಾಯಾಚ್ಯಾ  
ಮೂಕ್ತಿಗಾರ್ಥಿ ಬೀಬನಿಂದ ಹಂಬಲವನ್ನು ತೊರೆದು ಪಾರಿಂಬನ್ನು ಹೀಸಿ  
ದ್ದೀಪ. ಇಂಥದನ್ನು ಅವನು ಮರೆಯುವದು ಸಾಧ್ಯವೇ ಇಲ್ಲ.’

‘ಹೌದು. ಅದು ನಿಜ. ಪ್ರೇಮಕಾಳ್ಜಿ ಎಲ್ಲವನ್ನೂ ತ್ಯಾಜಿಸಿ ಪಾರ್ವತಾ  
ಪರಿಮಾಟಿದ್ದೀನೇ’ ಎಂದು ಮೋನಳು ಓಸ್ಕಾರನ ಮಾತನ್ನೇ ಗಟ್ಟಿ  
ಯಾಗಾಗಿ ಅನ್ನುತ್ತು, ಕ್ಯಾಯನ್ನು ಬೆಡಿಸಿಕೊಂಡು ಧ್ವಯಾವಾಗಾಗಿ ಮುಂದು  
ವರಿಯಹತ್ತಿದ್ದಳು.

ಅವರು ಗುಡ್ಡಡ ನೆತ್ತಿಯ ವೇರೆಲೆ ಬಂದು ಸಿಂತರು. ಎಷ್ಟು ಸಾವ  
ಕಾಶವಾಗಾಗಿ ಹೆಚ್ಚಿಯನ್ನಿಂತುಕ್ಕೂತ್ತೆ ಬಂದರೂ ಅವರ ಕೊನೆಯ ಪಯಣದ  
ಸೀಮೆಗಲ್ಲು ಧೃತ್ಯೆಂದು ಬಂದಿತು. ಸಮುದ್ರರಾಜನ ಗಜನೀಯ ಗಡಗ  
ಡಾಟವು ದುರಗನುರಾಯ ಲಟ್ಟಿಸಂತೆ ಇಡುಳಿಡವೆಂದು ಕೇಳಹತ್ತಿತು.  
ಇವರು ಗುಡ್ಡಡ ತುದಿಯ ವೇರೆಲಿದ್ದರೂ ತೆರೆಗಳು ಅಪ್ಪಳಿಸುವದರಿಂದ  
ವಳ್ಳತ್ತಿದ್ದ ತುಂತುರಗಳು ಅವರ ಮುಂತಿವನ್ನು ತೊಳಿದವು. ಮಾಡಣ  
ದಿಂದ ಪಡೆವಣಿಕ್ಕು ಅಧರಿಂದಾರ್ಕಾರದಲ್ಲಿ ಸಮುದ್ರವು ಗಂಭೀರವಾಗಾಗಿ,  
ಕೂರವಾಗಿ, ತಣ್ಣಿಗಾಗಿ, ಶೋಭಾಯವಾನವಾಗಿ, ಅಪರಂಪಾರವಾಗಿ  
ಕಂಗೊಳಿಸಿತು.

ಮೋನಳ ದೇಹವು ಅಂಗಾಲಿಸಿಂದ ಸಡುನೆತ್ತಿಯವರೆಗೆ ಇಳಿಬಂದ  
ವರುತ್ತಿ ಸಡುಗಹತ್ತಿತು. ಮೃತ್ಯುವಿನ ಪ್ರಥಮದರ್ಶನವು ಬೇಕಾದಂಥ

ಧೈರ್ಯವಂತರನ್ನೂ ಕೈಕಾಲುಗಿಡಿಸದೆ ಬಿಡಲಾರದು. ಅದರಲ್ಲಿ ವೋನಕು ಅಬಲೆಯು. ಅವಳು ಬಿಡರಿದುದು ಆಶ್ಚರ್ಯದ ನಾತಲ್ಲ.

‘ಒಸ್ಕಾರ್, ಇನ್ನೇಸು ತಡವಾಗುವದಿಲ್ಲವಲ್ಲ !’ ಎಂದ್ರು.

‘ಇಲ್ಲ, ವೋನಾ. ಇನ್ನೇಸು ತಡವಾಗುವದಿಲ್ಲ. ಬಷ್ಟುಲವು ತುಂಬಲಿದೆ.’

‘ಉಳಿದಿರುವ ಅವಧಿಯಾದರೂ ಎಷ್ಟು ?’

‘ಬಷ್ಟುನಿಂದೆನೀಸುವನ್ನು ನಿನಿಷಗೇಂ.’

‘ಆ ಮೇಲೆ ನಾಬ್ಬರೂ ಬಂದಾಗೆ, ಎಂದೆಂದಿಗೂ ಆಗಲದಂತೆ, ಚೊಳತೆಯಾಗಿ ಕೂಡರುವವಲ್ಲವೇ?’

‘ಅಹುದು, ವೋನಾ. ಎಂದೆಂದಿಗೂ ಹೊಂದಿಕೊಂಡಿರುವೆನ್ನ.’

‘ಸಮ್ಮ ಜೀವನದ ಕೊನೆಯ ಬಾಳಿಸ ಉಳಿದ ಕೆಲವೆ ನಿರ್ವಿಷಗಳ ಸಂಕಟಕ್ಕೆ ನಾನು ಎಡೆಗುಂದುವದಿಲ್ಲ. ಯಾಕಂಡರೆ ಮುಂದೆ ನಾನು ಸಿನ್ನೂಡನೆ ಚಿರಂತನವಾಗಿ ಸುಖವನ್ನು ಪಡೆಯುವೆನಲ್ಲವೇ, ಒಸ್ಕಾರ್?’ ಎಂದು ವೋನಕು ತನ್ನ ಪಕ್ಷಿನ್ನೆಯ ಪರಿತಾಂತಕರಣವನ್ನು ಬಿಜ್ಞಾ ಮನಸ್ಸಿಂದ ವ್ಯಕ್ತಪಡಿಸಿದ್ದು.

ಈಗ ಅವಳ ಬಿಡರಿಕೆ ಜಡುರಿತು. ಅವರೆಡುರಿಗೆ ಮರಡಿಯ ವಾರಿಗೊಯ್ದುವ ಕಡಿದಾದ ದಾರಿಯಿದೆ. ವೋನಳ ಹೋರಿಯೂ ಆದೇ ದಾರಿ ಹಿಡಿದು ಸಮುದ್ರದಲ್ಲಿ ಬೆಗಿದಿತ್ತು. ಮತ್ತೆ ಇಬ್ಬರೂ ಕೈಯೊಳಗೆ ಕೈ ಹಾಕಿ ಮುಂದೆ ಹೋರಿಟರು. ಅವರ ಕಣ್ಣಗಳು ನೀರಿನಿಂದ ತುಂಬಿ ಕಂತ್ತಿದ್ದರೂ ಬಂದು ಬಗೆಯ ಶಾಂತವಾದ ಕಳಿಯು, ತ್ವರ್ತ ಜೀವಗಳ ಸಂತುಷ್ಟಿ ಭಾವನೆಯು ಅವರ ಮೂರುಗಳಲ್ಲಿ ಬಡೆದು ಕಣ್ಣತ್ತಿತ್ತು.

ತುಸು ಹೊತ್ತಿಸಲ್ಪಿಯೇ ಸಮುದ್ರಕ್ಕೆ ಬಾಗಿದ ಮರಡಿಯ ಬಂದು ಬಂಡೆಗಲ್ಲಿನ ಮೇಲೆ ನಿಂತರು. ಸುನಾರು ಇಂ ಘಣಟಿನ ಕೆಳಗೆ ಸಮುದ್ರವು ನಾನಾ ತರದ ಸಮೃದ್ಧಿರಾಗಿಗಳಿಂದ ಆಲಾಪನೆಯನ್ನು ಸಡೆಸಿತ್ತು. ಒಗಕ್ಕುವು ಅದೇ ಮೂಡಿದ್ದತ್ತಿದ್ದಾನೆ; ಮೂಡಣ ದಿಕ್ಕು ಕೇಶರಿ ಬಣ್ಣಿದಿಂದ ರಂಬಿತವಾಗಿದೆ. ಎತ್ತ ನೋಡಿದರೂ ಅಫಾಳವಾದ ಸಮುದ್ರ ಪ್ರೋಂದೇ ಅವರ ಕಣ್ಣಿಗೆ ಹೊಳೆಯುತ್ತಿತ್ತು.

‘ಇದೇ ಸಮ್ಮ ಸಂಗಮ ಸ್ಥಳವಲ್ಲವೆ ಓಸಾಕ್ಕಾರ್?’

‘ಇದೇ.. ಹಾದು. ಆ ಸಮ್ಮ ಸ್ಥಳವು ವೇಗೇನಾ.’

‘ನಾವಬ್ಬಿರೂ ಸಿತ್ತ ಯೆಸಿದಂತೆ ಒಂದಾಗೇಇಣಾವೆ?’

‘ಓಹೋ! ಅದರಲ್ಲೇನು ವೇಗೇನಾ, ಕೊಡೈಗೇಇಂ. ಭಾಜೋಇಂ!’

ಸ್ವ-ಪರ ಒನ ಸಮಾಖ್ಯವಿಂದ ತ್ವರಿಸಲ್ಪಟ್ಟು, ಬದುಕು ಬಾಳಿನಲ್ಲಿ ಬೇರೆಯಾಗಿ, ಸಾಂಪ್ರದಾಯಿಕ ಸಮರಪೂರ್ವಕಾಳಿನನ್ನು ಸುಭವ ಸುವ ತರುಣ-ತರುಣಿಯು ತಮ್ಮ ಅಂತ್ಯವರ್ಧಿಯ ಕಾರ್ಯವನ್ನು (ಬೀಂಬಂತ ಶಾರದ್ವಾನನ್ನು) ಸಾಂಗಗೇಳಿಸಲು ಸಾಕ್ಷಾತ್ಸಂದರ್ಭಿಂದ ತಮ್ಮ ಷ್ವಕ್ಷೇತ್ರ ತಾವೇ ಸಿದ್ಧರಾಗಿ, ಸಮಯಕ್ಕಾಗಿ ಕಾರಿದಾಗ್ಯಾರೆ.

ಓಸಾಕ್ಕಾರನು ತಾನು ತೊಟ್ಟುಕೊಂಡ ಕೊರ್ಕಿನನ್ನು ತೆಗೆದು ಬಂಧಿದನು. ಉದ್ದೇಶಾದ ಸತತವ್ಯಾಪನನ್ನು ಬಿಚ್ಚು, ಅದರಿಂದಲೇ ತಮ್ಮಿಳ್ಳಿ ರನ್ನು ಗಟ್ಟಿಯಾಗಿ ಬಿಗುಡುಕೊಂಡನು. ಈಗ ಅವರು ಕಣ್ಣಿಗೆ ಕಣ್ಣಿಂದ ಬೆಳ್ಳಿ, ಹೃದಯಕ್ಕೆ ಹೃದಯ ವೆಂದಿಂದರು. ಪ್ರಾಣಿಗಳ ಚೀನವೂ ಒಂದೇ ಇರುವಂತೆ, ದೇಹಗಳೂ ಎರಡಲ್ಲಿಂಬ ಭಾವನೆಯನ್ನು ಅಲ್ಲಿಗಳೆಯಂತೆ ಪಕ್ಕಮೇರಾದ್ದಿತೀಯರಾಗಿ ಸ್ವಾತಿದಾಗ್ಯಾರೆ ಅವರು.

‘ಈಗಾದರೂ ಆ ಸಮಯ ಬಂದಿತ್ತಲ್ಲವೇ ಓಸಾಕ್ಕಾರ್?’

‘ವೇಗೇನಾ, ಈಗ ಬಂದಿತು ಸೋಇಡು’ ಎಂದು ತನ್ನ ಕೈಗಳನ್ನು ಸಾವಕಾಶವಾಗಿ ಅವಳ ಸುತ್ತುವಾಕಿ ಅವಳನ್ನು ನಿರ್ವಹಿಸಿದ್ದಾರೆ ಮುದ್ದಿಸಿದನು. ವೋನಕೂ ಓಸಾಕ್ಕಾರನನ್ನು ಅಶ್ವಂತ ಮಹಿಳೆಯಂದ ಮುದ್ದಿಸಿದಳು. ಅದೆ ಅವರ ವೋಡಲನೆಯ ಮುದ್ದು ಕೊಳೆಯದೂ ಆಯಿತು.

‘ಓಸಾಕ್ಕಾರ್, ನೀನು ಸನ್ನಿಸ್ಯ ಶ್ರೀತಿಸಿದುಡಕ್ಕೆ ದೇವರು ನಿನ್ನನ್ನು ಅಶೀರ್ವಿಸಿಸಲು.’

‘ವೇಗೇನಾ, ನಿನ್ನನ್ನು ಸಹ ದೇವರು ಅಶೀರ್ವಾದಿಸಲಿ. ಇನ್ನೇನು ಮುಗ್ಗಿರುತ್ತಲ್ಲವೇ?’

‘ಅಲ್ಲ-ಇನ್ನೂ-ಅಲ್ಲ-ಅಲ್ಲಿಯವರೆಗೆ—’

‘—ಅಲ್ಲಿಯವರಂಗೆ—ಒಂದಾಗೆನ್ನ—ಒಂದಾದೆನ್ನ’ ಎಂಬ ಶಬ್ದವು ಹೊರ ಹೊರಡುವದರೊಳಗಾಗಿ ಡುಮುಕ್ಕೆ ಎಂಬ ಸಪ್ಪಳವು ತೆರೆಗಳ ಕಡಕಡಾಟದಲ್ಲಿಯೂ ವಾತಾವರಣದಲ್ಲಿ ವಾಗ್ನಿಪಿಸಿತು.

ಸೂರ್ಯನೇವನು ಸ್ಕ್ರಿತಿಚದ ಮೇಲೆ ಕಾಂತಿಯುತನಾಗಿ ವಿರಾಜಿ ಸುತ್ತಿದ್ದಾನೆ. ವಿಶಾಲವಾದ ಸಮುದ್ರವು ತನ್ನ ಕೊನೆಗಾಳಿ ಹಾಡನ್ನು ಆಭರಣಿಯ ಪಕಾಸವಂದ ಯಾಡುತ್ತಿದೆ. ನೂರಷಿಯು ತುಣ್ಣು ತುದಿಯು ಮಾತ್ರ ಬರಿದಾಗಿ, ಪಕಾಕಿಯಾಗಿ ಸುತ್ತಲೂ ಸೋಡುತ್ತು ಸಿಂತಿದೆ.

ತುಸು ಹೊತ್ತಿನ ಮೇಲೆ, ನೀಲಿಬಣ್ಣದ ಆಕಾಶದಲ್ಲಿ ತೊಳಗುವ ಸೂರ್ಯನ ಪ್ರಕಾಶವು ನೀರಿನ ಮೇಲೆ ಕುಣಿದಾಡಷಟ್ಟಿತು. ನಿಶಾನೆ ಗಳಿಂದಲೇ ಅಲಂಕರಿಸಲ್ಪಟ್ಟ ದಕ್ಷಿಣ ದಿಕ್ಕಿನ ಭೂತಿರದ ಮೇಲಂದ ಬಂದು ಹಡಗನ್ನ ಬರುತ್ತಲಿದೆ. ಅದು ಸೈನಿಕರಿಂದ ತುಂಬಿದೆ. ಉತ್ತರ ದಿಕ್ಕಿನ ಭೂತಿರದಾಚೆಗಿರುವ ತಮ್ಮ ಯಂಟ್ಲ್ಯಾರನ್ನು ಮೊಟ್ಟೆಮೊದಲು ಸೋಡಲು ಉತ್ತ್ವಕರಾಗಿ ಆ ಸೈನಿಕರೆಲ್ಲರೂ ತುದಿಗಾಲ ಮೇಲೆ ನಿಂತು ಕಣ್ಟುರೆದು ಸಿಂತುಕೊಂಡಿದ್ದಾರೆ.

ಪೀಠಾ ಪಟ್ಟಣದ ಚೀನರಕ್ಕಿಂತಿನ ಸುನ ಹಡಗದ ಮನೆಯೊಳಗಿಂದ ಆಕಾಶಭಾಣದ ಸಪ್ಪಳವೊಂದು ಶಾಂತವಾದ ವಾತಾವರಣವನ್ನು ಭಂಗಿಸಿತು. ಕೂಡಲೇ ಹಡಗದ ಮೇಲೆ ಬ್ರಾಹ್ಮಂಜು ವಾದ್ಯವು ಮೊಳಗ ಹತ್ತಿತು. ಸೈನಿಕರು ಒಟ್ಟಾಗ್ಗಾಗಿ ಉತ್ಸಾಹವೃತ್ತಿಯಲ್ಲಿ ‘ಮನೆಯ ತುಂಬ ದೀಪ ಬೆಳಗುತ್ತಿರಲಿ! ಹೊರಗೆ ಹೋಡ ಒನರು ಮರುಳುವನಕ !!’ ಎಂದು ಯಾಡುತ್ತು ಕುಣಿಯತ್ತೆಡೆಗಿರು.

ತುಸು ಹೊತ್ತಿನ ಮೇಲೆ ದೇವಾಲಯದ ಗಂಟಿಗಳು ಬಾರಿಸತ್ತೊಡಗಿದವು. ಪ್ರತಿ ಕ್ಷೇತ್ರಕ್ಕೂ ನಾದವು ಹೆಚ್ಚಾಗುತ್ತಿಲೇ ಇತ್ತು. ಆನಂದ ದಾಯಕ ಸಂಮೇಶವು ಮೇಘರಹಿತವಾದ ಆಕಾಶಕ್ಕೂ ಹಸ್ತಿಸುವಂತೆ ಆ ಗಂಟಿಗಳ ನಾದವು, ಶಾಂತಿ! ಶಾಂತಿ! ಶಾಂತಿ! ಶಾಂತಿ! ಎಂದು ಇಡಿಕಿಡಿ ವಾತಾವರಣವನ್ನೆಲ್ಲ ದುನುಡುವಿಸಿತು.













